



ಅಭಿವೃದ್ಧಿ ಮಾಸಪತ್ರಿಕೆ

ಮುಖ್ಯ ಸಂಪಾದಕಿ  
ದೀಪಿಕಾ ಕಚ್ಚಲ್

ಹಿರಿಯ ಸಂಪಾದಕಿ  
ಬಿ.ಕೆ. ಕಿರಣ್ಯಾಯಿ

ಮುಖ್ಯಪುಟ ವಿನ್ಯಾಸ  
ಗಜಾನನ ಪಿ. ದೋಪೆ

ಯೋಜನೆಯ ಸಂದೇಶವನ್ನು ಎಲ್ಲಾ ಜನಗಳಿಗೆ ಮುಟ್ಟಿಸಲು, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಎಲ್ಲ ಸಮಸ್ಯೆಗಳ ಬಗ್ಗೆ ಪ್ರಮಾಣೀಕ ಚರ್ಚೆ ಕೈಗೊಳಿಸುವುದನ್ನು ಯೋಜನಾ ಉತ್ತೇಜಿಸುತ್ತದೆ. ಭಾರತ ಸರ್ಕಾರದ ಸಮಾಜಾರ ಮತ್ತು ಪ್ರಸಾರ ಸಚಿವಾಲಯದಿಂದ ಪ್ರಕಟಿತವಾದರೂ, ಯೋಜನಾ ಕೇವಲ ಅಧಿಕೃತ ದೃಷ್ಟಿಕೋನವನ್ನು ಬಿಂಬಿಸುವುದಕ್ಕೆ ಮಾತ್ರ ಸಿಮಿತವಾಗಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಗುಜರಾತಿ, ಬಂಗಾಲಿ, ಮಲಯಾಳಂ, ಮರಾಠಿ, ತಮಿಳು, ತೆಲುಗು, ಒರಿಯಾ, ಪಂಜಾಬಿ ಮತ್ತು ಉದ್ಯಾ ಭಾಷೆಯಲ್ಲಿ ಯೋಜನಾ ಪ್ರಕಟವಾಗುತ್ತಿದೆ.

ಶೇಷನಾಗಾಗಳ್ಲಿ ನ್ಯೂತ್ತಾವಾದ ಅಭಿವೃದ್ಧಿಗಳು ಶೇಷತರಣೆ. ಅವರು ಪ್ರತಿನಿಧಿಸುವ ನಂತಹ ಅಭಿವೃದ್ಧಿಗಳನ್ನು ಸಾರ್ಥಕ ಮಾಡಿಕೊಂಡಿರುತ್ತಾರೆ. ಯೋಜನಾ ಪತ್ರಿಕೆಯಲ್ಲಿ ಪ್ರತಿಂದಿಸುವ ಜಾಂತರಾತ್ಮಕ ಯುಥಾಧರ್ಶ ಅಯ್ಯಾ ನಂಷ್ಟೀರ್ಥ ಹೊಸ್ತೊಲಿಕೆಯಾಗಿರುತ್ತದೆ. ಜತ್ತಾರ್ಥ ನಾಂದಜ್ಞತ್ವ.

## ವಿಳಾಸ

ಯೋಜನಾ - ಕನ್ನಡ,  
ಪ್ರಕಾಶನ ವಿಭಾಗ,

ಸಮಾಜಾರ ಮತ್ತು ಪ್ರಸಾರ ಸಚಿವಾಲಯ,  
ಭಾರತ ಸರ್ಕಾರ,  
ಮೊದಲನೆಯ ಅಂತಸ್ತು, 'ಎಫ್‌ಪಿಂಗ್',  
ಕೇಂದ್ರೀಯ ಸದನ, ಕೋರಮಂಗಲ,  
ಬೆಂಗಳೂರು - 560 034.

ದೂರವಾಣಿ : 080 - 25537244.  
E-mail : kannada-yojana@gov.in



## ಈ ಸಂಚಿಕೆಯಲ್ಲಿ .....

ಸಂಪಾದಕೀಯ	2
ಗ್ರಾಹಕರ ಹಿತರಕ್ಷಣೆ: ಉತ್ತಮ ಆಡಳಿತದ ಮುನ್ಮುಡಿ	3
* ಅವಿನಾಶ್ ಕೆ. ಶ್ರೀವಾಸ್ತವೆ	
ಖರೀದಿದಾರರ ಹಿತಾಸಕಿ: ಇತ್ತೀಚಿನ ಬೆಳವಣಿಗೆ	8
* ಪ್ರೌ. ಡಿ ಪಿ ಎಸ್ ವರ್ಮಾ	
ಶಾಂತಿಕ ವಿದ್ಯಮಾನಗಳ ಆಯಾಮ	13
* ಡಾ. ಸೀತಾರಾಮ್ ದೀಕ್ಷಿತ್	
ಹೊಸರೆನಕ್ಕೆ ಹಳೆಯದರ ಶೊದುಗೆ	18
* ಮುಷ್ಣಿ ಗಿರಿಮಾಸೆ	
ಕಡಿಮೆ ಆದಾಯದ ಗ್ರಾಹಕರಿಗೆ ನ್ಯಾಯದಾನ	22
* ಬಿ ಸಿ ಗುಪ್ತಾ	
ಹಣಕಾಸು ಸೇವೆಗಳಲ್ಲಿ ಗ್ರಾಹಕರ ಸೇವೆದೆ	27
* ಡಾ. ಜಿ ಶುಂದರಂ	
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಹಕ್ಕು	30
* ದಿವಾಕರ್ ಲೆಂಕಾ	
ಗ್ರಾಮೀಣ ಬಳಕೆದಾರರ ಅರಿವು	39
* ರಾಹುಲ್ ಶಿಂಗ್	
ಗ್ರಾಹಕರು ಮತ್ತು ಸೇವಾ ತೆರಿಗೆ	44
* ಟಿ ಎಸ್ ಅಶೋಕ್	
ಭಾರತದಲ್ಲಿ ಬಂಡವಾಳ ಹೂಡಿಕೆ	48
* ಅಜಯ ಶಂಕರ್	
ಗುಣಮಟ್ಟದ ಪ್ರಮಾಣೀಕರಣ ಮತ್ತು ಗ್ರಾಹಕರ ಹಿತರಕ್ಷಣೆ	51
* ಬಿಬಿಎಸ್	
ಗ್ರಾಹಕರಿಗೆ ಮುಂಚೊಣಿ ಹಿತರಕ್ಷಣೆ	54
* ಎಂ ನಾಗಲಕ್ಷ್ಮಿ ಮೃ	
ಗ್ರಾಹಕ ಅರಿವು... ಮರ್ಕಾಳ ಪರಿಗು	56
* ಪರಮೇಶ್ವರಯ್ಯ ಸೋಷಿಪ್ರತ	
ಸ್ವಷ್ಟಿ - ಶೌಚಾಲಯ	61
* ಜಗದೀಶ್ ಬಾಬು	
ಮನ್ ಕೇ ಬಾತ್	65
* ಕೃಪೆ; ಆಕಾಶವಾಸೀ, ಬೆಂಗಳೂರು	
ನಿಮಗಿದು ತಿಳಿದಿದೆಯೇ?	71
ವಾತಾವ ವಿಶೇಷ	72

ಯೋಜನಾ ಚಂದಾ ವಿವರ	
ಒಂದು ವರ್ಷಕ್ಕೆ	230.00
ಎರಡು ವರ್ಷಗೆಗೆಂತಿಗೆ	430.00
ಮೂರು ವರ್ಷಗೆಗೆ	610.00
ಚಂದಾ ಹಣವನ್ನು ಮನಿಯಾಡರೂ ಮೂಲಕ ನಮ್ಮ ಬೆಂಗಳೂರು ವಿಳಾಸಕ್ಕೆ ಕಳಿಸಬಹುದಾಗಿದೆ.	

ಆನ್‌ಲೈನ್ ಮೂಲಕ  
ಚಂದಾದಾರರಾಗಲು  
ಸಂಪರ್ಕಸಚಿವಾಲಯ ವೆಬ್‌ಸೈಟ್

Log on to  
<http://publicationsdivision.nic.in/>,  
in collaboration with [bharatkosh.gov.in](http://bharatkosh.gov.in)

ಒಂದು ಪತ್ರ ಡಿಮಾಂಡ್ ಡ್ರಾಫ್ಟ್ ಕಳಿಸುವುದಾದರೆ ಅದನ್ನು **PUBLICATIONS DIVISION,**  
**MINISTRY OF I & B, GOVERNMENT OF INDIA** ಹೆಸರಿನಲ್ಲಿ **CHENNAI** ನಲ್ಲಿ  
ಸಂದಾಯವಾಗುವಂತೆ ಪಡೆದು ಅದನ್ನು ನಮ್ಮ ಬೆಂಗಳೂರು ವಿಳಾಸಕ್ಕೆ ಕಳುಹಿಸಬೇಕು.



ಮುಖ್ಯ ನರಸಿಗ್ಹಾನಕಾರ ಪ್ರೇಮಿಲಿಯಲಿದ್ದ

## ಗ್ರಾಹಕ - ರಾಜ

ಯೊವುದೇ ಗ್ರಾಹಕರು ವಸ್ತುವೇಂದನ್ನು ಕೊಳ್ಳುವಾಗ, ಆ ವಸ್ತು ತಾಳಿಕೆ ಬರುತ್ತದೆಯೆ ಅಥವಾ ಅದಕ್ಕೊಂಡು ಉಪಯೋಗ ಅವಧಿ ಇದೆಯೆ ಎಂಬುದಕ್ಕಿಂತ ಹೆಚ್ಚಾಗಿ, ಮೊದಲು ನೋಡುವುದು ಅದರ ಬೆಲೆಯನ್ನು; ಅದು ತನ್ನ ಕ್ಷೇಗಿಬುವಂತಿದೆಯೆ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ.

ಬಹುಷಃ ಅಲ್ಲಿಂದಲೆ ಗ್ರಾಹಕ ಜಾಗೃತಿ ಆರಂಭವಾಗಬೇಕಾಗುತ್ತದೆ. ಏಕೆಂದರೆ, ಅಲ್ಲಿಂದಲೆ ವ್ಯಾಪಾರಿಯಿಂದ ಗ್ರಾಹಕರು ಶೋಷಣೆಗೊಳಿಸುವುದನ್ನು ತಾರೆ. ವಸ್ತುವಿನ ಬಗ್ಗೆ ಅಪ್ಪುಣಿ ಅಥವಾ ತಪ್ಪು ಮಾಹಿತಿ, ತೂಕ ಕಡಿಮೆ, ಬೆಲೆ ಜಾಸ್ತಿ ಅಥವಾ ಕಡಿಮೆ ಗುಣಮಟ್ಟದ ವಸ್ತು ಮಾರಾಟ ಇದೆಲ್ಲವನ್ನೂ ಈ ಜಾಲ ಒಳಗೊಂಡಿರುತ್ತದೆ. ಇಂತಹ ಅನ್ವಯಗಳಿಂದ, ಗ್ರಾಹಕರಿಗೆ ಹಣಹಾನಿ ಅಷ್ಟೇ ಅಲ್ಲ. ಆರೋಗ್ಯ ಮತ್ತು ಮಾನಸಿಕ ಒತ್ತಡಗಳೂ ಉಂಟಾಗುತ್ತವೆ. ತೀವ್ರ ಸ್ವರ್ದರ್ಶಕ ಮತ್ತು ಜಾಗತೀಕರಣದ ಈ ದಿನಮಾನಗಳಲ್ಲಿ ಉತ್ಪಾದಕರು / ವ್ಯಾಪಾರಿಗಳು, ಗ್ರಾಹಕರ ಹಿತಾಸಕ್ತಿ ಮರೆತು ಗರಿಷ್ಟ ಲಾಭ ಪಡೆಯಲು ತೀವ್ರ ಸ್ವರೂಪದ, ದಾರಿತಪ್ಪಿಸುವ ಜಾಹಿರಾತು ಮತ್ತು ಮಾರುಕಟ್ಟಿ ತಂತ್ರಗಳನ್ನು ಪ್ರಯೋಗಿಸಲು ಪ್ರಯೋಗಿಸುತ್ತಾರೆ. ಹೀಗಾಗೆ ಗ್ರಾಹಕರೇ ತಾವು ಖರ್ಚಿನಲ್ಲಿ ಸರಕು / ಸೇವೆಗಳ ಬಗ್ಗೆ ಸಂಪೂರ್ಣ ಜಾಗೃತರಾಗಿರುವುದು ಅತ್ಯವಶ್ಯವಾಗಿದೆ. ಗ್ರಾಹಕರಾಗಿ ತಮ್ಮ ಹಕ್ಕು, ಸರಕಿನ ಗರಿಷ್ಟ ಚಿಲ್ಲರೆ ಬೆಲೆ, ಇದಲ್ಲದೆ, ಆಸ್ತಿ ಖರ್ಚಿನ ಮೊದಲಾದ ದೊಡ್ಡ ಹಣಕಾಸಿನ ವಹಿವಾಟು ಸಂದರ್ಭಗಳಲ್ಲಿ ಕೊಳ್ಳುವವರು ಮುದ್ರಿತ ಎಲ್ಲ ಅಂಶಗಳನ್ನು ಓದಿ ಅರಿತ ನಂತರ ದಾಖಲೆ ಪತ್ರಗಳಿಗೆ ಸಹಿ ಹಾಕುವ ಕ್ರಮ, ಸ್ವಂತಿತಾಸಕ್ತಿ ಕಾಪಾಡುತ್ತದೆ. ಸಂಸ್ಕರಿಸಿದ ಆಹಾರ ವಿಚಾರದಲ್ಲಿಂತೂ, ತಯಾರಿಕೆ / ಉತ್ಪಾದನಾ ದಿನ ಹಾಗೂ ಬಳಿಸಲು ಯೋಗ್ಯವಾದ ಅವಧಿ, ಅದರಲ್ಲಿರುವ ವಿವಿಧ ಪಾಟಕಾಂಶಗಳನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಅದು ವಿಷಯಕವಾಗಿ ಆರೋಗ್ಯ ಸಮಸ್ಯೆಗಳನ್ನು ತಂದೂಡ್ಡುತ್ತದೆ. ಸೇವೆಗಳ ವಿಚಾರದಲ್ಲಿ ಗ್ರಾಹಕರ ಜಾಗೃತಿ ತುಸು ಸಂಕೀರ್ಣವಾಗಿದೆ. ಬಹುತೇಕ ಜನರಿಗೆ ಸೇವೆಗಳೂ ಗ್ರಾಹಕರ ಹಕ್ಕಿಗೊಳಿಸುತ್ತವೆ ಎಂದೂ ತಿಳಿದಿಲ್ಲ! ಕೆಲ ಆಸ್ತ್ರೆಗಳು ವೈದ್ಯಕೀಯ ಪರಿಭಾಷೆ ಅಥವಾ ಭಾಷೆಯನ್ನು ಅರಿಯದ ರೋಗಿಗಳು / ಅವರ ಸಹಾಯಕರಿಂದ ಖಾಲಿ ಅರ್ಜಿಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತವೆ. ಅನಾರೋಗ್ಯ ಸ್ಥಿತಿಯಿಂದ ಆತಂಕಕೊಳ್ಳಬಾಗಾದ ಸಂದರ್ಭಗಳಲ್ಲಿ ಗ್ರಾಹಕರು, ಮುಂದಿನ ಪರಿಣಾಮಗಳನ್ನು ಸಮಚಿತರಾಗಿ ಪರಾಮರ್ಶಿಸದೆ ಸಹಿ ಹಾಕುತ್ತಾರೆ. ನಂತರ ಗ್ರಾಹಕರು ಕೂನಾನು ಕ್ರಮದ ಎಚ್ಚರಿಕೆ ನೀಡಿದಾಗ, ಇಂತಹ ಅರ್ಜಿಯ ಮೇಲೆ ಹಾಕಿದ ಸಮೂತ್ತರ ಸಹಿಗಳನ್ನು ಮುಂದಿಟ್ಟು ಆಸ್ತ್ರೆಗಳು ರಕ್ಷಣೆ ಪಡೆಯುತ್ತವೆ. ಕಂಪನಿಗಳಿಂದ ಪಡೆಯುವ ಮನೆ ಸಾಲ, ಆರ್ಥಿಕ ಸಾಲಗಳೂ ಇಡಕ್ಕೆ ಹೊರತಾಗಿಲ್ಲ. ಈ ಅರ್ಜಿ / ದಾಖಲೆಗಳ ಪರಿಭಾಷೆ ಹೇಗಿರುತ್ತದೆಯೆಂದರೆ, ಅವು ಸಾಲ ಪಡೆಯುವ / ಮನೆಕೊಳ್ಳುವವರನ್ನೇ ಮೂಲ್ಯರನಾಗಿಸುತ್ತವೆ!

ಇಲ್ಲಿಯೇ ಗ್ರಾಹಕ ಹಕ್ಕು, ಸಂರಕ್ಷಣೆ ಪ್ರಧಾನವಾಗುತ್ತದೆ. ಗ್ರಾಹಕರ ಹಿತರಕ್ಷಣೆ ಹೊಸ ಪರಿಕಲ್ಪನೆಯೇನಲ್ಲ. ಹೊಸದೆಹಲಿಯಲ್ಲಿ ಇತ್ತೀಚಿಗೆ ನಡೆದ ಗ್ರಾಹಕರ ಹಿತರಕ್ಷಣೆ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿಯವರು ತಿಳಿಸಿದಂತೆ ಇದು ನಮ್ಮ ಪುರಾತನ ಗ್ರಂಥಗಳಲ್ಲೇ ಉಲ್ಲೇಖಿತವಾಗಿದೆ. ಪ್ರಧಾನಿಯವರು ವಿವರಿಸಿದಂತೆ ಭಾರತದಲ್ಲಿ 2500 ವರ್ಷಗಳ ಹಿಂದೆಯೆ ಅಂದರೆ, ಕೌಟಿಲ್ಯನ ಕಾಲದಲ್ಲೇ ಗ್ರಾಹಕರ ಹಿತರಕ್ಷಣೆ ಗಮನದಲ್ಲಿಟ್ಟು ವ್ಯಾಪಾರ ವಹಿವಾಟಿಗಳನ್ನು ಸರ್ಕಾರ ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಸಷ್ಟು ನಿರ್ದೇಶನಗಳಿದ್ದವು.

ಅಧ್ಯಾತ್ಮ ಭಾರತದಲ್ಲಿ ಸರಕು ಮತ್ತು ಸೇವೆ ಎರಡನ್ನೂ ಒಳಗೊಂಡ ಗ್ರಾಹಕ ಹಿತರಕ್ಷಣಾ ಕಾಯ್ದು - 1986, ತರುವಾದರೊಂದಿಗೆ ಗ್ರಾಹಕ ಹಿತರಕ್ಷಣೆ ಅಂದೋಳನ ಹೊಸ ಆಯಾಮ ಪಡೆಯಿಲು. ಈ ಕಾಯ್ದೆಗೆ ತಿದ್ದುವಡಿ (ಗ್ರಾಹಕ ಹಿತರಕ್ಷಣೆ ವಿಧೇಯಕ) ತರುವ ಪ್ರಯುತ್ತಗಳು ನಡೆದಿದ್ದು, ಸಂಸತ್ತಿನ ಚಳಿಗಳಾದ ಅಧಿವೇಶನದಲ್ಲಿ ಮಂಡಸೆಯಾಗುವ ನಿರೀಕ್ಷೆ ಇದೆ. ಸರಕು ಸೇವೆಗಳ ಗುಣಮಟ್ಟ ಅಳತೆ ಪರಿಶೀಲನೆಗೆ ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ಐವಾರ್ಷಿಕ ಗುರುತು, ಜಿನ್ನದ ಆಭರಣಗಳಿಗೆ ಹಾಲೋಮಾರ್ಕ್, ರೇಷ್ಟ್ ಉತ್ಪಾದನೆಗಳಿಗೆ ಸಿಲ್ವೊಮಾರ್ಕ್ ಹಾಗೂ ಇತ್ತೀಚಿಗೆ ಸ್ಥಿರಾಸ್ತ ಕ್ಷೇತ್ರದಲ್ಲಿ ಗ್ರಾಹಕರ ಹಿತರಕ್ಷಣೆ ಸರ್ಕಾರ ತಂದಿರುವ ನಿಯಂತ್ರಣ ಕ್ರಮ ಆರ್ಥಿಕರೂ ಕೂಡಾ ಇವುಗಳಲ್ಲಿ ಸೇರಿದೆ. ನೇರ ಲಾಭ ವರ್ಗವಳೇ, ಉಜ್ಜ್ವಲಾ ಮೊದಲಾದವು ಸರ್ಕಾರಿ ಯೋಜನೆಗಳು ಘಲಾನುಭವಿಗಳನ್ನು ಮೋಸದಿಂದ ತಪ್ಪಿಸಿ ಸಂರಕ್ಷಣೆ ಒದಗಿಸುವ ಉಪಕ್ರಮಗಳಾಗಿವೆ. ಸರಕು / ಸೇವೆಗಳ ಗ್ರಾಹಕರು, ಸಂಕಷ್ಟ ಕುಂಡು ಕೊರತೆಗಳ ಸಂದರ್ಭಗಳಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಬಗ್ಗೆಯೂ ತಿಳಿದುಕೊಂಡಿರಬೇಕಾಗುತ್ತದೆ. ಗ್ರಾಹಕರ ರಕ್ಷಣಾ ಕಾಯ್ದೆಯಲ್ಲಿ ಗ್ರಾಹಕರ / ಬಳಕೆದಾರರ ಪರಿಹಾರ ಕ್ರಮಗಳೂ ಅಂಶಗಳವಾಗಿವೆ. ಸಂತುಸ್ತ ಗ್ರಾಹಕರು ಲೋಕ ಅದಾಲತ್, ಜಿಲ್ಲಾ ಗ್ರಾಹಕ ವೇದಿಕೆ, ರಾಜ್ಯ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಪ್ರಾಧಿಕಾರ ಮೊದಲಾದ ವೇದಿಕೆಗಳ ಮೂಲಕ ಪರಿಹಾರ ಪಡೆಯಬಹುದಾಗಿದೆ.

ಸರ್ಕಾರ ವಿವಿಧ ಉಪಕ್ರಮಗಳ ಮೂಲಕ ಗ್ರಾಹಕರ ಹಿತರಕ್ಷಣೆಗೆ ಮುಂದಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರೂ ಕೂಡಾ ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು, ಸರಕು / ಸೇವೆಗಳನ್ನು ಕೊಳ್ಳುವಾಗ ತಮ್ಮ ಹಿತರಕ್ಷಣೆ ಕೊಳ್ಳುವ ದಾಖಲ್ ತೆ ಬಳಸಿಕೊಳ್ಳಬೇಕು. ತಮ್ಮ ಹಕ್ಕುಗಳನ್ನು ಬಳಸಿಕೊಳ್ಳಲು ಮುಂಚೂಣಿಯಲ್ಲಿರಬೇಕು.



# ದ್ವಾರಾ ಹಿತರಕ್ಷಣೆ: ಉತ್ತಮ ಆಡಳಿತದ ಮುನ್ಮೂಲಿ



\* ಅವಿನಾಶ್ ಕೆ ಶ್ರೀವಾಸ್ತವ



ದ್ವಾರಾ ತಂರಕ್ಷಣೆ ಇಟವಾಗಿಯು  
ಪರಿಣಾಮಕಾಲಿ ನುತ್ತು  
ಅಥವಾತ್ಮಾಬೇಕಾದರೆ,  
ಅದಕ್ಕೆ  
ತ್ರಾಂಕಾರ,  
ಎಷ್ಟಾರ ತಂತ್ರಾಂತ್ರ,  
ವಿವಿಧ ತಂತ್ರಾಂತ್ರ,  
ನಾಗಲಿಕ ತಾಮಾಜ,  
ಶೈಕ್ಷಣಿಕ ತಂತ್ರಾಂತ್ರಾದ—  
ಶಾಲೆ, ಕಾಲೇಜು,  
ವಿಶ್ವವಿದ್ಯಾಲಯಗಳು  
ನುತ್ತು  
ತಂತ್ರಾಂದಾದಾ ತಂತ್ರಾಂತ್ರ  
ಶಕ್ತಿಯ ಬೆಂಬಲ ಅಕ್ಷಾಂಕ್ಯ.  
ಅಷ್ಟೇ ಅಲ್ಲದೆ,  
ದ್ವಾರಾ ತಂರಕ್ಷಣೆ ಉದ್ದೇಶವ  
ಕಂಡೆರಬೇಕಾದರೆ,  
ಪ್ರತಿಯೊಬ್ಬ ದೃಕ್ತಿಯ ಬೆಂಬಲವೂ  
ಅಕ್ಷಾಂತ ಅವಶ್ಯವೇಲಿತಿದೆ.

ಸೌಮಾಜಿಕ ಆರ್ಥಿಕ ಮತ್ತು  
ರಾಜಕೀಯ ನ್ಯಾಯಗಳನ್ನು ಜನರಿಗೆ  
ಒದಗಿಸುವ ಮತ್ತು ಅವುಗಳನ್ನು  
ಪರಿಣಾಮಕಾರಿಯಾಗಿ ಕಾಯ್ದುಕೊಳ್ಳುವ  
ಮೂಲಕ ಜನಕಲ್ಕಾರಿ ಉತ್ತೇಜಣಕ್ಕೆ  
ಶೈಮಿಸುವುದು ಸರ್ಕಾರವೇಂದರ  
ಆಧ್ಯ ಕರ್ತವ್ಯವಾಗಿದೆ. ಇದಕ್ಕಾಗಿಯೇ  
ಸಂವಿಧಾನವು ಕೆಲವೋಂದು ರಾಜ್ಯ ನಿರ್ದೇಶಕ  
ತತ್ವಗಳನ್ನು ವಿವರಿಸಿದ್ದು, ನ್ಯಾಯಾಧಿನಂತರೆಗೆ  
ಒಳಪಡಿದ್ದರೂ ಈ ತತ್ವಗಳೇ ದೇಶದ  
ಆಡಳಿತಕ್ಕ ಮೂಲಾಧಾರವಾಗಿವೆ. ಜೊತೆಗೆ,  
ರಾಷ್ಟ್ರದ ಎಲ್ಲಾ ಸಂಸ್ಥೆಗಳಿಗೂ ಇವು ಆಧಾರ  
ಸ್ತಂಭಗಳಾಗಿವೆ. ವ್ಯಕ್ತಿಯ ಹಕ್ಕುಗಳ ರಕ್ಷಣೆ  
ಮತ್ತು ಉತ್ತೇಜಣಕ್ಕೆ ಸಂವಿಧಾನದಲ್ಲಿ  
ಕಾಣಿಸಿಗುವ ಕಳಕಳಿಯ ಹಿನ್ನೆಲೆಯಲ್ಲಿ,  
ಸರ್ಕಾರ ಒಬ್ಬ ಗ್ರಾಹಕನಾಗಿ ವ್ಯಕ್ತಿಯ  
ಯೋಗಕ್ಕೇಮವನ್ನು ಕಾಯ್ದುಕೊಳ್ಳುವುದು  
ಅಶ್ವಗತ್ವವಾಗಿದೆ. ನ್ಯಾಯೋಚಿತ ವ್ಯಾಪಾರ  
ಪದ್ಧತಿಗಳ ಅನುಸರಣೆ, ಸರಕುಗಳ  
ಗುಣಮಟ್ಟ ಮತ್ತು ಪರಿಣಾಮಕಾರಿ  
ಸೇವೆಗಳನ್ನು ಕಾಯ್ದುಕೊಳ್ಳುವುದರ ಜೊತೆಗೆ,  
ಗ್ರಾಹಕನಿಗೆ ತಾನು ವಿರೀದಿಸುವ ವಸ್ತುವಿನ  
ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ರಚನೆ,  
ಸಂಯೋಜನೆ ಮತ್ತು ಬೆಲೆಯ ಬಗ್ಗೆ  
ಮಾಹಿತಿ ನೀಡುವುದು ಗ್ರಾಹಕ ಸಂರಕ್ಷಣೆಯ  
ಭಾಗವಾಗಿದೆ. 1986ರಲ್ಲಿ ಗ್ರಾಹಕ ಸಂರಕ್ಷಣೆ  
ಕಾಯ್ದುಯ ಅನುಷ್ಠಾನವು, ಭಾರತದಲ್ಲಿ  
ಗ್ರಾಹಕ ಹಿತರಕ್ಷಣೆ / ಗ್ರಾಹಕ ಚಳವಳಿಯ  
ಪ್ರಮುಖ ಮೈಲಿಗಲ್ಲು ಎನಿಸಿದೆ. ಎಲ್ಲಾ ಸರಕು  
ಮತ್ತು ಸೇವೆಗಳನ್ನೂ ಒಳಗೊಂಡಿರುವ  
ಅಶ್ವಂತ ಪ್ರಗತಿಶೀಲ ಹಾಗೂ ವ್ಯಾಪಕ  
ಅಂಶಗಳನ್ನು ಒಳಗೊಂಡ ಸಮಗ್ರ ಕಾಯ್ದು

ಇದಾಗಿದೆ. ಶೈಕ್ಷಣಿಕ ಮತ್ತು ಅಪರಾಧ ತಡೆಯನ್ನು  
ಮೂಲ ಸ್ವರೂಪಗಳನ್ನಾಗಿ ಒಳಗೊಂಡ  
ಇತರ ಕಾನೂನುಗಳಂತಲ್ಲದೆ, ಗ್ರಾಹಕ  
ಸಂರಕ್ಷಣೆ ಕಾಯ್ದುಯಲ್ಲಿ ಪರಿಹಾರಕ್ಕೂ  
ಅವಕಾಶವಿದೆ. ಗ್ರಾಹಕ ಸಂರಕ್ಷಣೆ ಕಾಯ್ದೆಯ  
ನೇರ ಪರಿಚೀದದಲ್ಲಿ ಗ್ರಾಹಕರಿಗೆ ಆರು  
ಮೂಲಭೂತ ಹಕ್ಕುಗಳನ್ನು ದಯವಾಲಿಸುವ  
ಮೂಲಕ ಅವರ ಬಲವಧ್ಯನೆ ಮಾಡುವ  
ಪ್ರಯತ್ನ ಮಾಡಲಾಗಿದೆ. ಆ ಗ್ರಾಹಕ  
ಹಕ್ಕುಗಳು ಮುಂದಿನಂತಿವೆ :

**1) ಸುರಕ್ಷತೆ ಹಕ್ಕು :** ಜೀವ ಮತ್ತು  
ಆಸ್ತಿ-ಪಾಸ್ತಿಗಳಿಗೆ ಅಪಾಯಕಾರಿಯಾದ  
ಸರಕು ಮತ್ತು ಸೇವೆಗಳ ಮಾರಾಟ ಅಥವಾ  
ಪ್ರಚಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು  
ಗ್ರಾಹಕರಿಗೆ ಅಧಿಕಾರ ನೀಡಲಾಗಿದೆ.  
ಯಾವುದೇ ಒಂದು ವಸ್ತು ಅಥವಾ  
ಸೇವೆ ಜೀವ ಅಥವಾ ಆಸ್ತಿ-ಪಾಸ್ತಿಗೆ  
ಅಪಾಯಕಾರಿಯಾಗಿದ್ದಲ್ಲಿ, ಗ್ರಾಹಕರಿಗೆ ಈ  
ಬಗ್ಗೆ ಮಾಹಿತಿ ನೀಡುವುದಕ್ಕೇ ಅಲ್ಲದೆ,  
ಅಂತಹ ಸರಕು ಮತ್ತು ಸೇವೆಗಳ ಒಳಕೆ  
ಹಾಗೂ ಮಾರಾಟಗಾರರು ಅಥವಾ  
ತಯಾರಕರು ಸೂಕ್ತ ಮಾರ್ಗದರ್ಶನವನ್ನೂ  
ನೀಡಬೇಕು.

**2) ಮಾಹಿತಿ ಪಡೆಯುವ ಹಕ್ಕು :** ಸರಕು  
ಅಥವಾ ಸೇವೆಯ ಗುಣಮಟ್ಟ, ಪ್ರಮಾಣ,  
ಸಾಮರ್ಥ್ಯ, ಶುದ್ಧತೆ, ಪ್ರಮಾಣೀಕರಣ ಮತ್ತು  
ಬೆಲೆಯ ಹಾಗೂ ಮಾಹಿತಿ ಪಡೆಯುವ  
ಹಕ್ಕು ಗ್ರಾಹಕರಿಗೆ. ನ್ಯಾಯೋಚಿತವಲ್ಲದ  
ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು  
ರಕ್ಷಿಸಲು ಈ ಹಕ್ಕು ನೀಡಲಾಗಿದೆ.  
ಸಾಕಷ್ಟು ಮಾಹಿತಿಯನ್ನು ಗ್ರಾಹಕರಿಗೆ

\* ಕಾಯ್ದೆಯಾದ ಸಿಫೇಂಬರ್ 2017

ನೀಡುವುದರಿಂದ, ಅವರು ತಮ್ಮ ಆರ್ಥಿಕ ಸಾಮರ್ಥ್ಯ, ಜೀವನಶೈಲಿ ಮತ್ತು ಅಭಿರುಚಿಗೆ ಒಮ್ಮೆ ಸರಕು ಅಥವಾ ಸೇವೆಯನ್ನು ಆಯ್ದು ಮಾಡಿಕೊಳ್ಳಲು ಅವಕಾಶವಾಗುತ್ತದೆ.

**3) ಆಯ್ದು ಹಕ್ಕು :** ಸ್ವಧಾರತ್ತಕ ಬೆಲೆಗಳಲ್ಲಿ ವೈವಿಧ್ಯಮಯ ಸರಕು ಮತ್ತು ಸೇವೆಗಳ ಲಭ್ಯತೆ ಬಗ್ಗೆ ತಿಳಿಯುವ ಹಕ್ಕನ್ನು ಗ್ರಾಹಕರು ಹೊಂದಿದ್ದಾರೆ. ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಸರಕು ಮತ್ತು ಸೇವೆಗಳು ಕಡಿಮೆ ಮತ್ತು ಸ್ವಧಾರತ್ತಕ ಬೆಲೆಯಲ್ಲಿ ದೊರೆಯುವಂತಾಗಲು, ನ್ಯಾಯೋಚಿತ ಸ್ವಧಾರತ್ತಕತೆಯನ್ನು ಉತ್ತೇಜಿಸಬೇಕು.

**4) ಸಮಸ್ಯೆ ಆಲೆಕೆ ಹಕ್ಕು :** ಈ ಹಕ್ಕು, ಗ್ರಾಹಕ ಸಂರಕ್ಷಣೆ ಕಾಯ್ದೆಯ ಮುಖ್ಯ ಶಿರುಳಾಗಿದೆ. ಏಕೆಂದರೆ, ಒಂದು ವೇಳೆ ಗ್ರಾಹಕರಿಗೆ ವಂಚನೆ, ಅನ್ಯಾಯಗಳಾದಲ್ಲಿ, ಸೂಕ್ತ ಗ್ರಾಹಕ ವೇದಿಕೆಯಲ್ಲಿ ಅವರ ಹಿತರಕ್ಷಣೆಯ ಆಶ್ವಾಸನೆಯನ್ನು ಈ ಹಕ್ಕು ದಯವಾಲಿಸುತ್ತದೆ.

**5) ಪರಿಹಾರ ಹಕ್ಕು :** ಒಂದು ವೇಳೆ, ಗ್ರಾಹಕನೊಬ್ಬ ನ್ಯಾಯೋಚಿತವಲ್ಲದ ವ್ಯಾಪಾರ ಪದ್ಧತಿ ಅಥವಾ ನಿರ್ಬಂಧಿತ ವ್ಯಾಪಾರ ಪದ್ಧತಿಯಿಂದಾಗಿ ನಷ್ಟ ಅಥವಾ ಹಾನಿಗೆ ಗುರಿಯಾಗಿ, ಈ ಸಂಬಂಧ ಆರೋಪಗಳು ಸಾಖೀತಾದಲ್ಲಿ, ದೂರು ದಾಖಲಿಸಲಾದ ವೇದಿಕೆಯು ಸಂಬಂಧಪಟ್ಟ ಗ್ರಾಹಕನಿಗೆ ನಷ್ಟ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳುತ್ತದೆ.

**6) ಶಿಕ್ಷಣದ ಹಕ್ಕು :** ಈ ಹಕ್ಕು, ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ವ್ಯಾಪಾರ ಪದ್ಧತಿಗಳು ಮತ್ತು ಅವಗಳಿಂದ ಅನ್ಯಾಯವಾದರೆ ಪರಿಹಾರಗಳ ಬಗ್ಗೆ ಗ್ರಾಹಕನಿಗೆ ಮಾಹಿತಿ ನೀಡುತ್ತದೆ. ಈ ಕುರಿತ ಶಿಕ್ಷಣವನ್ನು ಗ್ರಾಹಕರಿಗೆ ತಲುಪಿಸಲು ಸಂವಹನ ಮಾರ್ಧಮಗಳು, ಶಾಲೆ ಪತ್ರ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾರ್ಧಮವಾಗಿ ಬಳಸಿಕೊಳ್ಳಬಹುದು.

ಈ ಕಾಯ್ದೆಯು, ದೇಶದಲ್ಲಿ ಲಭ್ಯವಿರುವ ಸಿವಿಲ್ ಕೋರ್ಟ್ ಮತ್ತು ಇತರ ಕಾನೂನು ಪರಿಹಾರಗಳಿಗೆ ಪಯಾಯವಾದ, ಮೂರು ಹಂತದ ವಿಶೇಷ ಪರಿಹಾರ ವ್ಯವಸ್ಥೆಯನ್ನು ಒದಗಿಸುತ್ತದೆ. ಇಲ್ಲಿ ಸಂತತ್ಸ್ತ ಗ್ರಾಹಕನು ತಾನು ಖರೀದಿಸಿದ ಸರಕು ಅಥವಾ ತಾನು



ಪಡೆದ ಸೇವೆಯಲ್ಲಿನ ವ್ಯತ್ಯಯಗಳಿಗೆ, ತಯಾರಕರು ಅಥವಾ ಸರಕು-ಸೇವ ಒದಗಿಸುವ ವ್ಯಾಪಾರಗಳು ಅನುಸರಿಸುವ ನಿಬಂಧಿತ / ನ್ಯಾಯೋಚಿತವಲ್ಲದ ವ್ಯಾಪಾರ ಪದ್ಧತಿಗಳಿಂದ ಉಂಟಾಗುವ ತೊಂದರೆಗಳಿಗೆ ಪರಿಹಾರ ಪಡೆಯಬಹುದು. ಗ್ರಾಹಕರ ದೂರುಗಳಿಗೆ ಸರಳ, ಕ್ಷಿಪ್ರ ಹಾಗೂ ಕಡಿಮೆ ಲಿಚಿನ್ ನಲ್ಲಿ ಪರಿಹಾರ ಒದಗಿಸುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಈ ಕಾಯ್ದೆಯು ಕೆಲವು ಪ್ರಕರಣಗಳಲ್ಲಿ ಗ್ರಾಹಕರಿಗೆ ಸೂಕ್ತವೆನಿಸುವ ರೀತಿಯಲ್ಲಿ ನಿರ್ದಿಷ್ಟ ಸ್ವರೂಪದ ಪರಿಹಾರಗಳನ್ನು ಸೂಚಿಸಿದರೆ, ಮತ್ತೆ ಕೆಲವು ಪ್ರಕರಣಗಳಲ್ಲಿ ಪರಿಹಾರಧನಕ್ಕೆ ಅವಕಾಶ ಒದಗಿಸುತ್ತದೆ. ಸುಶೀಲಿತ ಗ್ರಾಹಕನ ನೆರವಿನಿಂದ ಮಾತ್ರ ಒಂದು ಮುಕ್ತ ಮಾರುಕಟ್ಟೆ ಆರ್ಥಿಕತೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಗ್ರಾಹಕ ಶಿಕ್ಷಣವು ಉತ್ಪಾದಕರು ಮತ್ತು ಗ್ರಾಹಕರ ನಡುವೆ ಸಮರ್ಪಳಿಸಿದ ಕಾರ್ಯಕ್ರಮಗಳನ್ನು ಹಾದಿಯಾಗಿದೆ. ಶಿಕ್ಷಣವು ಸಮಂಜಸ ನಿರ್ಧಾರಗಳನ್ನು ತಾಳಲು ಗ್ರಾಹಕರಿಗೆ ನೆರವು ನೀಡುವುದಲ್ಲದೆ, ವಾಣಿಜ್ಯ ಮತ್ತು ವ್ಯಾಪಾರ ಸಂಬಂಧ ವಂಚನೆಗಳಿಂದ ಅವರನ್ನು ರಕ್ಷಿಸುತ್ತದೆ. ಗ್ರಾಹಕರ ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಮಾಣದ ಜಾಗೃತಿ ಮಾಡಿಸಲು, ಗ್ರಾಹಕರಿಗೆ ಅವರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಯೋಜಿತ ಪ್ರಚಾರ ಮತ್ತು ಜಾಗೃತಿ ಅಭಿಯಾಸಗಳ ಮೂಲಕ ಶಿಕ್ಷಣ ಒದಗಿಸಬೇಕಿದೆ. ಮುಖ್ಯವಾಗಿ ಸುಲಭವಾಗಿ ವಂಚನೆಗೊಳಗಾಗುವ ಮತ್ತು, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಗ್ರಾಮೀಣ ಕುಟುಂಬಗಳು ಮತ್ತು ದುಡಿಯುವ ವರಗಳೇ ಈ ಕುರಿತ ಹೆಚ್ಚಿನ ಶಿಕ್ಷಣ ನೀಡಲು ಒತ್ತು ನೀಡಬೇಕಿದೆ.

ಭಾರತವು 125 ಕೋಟಿ ಜನಸಂಖ್ಯೆ ಹೊಂದಿರುವ ಬೃಹತ್ ದೇಶವಾಗಿದ್ದು,

ಈ ಪ್ರೇಕ್ಷಿ ಬಹುತೇಕ ಮಂದಿ ಗ್ರಾಮೀಣ ಭಾಗದಲ್ಲೇ ವಾಸಿಸುತ್ತಿರುವುದರಿಂದ ಸರ್ಕಾರ ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ದೇಶವ್ಯಾಪಿಯಾಗಿ ಸಂವಹನ ಮಾರ್ಧಮಗಳ ಮೂಲಕ ಪ್ರಚಾರಾಂದೋಲನಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿಯೇ ಇಂದು “ಎಚ್ಚರ ಗ್ರಾಹಕ ಎಚ್ಚರ” (ಜಾಗೋ ಗ್ರಾಹಕ ಜಾಗೋ) ಫೋಟೋ ಮನೆ ಮನೆ ಮಾತಾಗಿ, ಮಾಪೆಟ್ಟಿದೆ.

ತೀರ್ಥ ಇತ್ತೀಚಿಗೆ, ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು/ಸಂಸ್ಥೆಗಳ ಜೊತೆ ಪಾಲುದಾರಿಕೆಯಲ್ಲಿ ಜಂಟಿ ಪ್ರಚಾರ ಆಂದೋಳನಗಳನ್ನು ಆರಂಭಿಸಲಾಗಿದ್ದು, ಸಮಗ್ರವಾಗಿ ಜನರನ್ನು ತಲುಪುವುದು ಇದರ ಉದ್ದೇಶವಾಗಿದೆ. ಉದಾಹರಣೆಗೆ, ಆಹಾರಕ್ಕೆ ಸಂಬಂಧಿಸಿದಂತೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಬ್); ಹಣಕಾಸು ಸೇವೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಬೆ); ಜೊಡಿಸಿದ ಸಂಬಂಧಿಸಿದಂತೆ ‘ರಾಷ್ಟ್ರೀಯ ಜೊಡಿಸಿದ ಬೆಲೆ ಪ್ರಾಧಿಕಾರ (ಎನ್‌ಪಿಪಿಎಲ್) ಜೊತೆ ಸಹಭಾಗಿತ್ವದಲ್ಲಿ ಟಿ.ವಿ., ರೆಡಿಯೋ, ದಿನಪತ್ರಿಕೆ, ಹೋರಾಂಗಣ ಜಾಹಿರಾತು ಸೇರಿದಂತೆ ವಿವಿಧ ವಿದ್ಯಾನ್ಯಾಸ ಮತ್ತು ಮುದ್ರಣ ಮಾರ್ಧಮಗಳ ಮೂಲಕ ಪ್ರಚಾರಾಂದೋಳನ ಕೈಗೊಳ್ಳಲಾಗುತ್ತಿದೆ. ದೃಶ್ಯ ಮತ್ತು ಜಾಹಿರಾತು ಪ್ರಚಾರ ನಿರ್ದೇಶನಾಲಯದ ಮೂಲಕ ಗ್ರಾಹಕ ಜಾಗೃತಿ ಅಂದೋಳನಗಳನ್ನು ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಮತ್ತು ಹಿಂದುಸ್ತಾನದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ, ವಿವಿಧ ರಾಜ್ಯಗಳು/ಕೇಂದ್ರದ್ವಾಳಿತ ಪ್ರದೇಶಗಳಲ್ಲಿ ನಡೆಯುವ ಪ್ರಮುಖ ಜಾತ್ರೆ/ಹಬ್ಬಗಳಲ್ಲಿ ಪಾಲೆಗ್ಗೆಲ್ಲಾಗೂ ಸರ್ಕಾರ ನಿರ್ಧರಿಸಿದೆ. ಇಂತಹ ಜಾತ್ರೆ/ಹಬ್ಬಗಳಲ್ಲಿ ಗ್ರಾಮೀಣ ಮತ್ತು ಹಿಂದುಸ್ತಾನದ ಪ್ರದೇಶದ ಜನರು ಹೆಚ್ಚಾಗಿ ಪಾಲೆಗ್ಗೆಲ್ಲಾಗೂ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ನಾವೆಲ್ಲರೂ ಗ್ರಾಹಕರೇ. ಇಂದಿನ ಗ್ರಾಹಕರು ತುಂಬಾ ಹೆಚ್ಚಿಪಾಗಿ ಒದಲಾಗುತ್ತಿದ್ದಾರೆ. 20ನೇ ಶತಮಾನದ ಮಧ್ಯಭಾಗದಿಂದ ಈಚೆಗೆ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಭಾವಗಳು ಮತ್ತು ಅಂಶಗಳ ಕಾರಣದಿಂದಾಗಿ ಗ್ರಾಹಕರ

ಜೀವನಶೈಲಿ, ಅನುಭೋಗ ಅಭಿರುಚಿಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿವೆ. ಜನರ ಸಂಚಾರದಲ್ಲಿ ಹೆಚ್ಚಳ, ಹೊಸ ಸರಕು ಮತ್ತು ಸೇವೆಗಳ ಪರಿಚಯ, ಹೊಸ ಖರ್ಚು ವಿಧಾನಗಳು ಮತ್ತು ಮಾಹಿತಿ ಲಭ್ಯತೆಯು ಗ್ರಾಹಕರ ಗ್ರಹಿಕೆಯನ್ನು ಬದಲಾಯಿಸಿದ್ದು, ಅವರ ನಿಷ್ಠೆಯ ಮೇಲೂ ಪರಿಣಾಮ ಬೀರಿದೆ.

ಅಗಾಧ ಸಂಖ್ಯೆಯಲ್ಲಿ ಲಭ್ಯವಿರುವ ಸರಕು ಮತ್ತು ಸೇವೆಗಳು ಹಾಗೂ ಅವುಗಳ ಗುಣಮಟ್ಟದಲ್ಲಿನ ವೈವಿಧ್ಯತೆಯಿಂದಾಗಿ ತಮ್ಮ ವ್ಯಾಯಕ್ಕಿಕ ಅಗತ್ಯಗಳ ಮೂರ್ಕೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಆಯ್ದುಗಳನ್ನು ಮಾಡಲು ಕೆಲವೊಮ್ಮೆ ಗ್ರಾಹಕರಿಗೆ ಸಾಧ್ಯವಾಗದೆ ಇರಬಹುದು. ಅಷ್ಟೇ ಅಲ್ಲದೆ, ವಾರಿಷ್ಟ ಅಭಿವೃದ್ಧಿಯು ಹೊಸ ಕ್ರೆತಕ ಅಗತ್ಯಗಳ ಸ್ಥಿರಗೂ ಕಾರಣವಾಗುತ್ತದೆ. ವಿವಿಧ ಉದ್ದೇಶ ಮತ್ತು ಜಾಹಿರಾತು ವಲಯಗಳಿಂದ ಬರುವ ಸಂದೇಶಗಳನ್ನು ಎಲ್ಲಾ ಗ್ರಾಹಕರೂ ತಾರ್ಕಿಕವಾಗಿ ಬೇರೆದಿಸಿ, ನೈಜ ಅಗತ್ಯ ಯಾವುದೆಂದು ತೀರ್ಮಾನನಿಸಲಾರರು. ಗ್ರಾಹಕರು ನೈಜ ಅಗತ್ಯ ಮತ್ತು ಗ್ರಾಹಕ ಅಗತ್ಯಗಳ ನಡುವಿನ ವ್ಯವ್ಹಾರಗಳ ಬಗ್ಗೆ ಅರಿವು ಬೆಳೆಸಿಕೊಳ್ಳಲುವುದು ಅವಶ್ಯವಾಗಿದೆ. ಅವರು ತಮ್ಮ ಅಗತ್ಯಗಳಿಗೆ ನಿಜಕ್ಕೂ ಸರಿಹೊಂದುವ ಸರಕು ಮತ್ತು ಸೇವೆಗಳನ್ನಷ್ಟೇ ಆಯ್ದು ಮಾಡುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಿದೆ. ಜೊತೆಗೆ, ಹೀಗೆ ಬದಲಾವಣೆ ಮತ್ತು ಅನುಭೋಗದಲ್ಲಿರುವ ಸಂಭವನೀಯ ಅಪಾಯಗಳ ಹಿನ್ನೆಲೆಯಲ್ಲಿ, ಗ್ರಾಹಕರು ಅನುಭೋಗದಿಂದ ತಮ್ಮ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯವೆನಿಸಿದೆ.

ಹೆಚ್ಚಿದ ಗ್ರಾಹಕರ ಶೈಕ್ಷಣಿಕ ಮಟ್ಟವನ್ನು ವ್ಯಾಪಾರೋದ್ಯಮಗಳು ತಮಗೆ ಅಪಾಯವೆಂದು ಪರಿಗಣಿಸದೆ, ವಾರಿಷ್ಟ ಲಾಭಕ್ಕೆ ಆ ಶಿಕ್ಷಣವು ಮಾರಕವೆಂದು ತಿಳಿಯಬೇಕು. ಉತ್ತಮ ಶಿಕ್ಷಣದಿಂದ ಗ್ರಾಹಕರು ಉತ್ತಮ ಆಯ್ದುಗಳನ್ನು ಮಾಡುತ್ತಾರೆ. ಅಲ್ಲದೆ, ಗ್ರಾಹಕರಲ್ಲಿ ನಿರೀಕ್ಷೆ ಮಟ್ಟ ಹೆಚ್ಚುವುದರಿಂದ, ಅದು ಸ್ಥಾರ್ಥಕೆತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಕಂಪನಿಗಳೂ ತಮ್ಮ ಸರಕು ಮತ್ತು ಸೇವೆಯ ಗುಣಮಟ್ಟವನ್ನು ಉತ್ತಮಪಡಿಸುತ್ತವೆ.

ಗ್ರಾಹಕ ಸಂರಕ್ಷಣೆ ಕಾಯ್ದು ಜಾರಿಯನ್ನು ಒಂದು ಯಶಸ್ವಾಗಿ ಕಾಣಲಾಗುತ್ತಿದೆಯಾದರೂ ನಿರೀಕ್ಷಿತ ಮಟ್ಟದ ಗ್ರಾಹಕ ಹಿತರಕ್ಷಣೆ ಸಾಧಿಸುವಲ್ಲಿ ನ್ಯಾನೆತೆಗಳು ಇವೆ. ಗುಣಮಟ್ಟದ ಮೂಲಸೌಕರ್ಯ ಹೊರತೆ, ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿವಿಧ ಸರಕು ಮತ್ತು ಸೇವೆಗಳ ಮೇಲೆ ನಿಯಂತ್ರಣವಿಲ್ಲದಿರುವುದು, ಹಲವು ಉತ್ಪನ್ನಗಳಿಗೆ ಕಡ್ಡಾಯ ಗುಣಮಟ್ಟ ಪ್ರಮಾಣೀಕರಣ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಿವೆ. ಒಟ್ಟಾರೆ ಪ್ರಮಾಣೀಕರಣದ ಬಗ್ಗೆ ಉದ್ದೇಶಗಳಲ್ಲೂ ಭಿನ್ನಾಭಿಪ್ರಾಯವಿದೆ. ಜೊತೆಗೆ, ಗುಣಮಟ್ಟ, ಸ್ಥಾರ್ಥಕೆತೆ ಮತ್ತು ಲಾಭದಾಯಕತೆಯ ಮೇಲೆ ಪ್ರಮಾಣೀಕರಣ ಬೀರಬಹುದಾದ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ವ್ಯಾಪಾರೋದ್ಯಮಗಳಿಗೆ ಅರಿವಿನ ಹೊರತೆಯಿದೆ. ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆ ಇರಲು, ಗ್ರಾಹಕರಲ್ಲಿ ಅರಿವಿನ ಹೊರತೆಯು ಮೂಲ ಕಾರಣವಾಗಿದೆ.

ಸೂಲವಾಗಿ ಹೇಳುವುದಾದರೆ, ದೇಶದಲ್ಲಿ ಗುಣಮಟ್ಟದ ಸಂಸ್ಕೃತಿಯ ಅನುಪಸ್ಥಿತಿ ಎದ್ದು ಕಾಣಲ್ಪಡಿದೆ. ಭಾರತೀಯ ಉತ್ಪನ್ನಗಳ ಗುಣಮಟ್ಟ ಹೆಚ್ಚಿ, ಅಂತಾರಾಷ್ಟ್ರೀಯ ಪ್ರಮಾಣೀಕರಣಗಳಿಗೆ ಅನುಗುಣವಾಗಿ ಉತ್ಪಾದಕರು ಅವುಗಳನ್ನು ತಯಾರಿಸುವ ಸ್ಥಿತಿ ನಿರ್ಮಾಣವಾಗಬೇಕಾದರೆ, ಮೊದಲು ದೇಶದಲ್ಲಿ ಅಂತಹ ಅಂತಹ ಪ್ರೇರಣೆ ಸ್ವಷ್ಟಿಯಾಗಬೇಕು. ಇದನ್ನು ಸಾಧಿಸುವ ನಿಟ್ಟನಲ್ಲಿ ಇತ್ತಿಜೆಗೆ ‘ಬಿಬಾಸ್’ ಕಾಯ್ದೆಯನ್ನು ಪರಿಷ್ಕರಿಸಲಾಗಿದೆ ಮತ್ತು ಹಾಲೆ ‘ಗ್ರಾಹಕ ಸಂರಕ್ಷಣೆ ಕಾಯ್ದು-1986’ಗೆ ಸಮಗ್ರಿ ತಿದ್ದುಪಡಿ ತರಲಾಗಿದೆ. ಕಾಯ್ದೆಯನ್ನು ಮತ್ತೆಷ್ಟು ಪರಿಣಾಮಕಾರಿ, ಕಾರ್ಯಾರ್ಥಕ ಮತ್ತು ಉದ್ದೇಶಾರ್ಥವಾಗಿಸಲು ಹೊಸ ಕಾಯ್ದೆಯನ್ನು ತರುವ ಬಗ್ಗೆ ಪರಿಶೀಲಿಸಲಾಗುತ್ತದೆ. ಗ್ರಾಹಕ ಸಂರಕ್ಷಣೆ ಕಾಯ್ದೆಯು ಕಳೆದ 30 ವರ್ಷಗಳಿಂದ ಜಾರಿಯಲ್ಲಿದೆ. ಗ್ರಾಹಕ ಸಂರಕ್ಷಣೆ ವಿಧೇಯಕ-2015 ಮತ್ತು ಹೊಸದಾಗಿ ಜಾರಿಗೊಳಿಸಲಾದ ‘ಬ್ಯಾರ್ಝ್ ಆಫ್ ಇಂಡಿಯನ್ ಸ್ಪ್ಯಾಂಡರ್ಸ್’ ಕಾಯ್ದು-2016 ಇವುಗಳು ಅಂತಹ ಸುಧಾರಣೆಗೆ ಇಂಬು ನೀಡುವ ಮೂಲ ಪ್ರಯತ್ನಗಳಾಗಿವೆ.



**ಗ್ರಾಹಕ ಸಂರಕ್ಷಣೆ ಕಾಯ್ದೆಯ ಪ್ರಧಾನ ಪ್ರಮೀಳೆಗಳಿಂದರೆ :**

\* ಗ್ರಾಹಕರ ಹಕ್ಕುಗಳ ಉತ್ತೇಜನ, ರಕ್ಷಣೆ ಮತ್ತು ಜಾರಿ ಉದ್ದೇಶಕ್ಕಾಗಿ ‘ಕೇಂದ್ರಿಯ ಗ್ರಾಹಕ ಸಂರಕ್ಷಣೆ ಪ್ರಾಧಿಕಾರ’ (ಸಿಸಿಎಎ) ಸ್ಥಾಪನೆ. ಅಗತ್ಯವಾದದೆ ಮದ್ದಪ್ರವೇಶ ಮಾಡುವ ಮೂಲಕ ವಂಚನೆಯ ವ್ಯಾಪಾರ ಪದ್ಧತಿಗಳಿಂದ ಸ್ವಷ್ಟಿಯಾಗುವ ಗ್ರಾಹಕ ವ್ಯಾಜ್ಞಗಳನ್ನು ತಡೆಯಲುವುದು ಮಾತ್ರವಲ್ಲದೆ, ಅಂತಹ ಪ್ರಕರಣಗಳಲ್ಲಿ ಸರಕುಗಳ ವಾಪಸಾತಿ, ಹಣ ಮರುಪಾವತಿಯಂತಹ ಶಿಸ್ತ ಕ್ರಮಗಳಿಗೆ ಆದೇಶ ನೀಡುತ್ತದೆ.


\* ಯಾವುದೇ ಉತ್ಪನ್ನದಿಂದ ವ್ಯಕ್ತಿಗೆ ಅಥವಾ ಆಸ್ತಿ-ಪಾಸ್ತಿಗೆ ಹಾನಿ, ಸಾವು ಮಂತಾದ ಅಪಾಯಗಳು ಸಂಭವಿಸಿದಲ್ಲಿ, ‘ಉತ್ಪನ್ನ ಜವಾಬ್ದಾರಿ’ ಕ್ರಮದ ಅಡಿಯಲ್ಲಿ ಉತ್ಪಾದಕರನ್ನೇ ಇದಕ್ಕೆ ಹೊಣಣೆಯಾಗಿಸಿ ಸೂಕ್ತ ಪರಿಹಾರ ಹೊಡಿಸಲು ಅವಕಾಶವಿದೆ.

\* ಇದರ ‘ಮದ್ದಪ್ರವೇಶ’ ನೀಡಿಯು, ‘ಬದಲಿ ವ್ಯಾಜ್ಞ ಇತ್ಯಧ್ರ್ಯ’ (ಎಡಿಆರ್) ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಗ್ರಾಹಕ ವ್ಯಾಜ್ಞಗಳನ್ನು ಶಾಸನಬದ್ಧವಾಗಿ, ಮದ್ದಪ್ರವೇಶ ಮೂಲಕ ಪರಿಹಾರ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಇದರಿಂದ ಇಡೀ ಪ್ರತೀಯೆ ಸರಳ ಮತ್ತು ಕ್ಷೇತ್ರವಾಗಿ ಇದಕ್ಕೆ ಮಾರ್ಪಣಗಳಿಗೆ ಅಧಿಕಾರ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಈ ಮದ್ದಪ್ರವೇಶ ಗ್ರಾಹಕ ವ್ಯಾಜ್ಞಗಳನ್ನು ಸುಧೀಸಿಸುತ್ತದೆ.

\* ಗ್ರಾಹಕರ ವೇದಿಕೆಯಲ್ಲಿ ವ್ಯಾಜ್ಞ ಇತ್ಯಧ್ರ್ಯ ಪ್ರತೀಯೆಯನ್ನು ಸರಳಗೊಳಿಸಲು

ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಹಕ  
 ವ್ಯಾಜ್ಯ ಇತ್ಯರ್ಥ ಸಂಸ್ಥೆಗಳ ಜುಲಾನೆ ವ್ಯಾಪ್ತಿ  
 ಹೆಚ್ಚಳ, ದೂರುಗಳ ಕೆವಲ ಇತ್ಯರ್ಥಕೂಗಿ  
 ವೇದಿಕೆಗಳಲ್ಲಿ ಕನಿಷ್ಠ ಸದಸ್ಯರ ಸಂಖ್ಯೆ ಹೆಚ್ಚಳ,  
 ಜಿಲ್ಲಾ ಮತ್ತು ರಾಜ್ಯ ಅಯೋಗಗಳಿಗೆ ತಮ್ಮ  
 ಆದೇಶಗಳನ್ನು ಮರುಪರಿಶೀಲನೆ ಮಾಡುವ  
 ಅಧಿಕಾರ, 'ಸಕ್ರೂಟಿ ಬೆಂಚ್' ಸಾಫಲನೆ,  
 ಜಿಲ್ಲಾ ವೇದಿಕೆಗಳ ಅಧಿಕೃತ ಮತ್ತು ಸದಸ್ಯರ  
 ನೇಮಕ ಪ್ರಕ್ರಿಯೆ ಸುಧಾರಣೆ, ಎಲೆಕ್ಟ್ರಾನಿಕ್ಸ್  
 ವಿಧಾನದ ಮೂಲಕ ಗ್ರಾಹಕರಿಗೆ ದೂರು  
 ದಾಖಲಿಸಲು ಮತ್ತು ತಮ್ಮ ವಾಸಸ್ಥಳದ  
 ವ್ಯಾಪ್ತಿಯಲ್ಲಿರುವ ಗ್ರಾಹಕ ವೇದಿಕೆಯಲ್ಲಿ  
 ದೂರು ದಾಖಲಿಸಲು ಅವಕಾಶ, 21  
 ದಿನದೊಳಗೆ ದೂರನ್ನು ಅಂಗೀಕರಿಸುವ  
 ಬಗ್ಗೆ ನಿರ್ದಾರ ಕೈಗೊಳ್ಳಲಿದ್ದರೆ, ಅಂತಹ  
 ದೂರನ್ನು ಅಂಗೀಕರಿಸಲಾಗಿದೆ ಎಂದು  
 ಭಾವಿಸುವ ನಿಯಮ ಸೇರಿದಂತೆ  
 ಹಲವು ಕ್ರಮಗಳು ಇದರಲ್ಲಿ ಸೇರಿವೆ.  
 ಇಂದು ಕೈಗಾರಿಕೀಕರಣಗೂಂದ ಎಲ್ಲಾ  
 ರಾಷ್ಟ್ರಗಳೂ ಅಳತೆ ನಿರ್ವಿರತ ಮತ್ತು  
 ಪ್ರಮಾಣೀಕರಣದ ಹೊಣೆ ಹೊತ್ತೆ ಸರ್ಕಾರಿ  
 ಸಂಸ್ಥೆಯೊಂದನ್ನು ಹೊಂದಿವೆ ಎಂದರೆ,  
 ರಾಷ್ಟ್ರೋಂದರ ಆರ್ಥಿಕ ಆರೋಗ್ಯ  
 ಹಾಗೂ ಸಮೃದ್ಧಿಗೆ, ಅಳತೆ ನಿರ್ವಿರತೆಯ  
 ಪ್ರಮಾಣಿಕತೆಗೆ ಸಮಾಜ ನೀಡುವ  
 ಮಹತ್ವ ಎಷ್ಟಂಬುದು ವೇದ್ಯವಾಗುತ್ತದೆ.  
 ಇದಕ್ಕೆ ಭಾರತವೂ ಹೊರತಾಗಿಲ್ಲ. ಭಾರತ  
 ಸರ್ಕಾರವು ಸುದೀರ್ಘ ಕಾಲದಿಂದಲೂ  
 ಮಾರುಕಟ್ಟೆಯಲ್ಲಿ ನ್ಯಾಯೋಚಿತ  
 ಮಾಪನವನ್ನು ಕಾಯ್ದುಕೊಂಡಿದೆ. ಒಂದು  
 ಸಮಗ್ರ ಯೋಜನೆಯ ಭಾಗವಾಗಿ ಹಾಗೂ  
 ಶೂಕ ಮತ್ತು ಅಳತೆಗೆ ಏಕರೀತಿಯ  
 ಪ್ರಮಾಣೀಕರಣವನ್ನು ಒದಗಿಸುವ ನಿಟ್ಟಿನಲ್ಲಿ  
 'ಶೂಕ ಮತ್ತು ಅಳತೆ ಪ್ರಮಾಣೀಕರಣ  
 ಕಾಯ್ದು'ಯನ್ನು 1956ರಲ್ಲಿ ಮೊದಲು  
 ಜಾರಿಗೆ ತರಲಾಯಿತು. ಈ ಕಾಯ್ದುಯು,  
 'ಅಂತಾರಾಷ್ಟ್ರೀಯ ಕಾನೂನುಬದ್ಧ  
 ಮಾಪನಶಾಸ್ತ್ರ ಸಂಸ್ಥೆ' ಗುರುತಿಸಿದ್ದ  
 ಅಂತಾರಾಷ್ಟ್ರೀಯ ಮೆಟ್ರಿಕ್ ವ್ಯವಸ್ಥೆಯನ್ನು  
 ಅಧರಿಸಿತ್ತು.

ಹೆಚ್ಚಾಗಿದೆ. ತೊಕ ಮತ್ತು ಅಳತೆಯಲ್ಲಿ ಒಂದು ಪ್ರಮಾಣಿಕರಣ ನಿಗದಿಗೊಳಿಸಲು, ತೊಕ ಮತ್ತು ಅಳತೆ ಒಳಗೊಂಡ ವ್ಯಾಪಾರಗಳನ್ನು ನಿಯಂತ್ರಿಸಲು ಹಾಗೂ ತೊಕ-ಅಳತೆ ಅಥವಾ ಸಂಖ್ಯೆಗಳ ಆಧಾರದ ಮೇಲೆ ಸರಕುಗಳ ಮಾರಾಟ ನಿಯಂತ್ರಿಸಲು 1-4-2014 ರಂದು ‘ಕಾನೂನು ಮಾಪನಶಾಸ್ತ್ರ ಕಾಯ್ದೆ-2009’ ಜಾರಿಗೊಳಿಸಲಾಯಿತು. ಕಾನೂನು ಮಾಪನಶಾಸ್ತ್ರ ಕಾಯ್ದೆ-2009 (2010ರ ಕಾಯ್ದೆ 1) 1976ರ ತೊಕ ಮತ್ತು ಅಳತೆ ಕಾಯ್ದೆ ಮತ್ತು 1985ರ ತೊಕ ಮತ್ತು ಅಳತೆ (ಜಾರಿ) ಕಾಯ್ದೆಯ ಸ್ಥಾನಗಳನ್ನು ರದ್ದುಗೊಳಿಸಿ, ಅವುಗಳ ಸ್ಥಾನವನ್ನು ಮರುಭೂತಿ ಮಾಡಿತು. ಕಾನೂನು ಮಾಪನಶಾಸ್ತ್ರಕೆ ಸಂಬಂಧಿಸಿದ ಹೊಣೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆಯಾಗಿದೆ. ರಾಷ್ಟ್ರೀಯ ನೀತಿ ರೂಪಕ್ಕೆ ಮತ್ತು ತೊಕ ಮತ್ತು ಅಳತೆಗೆ ಸಂಬಂಧಿಸಿದಂತೆ ಏಕರೀತಿ ಕಾನೂನುಗಳು, ಶಾಂತಿಕ ನಿಯಂತ್ರಣ, ತರಬೇತಿ, ವಿಚಿತ್ರತೆ ಪ್ರಯೋಗಾಲಯ ಸೌಲಭ್ಯ ಕಲ್ಪಿಸುವುದು, ಅಂತಾರಾಷ್ಟ್ರೀಯ ಶಿಫಾರಸುಗಳ ಅನುಷ್ಠಾನ ಮುಂತಾದ ಕಾರ್ಯಗಳು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿವೆ. ದೈನಂದಿನ ಕಾನೂನು ಜಾರಿಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿರುತ್ತದೆ.



14404 ಮೂಲಕ ಗ್ರಾಹಕರಿಗೆ ಸಲಹೆ,  
 ಮಾಹಿತಿ ಮತ್ತು ಮಾರ್ಗದರ್ಶನ ನೀಡಿ,  
 ಅವರನ್ನು ಬಿಲವರ್ಥನೆಗೊಳಿಸಲಾಗುತ್ತಿದೆ.  
 ಜೋತೆಗೆ, ಗ್ರಾಹಕರ ದೂರುಗಳನ್ನು ವ್ಯಾಪಾರ  
 ಸಂಸ್ಥೆಗಳು, ತಯಾರಕರ ಗಮನಕ್ಕೆ ತರುವ  
 ಮೂಲಕ ನೀತಿ ಮತ್ತು ನಿವಾಹಣೆ ವ್ಯವಸ್ಥೆಗಳಲ್ಲಿ  
 ಮಾಪಾದಿಗೆ ಸೂಚಿಸುವುದಲ್ಲದೆ,  
 ಜಾಗತಿಕ ಮಾನದಂಡಗಳನ್ನು  
 ಅಳವಡಿಸಿಕೊಳ್ಳುವಂತೆಯೂ ಮನವೊಲಿಕೆ  
 ಮಾಡಲಾಗುತ್ತಿದೆ. ‘ಎನ್‌ಸಿ‌ಎಚ್’, 325  
 ಪ್ರಮುಖ ಕಂಪನಿಗಳ ಜೋತೆ ಒಡಂಬಡಿಕೆ  
 ಮಾಡಿಕೊಂಡಿದ್ದು, ಗ್ರಾಹಕರ ದೂರುಗಳನ್ನು  
 ಇತ್ತುದ್ದರ್ಶಕಾಗಿ ಈ ಕಂಪನಿಗಳಿಗೆ ಕಳುಹಿಸಿ,  
 ಅವರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ.

ಇನ್‌ಗ್ರಾಮ್

ಗ್ರಾಹಕರು, ಕೇಂದ್ರ ಮತ್ತು ರಾಜ್ಯ  
ಸರ್ಕಾರಿ ಸಂಸ್ಥೆಗಳು, ಶಾಸಗಿ ಕಂಪನಿಗಳು,  
ನಿಯಂತ್ರಕರು, ಒಂಬಡ್‌ಮನ್‌,  
ಕಾಲೋಸೆಂಟರ್ ಇತ್ಯಾದಿಗಳೆಲ್ಲವನ್ನೂ  
ಒಂದೇ ವೇದಿಕೆಗೆ ತರುವನಿಟಿನಲ್ಲಿ ‘ಸಮಗ್ರ  
ದೂರು ಪರಿಹಾರ ವ್ಯವಸ್ಥೆ’ (ಇಂಟಿಗ್ರೇಟೆಡ್  
ಗ್ರೇವಿಯನ್ಸ್) ರಿಡ್ಸ್‌ ಮೆಕ್ಯಾನಿಸಂ)  
ಮೋಟ್‌ಲ್‌ ಅರಂಭಿಸಲಾಗಿದೆ. ಈ  
ಮೋಟ್‌ಲ್‌, ಗ್ರಾಹಕರಿಗೆ ಅವರ  
ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅರಿವು  
ಮೂಡಿಸುವುದಲ್ಲದೆ, ಅವರ ಜವಾಬ್ದಾರಿಗಳ  
ಬಗ್ಗೆ ಮಾಹಿತಿ ನೀಡುತ್ತದೆ. ಈ ಮೋಟ್‌ಲ್‌  
ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲೇ  
ತಮ್ಮ ದೂರುಗಳನ್ನು ದಾಖಲಿಸಬಹುದು.  
‘ರಾಷ್ಟ್ರೀಯ ಗ್ರಾಹಕ ಸಹಾಯವಾಣಿ’ಯು  
ಈಗ ಈ ಮೋಟ್‌ಲ್‌ ಮೂಲಕವೂ  
ಲಭ್ಯವಿದೆ. ಜೊತೆಗೆ ಮೌಲ್ಯವರ್ಧಿತ  
ಸೇವೆಯ ಭಾಗವಾಗಿ, ಮೊಬೈಲ್ ಆಪ್  
ಅರಂಭಿಸಲಾಗಿದೆ. ಜೊತೆಗೆ ದೇಶಾದ್ಯಂತ  
ಎಲ್ಲಾ ಗ್ರಾಹಕರೂ ‘ರಾಷ್ಟ್ರೀಯ ಗ್ರಾಹಕ  
ಸಹಾಯವಾಣಿ’ಯನ್ನು ಸಂಪರ್ಕಿಸಲು  
ಸುಲಭವಾಗಿ ನೆನಪಿಟ್ಟಕೊಳ್ಳಬಹುದಾದ  
ಎದು ಅಂತಿಗಳ ಶಾಟ್‌ ಕೋಡ್ 14404  
ಒದಗಿಸಲಾಗಿದೆ.

**ರಾಜ್ಯ ಗ್ರಾಹಕ ಸಹಾಯವಾರ್ಥಿಗಳು:** ರಾಜ್ಯ ಮಟ್ಟದಲ್ಲಿ ಪರ್ಯಾಯ ಗ್ರಾಹಕ ವ್ಯಾಜ್ಯ ಪರಿಹಾರವನ್ನು ಉತ್ತೇಜಿಸುವ ಮತ್ತು ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ಇತ್ಯಧರ್ಮಕ್ಕೆ ನೆರವಾಗುವ ನಿಟ್ಟನಲ್ಲಿ ರಾಜ್ಯ ಸರ್ಕಾರಗಳೂ ‘ರಾಜ್ಯ ಗ್ರಾಹಕ ಸಹಾಯವಾರ್ಥಿಗಳನ್ನು ಆರಂಭಿಸಿವೆ.

**ಸ್ವಾತ್ಮೋ ಕನ್ನೂಮರ್ ಅಪ್ಲಿಕೇಷನ್:** ಬಾರ್‌ಕೋಡ್ ಸ್ಕ್ಯಾನ್ ಮೂಲಕ ಗ್ರಾಹಕರು ತಾವು ಖರೀದಿಸಿದ ಉತ್ಪನ್ನದ ಸಂಪೂರ್ಣ ಮಾಹಿತಿ ಪಡೆಯಲು ‘ಸ್ವಾತ್ಮೋ ಕನ್ನೂಮರ್’ ಮೊಬೈಲ್ ಅಪ್ಲಿಕೇಷನ್ ಅನ್ನು ಆರಂಭಿಸಲಾಗಿದೆ. ಆಪ್ ಬಳಸಿ, ಬಾರ್‌ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ವಸ್ತುವಿನ ಹೆಸರು, ತಯಾರಕರ ವಿವರ, ತಯಾರಾದ ವರ್ಷ ಮತ್ತು ಶಿಂಗಳು, ನಿವ್ವಳ ಶೋಕ, ಗ್ರಾಹಕ ಸಹಾಯ ವಿವರಗಳು ಮುಂತಾದ ಮಾಹಿತಿಗಳನ್ನು ಪಡೆಯಬಹುದು. ಖರೀದಿಸಿದ ವಸ್ತುವಿನಲ್ಲಿ ನೂನ್ಯತೆಗಳಿಂದಲ್ಲಿ ದೂರು ಸಲ್ಲಿಸಲು ಆಪ್ ಮೂಲಕ ಪಡೆಯಲಾದ ಮಾಹಿತಿಯು ಗ್ರಾಹಕರಿಗೆ ನೆರವಾಗುತ್ತದೆ.

**ಗಾಮಾ :** ಜನರ ಹಾದಿ ತಪ್ಪಿಸುವ ಜಾಹಿರಾತುಗಳ ಹಾವಳಿಯನ್ನು ತಡೆಯುವ ನಿಟ್ಟನಲ್ಲಿ ಸರ್ಕಾರ ‘ದಾರಿ ತಪ್ಪಿಸುವ ಜಾಹಿರಾತುಗಳ ವಿರುದ್ಧ ದೂರುಗಳು’ (ಗ್ರೇವಿಯನ್ ಅಗ್ನ್ ಮಿಸ್‌ಲೀಡಿಂಗ್ ಅಡ್ರ್ಯಾಟ್ಸ್‌ಸ್‌ಮೆಂಟ್‌ಗಾಮಾ) ಎಂಬ ಮೋಟರ್‌ಲ್ ಆರಂಭಿಸಿದೆ. ಹಾದಿ ತಪ್ಪಿಸುವ ಜಾಹಿರಾತುಗಳ ವಿರುದ್ಧ ಗ್ರಾಹಕರು ಈ ಮೋಟರ್‌ಲ್‌ನಲ್ಲಿ ಅನ್‌ಲೈನ್ ಮೂಲಕ ಜಾಹಿರಾತಿನ ಪ್ರತಿ/ದ್ವಿನಿ/ದೃಶ್ಯ ಸಮೇತ ದೂರು ಸಲ್ಲಿಸಬಹುದು.

**ಅನ್‌ಲೈನ್ ವ್ಯಾಜ್ಯ ಪರಿಹಾರ :** ಗ್ರಾಹಕ ವ್ಯಾಜ್ಯಗಳನ್ನು ಭೌತಿಕವಾಗಿ ಮಾತ್ರವಲ್ಲದೆ, ಅನ್‌ಲೈನ್ ಮೂಲಕೂ ಪರಿಹರಿಸಲು ವೇದಿಕೆಯಾಗಿ ‘ಅನ್‌ಲೈನ್ ಗ್ರಾಹಕ ಮಧ್ಯಸ್ಥಿಕೆ ಕೇಂದ್ರ’ವನ್ನು ಬೆಂಗಳೂರಿನ ‘ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ’ದಲ್ಲಿ ಸಾಫ್ಟ್‌ಸಲಾಗಿದೆ. ಗ್ರಾಹಕ ವ್ಯಾಜ್ಯಗಳನ್ನು ಮಧ್ಯಸ್ಥಿಕೆಯಂದಿಗೆ ಭೌತಿಕ ಮತ್ತು ಅನ್‌ಲೈನ್ ಮೂಲಕ ಪರಿಹರಿಸಲು ಅತ್ಯಾದುನಿಕ ಮೂಲಸೌಕರ್ಯ ಒದಗಿಸುವುದು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ನೇತ್ಯಾತ್ಮದ ಈ ವೇದಿಕೆಯ



ಗುರಿಯಾಗಿದೆ. ವ್ಯಾಜ್ಯಗಳ ನಿರ್ವಹಣೆ ಮತ್ತು ಪರಿಹಾರಕ್ಕೆ ಗ್ರಾಹಕರು ಹಾಗೂ ಸಂಸ್ಥೆಗಳಿಗೆ ಈ ಕೇಂದ್ರವು ವಿನೂತನ ತಂತ್ರಜ್ಞಾನವನ್ನು ಒದಗಿಸುವುದಲ್ಲದೆ, ವ್ಯಾಜ್ಯ ಇತ್ಯಧರ್ಮದ ಮೊದಲ ಆಯ್ದುಯಾಗಿ ಮಧ್ಯಸ್ಥಿಕೆಯನ್ನು ಶಿಫಾರಸು ಮಾಡುತ್ತದೆ. ಗ್ರಾಹಕರಿಗೆ ಹೀಗೆ ಮತ್ತು ಸರಳ ಪರಿಹಾರ ವ್ಯವಸ್ಥೆ ಮೂಲಕ ನ್ಯಾಯಪಡೆಯಲು ವಿನೂತನ ಸಾಧನವನ್ನು ಈ ವೇದಿಕೆ ಒದಗಿಸುತ್ತದೆ. ಜೊತೆಗೆ ವ್ಯಾಪಾರೋದ್ಯಮಾಜಿಗಾಗೂ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ನೆರವಾಗುತ್ತದೆ.

**ಅನ್‌ಲೈನ್ ಗ್ರಾಹಕ ಸಮುದಾಯಗಳು:** ‘ಸ್ಕ್ರೋಯರ್ ವ್ಯತ್ತಗಳು’ ಸಾಮಾಜಿಕ ಜಾಲತಾಣದ ಸಹಯೋಗದೊಂದಿಗೆ ಸರ್ಕಾರವು ‘ಅನ್‌ಲೈನ್ ಗ್ರಾಹಕ ಸಮುದಾಯಗಳು’ ವೇದಿಕೆಯನ್ನು ನಿರ್ಮಿಸಿದೆ. ಆದಳಿತ ಮತ್ತು ಜೀವನದ ದ್ವೇಸಂದಿನ ವಿಚಾರಗಳ ಬಗ್ಗೆ ನಾಗರಿಕರ ಪರಿಸ್ಥ ಚರ್ಚೆಗೆ ವೇದಿಕೆ ಒದಗಿಸಿಕೊಡುವುದು ಇದರ ಉದ್ದೇಶ. ಇದರ ಮುಖ್ಯಾಂತರ ನಾಗರಿಕರು ಸರ್ಕಾರ, ನಗರ, ನೇರೆಮೋರೆ ಸಮಾನ ಉದ್ದೇಶ, ಸಮಾನ ಆಸಕ್ತಿ ಮತ್ತು ಅಗತ್ಯ ಹೊಂದಿರುವ ಇತರ ಯಾವುದೇ ಸಮುದಾಯದೊಂದಿಗೆ ಸಂಪರ್ಕ ಸಾಧಿಸಬಹುದು.

**ಅಂತರ್ಜಾಲ ಸುರಕ್ಷತೆ ಬಗ್ಗೆ ಅಭಿಯಾನ :** ಭಾರತವು ವಿಶ್ವದಲ್ಲಿ ಅತಿಹೆಚ್ಚು ಅಂತರ್ಜಾಲ ಬಳಕೆದಾರರಿರುವ ದೇಶಗಳಲ್ಲಿ ಒಂದೆನಿಸಿದೆ. ಎಲ್ಲಾ ವಲಯಗಳಲ್ಲಿ ಹೀಗೆ ಡಿಜಿಟಲೇಕರಣದ ಹಿನ್ನೆಲೆಯಲ್ಲಿ, ಅನ್‌ಲೈನ್ ಮೂಲಕ ಗ್ರಾಹಕರು ದಿನನಿತ್ಯ ನಡೆಸುವ ಚಟುವಟಿಕೆಗಳಲ್ಲಿ ಅಂತರ್ಜಾಲ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಸರ್ಕಾರ ‘ಪಾಟ್‌ನರ್ ಕಂಪನಿ’ ಸಹಯೋಗದಲ್ಲಿ ‘ಡಿಜಿಟಲ್ ಸಾಕ್ಷರತೆ, ಸುರಕ್ಷತೆ ಮತ್ತು ಬದ್ದತೆ’ ಹೆಸರಿನ ವಾರ್ಷಿಕ ಅಭಿಯಾನವನ್ನು ಒದಗಿಸಿದೆ.

ಆರಂಭಿಸಿ, ಅದರ ಅಡಿಯಲ್ಲಿ ಅಂತರ್ಜಾಲ ಸುರಕ್ಷತೆ ಮತ್ತು ಭದ್ರತೆ ಕುರಿತು ಗ್ರಾಹಕರನ್ನು ಸುಶಿಕ್ಷಿತರಾಗಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಭಾರತದಲ್ಲಿ ವಿವಿಧ ಸ್ವರೂಪದ ಶೋಷಣೆಗಳಿಂದ ಗ್ರಾಹಕರನ್ನು ರಕ್ಷಿಸಲು ಹಲವಾರು ಕಾಯ್ದೆಗಳನ್ನು ರೂಪಿಸಲಾಗಿದೆ. ಅವುಗಳಿಂದರೆ :

ಭಾರತೀಯ ದಂಡ ಸಂಹಿತೆ, 1860; ಭಾರತೀಯ ಒಪ್ಪಂದ ಕಾಯ್ದೆ, 1872; ಜೈಷಧ ನಿಯಂತ್ರಣ ಕಾಯ್ದೆ, 1950; ಕೈಗಾರಿಕೆ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1951; ಭಾರತೀಯ ಪ್ರಮಾಣೀಕರಣ ಸಂಸ್ಥೆ (ಸರ್ಟಿಫಿಕೇಶನ್ ಮಾರ್ಕ್) ಕಾಯ್ದೆ, 1952; ಜೈಷಧ ಮತ್ತು ಮಾರ್ಚಿಕ್ ಪರಿಹಾರ (ಆಕ್ಷೇಪಾಹ್ಯ ಜಾಹಿರಾತು) ಕಾಯ್ದೆ, 1954; ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದೆ, ಅಗತ್ಯ ಸರಪುಗಳ ಕಾಯ್ದೆ, 1955; ವ್ಯಾಪಾರ ಮತ್ತು ಸರಪುಗಳ ಗುರುತು ಕಾಯ್ದೆ, 1958; ಬಾಡಿಗೆ ಖರೀದಿ ಕಾಯ್ದೆ, 1972; ಸಿಗರೇಟ್ (ಉತ್ಪಾದನೆ, ಮೂರ್ಯಕೆ ಮತ್ತು ಹಂಚಿಕೆ ನಿಯಂತ್ರಣ) ಕಾಯ್ದೆ, 1975; ಕಾಳ ಮಾರುಕಟ್ಟೆ ತಡೆ ಮತ್ತು ಅಗತ್ಯ ವಸ್ತುಗಳ ಅಭಾಧಿತ ಮೂರ್ಯಕೆ ಕಾಯ್ದೆ, 1980; ಅಗತ್ಯ ವಸ್ತುಗಳ (ವೀಶೇಷ ನಿಯಮಗಳು) ಕಾಯ್ದೆ, 1981; ಕಾನೂನು ಮಾಪನಶಾಸ್ತ್ರ ಕಾಯ್ದೆ, 2009; ನಾಕೋಟ್‌ಕ್ ಡ್ರಗ್ಸ್ ಆಂಡ್ ಸ್ಯೇಕೋಟ್‌ಪ್ರಿಯ್ ಸಬ್ಸೆನ್ಸ್‌ ಕಾಯ್ದೆ, 1985. ಗ್ರಾಹಕ ಸಂರಕ್ಷಣೆ ಉದ್ದೇಶದಿಂದ ಸ್ವಾತಂತ್ರ್ಯ ಮೂವ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ, ಸರಕು ಮಾರಾಟ ಕಾಯ್ದೆ, 18930; ಕೃಷಿ ಉತ್ಪನ್ನ (ಶ್ರೇಣೀಕರಣ ಮತ್ತು ಮಾರಾಟ) ಕಾಯ್ದೆ, 1837; ಹಾಗೂ ಜೈಷಧ ಮತ್ತು ಸೌಂದರ್ಯವಧ್ಯಕ ಕಾಯ್ದೆ, 1940ಕ್ಕೆ ಹಲವು ಮಹತ್ವದ ತಿದ್ದುಪಡಿಗಳನ್ನು ಮಾಡಲಾಗಿದೆ. ಮಾನದಂಡಗಳು

ಗುಣಮಟ್ಟದ ಮೂಲಾಂಶಗಳಾಗಿದ್ದ, ಗ್ರಾಹಕರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದಕ್ಕಾಗಿ ಸರ್ಕಾರ, ಮಾನವಿಕರಣ, ಗುಣಮಟ್ಟ ಅಭಿವೃದ್ಧಿಗೆ ಉತ್ತೇಜನ, ಗುಣಮಟ್ಟ ಮಾಹಿತಿ, ಮಾಪನಶಾಸ್ತ್ರ, ಗುಣಮಟ್ಟ ಆಶ್ವಾಸನೆ/ಅನುರೂಪತೆ ಪರೀಕ್ಷೆ, ಉತ್ಪನ್ನ ಪ್ರಮಾಣೀಕರಣ, ನಿಯಂತ್ರಣ ಮತ್ತು ಜಾರಿಹಾತರಿ ಸೇರಿದಂತೆ ಗುಣಮಟ್ಟಕೆ ಸಂಬಂಧಿಸಿದ ಮೂರಣ ಪ್ರಮಾಣದ ಮೂಲಸೌಕರ್ಯವನ್ನು ಒದಗಿಸಿದೆ.

(12ನೇ ಪುಟಕ್ಕೆ)

# ಬಿಂಬಿತಿದಾರರ ಹಿತಾನ್ತಕ್ಕಿಂತ ಇತ್ತೀಚಿನ ಬೆಳೆವಣಿದೆ



\* ಪ್ರೌ. ಡಿ. ಪಿ. ಎಸ್. ವರ್ಮಾ



**ಡ್ರಾಫ್ಟ**  
ಕುರಂದುಕೊರತೆಗಳಿಗೆ  
ಪರಿಹಾರ ಸಾಂಪರ್ಯ  
ಪ್ರಕ್ರಿಯೆಯು  
ದೂರು ದಾಖಲಾಂಶಿಗೆ  
ಅರಂಭವಾಡುತ್ತದೆ.

**ಡ್ರಾಫ್ಟ**  
ಡ್ರಾಫ್ಟ ದೇಖಿಕೆಯುಳ್ಳ  
ದೂರು ದಾಖಲಾಂಶಿಗೆ.  
ಅದು ತಂತ್ರಜ್ಞಾನದ  
ದೂರು ನಿರ್ಧಾರಣೆ  
ನಾಡಿ  
ಸ್ವೇಳಿಕ  
ಘ್ಯಾಯುದ ಲೀಡಿಗಳ  
ಮೂಲಕ  
ಡ್ರಾಫ್ಟ ಆದೇಶಾಂಶ  
ಲಿಂಗುತ್ವದ್ವಾರಾ.

ಗ್ರಾಹಕರ ಹಿತ ರಕ್ಷಣೆಯ ಮೂಲ ಅಮೆರಿಕ ಸಂಯುಕ್ತ ಸಂಸಾಧನದಲ್ಲಿದೆ. ನ್ಯಾಯೋಚಿತವಲ್ಲಿದ ಉದ್ದೇಶ ವ್ಯವಹಾರಗಳಿಂದಾಗಿ ಕಂಪನಿಗಳ ವಿರುದ್ಧ ಗ್ರಾಹಕರು ಅಸಂತುಷ್ಟರಾಗಿದ್ದ 1960ರ ದಶಕದ ಆರಂಭದ ಕಾಲದಲ್ಲಿ ಯುವ ವಕೀಲರಾಲ್ ನಡಾರ್ ಎಂಬವರು ಉತ್ಪಾದಕರು ಮತ್ತು ವ್ಯಾಪಾರಿಗಳ ವಿರುದ್ಧ ಗ್ರಾಹಕರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದರು. 1962ರ ಮಾರ್ಚ್ 15ರಂದು ಅಗಿನ ಅಧ್ಯಕ್ಷ ಜಾನ್ ಎಫ್. ಕೆನಡಿ, ಅಮೆರಿಕ ಕಾಂಗ್ರೆಸ್ (ಸಂಸತ್ತು)ನಲ್ಲಿ ಹೇಳಿಕೆ ನೀಡಿ ಗ್ರಾಹಕರ ನಾಲ್ಕು ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಪೂರ್ವಂ ಮಾಡಿದರು. ಆ ಹಕ್ಕುಗಳಿಂದರೆ 1) ಸುರಕ್ಷತೆಯ ಹಕ್ಕು, 2) ಮಾಹಿತಿಯ ಪಡೆಯುವ ಹಕ್ಕು, 3) ಆಯ್ದುಯ ಹಕ್ಕು ಮತ್ತು 4) ತಮ್ಮ ಅವಶಾಲು ಸ್ವೀಕರಿಸುವ ಹಕ್ಕು.

ಅಧ್ಯಕ್ಷ ಕೆನಡಿಯವರು ಜಾರಿಗೆ ತಂದ ಗ್ರಾಹಕ ಹಕ್ಕುಗಳ ಕಾಯ್ದೆಯ ಸ್ವರೂಪವಾಗಿ ಪ್ರತಿವರ್ಷ ಮಾರ್ಚ್ 15ನ್ನು ವಿಶ್ವ ಗ್ರಾಹಕ ಹಕ್ಕು ದಿನವನ್ನಾಗಿ ಆಚರಿಸಲಾಗುತ್ತದೆ. 1985ರ ಏಪ್ರಿಲ್ 9ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹಲವಾರು ಮಾರ್ಗದರ್ಶನಗಳನ್ನು ಅಳವಡಿಸಿಕೊಳ್ಳಲಾಯಿತು ಹಾಗೂ ಗ್ರಾಹಕರ ಸುರಕ್ಷತೆಯನ್ನು ಉತ್ತೇಜಿಸುವ ನಿರ್ದೀನಲ್ಲಿ ತಮ್ಮ ಕಾನೂನುಗಳನ್ನು ತಿದ್ದುಪಡಿ ಮಾಡಿ ಅದರಲ್ಲಿ ಈ ಮಾರ್ಗದರ್ಶನಗಳನ್ನು ಅಳವಡಿಸಿಕೊಳ್ಳುವಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಯವರು ಮನವಿ ಮಾಡಿಕೊಂಡರು. ಆ ಬಳಿಕ ಗ್ರಾಹಕ

ಸುರಕ್ಷತೆ ಕಾನೂನುಗಳು ವಿಶ್ವದ ಬಹುತೇಕ ದೇಶಗಳಲ್ಲಿ ಜಾರಿಗೆ ಬಂದಿತು. ಅನೇಕ ದೇಶಗಳು ಅದರಲ್ಲಿ ಮುಖ್ಯವಾಗಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ವೀಡನ್ ಮತ್ತು ನಾರ್ಮಾನ್ಯಂತಹ ರಾಷ್ಟ್ರಗಳಲ್ಲಿ ಗ್ರಾಹಕ ಆಂದೋಳನಗಳು ಪ್ರಬಲವಾಗಿದ್ದು, ಇದಕ್ಕೆ ಸೂಕ್ತ ಕಾನೂನು ಬೆಂಬಲವೂ ಇದೆ. ನ್ಯಾಯೋಚಿತವಲ್ಲಿದ ಉದ್ದೇಶ ವ್ಯವಹಾರದ ನಿಯಂತ್ರಣ ಮತ್ತು ತಡೆ ಹಾಗೂ ಗ್ರಾಹಕರ ಸುರಕ್ಷತೆಗೆ ಉತ್ತೇಜನ ನೀಡುವ ಕಾನೂನು ಅವಕಾಶಗಳು ಭಾರತದಲ್ಲಿ ದೀರ್ಘ ಕಾಲದಿಂದ ಜಾರಿಯಲ್ಲಿದೆ. ಇದರ ಹೊರತಾಗಿ ಜಾರಿಯಲ್ಲಿರುವ ಇಂತಹ ಅನೇಕ ಕಾನೂನುಗಳು (ಕೋಷ್ಟಕ - 1 ನೋಡಿ) ಇದ್ದರೂ ಗ್ರಾಹಕರು ಸಮರ್ಪಕವಾಗಿ ಸುರಕ್ಷತೆ ಹೊಂದಿಲ್ಲ. ಇವುಗಳು ಗ್ರಾಹಕರ ಹಿತ ರಕ್ಷಣೆಯನ್ನು ವೃಷಿಫೀತವಾಗಿ ಮಾಡುವ ಉದ್ದೇಶ ಹೊಂದಿದೆ. ಶಾಸನಗಳ ಶೀಫ್ಸ್-ಕೆಯು ಕಾನೂನಿನ ಸ್ವರೂಪ ಮತ್ತು ವ್ಯಾಪ್ತಿಯನ್ನು ಸೂಲವಾಗಿ ಸೂಚಿಸುತ್ತದೆ. ಉದಾಹರಣೆಗೆ ಜೀಷಧ ಮತ್ತು ಪ್ರಸಾಧನ ಸಾಮಗ್ರಿ ಕಾಯ್ದೆಯು ಭಾರತದಲ್ಲಿ ಉತ್ಪಾದನೆಯಾದ, ಆದುದು ಮಾಡಿಕೊಂಡ, ಸರಬರಾಜು ಆದ ಮತ್ತು ಮಾರಾಟವಾಗುವ ಜೀಷಧ ಮತ್ತು ಪ್ರಸಾಧನ ಸಾಮಗ್ರಿಗಳ ಗುಣಮಟ್ಟವನ್ನು ಖಾತರಿ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ ಗ್ರಾಹಕರ ಬಹುಮುಖಿ ಸಮಸ್ಯೆಗಳು, ನ್ಯಾನತೆಯಿಂದ ಕೊಳಿದ ಸರಕು ಸರಬರಾಜು ತಡೆ, ಸೇವಾ ಕೊರತೆಗಳು, ನಿರ್ಬಂಧಿತ ಮತ್ತು ನ್ಯಾಯೋಚಿತವಲ್ಲಿದ ವ್ಯಾಪಾರ ಚೆಟುವಟಿಕೆ, ದುಬಾರಿ ಬೇಲೆ ಹಾಗೂ ಸರಕು ಮತ್ತು ಸೇವೆ ಒದಗಿಸುವಲ್ಲಿ ಎದರಿಸಿದ

\* ಗ್ರಾಹಕ ಹಿತರಕ್ಕೆ ಕಾನೂನು ಪರಿಣಿತರು. E-mail : dpsverma@hotmail.com



ಅಡಿತದೆಗಳನ್ನು ಏಕೀಕೃತ ಸಂಸ್ಥೆಯನ್ನು ಪರಿಹರಿಸಿದ ಒಂದೇ ಒಂದು ನಿದರ್ಶನ ಕೊಡ ಸಿಗುತ್ತಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಶಾಸನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿಲ್ಲ. ಇಷ್ಟೇ ಅಲ್ಲದೆ, ಬಹುತೇಕ ಶಾಸನಗಳ ಮೂಲಕ ಗ್ರಾಹಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದ ಪ್ರಕರಣಗಳು ಕಾಣುತ್ತಿಲ್ಲ.

### **ಗ್ರಾಹಕ ಹಿತ ರಕ್ಷಣಾ ಕಾಯ್ದೆ, 1986**

ಭಾರತದ ಮಟ್ಟಿಗೆ ಹೇಳುವುದಾದರೆ ಗ್ರಾಹಕ ಚೆಳವಳಿಯ ಮಹತ್ವದ ಮೈಲುಗಲ್ಲು ಎಂದರೆ 1986ರ ಡಿಸೆಂಬರ್ 24ರಂದು ಜಾರಿಯಾದ ಗ್ರಾಹಕ ಹಿತ ರಕ್ಷಣಾ ಕಾಯ್ದೆ (ಸಿಪಿಎ). ಬಳಿಕ 1991, 1993 ಮತ್ತು 2002ರಲ್ಲಿ ಇದಕ್ಕೆ ತಿದ್ದುಪಡಿ ತರಲಾಯಿತು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತದ ನ್ಯಾಯಮಂಡಳಿಯನ್ನು ರಚಿಸುವ ಮೂಲಕ ಗ್ರಾಹಕರ ಕುಂದುಕೊರತೆಗಳನ್ನು ತ್ವರಿತವಾಗಿ ಹಾಗೂ ವೆಚ್ಚೆ ರಚಿತವಾಗಿ ಇತ್ತರ್ಥ ಪಡೆಸುವ ಮತ್ತು ಹಿತ ರಕ್ಷಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ನೇರವಾಗುವ ಉದ್ದೇಶ ಇದಕ್ಕಿದೆ.

### **ಗ್ರಾಹಕರ ಹಕ್ಕುಗಳು**

ಗ್ರಾಹಕ ಹಿತ ರಕ್ಷಣಾ ಕಾಯ್ದೆಯಡಿ ಗ್ರಾಹಕರ ಹಕ್ಕುಗಳು ಈ ಮುಂದಿನಂತಿವೆ :

ಎ) ಸರಕು ಮತ್ತು ಸೇವೆಯ ಅಸ್ತವ್ಯಾಸ ಮಾರಾಟದ ವಿರುದ್ಧದ ರಕ್ಷಣೆಯ ಹಕ್ಕು. ಬಿ) ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಪರಿಶುದ್ಧತೆ, ಗುಣಮಟ್ಟ ಮತ್ತು ಸರಕು ಮತ್ತು ಸೇವೆಯ ಬೆಲೆಯ ಬಗ್ಗೆ ಮಾಹಿತಿಯ ಹಕ್ಕು. ಈ ಮೂಲಕ ನ್ಯಾಯೋಚಿತವಲ್ಲದ ವ್ಯಾಪಾರ ರೂಪಿಯಿಂದ (ಯುಟಿಲಿಸ್) ರಕ್ಷಣೆ. ಸಿ) ಸ್ವಧಾರ್ತಕ ಬೆಲೆಯಲ್ಲಿ

### **ಕೋಷ್ಟಕ 1 : ಭಾರತದಲ್ಲಿ ಗ್ರಾಹಕ ಹಿತ ರಕ್ಷಣೆಗೆ ಪ್ರಮುಖ ಶಾಸನಗಳು**

1. ಗ್ರಾಹಕ ಹಿತ ರಕ್ಷಣಾ ಕಾಯ್ದೆ, 1986
2. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006
3. ಭಾರತೀಯ ಗುಣಮಟ್ಟ ಕೇಂದ್ರ ಕಾಯ್ದೆ, 1986
4. ಜೀವಧ ಮತ್ತು ಪ್ರಸಾಧನ ಸಾಮಗ್ರಿ ಕಾಯ್ದೆ, 1940
5. ಜೀವಧ (ನಿಯಂತ್ರಣ) ಕಾಯ್ದೆ, 1950
6. ಜೀವಧ ಮತ್ತು ಮ್ಯಾಟಿಕ್ (ಮಾಂತ್ರಿಕ) ಜಿಕ್ಕಿ (ಆಕ್ಷೇಪಾಹ್ಯ ಜಾಹಿರಾತುಗಳು) ಕಾಯ್ದೆ, 1954
7. ಅವಶ್ಯಕ ವಸ್ತುಗಳ ಕಾಯ್ದೆ, 1955
8. ಕಾಳ (ಕಪ್ಪು) ಮಾರುಕಟ್ಟೆ ಮತ್ತು ಅವಶ್ಯಕ ವಸ್ತುಗಳ ಪೂರ್ವೇಕೆ ನಿರ್ವಹಣೆ ಕಾಯ್ದೆ, 1980
9. ಕೃಷಿ ಉತ್ಪನ್ನ (ಗುಣಮಟ್ಟ ಮತ್ತು ಮಾರಾಟ) ಕಾಯ್ದೆ, 1937
10. ಶೂಕ ಮತ್ತು ಪರಿಮಾಣ ಗುಣಮಟ್ಟ ಕಾಯ್ದೆ, 1976
11. ಶೂಕ ಮತ್ತು ಪರಿಣಾಮ ಗುಣಮಟ್ಟ (ಪ್ರಾಕೇಜ್ ಮಾಡಿದ ವಸ್ತುಗಳು) ಆದೇಶ, 1977
12. ಪರಿಹಾರ ಧನ ಕಾಯ್ದೆ, 2002
13. ವ್ಯಾಪಾರ ಗುರುತು ಕಾಯ್ದೆ, 1999 (2003ರ ಸೆಪ್ಟೆಂಬರಿಂದ ಜಾರಿ)
14. ಸಿಗರೆಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹಿರಾತು ನಿರ್ಬಂಧ ಮತ್ತು ವ್ಯಾಪಾರ ಮತ್ತು ವಾರ್ಷಿಕ, ಉತ್ಪನ್ನ, ಪೂರ್ವೇಕೆ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆ, 2003.

#### **- ಕಾಲಾನುಕ್ರಮದಲ್ಲಿ ಇಲ್ಲ**

ವೈವಿಧ್ಯಮಯ ಸರಕು ಮತ್ತು ಸೇವೆಯ ಲಭ್ಯತೆ. ಡಿ) ಸೂಕ್ತ ಕುಂದುಕೊರತೆ ನಿರ್ವಾರಣೆ ವೇದಿಕೆಯ ಮೆಟ್ಟಿಲೇರುವ ಹಕ್ಕು. ಇ) ನ್ಯಾಯೋಚಿತವಲ್ಲದ ವ್ಯಾಪಾರ ರೂಪಿ ಅಥವಾ ನಿರ್ಬಂಧಿತ ವ್ಯಾಪಾರ ಅಭ್ಯಾಸ (ಆರ್ಥಿಕಿಲ್ಸ್) ಅಥವಾ ಇನ್ನಾವುದೇ ವಿಧದಲ್ಲಿ ಶೋಷಣೆಯ ವಿರುದ್ಧ ನ್ಯಾಯ ಪಡೆಯುವ ಹಕ್ಕು ಮತ್ತು ಎಫ್) ಗ್ರಾಹಕ ಶೀಕ್ಷಣ(ತಿಳಿವಳಿಕೆ)ದ ಹಕ್ಕು

#### **ಧಾರು ದಾಖಲು**

ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರ ಪಡೆಯುವ ಪ್ರಕ್ರಿಯೆಯ ಧಾರು ದಾಖಲಿನೊಂದಿಗೆ ಆರಂಭವಾಗುತ್ತದೆ. ಸೂಕ್ತ ಗ್ರಾಹಕ ವೇದಿಕೆಯಲ್ಲಿ ಧಾರು ದಾಖಲಿಸಬೇಕು. ಅದು ಸಂಬಂಧಪಟ್ಟವರ ದೂರಿನ ವಿಚಾರಣೆ ನಡೆಸಿ ನೈಸ್‌ಗಿರ್ಫೆ ನ್ಯಾಯದ ನೀತಿಗಳ ಮೂಲಕ ಸೂಕ್ತ ಆದೇಶವನ್ನು ನೀಡುತ್ತದೆ. ಈ ಮೂಲಕ ಶೋಷಣೆ ಎದುರಿಸಿದ ವ್ಯಕ್ತಿಗೆ ಅವಶ್ಯಕ ಪರಿಹಾರ ನೀಡುತ್ತದೆ. ಒಂದು ವೇಳೆ

ವರಡೂ ಪಕ್ಕಗಳ ವ್ಯೇಕ (ದೂರುದಾರ ಮತ್ತು ವಿರುದ್ಧ ಪಕ್ಕ) ಯಾರಿಗಾದರೂ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಅನ್ವಿಸಿದರೆ ಆಗ ಸೂಕ್ತ ಪ್ರಾಧಿಕಾರದ ಮುಂದೆ ಮೇಲ್ನಾವಿ ಸಲ್ಲಿಸಬಹುದು. ಅದು ನೀಡುವ ತೀವ್ರ ಅಂತಿಮವಾಗಿರುತ್ತದೆ.

#### **ಯಾರು ದೂರು ನೀಡಬಹುದು?**

1. ಯಾವುದೇ ಗ್ರಾಹಕ. 2. ಯಾವುದೇ ಗ್ರಾಹಕ ಒಕ್ಕೂಟ (ನೊಂದಣಿ ಕಡ್ಡಾಯ).
3. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ. 4. ಸರ್ವಾನ ಹಿತಾಸಕ್ತಿಯಿರುವ ಒಂದು ಅಧವಾ ಒಂದಕ್ಕಿಂತ ಹೆಚ್ಚು ಗ್ರಾಹಕರು ಹಲವಾರು ಗ್ರಾಹಕರ ಪರವಾಗಿ ಅಜ್ರ್ಯ ಸಲ್ಲಿಸಬಹುದು ಮತ್ತು 5. ಸಾವನ್ನಪ್ಪಿದ ಗ್ರಾಹಕನಿಗೆ ಕಾನೂನು ನೇರವು ಅಥವಾ ಪ್ರತಿನಿಧಿಯನ್ನು ಒದಗಿಸುವುದು (ವೈದ್ಯಕೀಯ ನಿರ್ವಹಣೆಯಿಂದ ಸಾವನ್ನಪ್ಪಿದ ಪ್ರಕರಣಗಳು) 'ಗ್ರಾಹಕ' ಎನ್ನುವ ಶಬ್ದಕ್ಕೆ ಕಾಯ್ದೆಯಲ್ಲಿ ಸಮಗ್ರ ವ್ಯಾಖ್ಯಾನ ನೀಡಲಾಗಿದೆ. ತನ್ನ ವ್ಯೇಯಕ್ಕಿ

ಅಧವಾ ಮನೆಯ ಉಪಯೋಗಕ್ಕೆ ಉತ್ಪನ್ನವೊಂದನ್ನು ಖರೀದಿಸುವ ಅಧವಾ ಖರೀದಿಸಲು ಒಟ್ಟಿರುವ (ಮರು ಮಾರಾಟ ಅಧವಾ ವಾರ್ಷಿಕ್ ಬಳಕೆಯ ಉದ್ದೇಶಕ್ಕೆ ಅಲ್ಲ) ವ್ಯಕ್ತಿಯನ್ನು ಗ್ರಾಹಕ ಎಂದು ಪರಿಗಣಿಸಲಾಗುತ್ತದೆ.

ಸೇವೆಯನ್ನು ಹಣಕ್ಕೆ ಪಡೆದ ಅಧವಾ ವಾರ್ಷಿಕ್ ತರ ಉದ್ದೇಶಕ್ಕಾಗಿ ಪಡೆದ ವ್ಯಕ್ತಿಯನ್ನು ಕೂಡ 'ಗ್ರಾಹಕ' ಎಂದು ಪರಿಗಣಿಸಲಾಗುತ್ತದೆ.

### ದೂರು ದಾಖಲಿಸುವ ಕಾರಣಗಳು

ಈ ಮುಂದೆ ತೀಳಿಸಿದ ಕಾರಣಗಳಲ್ಲಿ ಯಾವುದನ್ನು ಆಧರಿಸಿಯೂ ವ್ಯಕ್ತಿಯೊಬ್ಬ ದೂರು ನೀಡಬಹುದು.

1. ಯಾವುದೇ ವ್ಯಾಪಾರಿ ಅಧವಾ ಸೇವೆಯನ್ನು ಒದಗಿಸುವವರು ಅನುಸರಿಸುವ ನ್ಯಾಯೋಚಿತವಲ್ಲದ ವ್ಯಾಪಾರ ರೂಢಿ (ಯುಟಿಟಿ) ಅಧವಾ ನಿಬಂಧಿತ ವ್ಯಾಪಾರ ಅಭ್ಯಾಸ (ಆರ್ಟಿಟಿ). 2. ಮಾರಾಟ ಮಾಡಿದ ಸರಕಿನಲ್ಲಿ ಕಂಡು ಬರಬಹುದಾದ ನ್ಯಾನೆತೆ. 3. ಸೇವೆ ಒದಗಿಸುವಲ್ಲಿ ಕಂಡ ಕೊರತೆ. 4. ಕಾನೂನು ಪ್ರಕಾರ ಪೌಟಿಣಿದಲ್ಲಿ ಉಲ್ಲೇಖಿಸಿದ ದರಕ್ಕಿಂತ ಹೆಚ್ಚಿನ ಬೆಲೆ ಅಧವಾ ಬೆಲೆ ಪಟ್ಟಿಗಿಂತ ಹೆಚ್ಚಿನ ಅಧವಾ ಖರೀದಿದಾರ ಮತ್ತು ಮಾರಾಟಗಾರ ಒಫಿದ ಬೆಲೆಗಿಂತ ಹೆಚ್ಚಿನ ದರ ಕೇಳುವುದು ಮತ್ತು 5. ಯಾವುದೇ ಅಪಾಯಕಾರಿ ಸರಕು ಅಧವಾ ಸೇವೆಯನ್ನು ಒದಗಿಸುವುದು.

ಇಲ್ಲಿ ಬಳಕೆಯಾಗುವ ಶಬ್ದಗಳಾದ 'ಸರಕುಗಳು', 'ಸೇವೆ', 'ನ್ಯಾನೆತೆಯಿಂದ ಕೊಡಿದ ಸರಕು', 'ಸೇವೆಯ ಕೊರತೆ', 'ನ್ಯಾಯೋಚಿತವಲ್ಲದ ವ್ಯಾಪಾರ ರೂಢಿ' ಮತ್ತು 'ನಿಬಂಧಿತ ವ್ಯಾಪಾರ ಅಭ್ಯಾಸ' ಮೊದಲಾದವುಗಳಿಗೆ ವಿಸ್ತೃತ ಅಧವಿದೆ. ಆದ್ದರಿಂದ ಬಹುತೇಕ ಎಲ್ಲಾ ಗ್ರಾಹಕರ



ಕಂದುಕೊರತೆಗಳು ಸಿಪಿಎ ವ್ಯಾಪಿಗೆ ಬರುತ್ತವೆ.

### ಎಲ್ಲಿ ದೂರು ದಾಖಲು?

ದೂರು ದಾಖಲಿಸಬಹುದಾದ ವೇದಿಕೆಗಳು ಈ ಮುಂದಿನಂತಿವೆ :

ಎ) 20 ಲಕ್ಷ ರೂ.ನೊಳಗೆ ಪರಿಹಾರ ನೀಡುವ ಪ್ರಕರಣವಾದರೆ (ಸರಕು ಅಧವಾ ಸೇವೆಯ ಬೆಲೆ ಮತ್ತು ಪರಿಹಾರದ ಬೇಡಿಕೆ) ಸಂಬಂಧಪಟ್ಟ ಜಿಲ್ಲೆ ವೇದಿಕೆ. ಬಿ) 20 ಲಕ್ಷ ರೂ.ಗಿಂತ ಹೆಚ್ಚಿನ ಒಂದು ಕೋಟಿ ರೂ.ನೊಳಗಿನ ಪರಿಹಾರಕ್ಕೆ ಸಂಬಂಧಪಟ್ಟ ರಾಜ್ಯ ಆಯೋಗ. ಸಿ) ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಪ್ರಕರಣವಾದರೆ ರಾಷ್ಟ್ರೀಯ ಆಯೋಗ. ಈ ವೇದಿಕೆಗಳು ಅರೆ ನ್ಯಾಯಾಂಗ ಮಂಡಳಿಗಳಾಗಿದ್ದು, ಇದರಲ್ಲಿ ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸದಸ್ಯರಿತಾರೆ. ಮುಖ್ಯಸ್ಥರು ನ್ಯಾಯಾಂಗ ಕ್ಷೇತ್ರದವರಾಗಿದ್ದು, ಇದನ್ನು ಸಾಮಾನ್ಯವಾಗಿ ಗ್ರಾಹಕ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಇವು ನ್ಯಾಯಮಂಡಳಿಯ ರೀತಿಯಲ್ಲಿ ಕೆಲಸ ಮಾಡುತ್ತವೆ. ಇವುಗಳಿಗೆ ಸಿವಿಲ್ ನ್ಯಾಯಾಲಯಗಳ ರೀತಿಯಲ್ಲಿ ಪ್ರಕರಣಗಳ ವೆಚಾರಣೆ ಮತ್ತು ಸ್ವಯಂ ತೀವ್ರ ನೀಡುವ ಅಧಿಕಾರ ಇರುತ್ತವೆ. ಇವು 'ಸ್ನೇಸಿರಿಕ ನ್ಯಾಯ ನಿಯಮ'ವನ್ನು ವೆಚಾರಣೆ ಸಂದರ್ಭದಲ್ಲಿ ಪಾಲಿಸಿ, ಎರಡೂ ಪಕ್ಷಗಳಿಗೆ ವಾದ ಮಂಡನೆಗೆ ಸಮಾನ ಅವಕಾಶ ನೀಡುತ್ತವೆ. ಈ ವೇದಿಕೆಗಳಿಗೆ ಅವಶ್ಯಕವಾದರೆ ತಾತ್ಪರೀಕ ಆದೇಶ ಮತ್ತು ಮಧ್ಯಂತರ ತಡೆಯಾಜ್ಞೆ ನೀಡುವ ಅಧಿಕಾರವೂ ಇದೆ.

### ದೂರು ದಾಖಲಿಸುವ ವಿಧಾನ

ಇದರಲ್ಲಿ ದೂರು ದಾಖಲಿಸುವ ವಿಧಾನ ತುಂಬಾ ಸರಳವಾಗಿದೆ. ಯಾವುದೇ ವ್ಯಕ್ತಿ ಅಧವಾ ಆತನ ಪ್ರತಿನಿಧಿ ಲಿಖಿತ ದೂರನ್ನು ನೀಡಬಹುದು. ಇದಕ್ಕೆ ಪೂರಕವಾಗಿ ಅವಶ್ಯಕವಾದ ಸೂಕ್ತ ದಾಖಲೆ (ಪ್ರಕರಣ ವಿವರ, ಖಾತರಿ ಪತ್ರ ಇತ್ಯಾದಿ) ಗಳನ್ನು ಒದಗಿಸಬೇಕು. ವರ್ಕೆಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ನಿತ್ಯಯೋಜಕ ಅಧವಾ ದುರುದ್ದೇಶಪೂರಿತ ದೂರುಗಳಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೋರುವ ಪರಿಹಾರಧನದ ಚಿಕ್ಕ ಭಾಗವನ್ನು ಶುಲ್ಕದ ರೂಪದಲ್ಲಿ ದೂರಿಸೋಂದಿಗೆ ಪಾವತಿ

ಮಾಡಬೇಕು. ಪರಿಹಾರ ಯಾವ ರೀತಿ ಅಧವಾ ಏನು ಎಂಬ ಬಗ್ಗೆಯೂ ದೂರಿಸಲ್ಲಿ ಸಷ್ಟವಾಗಿ ನಮೂದಿಸಿರಬೇಕು.

### ಸೊಂದವರಿಗೆ ಸಿಗುವ ಪರಿಹಾರ

ವೆಚಾರಣೆ ಪ್ರಾಣಗೊಂಡ ಬಳಿಕ ಗ್ರಾಹಕ ವೇದಿಕೆಯು ಈ ಮುಂದೆ ಹೆಸರಿಸಿರುವ ಒಂದು ಅಧವಾ ಅದಕ್ಕಿಂತ ಹೆಚ್ಚಿನ ನೀಡೆಶಬಹುದು :

1. ಮಾರಾಟ ಮಾಡಿದ ನ್ಯಾನೆತೆಯಿಂದ ಕೊಡಿದ ಸರಕು ಮತ್ತು ಸೇವೆಯಲ್ಲಿ ಆದ ಕೊರತೆಯನ್ನು ತೆಗೆದು ಹಾಕುವುದು.
2. ನ್ಯಾನೆತೆಯಿಂದ ಕೊಡಿದ ಸರಕಿಗೆ ಬದಲಿ ಸರಕು ಬದಗಿಸುವುದು.
3. ಪಾವತಿಸಿದ ಹಣವನ್ನು ವಾಪಸ್ ಮಾಡುವುದು.
4. ಗ್ರಾಹಕನಿಗೆ ಆದ ಗಾಯ ಅಧವಾ ನಷ್ಟಕ್ಕೆ ಪರಿಹಾರ ಧನ ಒದಗಿಸುವುದು.
5. ಆಗಿರಬಹುದಾದ ತೊಂದರೆಗೆ ಸೂಕ್ತ ಪರಿಹಾರ ನೀಡುವುದು.
6. ಯುಟಿಟಿ ಅಧವಾ ಆರ್ಟಿಟಿ ವಿಧಾನ ಅಳವಡಿಸಿಹೊಂಡ ವ್ಯಾಪಾರಿಗಳ ವಿರುದ್ಧ 'ಸ್ನಿಗಿತ ಮತ್ತು ತಡೆ' ಆದೇಶವನ್ನು ಜಾರಿಗೊಳಿಸುವುದು.
7. ಅಪಾಯಕಾರಿ ಸರಕಿನ ಮಾರಾಟ ಹಿಂತೆಗೆ.
8. ಉತ್ಪಾದಕರು/ ಅಪಾಯಕಾರಿ ಸರಕು / ಸೇವೆ ನೀಡುವವರ ವಿರುದ್ಧ 'ಸ್ನಿಗಿತ ಮತ್ತು ತಡೆ' ಆದೇಶ ಜಾರಿ.
9. ಅನಾಮಿಕ ವ್ಯಕ್ತಿಗಳಿಗೆ ಪರಿಹಾರ ಧನ ಪಾವತಿ.
10. ಎರಡೂ ಪಕ್ಷಗಳಿಗೆ ಆದ ವೆಚ್ಚದ ಪಾವತಿ.

ಜಿಲ್ಲೆ ವೇದಿಕೆಯು ನೀಡಿದ ಆದೇಶವನ್ನು ಪ್ರತೀಸಿ ಯಾವುದೇ ವ್ಯಕ್ತಿ 30 ದಿನಗಳ ಬಳಿಗೆ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ನುವಿ ಸಲ್ಲಿಸಬಹುದು. ರಾಜ್ಯ ಆಯೋಗದ ತೀವ್ರಿನ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ಮೇಲ್ನುವಿ ಸಲ್ಲಿಸಬಹುದು. ಒಂದು ವೇಳೆ ನೇರವಾಗಿ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರೆ, ಅದು ನೀಡುವ ತೀವ್ರನ್ನು ಕೇವಲ ಕೆಲವೊಂದು ನಿರ್ದಿಷ್ಟ ನಿಯಮಗಳಿಗೆ ಅನ್ವಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತೀಸಬಹುದು.

### ಇತರ ಬೆಳವಣಿಗೆಗಳು

ಭಾರತದಲ್ಲಿ ಗ್ರಾಹಕರ ಹಿತ ರಕ್ಷಣೆಯ ಇತಿಹಾಸದಲ್ಲಿ ಸಾಫ್ತಿನೆಯಾದ ಮೈಲುಗಲ್ಲು



ಎಂದೇ ಹೇಳಬಹುದಾದ ಕೆಲವೊಂದು ಬೆಳವಣಿಗಳನ್ನು ಕೋಷ್ಟಕ -2ರಲ್ಲಿ ವಿವರಿಸಲಾಗಿದೆ.

### ಮೊಸ ಕಾಯ್ದೆಯ ನಿರೀಕ್ಷೆ

ಪ್ರಸಕ್ತ ಜಾರಿಯಲ್ಲಿರುವ 1986ರ ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಬದಲಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿದೆ. ಇದರ ಕೆಲವೊಂದು ವಿಶೇಷತೆಗಳನ್ನು ಇಲ್ಲಿ ಗಮನಿಸಬೇಕು. 1986ರ ಕಾಯ್ದೆಯ ವ್ಯಾಪಿಯನ್ನು ಹೆಚ್ಚಿಸುವ ನಿಟ್ಟನಲ್ಲಿ ಗ್ರಾಹಕ ಹಿತ ರಕ್ಷಣಾ ಕಾಯ್ದೆ 2015 ಎಂಬ ಮೊಸ ವಿಧೀಯಕ ಲೋಕ ಸಭೆಯಲ್ಲಿ ಅಂಗೀಕಾರವಾಗಿದೆ. ಈಗಿರುವ ಕಾಯ್ದೆಯ ಬದಲಿಗೆ ಜಾರಿಗೆ ತರುವ ಉದ್ದೇಶವನ್ನು ಇದು ಹೊಂದಿದೆ.

**ಗ್ರಾಹಕ ಹಿತ ರಕ್ಷಣಾ ಕಾಯ್ದೆ 2015ರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ :**

1. ಗ್ರಾಹಕರ ಹಕ್ಕುಗಳ ಉತ್ತೇಜನ, ರಕ್ಷಣೆ ಮತ್ತು ಜಾರಿಗೆ ಪ್ರತ್ಯೇಕವಾದ ಕೇಂದ್ರ ಗ್ರಾಹಕ ಹಿತ ರಕ್ಷಣಾ ವಿಜ್ಞಿನಿ ಸಾಫ್ಟ್‌ಪನೆ ಮಾಡುವ ಅಂಶ ಇದರಲ್ಲಿದೆ. ಈ ಮೂಲಕ ನ್ಯಾಯೋಚಿತವಲ್ಲದ ವ್ಯಾಪಾರ ರೂಢಿಯಿಂದ ಗ್ರಾಹಕರಿಗೆ ಆಗುವ ಶೋಂದರೆಯನ್ನು ತಪ್ಪಿಸುವ ನಿಟ್ಟನಲ್ಲಿ ಇದು ಮಧ್ಯ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಕರಣ ದಾಖಿಲು, ಉತ್ಪನ್ನವನ್ನು ವಾಪಸ್ ಪಡೆಯಲು, ಉತ್ಪನ್ನವನ್ನು ವಾಪಸ್ ನೀಡುವುದು ಅಥವಾ ಹಣವನ್ನು ವಾಪಸ್ ಮಾಡುವ ನಿಟ್ಟನಲ್ಲಿ ಇದು ಕ್ರಮ ಕೈಗೊಳ್ಳಲಿದೆ. ಪ್ರಸಕ್ತ ಯುಟಿಪಿ ವಿರುದ್ಧ ಕ್ರಮ ಕೈಗೊಳ್ಳವ ಯಾವುದೇ ಅಧಿಕಾರ ಯಾವುದೇ ಸಂಸ್ಥೆಗಿಲ್ಲ ಎಂಬುದಲ್ಲಿ ಗಮನಾರ್ಹ.
2. ಸುಳ್ಳ ಮತ್ತು ತಪ್ಪಿ ಮಾಹಿತಿ ನೀಡುವ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ

### ಕೋಷ್ಟಕ 2 : ಭಾರತದ ಗ್ರಾಹಕ ಹಿತ ರಕ್ಷಣೆಯಲ್ಲಿ ಮೈಲುಗಲ್ಲಾಗಳು

1. ಗ್ರಾಹಕರ ಹಿತ ರಕ್ಷಣೆಯ ಉತ್ತೇಜನ ಮತ್ತು ಸಂರಕ್ಷಣೆಯ ನಿಟ್ಟನಲ್ಲಿ ಶಾಸನಾತ್ಮಕ ಕ್ರಮ (ಗ್ರಾಹಕ ಹಿತ ರಕ್ಷಣಾ ಕಾಯ್ದೆ, 1986 ಜಾರಿ)
2. ಸರಕುಗಳ ಗುಣಮಟ್ಟ ಮತ್ತು ನಿಯಂತ್ರಣಾವನ್ನು ಬಲಪಡಿಸುವ ಶಾಸನಾತ್ಮಕ ಕ್ರಮ (ಭಾರತೀಯ ಗುಣಮಟ್ಟ ಸಂಸ್ಥೆ ಕಾಯ್ದೆ, 1951ರ ಬದಲಾಗಿ ಭಾರತೀಯ ಗುಣಮಟ್ಟ ಕೇಂದ್ರ ಕಾಯ್ದೆ, 1986ರ ಜಾರಿ.)
3. ಹಲವು ಪೂರಕ ಶಾಸನಗಳ ಮೂಲಕ ಗ್ರಾಹಕ ಹಕ್ಕುಗಳಿಗೆ ಶಾಸನಾತ್ಮಕ ರೂಪ ನೀಡುವ ಯಶ್ಚ (ಡಿಸೆಂಬರ್, 1986)
4. ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳ ವಿಭಾಗ ಸಾಫ್ಟ್‌ಪನೆ (ಜೂನ್, 1991)
5. ಗ್ರಾಹಕರ ಕಲ್ಯಾಣ ಯೋಜನೆಗಳ ಬೆಂಬಲಕ್ಕೆ ಗ್ರಾಹಕ ಕಲ್ಯಾಣ ನಿಧಿ, 1992 ಸಾಫ್ಟ್‌ಪನೆ
6. ಗ್ರಾಹಕ ನ್ಯಾಯಾಲಯಗಳ ಅಧಿಕಾರರ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಸಬಲೀಕರಣ (ಜೂನ್ 1993)
7. ವ್ಯಾಪ್ತಿಯ ಸೇವೆಯಲ್ಲಿ ಆಗುವ ನಿರ್ಜನಕ್ಕೆ ಅಥವಾ ಕೊರತೆಗೆ ಗ್ರಾಹಕ ನ್ಯಾಯಾಲಯಗಳಲ್ಲಿ ಪರಿಹಾರ ಪಡೆಯಲಬಹುದು ಎನ್ನುವ ಮೂಲಕ ಗ್ರಾಹಕ ಹಕ್ಕುಗಳನ್ನು ಎತ್ತಿ ಹಿಡಿದ ರಾಷ್ಟ್ರೀಯ ಆಯೋಗದ ತೀಪ್ರು (ಪತ್ತಿಲ್, 1992), ಬಳಿಕ ಸರ್ವೋಽಜ್ಞ ನ್ಯಾಯಾಲಯವೂ ಇದಕ್ಕೆ ಸಮೃದ್ಧಿ ಸೂಚಿಸಿತು (ನವೆಂಬರ್ 13, 1995), ಈ ಮೂಲಕ ಸಿಪಿಎ ವ್ಯಾಪ್ತಿಗೆ ವ್ಯಾಪ್ತಿಯ ಸೇವೆ ಸೇವಣಿದೆ.
8. ಹಲವು ವಿಸ್ತೃತ ತಿಳ್ಳುವಡಿಗಳ ಮೂಲಕ ಸಿಪಿಎಯ ಇನ್ಸ್ಟಿಟ್ಯೂಟ್ ಬಲಪಡಣನೆ (ಡಿಸೆಂಬರ್ 2002, 2003ರ ಮಾರ್ಚ್ 15ರಿಂದ ಜಾರಿ)
9. ಭಾರತೀಯ ಸ್ವಧಾರ್ತಕ್ಕ ಆಯೋಗ ರಚನೆಯ ಮೂಲಕ ವ್ಯಾಪಾರದಲ್ಲಿ ಸ್ವಧಾರ್ತಕ್ಕೆ ಹೆಚ್ಚು ಮತ್ತು ಗ್ರಾಹಕರ ಹಿತ ಸ್ಥಾಪಿಸಿ (2002ರಲ್ಲಿ ಸ್ವಧಾರ್ತಕ್ಕ ಕಾಯ್ದೆಗೆ ಅನುಮೋದನೆ ಮತ್ತು 2003ರ ಮಾರ್ಚ್ 31ರಿಂದ ಜಾರಿ.)
10. ಸಿಗರೆಟು ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹಿರಾತಿಗೆ ನಿಬಂಧ ಹಾಗೂ ಅಪ್ರಾಪ್ತ ವಯಸ್ಕರಿಗೆ ಮಾರಾಟ ನಿರ್ವಹಿಸಿದ (ಸಿಗರೆಟು ಮತ್ತು ಇತರ ತಂಬಾಕು ಉತ್ಪನ್ನ (ಜಾಹೀರಾತು ನಿರ್ವಹಿಸಿದ ಮತ್ತು ಉತ್ಪಾದನೆ ಪ್ರಾರ್ಥಕೆ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆ, 2003)
11. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಾಫ್ಟ್‌ಪನೆ. ಈ ಮೂಲಕ ವ್ಯಾಪ್ತಾನಿಕವಾಗಿ ಆಹಾರದ ಗುಣಮಟ್ಟ ಕಾಯ್ದೆಕೊಳ್ಳುವಿಕೆ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ಕ್ಕೆ ಅನುಮೋದನೆ, 2011ರ ಆಗಸ್ಟ್ 5ರಿಂದ ಜಾರಿ)
12. ಗ್ರಾಹಕರ ಹಕ್ಕುಗಳಿಗೆ ಉತ್ತೇಜನ, ರಕ್ಷಣೆ ಮತ್ತು ಉತ್ಪನ್ನದ ಹೊಣೆಗಾರಿಕೆಗೆ ಉತ್ತೇಜನ ನೀಡುವ ನಿಟ್ಟನಲ್ಲಿ ಕೇಂದ್ರೀಯ ಗ್ರಾಹಕ ಹಿತ ರಕ್ಷಣಾ ಪ್ರಾಧಿಕಾರ ರಚನೆಯ ಪ್ರಸ್ತಾಪ (ಗ್ರಾಹಕ ಹಿತ ರಕ್ಷಣಾ ಕಾಯ್ದೆ 2015). ಲೋಕಸಂಘರ್ಥಿ ಅನುಮೋದನೆಗೊಂಡ ಇದು ಈಗ 2017ರ ನವೆಂಬರ್ 6 ರಿಂದ ರಾಜ್ಯ ಸಭೆ ಅನುಮೋದನೆಗೊಗಿ ಕಾಯುತ್ತಿದೆ. 2017ರ ಡಿಸೆಂಬರ್ ನಲ್ಲಿ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದು ಅನುಮೋದನೆಗೊಳ್ಳುವ ನಿರೀಕ್ಷೆಯಿದೆ.
13. ಇತರ ಬೆಳವಣಿಗಳು :
  - ಅಹಮದಾಬಾದ್ ನಲ್ಲಿ ಸಿಇಆರ್ಸಿಯಿಂದ ಉತ್ಪನ್ನ ಪರೀಕ್ಷೆ ಮತ್ತು ಶೈಲ್ಯಾಂಕ ಪ್ರಯೋಗಾಲಯ ಸಾಫ್ಟ್‌ಪನೆ.
  - ಸಾಕಷ್ಟು ಸಂಶೈಲೆಯ ಸ್ವಯಂ ಗ್ರಾಹಕ ಸಂಘಟನೆಗಳ ಸಾಫ್ಟ್‌ಪನೆ.
  - ಕೈಗಾರಿಕೆ ಮತ್ತು ವ್ಯಾಪಾರ ಕೇತ್ತುದಲ್ಲಿ ಗ್ರಾಹಕರ ಕುಂದುಕೊರತೆ ನಿವಾರಣಾ ಕೇಂದ್ರ ಸಾಫ್ಟ್‌ಪನೆ.
  - ಗ್ರಾಹಕ ವ್ಯವಹಾರದಲ್ಲಿ ಹೆಚ್ಚಿತ್ತಿರುವ ಆಸಕ್ತಿ.
  - ಗ್ರಾಹಕ ಜಾಗೃತಿಗಾಗಿ ಸರ್ಕಾರದಿಂದ ಹೆಚ್ಚಿದ ಪ್ರಯತ್ನ (ಕಳೆದ ಮೂರು ದಶಕಗಳಿಂದ) ಮತ್ತು
  - ಎಫ್. ಈ ವಿಷಯದಲ್ಲಿ ಸಾಕಷ್ಟು ಕಾನೂನುಗಳ ಸಂಚಯನ.

ಗಣ್ಯ ವ್ಯಕ್ತಿಗಳ (ಸೆಲೆಬ್ರೆಟ್) ವಿರುದ್ಧ ಕೈಗೊಳ್ಳುವುದು.

3. ನ್ಯಾಯೋಚಿತವಲ್ಲದ ಒಪ್ಪಂದವನ್ನು ರದ್ದುಪಡಿಸುವ ಅಧಿಕಾರ.
4. ಗ್ರಾಹಕ ನ್ಯಾಯಾಲಯಗಳಲ್ಲಿ ಧ್ವನಿ ಕೇಂದ್ರಗಳನ್ನು ರಚಿಸಿ ಈ ಮೂಲಕ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗ ರಚನೆ ಹಾಗೂ
5. ಉತ್ಪಾದಕರ ವಿರುದ್ಧ ಉತ್ಪನ್ನದ ಹೊಣೆಗಾರಿಕೆಯ ಬಧ್ಯತೆಯನ್ನು ಹೊರಿಸುವುದು.

## ಉಪ ಸಂಹಾರ

ಗ್ರಾಹಕ ಹಿತ ರಕ್ಷಣಾ ಕಾಯ್ದೆ ಜಾರಿಯಾದ 1986ನೇ ಇಸೆವಿಯ ಬಳಿಕೆ ನ್ಯಾಯೋಚಿತವಲ್ಲದ ಮತ್ತು ಶೋಷಣಾತ್ಮಕ ವ್ಯಾಪಾರ ನಡವಳಿಕೆಯಿಂದ ಗ್ರಾಹಕರಿಗೆ ಗಣನೀಯ ರಕ್ಷಣೆ ಸಿಕ್ಕಿದೆ. ದೇಶದಲ್ಲಿದೆ ಸಿಪಿಎ ಪರಿಣಾಮಕಾರಿ ಸಂಘಟನಾತ್ಮಕ ರಚನೆಯನ್ನು ಹೊಂದಿದೆ. ಸತತ ಸುಧಾರಣೆ ಮತ್ತು ಗ್ರಾಹಕ ವೇದಿಕೆ ಮತ್ತು ಸರ್ವೋಚ್ಛ ನ್ಯಾಯಾಲಯದ ಹಲವಾರು ಆದೇಶಗಳಿಂದಾಗಿ ಗ್ರಾಹಕ ಹಿತ ರಕ್ಷಣಾ ಕಾನೂನು ಇನ್ನಷ್ಟು ಬಲಿಪೂರ್ವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಗ್ರಾಹಕ ಸಂಘಟನೆಗಳೂ

ಹುಟ್ಟಿಕೊಂಡಿವೆ. ವ್ಯಾಪಾರಿಗಳು ಮತ್ತು ಸೇವಾ ಪೂರ್ವೇಕಾರರು ಕೂಡ ಗ್ರಾಹಕರ ಹಕ್ಕಿಗಳನ್ನು ಗಮನಿಸುತ್ತಿದ್ದಾರೆ. ಆದಾಗ್ಯಾ ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟನಲ್ಲಿ ಇನ್ನು ಸುದೀರ್ಘ ಪ್ರಯಾಣ ಮಾಡಬೇಕಾಗಿದೆ. ನೂತನ ಗ್ರಾಹಕ ಹಿತ ರಕ್ಷಣಾ ಕಾಯ್ದೆ ಸಂಸ್ತಿನ ಅನುಮೋದನೆ ಪಡೆಯುವ ಭರವಸೆಯಿದ್ದು, ಈಗಿನ ಕಾನೂನಿನ ಬದಲಿಗೆ ನೂತನ ಕಾನೂನು ಶೀಘ್ರವೇ ಜಾರಿಗೆ ಬರಲಿದೆ. ಇದು ಬಹು ಕಾಲದಿಂದ ನೆನೆಗುದಿಗೆ ಬಿದ್ದಿರುವ ಗ್ರಾಹಕ ವೇದಿಕೆಯ ಮನವಿಗಳನ್ನು ಪೂರ್ಣಗೊಳಿಸಿ, ಭಾರತದ ಗ್ರಾಹಕ ಚಳವಳಿಗೆ ಹೊಸ ರೂಪ ನೀಡಲಿದೆ ಎಂದು ನಂಬಲಾಗಿದೆ. □

## ಉತ್ಪಾದಕ ಹಿತರಕ್ಷಣೆ; ಉತ್ತಮ ಆಡಳಿತದ ಮುನ್ಮುತ್ತಿ

(7ನೇ ಪ್ರಬಂಧ)

ಉತ್ತಮ ಆಡಳಿತ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಆ ಮೂಲಕ ಗ್ರಾಹಕರ ಹಕ್ಕಿಗಳನ್ನು ಸಂರಕ್ಷಿಸಿ, ಪ್ರೋತ್ಸಾಹಿಸಲು ಗ್ರಾಹಕ ಸಂರಕ್ಷಣೆ ಕಾಯ್ದೆಯ ಪರಿಣಾಮಕಾರಿ ಮತ್ತು ದಕ್ಕ ಅನುಷ್ಠಾನವು ಅತ್ಯಗತ್ಯವೆನಿಸಿದೆ. ಸರಕು-ಸೇವೆಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗ್ರಾಹಕರ ಹಕ್ಕಿಗಳನ್ನು ಕಾಯ್ದಿರಿಸಿ, ಅವುಗಳ ಬಗ್ಗೆ ಗಮನ ಹರಿಸಿದರೆ, ದೂರುಗಳಿಗೆ ಆಸದವಿರುವುದಿಲ್ಲ. ಇದರಿಂದಾಗಿ, ಗ್ರಾಹಕರು ತಮಗೆ ಅತ್ಯಂತ ಅಗತ್ಯವಾಗಿರುವ ವಸ್ತುಗಳ ಬಗ್ಗೆ ಸಂತೃಪ್ತಿ ಭಾವ ಹೊಂದುವ ವಾತಾವರಣ ಖಂಡಿತವಾಗಿಯೂ ನಿರ್ಮಾಣವಾಗುತ್ತದೆ.

ಗ್ರಾಹಕ ಸಂರಕ್ಷಣೆ ಮತ್ತು ಸ್ವಧಾರ ನೀತಿ - ಈ ಎರಡರ ಅಂತಿಮ ಗುರಿ ಗ್ರಾಹಕರ ಶ್ರೇಯಸ್ಯೇ ಆಗಿರುವ ಹಿನ್ನಲೆಯಲ್ಲಿ, ಇವರಡರ ನಡುವೆ ಪರಸ್ಪರ ನಂಟಿದೆ. ಗ್ರಾಹಕರು ಮತ್ತು ಉತ್ಪಾದಕರ ನಡುವಿನ ಅಸಮ ಸಂಬಂಧಗಳ ಗುರುತಿಸುವಿಕೆಯು ಗ್ರಾಹಕ ಸಂರಕ್ಷಣೆ ಮತ್ತು ಸ್ವಧಾರ ನೀತಿ- ಇವರಡರ ಮೂಲ ಕರ್ತವ್ಯವಾಗಿದೆ. ಸರಕು ಮತ್ತು ಸೇವೆಗಳಿಗೆ ಕನಿಷ್ಠ ಗುಣಮಟ್ಟ ನಿರ್ದಿಷ್ಟಗಳು ಹಾಗೂ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸುವ

ಮೂಲಕ, ಗ್ರಾಹಕರ ದೂರುಗಳ ಪರಿಹಾರಕ್ಕೆ ಸಾಧನಗಳನ್ನು ಒದಗಿಸುವ ಮೂಲಕ ಅವರ ಸಂರಕ್ಷಣೆಯನ್ನು ಸಾಧಿಸಬಹುದು. ಅದೇ ರೀತಿ, ಸ್ವಧಾರ ನೀತಿಯು, ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಉತ್ಪಾದಕರು ಇರುವಂತೆ ಮತ್ತು ಯಾವುದೇ ಉತ್ಪಾದಕ ಪ್ರಾಬಲ್ಯ ಹೊಂದದದಂತೆ ಕಾಯ್ದುಕೊಳ್ಳುತ್ತದೆ.

ಉತ್ತಮ ಆಡಳಿತ ವಿಚಾರವು ಗ್ರಾಹಕ ಸಂರಕ್ಷಣೆ ಕಾನೂನು ಮತ್ತು ಸಂಸ್ಕೃತೆಗಳಿಂದಿಗೆ ನೇರ ಸಂಬಂಧ ಹೊಂದಿದೆ. ದಕ್ಕತೆ, ಪರಿಣಾಮಕಾರಿತ್ವ ನೈತಿಕತೆ, ಗುಣಮಟ್ಟ ಕಡಿಮೆ ವೆಚ್ಚ, ಪಾರದರ್ಶಕತೆ, ಬಧ್ಯತೆ, ಸುಲೀಕರಣ, ವಿಚಾರಶೀಲತೆ, ಹಕ್ಕಪೂರ್ತಿ ರಹಿತ ಧೋರಣೆ ಮತ್ತು ಪಾಲ್ಗೊಳ್ಳುವಿಕೆಗಳತ್ತ ದೃಷ್ಟಿ ಕೇಂದ್ರೀಕರಿಸುವುದು ಉತ್ತಮ ಆಡಳಿತದ ಪ್ರಥಾನ ಅಂಶಗಳಾಗಿವೆ.

ಉತ್ತಮ ಆಡಳಿತದ ಈ ಅಗತ್ಯಾಂಶಗಳು, ಗ್ರಾಹಕ ಸಂರಕ್ಷಣೆ ಕಾನೂನು ಮತ್ತು ನೀತಿಗಳ ವಿಚಾರಗಳೊಂದಿಗೆ ನಂಬಿ ಹೊಂದಿದೆ. ಆದ್ದರಿಂದ, ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಗ್ರಾಹಕರ ಹಕ್ಕಿಗಳ ಸಂರಕ್ಷಣೆಯಿಂದ, ಉತ್ತಮ ಆಡಳಿತದ ಉದ್ದೇಶ ಮತ್ತು ಹಿತಾಸಕ್ತಿಗಳಿಗೆ ಉತ್ತೇಜನ ದೇರೆಯುತ್ತದೆ. ಗ್ರಾಹಕ ಸಂರಕ್ಷಣೆ ಚಳವಳಿಯ ಪರಿಣಾಮಕಾರಿ ಮತ್ತು ಅಧ್ಯವತ್ತಾಗಬೇಕಾದರೆ, ಅದಕ್ಕೆ

ಸಕಾರ, ವ್ಯಾಪಾರ ಸಂಸ್ಕೃತಿ, ವಿವಿಧ ಸಂಘಟನೆಗಳು, ನಾಗರಿಕ ಸಮಾಜ, ಶೈಕ್ಷಣಿಕ ಸಂಸ್ಥೆಗಳಾದ-ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಕೃತ ಸಕ್ರಿಯ ಬೆಂಬಲ ಅತ್ಯಗತ್ಯಾಂಶ್ವೇ ಅಲ್ಲದೆ, ಗ್ರಾಹಕ ಸಂರಕ್ಷಣೆ ಉದ್ದೇಶವು ಈದೇರಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯ ಬೆಂಬಲವೂ ಅತ್ಯಂತ ಅವಶ್ಯವೆನಿಸಿದೆ.

ಭಾರತ ಸಕಾರವು ಗ್ರಾಹಕ ವೈವಾರಾಗಳ ಇಲಾಖೆ ಮೂಲಕ ಕೈಗೊಂಡಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಕೂಲಕಾರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲವಾದರೂ ಅವುಗಳ ಪರಿಣಾಮಕಾರಿತ್ವವು ವ್ಯಾಪಕ ಮಟ್ಟದಲ್ಲಿ ವಿವಿಧ ಸಂಸ್ಕೃತಗಳ ಹಾಗೂ ಜನರ ಪಾಲ್ಗೊಳ್ಳುವಿಕೆಯನ್ನು ಅವಲಂಬಿಸಿದೆ. ಗ್ರಾಹಕರಿಗೆ ಸಂಬಂಧಿಸಿದಂತೆ ಸಂಪೂರ್ಣ ಬಧ್ಯತೆ ಮತ್ತು ಗ್ರಾಹಕರ ಅಗತ್ಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಸ್ವಂದನೆಯೂ ಸದ್ಯದ ಅಗತ್ಯವೆನಿಸಿದೆ. ಇದು ಹೀಗೆಯೇ ಸೌಹಾದರ್ಯಯತವಾಗಿ ಮುಂದುವರಿದರೆ, ನಮ್ಮ ಸಮಾಜವು ನಾವೆಲ್ಲರೂ ಜೀವಿಸಲು ಉತ್ತಮ ಸ್ಥಳವಾಗಿ ಮಾರ್ಪಡುತ್ತದೆ. □

# ಅಧಿಕ ವಿದ್ಯಾರ್ಥಿಗಳ ಇಯಾಮು



\* ಡಾ. ಸಿತಾರಾಮ್ ದೀಕ್ಷಿತ್



**ಕಾರ್ತಿಕಾಂತ  
ಎನ್ ಕಾಣ್ಡಿರುವ  
ಬದಲಾವಣೆಯು  
ದೇಶಕ್ಕೆ ತಕ್ಷಂತೆ  
ರ್ಣಾಹಕರ ಕಾಣ್ಡಾನ್  
ಹಾಡೂ  
ನಿಯಂತ್ರಣಾರ್ಥಿ  
ಬದಲಾವಣೆಯಾಗಬೇಕಿದೆ.  
ಕ್ರಾಂತಿಕಾಣ್ಡಿ ನೃತ್ಯಾಗ್ರಂಥಿ  
ಖಂಡ  
ಜಿಜಿಟಲ್ ಇಡ್ಯೂಲ್  
ಭಾಗವಾಹಿಧಾರೆ  
ದುತ್ತು  
ಇದನ್ನು  
ಉತ್ತಮ ನಿಶ್ಚಯಾಹಾ  
ವ್ಯಾಧಾರ್ಥಿಯಾಗ್ನಿ ಮಾಡುವುದು  
ಪಾಂಪ್ಲಿಲ್ಲಿದೆ. ಅದಲಂ**

ಭಾರತವನ್ನು ಕಡಿಮೆ ನಗದು ಅಥವಾ ನಗದು ರಹಿತ ವಹಿವಾಟು ದೇಶವನ್ನಾಗಿ ಮಾಡುವ ದೂರದ್ವಿಷಯಿಂದ ಚಲಾವಣೆಯಲ್ಲಿದ್ದ ಒಂದು ಸಾವಿರ ಹಾಗೂ 500 ರೂಪಾಯಿ ಮೌಲ್ಯದ ಕರ್ನಿ ನೋಟುಗಳನ್ನು ಅಮಾನ್ಯಿಕರಣಗೊಳಿಸುವ ಫೋರ್ಮಾಟೆಯನ್ನು ಪ್ರಥಾನಮಂತ್ರಿ ಅವರು ಮಾಡಿ, ಒಂದು ವರ್ಷ ಮೂರಾಗೊಂಡಿದೆ. ನೋಟು ಅಮಾನ್ಯಿಕರಣದ ಸರ್ಕಾರದ ನಿರ್ದಾರ ಖಂಡಿತವಾಗಿಯೂ ಗ್ರಾಹಕರು ಆನ್‌ಲೈನ್ ಪಾವತಿ ವ್ಯವಸ್ಥೆ ಅಳವಡಿಕೆಗೆ ಅಗತ್ಯ ಉತ್ತೇಜನ ನೀಡಿದೆ. ಡಿಜಿಟಲ್ ವಹಿವಾಟು ಅಳವಡಿಕೆ ಪ್ರಮಾಣ ಹಿಂದಿನ ಪ್ರಮಾಣಗಳಿಗೆ ಹೋಲಿಸಿದರೆ ಸಾಕಷ್ಟು ಹೆಚ್ಚಿಗಿದೆ. ಹಿಂದೆ ಡಿಜಿಟಲ್ ವಹಿವಾಟು ಕಡಿಮೆ ಇತ್ತು. ಕಾರಣ ಹೆಚ್ಚಿನ ನಗದು ಚಾಲ್ತಿಯಲ್ಲಿತ್ತು:

ಹಿಂದೆ ಜನರು ಹೆಚ್ಚಿಗಿ ನಗದು ವಹಿವಾಟನ್ನು ನಡೆಸುತ್ತಿದ್ದರು ವಾಸ್ತವ ಸಂಗತಿ. ಆದರೆ ನೋಟು ಅಮಾನ್ಯಿಕರಣ ನಂತರ ಗ್ರಾಹಕರು ಡಿಜಿಟಲ್ ಪಾವತಿ ವ್ಯವಸ್ಥೆಗಳಾದ ಭೀಮ್ (ಭಾರತ್ ಇಂಟರ್‌ಫೇಸ್ ಫಾರ್ ಮನಿ), ಯುಪಿಟ್ (ಯುನ್ಯೆಟ್‌ಪ್ರೋ ಪೇಮೆಂಟ್ ಇಂಟರ್‌ಫೇಸ್), ಐಎಂಪಿಎಸ್ (ಇಮ್ಮೆಡಿಯೆಟ್ ಪೇಮೆಂಟ್ ಟ್ರಾನ್ಸ್‌ಫರ್) ಮತ್ತಿರ ಬ್ಯಾಂಕಿಂಗ್ ಪದ್ಧತಿಗಳ ಮೂಲಕ ವಹಿವಾಟುಗಳನ್ನು ಹೆಚ್ಚಿಗಿ ನಡೆಸುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಈ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ತಕ್ಷಂತ ಅಗತ್ಯವಾಗಿದೆ.

ನಗದು ಲಭ್ಯತೆ ಸುಧಾರಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರು ಮತ್ತು ಸಣ್ಣ

ವಹಿವಾಟುದಾರರು ತೆರಿಗೆ ನಂಬರ್ ಪಡೆದುಕೊಳ್ಳುವುದು/ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಆನ್‌ಲೈನ್ ವಹಿವಾಟುಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಲೀ ಇರುವ ತೆರಿಗೆ ಸಂಗ್ರಹಣಾ ವ್ಯವಸ್ಥೆ/ಅಧಿಕಾರಿಗಳಿಗೆ ವಿಶ್ವಾಸ ಭದ್ರತೆ ಮತ್ತು ಹಗರಣಗಳ ವಿರುದ್ಧ ಹೋರಾಟ ನಡೆಸುವಂತಹ ವಿಶ್ವಾಸವಿಲ್ಲ, (ದಿನಪತ್ತಿಗಳ ವರದಿಗಳು ಮಾಡಿರುವ ಸಲಹೆ) ಡಿಜಿಟಲ್ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕಕ್ಕೆ ಸರ್ಕಾರ ವಿನಾಯಿತಿ ನೀಡಿದೆ ಮತ್ತು ಅದಕ್ಕೆ ಮೂರು ತಿಂಗಳ ಕಾಲಾವಕಾಶವನ್ನು ಸಹ ಸರ್ಕಾರ ನೀಡಿತ್ತು.

ಇದೀಗ ಗ್ರಾಹಕರ ಹಿತ ಕಾಯಲು ಅವರ ಪಾವತಿ ವಿವರ, ಹಣಕಾಸು ವಹಿವಾಟಿನ ವಿವರಗಳು ವ್ಯೇಯಕ್ಕಿಕೆ ಮಾಹಿತಿಗಳು ದುರುಪಯೋಗವಾಗದಂತೆ ಹಾಗೂ ತೆರಿಗೆ ಸಂಗ್ರಹ ಅಧಿಕಾರಿಗಳು ಮತ್ತು ವ್ಯವಸ್ಥೆಯಿಂದ ವ್ಯೇಯಕ್ಕಿಕೆವಾಗಿ ಯಾವುದೇ ಹಗರಣಗಳಾಗದಂತೆ ನೋಡಿಕೊಳ್ಳಲು ಡಿಜಿಟಲ್ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವ ಅಗತ್ಯತೆ ಇದೆ. ಒಂದು ಮಹಿಳೆಯ ಕಲಿಕೆ ಎಂದರೆ ಡಿಜಿಟಲ್ ತಂತ್ರಜ್ಞಾನದಲ್ಲಿ— ಗ್ರಾಹಕರ ಆಯ್ದು, ತೈತ್ತಿ ಮತ್ತು ವಿಶ್ವಾಸ ಅಂತರ್ಗತವಾಗಿರುವುದರಿಂದ ಪ್ರಯೋಜನ ಅವಶ್ಯಕತೆ ಇರುವುದಿಲ್ಲ.

ಗ್ರಾಹಕರ ತಂತ್ರಜ್ಞಾನ ವಿಶ್ವಾಸಾರ್ಥ ಮತ್ತು ಪ್ರಯೋಜನಕಾರಿ ಗುಣಮಟ್ಟದ ಸೇವೆಗಳನ್ನು ನೀಡುತ್ತದೆ ಎಂದು ನಿರೀಕ್ಷಿಸುವುದು ನಿಜ. ಆದರೆ, ಅದೇ ಸಂಪೂರ್ಣ ವಿಶ್ವಾಸ ಮತ್ತು ಉತ್ತಮ ಹಾಗೂ ಅದರಿಂದ ಯಾವುದೇ ಹಾನಿಯಾಗುವುದಿಲ್ಲ, ಅದು ರಹಿಸುತ್ತದೆ ಎಂಬಧರ್ಮವಲ್ಲ.

\* ಅಧ್ಯಕ್ಷರು, ಭಾರತೀಯರ ಗ್ರಾಹಕರ ಮಾರ್ಗದರ್ಶಕ ಸೌಧೈಯ (ಖಚಿತವಾಗಿ). E-mail : sitaram.dixit@gmail.com



## ನ್ಯಾಹಕರು ಮತ್ತು ನ್ಯಾಹಕರ ರಕ್ಷಣೆ

ಎಲ್ಲ ಸಾರ್ವಜನಿಕರು ಸುರಕ್ಷಿತ  
ಗುಣಮಟ್ಟದ ಸರಕು ಮತ್ತು ಸೇವೆಗಳನ್ನು  
ಬಯಸುವುದು ಅವರ ಮೂಲಭೂತ  
ಹಕ್ಕಾಗಿದೆ ಮತ್ತು ಕೆಲವೊಮ್ಮೆ ಸಮಸ್ಯೆಗಳು  
ಎಡುರಾದಾಗ ಅವರಿಗೆ ಉತ್ತರ  
ಕಂಡುಕೊಳ್ಳಲು ನ್ಯಾಯಯುತ ನಡವಳಿಕೆ  
ನಿರೀಕ್ಷಿಸುವುದು ಕೂಡ ಸಹಜವೇ. ಇದು  
ಸಾಧ್ಯವಾಗುವುದು, ವಹಿವಾಟಿನಲ್ಲಿ ನಿರಂತರ  
ಗುಣಮಟ್ಟದ ಸರಕು ಮತ್ತು ಸೇವೆಗಳನ್ನು  
ಮೂರೆಸಿದಾಗ ಮಾತ್ರ ಎಂಬುದು ತಿಳಿದಿದೆ.  
ಗ್ರಾಹಕರ ಹಿತರಕ್ಷಣೆಗೆ ಪರಿಣಾಮಕಾರಿ  
ತ್ರುಮಗಳನ್ನು ಜಾರಿಗೊಳಿಸಲು ರಾಷ್ಟ್ರೀಯ  
ಗ್ರಾಹಕ ನೀತಿ ನಿರೂಪಕರು ಅತ್ಯಂತ  
ಕ್ರಿಯಾಶೀಲ ಕ್ರಮಗಳನ್ನು ಕೈಗೊಂಡಿದ್ದಾರೆ.  
ಈ ನಿಟ್ಟನಲ್ಲಿ ಪ್ರತಿಯೊಂದು ದೇಶ ಗ್ರಾಹಕರ  
ಹಿತರಕ್ಷಣಾ ನೀತಿಗಳನ್ನು ಹೊಂದಬೇಕಾಗಿದೆ.  
ಅದರಲ್ಲಿ ನ್ಯಾಯಯುತವಾಗಿ ವಹಿವಾಟಿ  
ನಡೆಸುವವರನ್ನು ಉತ್ತೇಜಿಸಲು ಹಾಗೂ  
ಅವರಿಗೆ ಸೂಕ್ತರಕ್ಷಣೆ ನೀಡಲು ಮತ್ತು ಅಕ್ರಮ  
ಪದ್ಧತಿಗಳಲ್ಲಿ ವಹಿವಾಟಿ ನಡೆಸುವವರನ್ನು  
ನಿಯಂತ್ರಿಸುವ ತ್ರುಮಗಳ ಜತೆಗೆ ಗ್ರಾಹಕರ  
ಅಗತ್ಯಕ್ಕೆ ತಕ್ಷಣತೆ ಸರಕು ಮತ್ತು ಸೇವೆಗಳನ್ನು  
ಒದಗಿಸುವ ಉದ್ದೇಶವಿರಬೇಕು.  
ಗ್ರಾಹಕರು ದೇಶದ ವಿಭಿನ್ನ ಸಂಸ್ಕೃತಿ,  
ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳಿಗೆ  
ಮತ್ತು ಅನುಕೂಲಕರ ವಾತಾವರಣ  
ಇವುಗಳನ್ನೇಲ್ಲ ಗಮನದಲ್ಲಿರಿಸಿಕೊಂಡು  
ಗ್ರಾಹಕರ ಹಿತರಕ್ಷಣೆಗೆ ಸೂಕ್ತ ನೀತಿ  
ಮಾರ್ಗಸೂಚಿಗಳನ್ನು ರೂಪಿಸಬೇಕೆಂದು  
ಬಯಸುತ್ತಾರೆ. ಸರ್ಕಾರ ಗ್ರಾಹಕ ಹಿತರಕ್ಷಣಾ  
ನೀತಿಯ ತ್ರುಮಗಳನ್ನು ಜಾರಿಗೊಳಿಸಲು  
ಅಗತ್ಯ ಮೂಲಸೌಕರ್ಯ, ಜಾರಿ ಮತ್ತು  
ನಿಗಾ ವ್ಯವಸ್ಥೆಯನ್ನು ಹೊಂದಿದಾಗ  
ಮಾತ್ರ ಇದು ಸಾಧ್ಯವಾಗುತ್ತದೆ. ಗ್ರಾಮೀಣ  
ಪದೇಶದಲ್ಲಿರುವ ಬಡವರು ಹಾಗೂ  
ಅಲ್ಲಕ್ಕಿರುವ ಒಳಗೊಂಡಂತೆ ಎಲ್ಲ  
ವರ್ಗದವರಿಗೆ ಅನುಕೂಲವಾಗುವ ರೀತಿ  
ತ್ರುಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ ಸರ್ಕಾರ  
ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಅಗತ್ಯ  
ತ್ರುಮ ಜರುಗಿಸುವ ಜತೆಗೆ ಗ್ರಾಹಕರು ಹೊಂಡಿ

ಮಂಟಪದಲ್ಲಿ ಧ್ವನಿ ಎತ್ತಲು ಮೂರಕ ಮಾರುಕಟ್ಟೆ  
ವಾತಾವರಣವನ್ನು ನಿರ್ಮಿಸಬೇಕಿದೆ,  
ಗ್ರಾಹಕರ ಹಿತಕಾಯಲು ಸ್ವತಂತ್ರ ಗ್ರಾಹಕ  
ಗುಂಪುಗಳನ್ನು ಅಭಿವೃದ್ಧಿಗೊಳಿಸಿ,  
ಅವುಗಳಿಗೆ ಉತ್ತೇಜನ ನೀಡಬೇಕಾಗಿದೆ.

ದಿಜಿಟಲ್ ಡಗತ್ತು

ನಮ್ಮ ವ್ಯವಸ್ಥೆ ಜಾಗತೀಕರಣಗೊಳ್ಳುತ್ತಿದೆ, ಅಗತ್ಯ ಮಾಹಿತಿ ವಿನಿಮಯ ಸಂಪರ್ಕ, ಸಾಮಾಜಿಕ ಮಾಧ್ಯಮಗಳು, ಬ್ಯಾಂಕಿಂಗ್ ಮತ್ತು ಶಾಪಿಂಗ್‌ಗಳಲ್ಲಿ ಅತ್ಯಂತ ತ್ವರಿತಗತಿಯ ಬದಲಾವಣೆಗಳಾಗುತ್ತಿದೆ. ಇವುಗಳಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆ ಮತ್ತು ಅನುಕೂಲಕರ ಹಾಗೂ ಅವಕಾಶಗಳು ಮತ್ತು ಹಲವು ಆಯ್ದುಗಳು ಲಭ್ಯವಾಗುತ್ತಿದೆ. ಡಿಜಿಟಲ್ ಮಾಧ್ಯಮ ಮತ್ತು ಮೊಬೈಲ್ ವಹಿವಾಟಿ ಗ್ರಾಹಕರ ಜೀವನ ಕ್ರಮವನ್ನು ಬದಲಾಯಿಸಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ ಡಿಜಿಟಲ್ ಅಭಿವೃದ್ಧಿಯಲ್ಲಿ ಆಗಿರುವ ಈ ಬೆಳವಣಿಗಳ ಅವಕಾಶವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಗ್ರಾಹಕರು ವಿಶ್ವಾಸವಿಟ್ಟು, ಅದನ್ನು ತಮ್ಮ ದೈನಂದಿನ ಜೀವನದ ಕ್ರಮವಾಗಿ ಮಾಡಿಕೊಳ್ಳಬೇಕಿದೆ ಮತ್ತು ಅದನ್ನು ಹಲವು ಲಭ್ಯ ಅವಕಾಶಗಳಲ್ಲಿ ಒಂದು ಎಂದು ಪರಿಗಣಿಸಿದರೆ ಸಾಲದು. ಕೈಗೆಟಕುವ ದರದಲ್ಲಿ ಗುಣಮಟ್ಟದ ಬ್ರಾಡ್‌ಬ್ಯಾಂಡ್ ಇಂಟರ್‌ನೇಟ್ ಮೂಲಸೌಕರ್ಯ ಒದಗಿಸುವುದು ಡಿಜಿಟಲ್ ಗ್ರಾಹಕರ ಮುಖ್ಯ ಹಕ್ಕಾಗಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಮೂಲ ಅಗತ್ಯತೆಯೂ ಆಗಿದೆ. ಸರ್ಕಾರ, ವಾಣಿಜ್ಯ, ವಹಿವಾಟಿ ಸಂಸೇಗಳಿಂದ

గ్రాహక : తమగారి, తమ  
 కుటుంబక్కాగి అధివా గృహ ఉద్దేశ్యక్కే  
 యాపుదేఱ వస్తుగిళన్ను ఏరింది  
 మాచువుదు అధివా బిళకే మత్తు  
 సేవేగిళన్ను పడేదుకొళ్లుప వ్యేశి.

ಗ್ರಾಹಕ ರಕ್ಷಣಾ ನೀತಿ : ಇದರಲ್ಲಿ ರಾಷ್ಟ್ರೀಯ ನೀತಿ ಮತ್ತು ನಿಯಂತ್ರಣಾ ಕ್ಷಮ, ನಿಯಮಾವಳಿಗಳು, ಕಾರ್ಯತಂತ್ರಗಳು, ಮತ್ತು ಕಾರ್ಯಕ್ರಮಗಳ ಜಡಿಗೆ, ಕೈಗಾರಿಕಾ ವಲಯದ ಮಾನದಂಡ ಮತ್ತು ಜಾತ್ಯೀಯ ಲ್ಯಾಂಡ್ ಪದ್ಧತಿಯ ಅಂಶಗಳು ಇರುತ್ತವೆ.

ಸಮಸ್ಯೆಯದ ಪ್ರಯತ್ನಗಳು ವಿಶೇಷವಾಗಿ  
ಸೌಕರ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ  
ಅವುಗಳನ್ನು ಒದಗಿಸಿಕೊಡಬೇಕಾಗಿದೆ.  
ವಿಶ್ವದ ಜನಸಂಖ್ಯೆಯಲ್ಲಿ ಇಂದು ಶೇಕಡ  
40ರಷ್ಟು ಮಂದಿ ಅಂತರ್ರಾಷ್ಟ್ರಿಯ ಬಳಕೆ  
ಮಾಡುತ್ತಾರೆ. ಅವರು ಸತತವಾಗಿ ಅದನ್ನು  
ಅವಲಂಬಿಸಿರುತ್ತಾರೆ. ಈ ಪ್ರಮಾಣ  
ಹೆಚ್ಚಾಗುವ ಎಲ್ಲ ಸಾಧ್ಯತೆಗಳೂ ಇವೆ.  
ದಿಂಟಿಲ್ಲಾ ಆರ್ಥಿಕತೆಯಲ್ಲಿ ಗ್ರಾಹಕರ  
ಹಿತ, ಸೇವೆ ಮತ್ತು ಉತ್ಪನ್ನಗಳ ಸ್ವೀಕರಣೆ  
ಅಪೇಕ್ಷಣೀಯ. ದುರದೃಷ್ಟವೆಂದರೆ ಕೆಲವು  
ವಿಕಾರಗಳಲ್ಲಿ ಇದರ ಹೊರತೆ ಇದೆ  
ಅಥವಾ ಅದು ಉತ್ತೇಜನಕಾರಿಯಾಗಿಲ್ಲ.  
ಈ ಎಲ್ಲ ಅಂತರ್ಗಳನ್ನು ಮುಂದಿಟ್ಟುಕೊಂಡು  
ವಿಶ್ವಸ್ವಾದ್ಯಾಯನ್ನು ನಾವು ಹಿಂದೆ  
ತಳ್ಳುವಂತಿಲ್ಲ. ಅದರಿಂದ ಜನರ ದ್ಯುನಂದಿನ  
ಜೀವನದಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು  
ಒಳಗೊಳ್ಳುವಿಕೆಗೆ ತೊಂದರೆಯಾಗುತ್ತದೆ.

ಸಾಂಪ್ರದಾಯಿಕ ಗ್ರಾಹಕರ  
ಹಿತರಕ್ಷಣೆ ಕ್ರಮಗಳು ಮತ್ತು ಆರ್ಥಿಕ  
ಬೇಡಿಕೆಯ ದೃಷ್ಟಿಯಿಂದ ನೋಡುವುದಾದರೆ  
ಅಂತರ್ಜಾಲ ದಿಜಿಟಲ್ ಹುರುಮು,  
ವಿರೀದಿ ನಿರ್ಧಾರಗಳು, ಮಾಹಿತಿ  
ವಿನಿಮಯ, ಪತ್ರ ಸೃಷ್ಟಿ ವಿಶ್ಲೇಷಣೆ, ಶೈಲಿ,  
ಮನರಾಖಲೋಕನ ಮತ್ತಿತರ ಸೇವೆಗಳನ್ನು  
ಎಲ್ಲ ಸಂಪರ್ಕಜಾಲ ಮತ್ತು ದಿಜಿಟಲ್  
ವೇದಿಕೆಗಳಲ್ಲಿ ಕಾಲಕಾಲಕ್ಕೆ ಒದಗಿಸಬೇಕಿದೆ.  
ದಿಜಿಟಲ್ ಆರ್ಥಿಕತೆಗೆ ಒಂದು ಸ್ವಷ್ಟ  
ರೂಪನೀಡಲು ಲಭ್ಯವಿರುವ ಅವಕಾಶಗಳನ್ನು  
ಉತ್ತೇಜಿಸಲು ಗಂಭೀರ ಪ್ರಯತ್ನಗಳು  
ನಡೆಯುತ್ತಿವೆಯಾದರೂ, ತಂತ್ರಜ್ಞಾನಗಳಲ್ಲಿನ  
ಕ್ಷೀಪ್ತ ಬದಲಾವಣೆಗಳಿಂದಾಗಿ ಗ್ರಾಹಕರಿಗೆ  
ತಮ್ಮ ಆಯ್ದುಗಳಲ್ಲಿ ಗೊಂದಲಗಳನ್ನು  
ಸೃಷ್ಟಿ ಮಾಡುತ್ತದೆ ಮತ್ತು ಸಹಜವಾಗಿಯೇ  
ಅವರನ್ನು ಘಟನಾವಳಿಗಳಿಂದ ಹಿಂದೆ  
ಸರಿಯಂತೆ ದುರ್ಬಲರನ್ನಾಗಿ  
ಮಾಡುತ್ತದೆ. ದಿಜಿಟಲ್ ಮಾಧ್ಯಮದಲ್ಲಿ  
ಗ್ರಾಹಕರ ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು  
ಅರ್ಥಮಾಡಿಕೊಂಡು, ಅವರಲ್ಲಿ ವಿಶ್ಲಾಸ  
ವ್ಯಾಧಿಸಲು ಕ್ರಮ ಕೈಗೊಳಬೇಕಾಗಿದ್ದು, ಇದು  
ನೀತಿ ನಿರೂಪಕರಿಗೆ ದೊಡ್ಡ ಸವಾಲಾಗಿದೆ.  
ಇಲ್ಲಿ ಗಮನಿಸಲೇಬೇಕಾದ ಮತ್ತೊಂದು  
ಪ್ರಮುಖ ಸಂಗತಿ ಎಂದರೆ ಗ್ರಾಹಕರ ಸ್ವಯಂ  
ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ವಿನೂತನ  
ದಿಜಿಟಲ್ ತಂತ್ರಜ್ಞಾನ ಪದ್ಧತಿಗಳನ್ನು  
ಬೆಳೆಸಲು ಸಾಧ್ಯ. ಆ ಮೂಲಕ ಹಿಂದೆಂದೂ

ಇಲ್ಲದಂತಹ ಮುಂದಿನ ಹಂತದ ಉತ್ತಮ ಡಿಜಿಟಲ್ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ.

## ಗ್ರಾಹಕರ ಗ್ರಹಿಕೆ ಮತ್ತು ವಿಶ್ವವರ್ತ

ಕಳೆದ ಎರಡು ದಶಕಗಳಿಂದೇಚೆಗೆ ಭಾರತದಲ್ಲಿ ಗ್ರಾಹಕರು ತಮ್ಮ ಆಶಾವಾದವನ್ನು ಬಿಟ್ಟು, ನಿರಾಶಾವಾದದ ಕಡೆ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಒಟ್ಟಾರೆ ಅವರ ಭಾವನೆಯಲ್ಲಿ ಅಸಹಾಯಕ ತೋರುವುದಲ್ಲದೆ, ಖಚಿತವಾಟು, ಮಾಧ್ಯಮ ಮತ್ತು ಸರ್ಕಾರಗಳ ಮೇಲೆ ವಿಶ್ವಾಸ ಕುಸಿಯುತ್ತಿದೆ. ಕೆಲವು ಸರ್ಕಾರೀತರ ಸಂಸ್ಥೆಗಳು ಜಾಗತಿಕರಣ ಮತ್ತು ತಂತ್ರಜ್ಞಾನ ಒಳಳೆಯಿಂದ ಆಗುತ್ತಿರುವ ಪ್ರತಿಕೊಲಿ ಪರಿಣಾಮಗಳಿಂದ ಅವರನ್ನು ರಚಿಸುವಲ್ಲಿ ಅಸಮರ್ಪಾಗಿರುವುದರಿಂದ ಅಂತಹ ಅಶಕ್ತಿ ಸಂಸ್ಥೆಗಳು ಹೆಚ್ಚಾಗಿವೆ. ತಂತ್ರಜ್ಞಾನದಲ್ಲಿ ಖಚಿತತೆ, ಪಾರದರ್ಶಕತೆ, ಗ್ರಾಹಕರ ದತ್ತಾಂಶ ರಕ್ಷಣೆ ಮಾಡುವಾಗ ವಾಣಿಜ್ಯ ಬ್ರಾಂಡ್‌ಗಳಿಗೆ ಸುಲಭವಾಗಿ ಗ್ರಾಹಕರ ವೈಯಕ್ತಿಕ ಮಾಹಿತಿ ಲಭ್ಯವಾಗುತ್ತದೆ. ಅವರಲ್ಲಿ ಬಹುತೇಕ ಮಂದಿ ಅನ್ವಯಿಕ ಮಾರ್ಗದಲ್ಲಿ ಅದನ್ನು ಬಳಸಿಕೊಳ್ಳುತ್ತಾರೆ. ಬಹುತೇಕರಿಗೆ ಆ ಮಾಹಿತಿಯನ್ನು ಕಂಪನಿಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದರ ಬಗ್ಗೆ ಅರಿವೇ ಇರುವುದಲ್ಲ. ಗ್ರಾಹಕರ ವೈಯಕ್ತಿಕ ದತ್ತಾಂಶಗಳ ವ್ಯಾಪ್ತಿ, ಸಮಸ್ಯೆಗಳ ಬಗ್ಗೆ, ಆತಂಕಗಳ ಕುರಿತು ನಿರಂತರ ಪುನರ್ ಪರಿಶೀಲನೆ ಮತ್ತು ಪುನರ್ ಮೌಲ್ಯಮಾಪನ ಮಾಡಬೇಕಾದ ಅಗತ್ಯವಿದೆ. ಗ್ರಾಹಕರ ವೈಯಕ್ತಿಕ ಭದ್ರತೆಗೆ ಎದುರಾಗುವ ಅಪಾಯಗಳು ಮಾರುಕಟ್ಟೆ, ತಾರತಮ್ಯ ಪದ್ಧತಿಗಳು, ಖಾಸಿಗಿತನಕ್ಕೆ ಧಕ್ಕೆ ಮತ್ತಿತರ ಅಂಶಗಳನ್ನು ಪರಿಗಣಿಸಬೇಕಿದೆ. ಯಾವ ಉದ್ದೇಶಕ್ಕಾಗಿ ಗ್ರಾಹಕರ ದತ್ತಾಂಶ ಸಂಗ್ರಹ ಮಾಡಲಾಗಿದೆ ಎಂಬುದರ ಅರಿವು ಅವರಿಗರಬೇಕು, ಅಲ್ಲದೆ ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಅವುಗಳನ್ನು ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಅರಿವು ಸಹ ಇರಬೇಕಾಗುತ್ತದೆ. ಪರಿಣಾಮಕಾರಿ ಪದ್ಧತಿಗಳು, ಆಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ಮತ್ತು ಅಪಾಯಗಳನ್ನು ಎದುರಿಸುವುದನ್ನೂ ಸಹ ತಿಳಿದರಬೇಕಾಗುತ್ತದೆ. ಕಂಪನಿಗಳು ಗ್ರಾಹಕರಿಗೆ ತಮ್ಮ ದತ್ತಾಂಶದ ಬಳಕೆಯ ಸರಳ ಹಾಗೂ ಸುರಕ್ಷಿತ ವಿಧಾನಗಳ ಬಗ್ಗೆ



ತಿಳಿಸಿಕೊಡಬೇಕು ಮತ್ತು ಅವುಗಳನ್ನು ಯಾವ ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಶಗಳಿವೆ, ಕಾನೂನು ಹಕ್ಕು ಏನು ಹೇಳುತ್ತದೆ ಮತ್ತು ನಿರೀಕ್ಷೆಗಳೇನು ಎಂಬ ಬಗ್ಗೆಯೂ ತಿಳಿಸಬೇಕು. ಡಿಜಿಟಲ್ ಆರ್ಥಿಕತೆಯಲ್ಲಿ ದತ್ತಾಂಶ ವಿನಿಮಯವನ್ನು ತಪ್ಪಿಸಲು ಸಾಧ್ಯವಿಲ್ಲ.

ಗ್ರಾಹಕರ ವೈಯಕ್ತಿಕ ವಿವರ ಹಾಗೂ ಅವರ ಖಾಸಗಿ ಆದ್ಯತೆಗಳ ವಿಚಾರ ಸುಲಭವಾಗಿ ಅವರ ಜಗತ್ತಿಗೆ ತಿಳಿಯತ್ತದೆ. ಇದರ ಬಗ್ಗೆ ನಿಯಂತ್ರಣದ ಹೊಣೆಯನ್ನು ವಿವರ ಸಂಗ್ರಹಿಸುವ ಸಂಸ್ಥೆಗಳ ಮೇಲೆ ಹೇಬೇಕು. ನಾಗರಿಕರು ಮತ್ತು ಅವರ ಕಾನೂನುಬಧ್ಯ ಹಕ್ಕಿನ ಪರಿಣಾಮ ಅಗಾಧವಾಗಿರುತ್ತದೆ. ಯಾವುದೇ ಜಾತಿ, ಲಿಂಗ ಮತ್ತು ಧರ್ಮದ ಶಾರತ್ವವು ಮತ್ತು ವಿರುದ್ಧಿಲ್ಲ. ಸೂಕ್ತ ಮಾಹಿತಿಯನ್ನು ಆಧರಿಸಿ, ಕಾನೂನುಬಧ್ಯ ನಿರ್ದಾರಿಗಳನ್ನು ಕೈಗೊಳ್ಳಲು ಮತ್ತು ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಚೌಕಟ್ಟನ್ನು ಸೃಷ್ಟಿಸಬೇಕಾಗಿದೆ. ನಿಯಂತ್ರಕರು ಕೂಡ ಸಂಗದ ಮಾಡಿರುವ ಎಲ್ಲ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟಿಕೊಳ್ಳುವುದು ಮತ್ತು ಅದನ್ನು ಪ್ರಸರಿಸುವುದು ಮತ್ತು ಅದರ ಸುರಕ್ಷಿತೆಯಲ್ಲಿ ಉತ್ತರ್ವ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಕಂಪನಿಗಳು ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಕಂಪನಿಗಳ ನೀತಿ ನಿಯಂತ್ರಣ ಪ್ರತ್ಯೇಕ ಭದ್ರತಾ ಮೌಲ್ಯಮಾಪನ ಒಳಗೊಂಡಿರಬೇಕು ಮತ್ತು ನಿಯಮಗಳು ಉಲ್ಲಂಘನೆಯಾದ ಸಂದರ್ಭಗಳಲ್ಲಿ ಗ್ರಾಹಕರಿಗೆ ತಕ್ಷಣವೇ ಪರಿಹಾರ ಮತ್ತು ಅನುಕೂಲಗಳನ್ನು ಒದಗಿಸಿಕೊಡಬೇಕು.

## ಗ್ರಾಹಕರಿಗೆ ಪರಿಹಾರ

ಒಂದು ವೇಳೆ ಭದ್ರತಾ ನಿಯಮ ಉಲ್ಲಂಘಿಸಿದರೆ, ಬೇರೆ ವಾಣಿಜ್ಯ ವೇದಿಕೆಗಳಲ್ಲಿ


ಲಭ್ಯವಿರುವಂತೆ ಡಿಜಿಟಲ್ ವೇದಿಕೆ ಗಾಹಕರು ತಮ್ಮ ಹಕ್ಕುಗಳನ್ನು ಹಾಗೂ ಪರಿಹಾರಗಳನ್ನು ಕೇಳಲು ಸುಲಭವಾಗಿ ಲಭ್ಯವಾಗುವಂತಿರಬೇಕು. ಆನ್‌ಲೈನ್ ವಹಿವಾಟಿ ನಡೆಸುವ ಸಂಸ್ಥೆಗಳು ಯಾವುದೇ ವಿಳಂಬ ಮಾಡದೆ, ಅತ್ಯಾಂಶ ಕಡಿಮೆ ಖಚಿತನಲ್ಲಿ ಬಲಿಪ್ಪ, ಜವಾಬ್ದಾರಿಯತ ಮತ್ತು ನ್ಯಾಯಮಾರ್ಗದಲ್ಲಿ ಆಂತರಿಕ ವ್ಯಾಪ್ತಿ ಇತ್ತರ್ಥ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಪ್ರತ್ಯೇಕ ಗ್ರಾಹಕರ ವ್ಯಾಪ್ತಿ ಇತ್ತರ್ಥ ವಿಧಾನದ ಲಭ್ಯತೆ ಅತ್ಯಗತವಾಗಿದೆ. ಡಿಜಿಟಲ್ ಜಗತ್ತಿನಲ್ಲಿ ವಲಯಗಳನ್ನು ದಾಟಿ, ಗಡಿಗಳನ್ನು ದಾಟಿ ವಹಿವಾಟಿಗಳನ್ನು ನಡೆಸಲಾಗುತ್ತದೆ. ಹಾಗಾಗಿ ನಿಯಂತ್ರಕರು ವ್ಯಾಪ್ತಿಗಳನ್ನು ದಾಟಿ ವ್ಯಾಪ್ತಿಗಳನ್ನು ಬಗೆಹರಿಸಲು ಸಹಾಯ ನೀಡಬೇಕು. ಗ್ರಾಹಕರು ವೈಯಕ್ತಿಕ ವಿವರಗಳ ವರ್ಗಾವಳೆ ವೇಳೆ ತಮಗೆ ಬೇಕಾದ ಗುಣಮಟ್ಟಗಳನ್ನು ಆಯ್ದು ಮಾಡಿಕೊಳ್ಳಲು ಅವಕಾಶ ನೀಡಬೇಕು. ಗಡಿಯಾಚಿಗಿನ ಮಾಹಿತಿ ವರ್ಗಾವಳೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನೀತಿಗಳ ನಡುವೆ ಸಮನ್ವಯತೆ ಹೊಂದಬೇಕು. ವಹಿವಾಟಿನಲ್ಲಿ ನಿರತವಾಗಿರುವ ರಾಷ್ಟ್ರಗಳ ರಕ್ಷಣೆಗೆ ಶ್ರೇಷ್ಠ ಮಾನದಂಡವನ್ನು ನಿಯಮಾವಳಿಯಲ್ಲಿ ಹೊಂದಿರಬೇಕು.

## ಗ್ರಾಹಕರ ಸಬ್ಲೇಕರಣ ಮತ್ತು ವಿಶ್ವಸ್ವಾದಿ

ಭಾರತ ಸರ್ಕಾರ ಆರ್ಥಿಕ ಪ್ರಗತಿಗಾಗಿ ಇ-ವಾಣಿಜ್ಯ ವಹಿವಾಟಿಗೆ ಹೆಚ್ಚಿನ ಒಮ್ಮೆ ನೀಡುತ್ತಿದೆ. ಅದಕ್ಕಾಗಿ ಗ್ರಾಹಕರೆ ವಿಶ್ವಾಸ ವ್ಯಾಪ್ತಿಸುವಂತಹ ಆನ್‌ಲೈನ್ ಪಾವತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದೆ. ದಿನಪ್ರತೀಕೆಗಳನ್ನು ಆಗಿಂದಾಗೆ ನಾವು ಮಾಹಿತಿ ಸೋರಿಕೆ, ಡಿಜಿಟಲ್ ವೈಯಕ್ತಿಕ ದಾಖಿಲೆಗಳ ಕಳವು, ಬ್ಯಾಂಕ್ ವಿವರಗಳ ಬಹಿರಂಗ, ಇ-ಮೇಲ್ ವಿಳಾಸ, ಆನ್‌ಲೈನ್ ಖಾತೆ ವಿವರ, ವೈದ್ಯಕೀಯ ಮಾಹಿತಿ ಸೋರಿಕೆ ಮತ್ತಿತರ ವರದಿಗಳನ್ನು ಗಮನಿಸುತ್ತಲೇ ಇರುತ್ತೇವೆ. ಮಾಹಿತಿ ಸೋರಿಕೆ ಎಂದರೆ, ಆರ್ಥಿಕ ನಷ್ಟಪೂರ್ವ ಹೌದು. ಸಾರ್ವಜನಿಕ ವಲಯದಲ್ಲಿ ಖಾಸಗಿ ಮಾಹಿತಿಯನ್ನು ಕಳವು ಮಾಡಿ, ಅದನ್ನು ಬಳಸಿಕೊಳ್ಳುವುದು ಆತಂಕಕಾರಿ ಸಂಗತಿ. ಶಕ್ತಿಶಾಲಿ ಡಿಜಿಟಲ್ ಆರ್ಥಿಕತೆಯಲ್ಲಿ ಕಂಪನಿಗಳಿಗೆ ಗ್ರಾಹಕರ

ಅಗಾಧ ವ್ಯೇಯಕ್ತಿಕ ವಿವರಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿಟ್ಟುಕೊಳ್ಳಲ ಅವಕಾಶವಿದೆ. ಅವರು ಅದನ್ನು ತಮ್ಮ ಕಂಪನಿಗಳ ಕಾರ್ಯಕರ್ತೆಯನ್ನು ಹೆಚ್ಚಿಸಿಕೊಳ್ಳಲು ಮಾತ್ರ ಬಳಸಬೇಕಿದೆ. ಅವುಗಳಲ್ಲಿ ಹಲವು ಮಾಹಿತಿಗಳು ಅವರಿಗೆ ಅಗತ್ಯವೇ ಇರುವುದಿಲ್ಲ. ಡಿಜಿಟಲ್ ಜಗತ್ತಿನಲ್ಲಿ ವ್ಯೇಯಕ್ತಿಕ ಭದ್ರತೆ ಮತ್ತು ಸುರಕ್ಷತೆ ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಮಕ್ಕಳು ಗ್ರಾಹಕರಾಗಿದ್ದಾಗ ಅದು ಅತಿ ಪ್ರಮುಖ. ಏಕೆಂದರೆ ಅವರಿಗೆ ಅಪಾಯಗಳನ್ನು ಎದುರಿಸುವಂತಹ ಕಡಿಮೆ ಸಾಮಾಜಿಕ ಅಥವಾ ಅಂತಹ ಸ್ಥಿತಿಗಳನ್ನು ಎದುರಿಸುವಂತಹ ಶಕ್ತಿ ಇರುವುದಿಲ್ಲ. ಅಪಾಯಕಾರಿ ಅಥವಾ ಹೊಸ ಅಪಾಯದ ಬೆದರಿಕೆಗಳು ಈ ಗೊತ್ತಿಲ್ಲದ ಡಿಜಿಟಲ್ ತಂತ್ರಜ್ಞಾನದಲ್ಲಿ ಎದುರಾಗಲಿವೆ. ಸರಳ ಪರಿಶೀಲನೆ ನರತರ ಗ್ರಾಹಕರು ಯಾವುದೇ ಡಿಜಿಟಲ್ ಉತ್ಪನ್ನಗಳನ್ನು ಬಳಸುವಲ್ಲಿ ಸುರಕ್ಷತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದತ್ತಾಂಶ ಬಳಕೆಯಲ್ಲಿ ಪಾರದರ್ಶಕ, ವ್ಯೇಯಕ್ತಿಕ ಮಾಹಿತಿ ಭದ್ರತೆ ಅತ್ಯಂತ ಅವಶ್ಯಕವಾಗಿದ್ದು, ಅದರಿಂದ ವ್ಯವಸ್ಥೆಯಲ್ಲಿ ವಿಶ್ವಾಸ ವ್ಯಾಧಿಸಾಧ್ಯ.

**ಡಿಜಿಟಲ್ ತಂತ್ರಜ್ಞಾನಗಳು** ಕ್ಷಣಾಕ್ಷಣ್ಯ ಬದಲಾಗುತ್ತಿರುತ್ತವೆ ಮತ್ತು ಅವು ಸಾಂಪ್ರದಾಯಿಕ ಜೊಕಟ್ಟುಗಳನ್ನು ಗೊಳಿಗೊಳಿಸುತ್ತವೆ. ಹೊರದೇಶಗಳಲ್ಲಿ ಹಲವು ವಲಯಗಳಿಗೆ ವ್ಯೇಯಕ್ತಿಕ ಬಗೆಯ ನಿಯಮಾವಳಿಗಳು ಮತ್ತು ಕಾನೂನುಗಳು ಇರುತ್ತವೆ. ಹಾಗಾಗಿ ಅವುಗಳಲ್ಲಿ ಯಾವುದು ಸರಿಯಾದ ಉತ್ತರ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ವ್ಯಾಪಾರದಲ್ಲಿ ಗ್ರಾಹಕರ ವಿಶ್ವಾಸ ಹೆಚ್ಚಿಸಲು ಗ್ರಾಹಕರ ಬೇಡಿಕೆಗಳನ್ನು ಸರಿಯಾಗಿ ಅಧ್ಯೋಸರ್ಜಿಸಬೇಕಿದೆ ಮತ್ತು ಗ್ರಾಹಕ ಕೆಂದಿತ ಧೋರಣೆಯಲ್ಲಿ ಅವರ ನಿರೀಕ್ಷೆಗಳಿಗೆ ತಕ್ಷಂತೆ ಪ್ರತಿಕ್ರಿಯಿಸಬೇಕಿದೆ. ಗ್ರಾಹಕ ರಕ್ಷಣೆಯನ್ನು ವರ್ತಿಸಿದಿಯುವ ಮೂಲಕ ಅವರನ್ನು ನ್ಯಾಯಿಯುತವಾಗಿ ನಡೆಸಿಕೊಳ್ಳಬೇಕಿದೆ. ಡಿಜಿಟಲ್ ಸೇವಾ ಮೌಲ್ಯಕೆದಾರರ ಮೂಲ ಧ್ಯೇಯೋದ್ಯೇಶ ಮತ್ತು ಕಾರ್ಮಾರೇಚ್ ಸಂಸ್ಕೃತಿಯಲ್ಲಿ ಈ ನೀತಿ ನಿಯಮಗಳನ್ನು ಪಾಲಿಸದ ಮತ್ತು ವ್ಯತಿರಿಕ್ತ ನಿಯಮಗಳನ್ನು ಅನುಸರಿಸುವ ಕಂಪನಿಗಳನ್ನು ಕರೆಣಬಾಗಿ ದಂಡಿಸಬೇಕಿದೆ. ನಿಯಂತ್ರಣವೋಂದೇ



ಪರಿಹಾರವಲ್ಲ ಎಂಬುದು ಸತ್ಯ. ಆದರೂ, ಗ್ರಾಹಕರ ಹಿತರಕ್ಷಣೆಗೆ ಭದ್ರ ಹಾಗೂ ಲಿಚಿತ ಬುನಾದಿಯನ್ನು ಹಾಕುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಗ್ರಾಹಕರು ವಿಶ್ವಾಸದಿಂದ ಭಾಗಿಯಾಗುವಂತೆ ಮಾಡುತ್ತಿರುತ್ತಿದೆ. ಗ್ರಾಹಕ ಮಾರುಕ್ಷಯೆಯಲ್ಲಿ ಸಾಂಪ್ರದಾಯಿಕ ಪರಿಹಾರಗಳು ಹೆಚ್ಚಿತ್ತೆ ಗ್ರಾಹಕರ ಉತ್ಪನ್ನಗಳಿಗೆ ಸೇನಾರ್ ಉಪಕರಣಗಳನ್ನು ಅಳವಡಿಸಿ, ಅವುಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ಈ ಸಾಂಪ್ರದಾಯಿಕ ಸಾಮಾಜಿಕ ಮತ್ತು ಮೂಲಕ ಅಧಿಕಾರಿಗಳನ್ನು ಮಾಡುವ ಜತೆಗೆ ದತ್ತಾಂಶ ಸಂಗ್ರಹಿಸಿ, ಅದನ್ನು ಸಾಂಪ್ರದಾಯಿಕ ಮೂಲಕ ಅಧವಾ ರಿಮೋಟ್ ಕೇಂದ್ರಿತ ಮಾಹಿತಿ ವ್ಯವಸ್ಥೆಗಳ ಮೂಲಕ ವಿನಿಮಯ ಮಾಡಿಕೊಳ್ಳುತ್ತದೆ. ಈ ಬಗ್ಗೆ ಸೂಕ್ತ ಹಾಗೂ ಅತ್ಯಾರ್ಥಿಕ ನಿರ್ದಾರಗಳನ್ನು ಕೈಗೊಳ್ಳಲು ಗ್ರಾಹಕರಿಗೆ ಪದಾರ್ಥಗಳ ಬಳಕೆ ಅಧವಾ ಸೇವೆ ಪಡೆಯುವ ಸಂದರ್ಭದಲ್ಲಿ ವ್ಯೇಯಕ್ತಿಕ ವಿವರ ಬಳಕೆ ಬಗ್ಗೆ ಸಂಪೂರ್ಣ ಜ್ಞಾನವಿರಬೇಕಾಗುತ್ತದೆ. ಜತೆಗೆ ಅದು ಹೇಗೆ ಸೇವೆ ಮತ್ತು ಬೆಲೆ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ತಿಳಿದಿರಬೇಕಾಗುತ್ತದೆ. ಅಂತರ್ಜಾಲ ಹಾಗೂ ವ್ಯೋಲೆಸ್ ಸಂಪರ್ಕ ಸಂವಹನ ಹೆಚ್ಚಿತ್ತಿರುವಂತೆಯೇ ಅಂತಹ ಪದಾರ್ಥಗಳ ಬೇಡಿಕೆ ಸಹಜವಾಗಿಯೇ ಹೆಚ್ಚಾಗುತ್ತದೆ. ಇದರಿಂದಾಗಿ ಸಾಫ್ಟ್‌ವೇರ್ ಮತ್ತು ದತ್ತಾಂಶ ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ದಿನಬಳಕೆ ವಸ್ತುಗಳಾದ ಗೃಹ ಬಳಕೆ ಉಪಕರಣಗಳು, ಬಳಕೆ ಮೀಟರ್‌ಗಳು, ವಿದ್ಯುನಾನ್ ಉಪಕರಣಗಳು ದೃಷ್ಟಿಕೆ ಸಾಮಾಜಿಕ ಕಾರ್ಮಾರೇಚ್ ಸಹಕರಿಸುವ ಯಂತ್ರಗಳು, ಕಾರು ಮತ್ತು ಗೃಹಭದ್ರತಾ ವ್ಯವಸ್ಥೆ ಇವುಗಳನ್ನೆಲ್ಲ ಒಂದಕ್ಕೊಂದು ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ.

ಹೊಸ ಬೆಳವಣಿಗೆಗಳು ಗ್ರಾಹಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಅಪಾಯಗಳನ್ನೂ ಕೂಡ ತರುತ್ತಿರುತ್ತದೆ. ಗ್ರಾಹಕರನ್ನು ಶೈಲೀಪ್ರಾಯಿಸಲು ಘರೀಭಾಂಶ ಆಧರಿತ ಮತ್ತು ಪರಿಹಾರಗಳನ್ನು ನೀಡಲು ಸಾಕಾರ್ಥಕರಿತೆ

**ಡಿಜಿಟಲ್ ತಂತ್ರಜ್ಞಾನದಲ್ಲಿ ಗ್ರಾಹಕ ಉತ್ಪನ್ನಗಳು ಒಳಗೊಂಡಿದ್ದು, ಪರವಾನಗಿ ಆಧರಿಸಿ, ಅವುಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕೆಲವೋಂದು ನಿಯಂತ್ರಣಗಳ ನಡುವೆ ವ್ಯಾಜ್ಞಗಳ ಸಂದರ್ಭದಲ್ಲಿ ಉತ್ಪನ್ನಗಳು ಜೀವಿತಾವಧಿ ಮತ್ತು ಸೂಕ್ತ ಬಳಕೆ ವ್ಯಾಖ್ಯಾನ ಬದಲಾಗುತ್ತವೆ. ಡಿಜಿಟಲ್ ಉತ್ಪನ್ನಗಳು ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಬೇಕಿದೆ. ನಿಗದಿತ ಕಾಲದವರೆಗೆ ಅವರು ಕೆಲವು ಭದ್ರತಾ ಅತ್ಯಗಳನ್ನು ಮೂರ್ಕೆಸಬೇಕಿದೆ ಮತ್ತು ಹೊಣೆಗಾರಿಕೆ ನಿಯಮಗಳನ್ನು ಅನುಸರಿಸಿ, ಗ್ರಾಹಕರಿಗೆ ಒಂದೊಮ್ಮೆ ಭದ್ರತೆ ಅಧವಾ ಸುರಕ್ಷತೆಯಲ್ಲಿ ಲೋಪವಾದರೆ, ಮೂರ್ಕಾವಾಗಿ ಪರಿಹಾರವನ್ನು ಒದಗಿಸಿಕೊಡಬೇಕು.**

**ಹೊಣೆಗಾರಿಕೆ ಮತ್ತು ಉತ್ಪರದಾಯಿತ್ವದ ಸಂಕೀರ್ಣ ಸ್ಥಿತಿಯ ನಡುವೆ ಗ್ರಾಹಕರ ಹಕ್ಕುಗಳನ್ನು ಅಪ್ರೋಫಿಸಿಕೊಳ್ಳಬೇಕಿದ್ದು, ಒಪ್ಪಂದ ಜಾರಿ ವಿಷಯಗಳು ದತ್ತಾಂಶ ಶಾಸಿತನ ಮತ್ತು ಭದ್ರತೆ ಪ್ರಶ್ನೆಗಳಲ್ಲದೆ, ಹಲವು ಸಮಸ್ಯೆಗಳಿವೆ. ಗ್ರಾಹಕರು ಉತ್ಪನ್ನಗಳನ್ನು ವಿರೀದಿಸಿದಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದು ತಿಳಿಸಬೇಕಾಗಿದೆ. ಗ್ರಾಹಕರು ಸೀಮಿತ ಅಧವಾ ಅತಿ ಕಡಿಮೆ ಮಾಹಿತಿಯಲ್ಲಿ ಉತ್ಪನ್ನಗಳ ಬಳಕೆಯನ್ನು ಆರಂಭಿಸುತ್ತಾರೆ. ಅವರು ಇಂದಿನ ಸಾಫ್ಟ್‌ವೇರನ್ನೇ ಹೆಚ್ಚಿಗೆ ಅವಲಂಬಿಸಿದ್ದು, ಕೆಲವೊಮ್ಮೆ ಅದರಿಂದ ತಪ್ಪಗಳಾಗುವ ಸಂದರ್ಭವೂ ಎದುರಾಗುತ್ತವೆ. ಉತ್ಪಾದಕರ ಸಂಪರ್ಕಜಾಲ, ಆಪ್ ಮತ್ತು ಐಎಸ್‌ಪಿಎಜ್ ನಡುವೆ ಲೆಕ್ಕಾಪಿಲ್ಲದಪ್ಪು ಲಿಂಕ್‌ಗಳಿಂದ್ದು, ಅವುಗಳು ಸಮಸ್ಯೆಗಳನ್ನು ತಂದೊಡ್ಡುತ್ತವೆ.**

**ಡಿಜಿಟಲ್ ಮಾಧ್ಯಮ ಬಳಕೆದಾರರಲ್ಲಿ ಭದ್ರತೆ, ಹೊಣೆಗಾರಿಕೆ ಹೆಚ್ಚಿಸುವ ಮತ್ತು ಕ್ರೇಗೆಟುವ ದರದಲ್ಲಿ ಅವುಗಳನ್ನು ನೀಡುವುದು ಮೂಲ ಸಮಸ್ಯೆಗಳಾಗಿದ್ದು, ಅವುಗಳನ್ನು ಗ್ರಾಹಕ ರಕ್ಷಣೆ ಮತ್ತು ಸಬಲೀಕರಣದ ಮೂಲಕ ಎದುರಿಸಬಹುದು. ಡಿಜಿಟಲ್ ಸೇವೆಗಳು ಮತ್ತು ಉತ್ಪನ್ನಗಳ ರಕ್ಷಣೆ ಅಂಶಗಳು ಅವುಗಳ ಆನ್‌ಲೈನ್ ಮತ್ತು ಆಫ್‌ಲೈನ್ ವಿರೀದಿಯ ಮೇಲೆ ನಿರ್ದಾರಿತವಾಗುತ್ತದೆ. ಗ್ರಾಹಕರನ್ನು ಶೈಲೀಪ್ರಾಯಿಸಲು ಘರೀಭಾಂಶ ಆಧರಿತ ಮತ್ತು ಪರಿಹಾರಗಳನ್ನು ನೀಡಲು ಸಾಕಾರ್ಥಕರಿತೆ**

ಕ್ರಮಗಳನ್ನು ಕೈಗೊಳ್ಳಬೇಕಿದೆ. ಡಿಜಿಟಲ್ ಆರ್ಥಿಕತೆ ಗುಣಮಟ್ಟವನ್ನು ಅಳೆಯಲು ಜಾಗತಿಕ ಮಟ್ಟದಲ್ಲಿ ಬಲಿಪ್ಪ ಪರಿಣಾಮಕಾರಿ ಮತ್ತು ಸುಭವಾಗಿ ಲಭ್ಯವಾಗಬಹುದಾದ ಕಾರ್ಯತಂತ್ರಗಳನ್ನು ಬಳಸಬಹುದಾಗಿದೆ. ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ವೃದ್ಧಿಸಲು ವಂಚನೆ ಹಾಗೂ ಅನ್ಯಾಯದ ಆನ್‌ಲೈನ್ ದೋಷಗಳಿಂದ ಅವರನ್ನು ರಕ್ಷಿಸಬೇಕಾಗಿದೆ. ಎಲ್ಲಕಿಂತ ಮುಖ್ಯವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ವೇಗ ಮತ್ತು ಸ್ವರೂಪಕ್ಕೆ ಅನುಗುಣವಾಗಿ ಒಂದು ನಿಯಂತ್ರಣ ಕಾರ್ಯತಂತ್ರ ರೂಪಿಸಬೇಕಾಗಿದ್ದು, ಅದು ಗ್ರಾಹಕರಲ್ಲಿ ತಮ್ಮ ಮಾಲಿಕತ್ವದ ಹಕ್ಕುಗಳು ಖಾತರಿಪಡಿಸಬೇಕು. ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ವೃದ್ಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

### ಡಿಜಿಟಲ್ ಶಿಕ್ಷಣ ಮತ್ತು ಜಾಗೃತಿ

ಅಂತರಾಂತರ ನಾವು ವಸ್ತುಗಳನ್ನು ವಿರೀದಿ ಮಾಡುವ ಮತ್ತು ಮಾರಾಟ ಮಾಡುವ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಮಾಡಿದ್ದು, ನಮ್ಮಲ್ಲಿ ಕೆಲವರು ಆನ್‌ಲೈನ್ ಶಾಪಿಂಗ್ ಅನುಕೂಲಗಳನ್ನು ಅನುಭವಿಸುತ್ತಿದ್ದಾರೆ. ವಾರೀಜ್ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಿಲ್ಲ. ದೋಷದಿಂದ ಕೂಡಿದ ವಸ್ತುಗಳು, ಕಳಪೆ ಸೇವೆ, ನಕಲಿ ಅಥವಾ ಕೆಳ ದರ್ಜೆಯ ವಸ್ತುಗಳು, ಕಡಿಮೆ ಗುಣಮಟ್ಟದ ಅಧವಾ ಅಪಾಯಕಾರಿ ಉತ್ಸರ್ವಗಳು ಕಳಪೆ ಸೇವಾ ವಿತರಣೆ ಅಥವಾ ಉತ್ತೇಜನಕಾರಿ ಜಾಹಿರಾತು ವಿವರಗಳಿಂತ ವ್ಯತೀರ್ಕವಾಗಿರುವ ಸರಹಡಗಳು ಈ ಎಲ್ಲಾ ದೂರುಗಳು ನಮಗೆ ಚೆನ್ನಾಗಿ ತಿಳಿದಿವೆ.

ಬದಲಾವಣೆಯ ಮೌದಲ ಹೆಚ್ಚೆ ಎಂದರೆ ಜಾಗೃತಿ ಮೂಡಿಸುವುದು. ಏರಡನೇ ಹೆಚ್ಚೆ ಎಂದರೆ ಅದನ್ನು ಒಪ್ಪಿಕೊಳ್ಳುವುದು.

- ನಾಥಾನೇಲ್ ಬ್ರಾಂಚ್

ಜೀವನಮೂರ್ತಿ ನೀವು ಗ್ರಾಹಕ ಗಮನ ಹಿಡಿದಿಟ್ಟುಕೊಳ್ಳಬೇಕಾದರೆ, ಒಕ್ಕಿತನದಲ್ಲಿ ನೀವು ಅವರನ್ನು ಆಗಾಗ ಆಳ್ಳಯಾಜಕಿತರನ್ನಾಗಿ ಮಾಡಬೇಕು ಅಥವಾ ಅವರಿಗೆ ಮರೆಯಲಾಗದಂತಹ ಗ್ರಾಹಕ ಸೇವಾ ಅನುಭವವನ್ನು ಒದಗಿಸಬೇಕು.

- ಮೇಲೊಂದಿನ ಡೊರಾಡೊ



ಇ-ವಾರೀಜ್ ವಹಿವಾಟಿನಲ್ಲಿ ಹಲವು ಕಂಪನಿಗಳು ಭಾಗಿಯಾಗಿರುತ್ತವೆ. ಗ್ರಾಹಕರಿಗೆ ಯಾವುದಾದರೂ ತೊಂದರೆ ಅಧವಾ ವ್ಯತ್ಯಯಗಳಾದರೆ ಅಂತಹ ಸಂದರ್ಭಗಳಲ್ಲಿ ಕಾನೂನು ಪ್ರಕಾರ ಯಾವ ಕಂಪನಿ ಹೊಣ ಹೊರಬೇಕು ಎಂಬುದನ್ನು ಗುರುತಿಸುವುದು ಕಷ್ಟಕರ. ಡಿಜಿಟಲ್ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅದರ ಗುಣಮಟ್ಟ ಮತ್ತು ನಿಯಂತ್ರಣ ಕಾರ್ಯತ್ವಕೊಳ್ಳಲು ಶಾಸನ ರೂಪಿಸುವುದೂ ಕೂಡ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಗ್ರಾಹಕರ ರಕ್ಷಣೆ ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವ ಸ್ವಷ್ಟ ಚಿತ್ರಣಾವಿಲ್ಲ. ಇ-ವಾರೀಜ್ ಮತ್ತು ಗಡಿಯಾಚಿನ ವಹಿವಾಟಿನ ನಿಯಂತ್ರಣಕ್ಕೆ ಕಳಪೆ ನಿಯಂತ್ರಣ ವ್ಯವಸ್ಥೆ ಇದೆ. ಹಾಗಾಗಿ ಡಿಜಿಟಲ್ ವಹಿವಾಟಿ ಜೀವನದ ಭಾಗವಾಗಲು ಇನ್ನೂ ಸಾಧ್ಯವಾಗಿಲ್ಲ. ಉತ್ಸರ್ವಗಳು ಮತ್ತು ಅವುಗಳ ಬಳಕೆ ಮತ್ತು ಲಭ್ಯತೆ ಬಗೆ ಲಿಚಿತ ಗುಣಮಟ್ಟದ ಮಾಹಿತಿ ವಾಸ್ತವವಾಗಿ ಸ್ವಷ್ಟ ಹಾಗೂ ಲಿಚಿತತೆಯಿಂದ ಗ್ರಾಹಕರಿಗೆ ಸುಲಭವಾಗಿ ಸಿಗುವಂತಾಗಬೇಕು. ಹಾಗಾದಾಗ ಅವರು, ಆನ್‌ಲೈನ್ ಚಟುವಟಿಕೆಗಳಿಂದ ಆಗುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಕೂಡ ಅವರು ಅರ್ಥಮಾಡಿಕೊಳ್ಳಲು ಸಾಧ್ಯ ಮತ್ತು ಯಾವುದೇ ಗೊಂದಲವಿಲ್ಲದೆ, ಸಂಕೀರ್ಣತೆಗೆ ಒಳಗಾಗದೆ, ಅವರು ಆನ್‌ಲೈನ್ ವಹಿವಾಟಿನಲ್ಲಿ ಭಾಗಿಯಾಗಬಹುದು. ಡಿಜಿಟಲ್ ನೀತಿ ಸುಲಭವಾಗಿ ಅರ್ಥಮಾಡಿಕೊಂಡು ನಿರ್ವಹಣೆ ಮಾಡುವಂತಿರಬೇಕು. ಅದರಲ್ಲಿ ಡಿಜಿಟಲ್ ಜಗತ್ತಿನಲ್ಲಿ ಭಾಗವಹಿಸುವ ಗ್ರಾಹಕರ ಆತಂಕಗಳು ಮತ್ತು ವಿಷಯಗಳ ಬಗೆ ಹೆಚ್ಚಿನ ಮಾಹಿತಿ ಇರಬೇಕು. ಡಿಜಿಟಲ್ ಗ್ರಾಹಕರಲ್ಲಿ ಕಂಪನಿಗಳು ಎಲ್ಲಾ ತಪಾಗದಂತೆ ನಿಗದಿತ ಗುಣಮಟ್ಟವನ್ನು ಡಿಜಿಟಲ್ ವಹಿವಾಟಿನಲ್ಲಿ ಕಾಯ್ದುಕೊಳ್ಳಬೇಕು. ಯಾವುದೇ ಕಂಪನಿ ತನ್ನ ವಹಿವಾಟಿನಲ್ಲಿ ಜವಾಬ್ದಾರಿಯತವಾಗಿ ನಡೆದುಕೊಂಡಾಗ ಮಾತ್ರ ಅದರ

ಎಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಇದಲ್ಲದೆ, ಆಯ್ದುಗಳ ಸಂದರ್ಭದಲ್ಲಿ ಎದುರಾಗಬಹುದಾದ ಅಪಾಯಗಳು ಮತ್ತು ಅವಕಾಶಗಳ ನಿರ್ವಹಣೆಯ ಬಗ್ಗೆಯೂ ಸಹ ಜನರಿಗೆ ತಿಳಿಸಬೇಕು. ಆನ್‌ಲೈನ್ ಗುರುತಿಸುಕೊಳ್ಳಬೇಕಾಗಿದೆ. ಗ್ರಾಹಕರಲ್ಲಿ ಶಿಕ್ಷಣ ಮತ್ತು ಜಾಗೃತಿ ಕೊಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಅತಿಮುಖ್ಯವಾಗಿದೆ. ಜತೆಗೆ ಅಪಾಯಗಳು ಮತ್ತು ಅವಕಾಶಗಳನ್ನು ನಿರ್ವಹಿಸಲು ವಿಶ್ವಾಸ ತುಂಬಿ ಪರಿಣಾಮಕಾರಿ ನಿಯಂತ್ರಣ ಮೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ.

### ಆಯ್ದು ಹಕ್ಕು

ಗ್ರಾಹಕ ಮಾರ್ಪೆಸುವಲ್ಲಿ ವಸ್ತುಗಳ ನ್ಯಾಯಯುತ ಬೆಲೆ ಮತ್ತು ಗುಣಮಟ್ಟ ಮಾತ್ರವಲ್ಲದೆ, ಸ್ವಧ್ರ್ಯ ಮತ್ತು ಆಯ್ದು ಕೂಡ ಪ್ರಮುಖವಾತ್ಮ ವಹಿಸುತ್ತದೆ. ಡಿಜಿಟಲ್ ಜಗತ್ತಿನ ಗ್ರಾಹಕ ವಿಶ್ವಾಸವಿಡುವಂತಹ ಸ್ವಧಾರ್ತಕ ಮಾರ್ಪೆಸುವಲ್ಲಿ ನಿರ್ವಹಿಸುವುದು ಸರ್ಕಾರದ ಕರ್ತವ್ಯ ಪೋರ್ಟ್ ಬೆಲೊಟ್ ಬಲೆಟಿ ಹಕ್ಕು ಸಾಫ್ಟಿಸುವ ಜತೆ, ಖಾಸಿಗಿತನ ಹಾಗೂ ಮಾಹಿತಿ ವಿನಿಮಯಲ್ಲಿ ಸಮಗ್ರ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅತ್ಯಾರ್ಥವಾಗಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಬಲಿಪ್ಪ ಮಾರುಕಟ್ಟಿ ಸ್ಥಿತಿಯ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು, ಪ್ರತಿಯೊಂದು ವಲಯದಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಗ್ರಾಹಕರ ಪ್ರಯೋಜನಗಳನ್ನು ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನೆಲ್ಲ ಪರಿಹರಿಸಬೇಕಿದೆ.

ಡಿಜಿಟಲ್ ಅವಕಾಶಗಳನ್ನು ಬೆಂಬಲಿಸಲು ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿಸಬೇಕು, ಅದಕ್ಕಾಗಿ ಕಂಪನಿಗಳು ಎಲ್ಲಾ ತಪಾಗದಂತೆ ನಿಗದಿತ ಗುಣಮಟ್ಟವನ್ನು ಡಿಜಿಟಲ್ ವಹಿವಾಟಿನಲ್ಲಿ ಕಾಯ್ದುಕೊಳ್ಳಬೇಕು. ಯಾವುದೇ ಕಂಪನಿ ತನ್ನ ವಹಿವಾಟಿನಲ್ಲಿ ಜವಾಬ್ದಾರಿಯತವಾಗಿ ನಡೆದುಕೊಂಡಾಗ ಮಾತ್ರ ಅದರ

(26ನೇ ಪುಟಕ್ಕೆ)

# ಹೊನ್ನತನಕ್ಕೆ ಹಜೆಯದರ ಕೊಡುದೆ



ಧ್ವನಿ ಪ್ರಕಾರ ಈ ಕ್ಷೇತ್ರದಲ್ಲಿ  
ಸ್ಥಾಪಿತ  
ರಾಜ್ಯ ಮತ್ತು  
ಜಾಲಗೆ ತರಲು  
ಅನ್ವಯಿಸುವ  
ವಿಶ್ವಾಸ ಅಧಿಕಾರ ಸೂಬಿಸುವ  
ಕೇಂದ್ರ ಧ್ವನಿ ರಕ್ಷಣಾ ಪ್ರಾಧಿಕಾರ  
ರಚಿತ  
ಅದರಿಂತಹ ಸಾಮಾನ್ಯ  
ಉತ್ಪನ್ನ ವಿಧಿ  
ಉತ್ಪನ್ನ ವಿಧಿ  
ಉತ್ಪನ್ನ ವಿಧಿ  
ಉತ್ಪನ್ನ ವಿಧಿ  
ಉತ್ಪನ್ನ ವಿಧಿ.

ಗ್ರಾಹಕ ರಕ್ಷಣಾ ಕಾಯ್ದೆ (ಸಿಪಿ). 1986 ರ ಅಷ್ಟಿಕ್ಕೆ ಸ್ವರಿಸಲು ಡಿಸೆಂಬರ್ 10 ಗಳಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ ಅಭಿರಿಸುತ್ತಿದ್ದೇವೆ. ಆದರೆ ಆ ಕಾಯ್ದೆ ಬದಲಿಸುವ ಹೋಸ ಕಾನೂನಿಗೆ ನಾವು ಕಾಯುತ್ತಿದ್ದೇವೆ.

ಬಿಂದುಗಳನ್ನು ಕಾಲಕ್ಕೆ ತಕ್ಕು ಹಾಗೆ ಕಾನೂನೂ ಸಹ ಪರಿಷ್ಕರಿಸಲಾಗಿರುತ್ತದೆ. ಈ ದಿನವು ಗ್ರಾಹಕ ರಕ್ಷಣೆ (ಸಿಪಿ) ಉದ್ದೇಶ ಮೊದಲ ಹೆಚ್ಚೆ ಇರಿಸಿದೆ. ಮಾರುಕಟ್ಟೆ ಆರ್ಥಿಕತೆ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿ ಮತ್ತು ಕಾನೂನಿನ ಲೋಪದೋಷಗಳು ಸೇರಿದಂತೆ ಬಿಂದುಗಳನ್ನು ವಿದ್ಯುತ್ತಿರುವ ವಿಧ್ಯಾಮಾನಗಳಿಗೆ ತಕ್ಕಂತೆ ಗ್ರಾಹಕರ ಹಕ್ಕುಗಳನ್ನೂ ಪರಿಗಣಿಸಿದ್ದು ದೇಶದಲ್ಲಿನ ಪ್ರತ್ಯೇಕ ಗ್ರಾಹಕ ನ್ಯಾಯ ವ್ಯವಸ್ಥೆಯೊಂದನ್ನು ಇದೇ ಮೊದಲ ಬಾರಿಗೆ ಪರಿಷ್ಕರಣೆ ತರಲಾಗುತ್ತಿದೆ. ಕಾಲಘಟ್ಟದ ಬಿಂದುಗಳಿಂದಾಗಿ ಹೋಸ, ಸುಧಾರಿತ ಕಾನೂನು ಜಾರಿಗೆ ಬರುವಂತಾಗಿದೆ. ಈ ವಿಧ್ಯಾಮಾನಗಳ ಪರಿಣಾಮವಾಗಿ 2015ರ ಆಗಸ್ಟ್ 10 ರಂದು ಸಿಪಿ ಬಿಲ್ 2015 ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ಬಗ್ಗೆ ವರದಿ ನೀಡುವಂತೆ ಲೋಕಸಭಾಧ್ಯಕ್ಷರು ಆಹಾರ, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ಸೇವೆಯ ಸ್ಥಾಯಿ ಸಮಿತಿಗೆ ಸೂಚಿಸಿದರು. ಅದರನ್ನು 2016ರ ಏಪ್ರಿಲ್ 26 ರಂದು ಅನೇಕ ಪ್ರಮುಖ ಶಿಥಾರಸ್ವರ್ಗಳನ್ನೊಂದ ವರದಿಯನ್ನು ಆ ಸಮಿತಿ ಸಲ್ಲಿಸಿತು. ಅದರನ್ನು ಸರ್ಕಾರ ವಿಧೇಯಕವನ್ನು ಪರಿಷ್ಕರಿಸಿದ್ದು ಅದನ್ನು ಈ ಬಾರಿಯ ಜಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸ್ತಿನಲ್ಲಿ ಮನ್ಯಃ ಮಂಡಿಸುವ ಸಾಧ್ಯತೆ ಇದೆ.

\* ಪ್ರಸ್ತಾವಿತ ನೂತನ ಕಾನೂನಿನ ಮಹತ್ವ ತೀಳಿಯಲು ನಾವು ಮೌದಲು 1986ರ ಗ್ರಾಹಕ ರಕ್ಷಣಾ ಕಾಯ್ದೆಯ ಪ್ರಭಾವ, ಸೋಲು ಹಾಗೂ ಗೆಲುವನ್ನು ವಿಶೇಷಿಸಬೇಕಿದೆ.

## ಗ್ರಾಹಕ ರಕ್ಷಣಾ ಕಾಯ್ದೆ – 1986

ಗ್ರಾಹಕರ ಹಕ್ಕುಗಳನ್ನು ಕೇಂದ್ರೀಕರಿಸಿದ ಕ್ರಾಂತಿಕಾರಕ ಕಾನೂನು ಪ್ರಪ್ರಥಮ ಬಾರಿಗೆ ಗ್ರಾಹಕರಿಗೆ ಆರು ಹಕ್ಕುಗಳನ್ನು ನೀಡಿತು. ಅವು – ಸುರಕ್ಷಿತ ಸರಕು ಮತ್ತು ಸೇವೆಯ ಹಕ್ಕು, ಮಾಹಿತಿ ಹಕ್ಕು, ಆಯ್ದುಯ ಹಕ್ಕು, ಕೇಳುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕು ಮತ್ತು ಅನ್ಯಾಯ / ನಿಬಂಧಿತ ವ್ಯವಹಾರ ಪದ್ಧತಿ ಮತ್ತು ಶೋಷಣೆಯಿಂದ ಪರಿಹಾರ ಪಡೆಯುವ ಹಕ್ಕು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಹಕ್ಕುಗಳನ್ನು “ಮ್ಲೋತ್ಸಾಹಿಸಲು ಮತ್ತು ಸಂರಕ್ಷಿಸಲು” ‘ಗ್ರಾಹಕ ರಕ್ಷಣಾ ಮಂಡಳಿ’ ಕಾರ್ಯರೂಪಕ್ಕೆ ತರುವ ಬಗ್ಗೆ ಈ ಕಾನೂನಿನಡಿ ಅವಕಾಶವಿದೆ.

ದೋಷಮಾರಿತ ಸರಕು, ಅಮೂಲ್ಯ ಸೇವೆ, ನ್ಯಾಯಸಮೃತವಲ್ಲದ ಮತ್ತು ನಿಬಂಧಿತ ವ್ಯಾಪಾರ ಹಾಗೂ ಒಂದು ಹಂತದವರೆಗೆ ಸರಕು ಮತ್ತು ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ಸೇರಿದಂತೆ ಗ್ರಾಹಕರ ದೂರು ಪರಿಹರಿಸಲು ಮೂರು ಹಂತದ ನ್ಯಾಯ ವ್ಯವಸ್ಥೆ ಈ ಕಾಯ್ದೆಯ ಪ್ರಮುಖ ಅಂಶ. ವರ್ಕೆಲರಿಲ್ಲದೇ ಈ ನ್ಯಾಯ ವ್ಯವಸ್ಥೆಯಡಿ ದೂರುಗಳ ಪರಿಹಾರಕ್ಕಾಗಿ ನ್ಯಾಯಶಾಸ್ತ್ರ ಜ್ಞಾನ ಹೊಂದಿರುವ ಮತ್ತು ಹೊಂದಿರುವ ಸದಸ್ಯರ ಸಮಿತಿ ಸ್ಥಾಪನೆಗೆ ಅವಕಾಶವಿದೆ. ಅದರನ್ನು ನ್ಯೇಸಿಗ್‌ಕ ನ್ಯಾಯ ನಿಯಮಗಳ ಆಧಾರದ ಮೇಲೆ ತ್ವರಿತ ವಿಜಾರಣೆ ನಡೆಸಿ ವ್ಯಾಪ್ತ ಪರಿಹರಿಸಿಕೊಳ್ಳಬಹುದಾಗಿದೆ.

\* ಗ್ರಾಹಕ ಕಾನೂನು ಮತ್ತು ಸುರಕ್ಷತೆ ವಿಷಯ ತಜ್ಜನ್ಮ. ಅವರು 2015ರ ಗ್ರಾಹಕ ರಕ್ಷಣಾ ಮಂಡಿಸಿದ ಕರಡು ಶಿಧ್ಯಪಡಿಸಿದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಸಮಿತಿ ಸದಸ್ಯರು. E-mail : pgirimaji@gmail.com

ಈ ದೂರು ಪರಿಹಾರ ಕೇಂದ್ರಗಳಿಗೆ (ರಿಡ್ಯುಸಲ್ ಎಜೆನ್ಸಿ) ಸರಕು ಮತ್ತು ಸೇವೆಯಲ್ಲಿನ ಲೋಪದೋಷ ಸರಿಪಡಿಸಲು, ಅಸುರಕ್ಷಿತ ಮತ್ತು ದೋಷಪೂರಿತ ಸರಕು ಬದಲಿಸಲು ಅಥವಾ ಅದರ ಮೊತ್ತ ಹಿಂದಿರುಗಿಸುವಂತೆ ಸೂಚಿಸಿಲು ಹೀಗೆ ಸಮಸ್ಯೆಗೆ ತಕ್ಷಣತೆ ಪರಿಹಾರ ನೀಡುವ ಅಧಿಕಾರವಿದೆ. ನಾಯಿಸಮೃತವಲ್ಲದ ಮತ್ತು ನಿರ್ಬಿಂಧಿತ ವ್ಯಾಪಾರ ಚಟುವಟಿಕೆ ನಿಲ್ಲಿಸುವಂತೆ, ತಮ್ಮ ಮಾಹಿತಿ ನೀಡುವ ಜಾಹಿರಾತು ತೆಗೆದುಹಾಕುವಂತೆ, ಅಪಾಯಕಾರಿ ಸರಕುಗಳ ಮಾರಾಟ ಸ್ಥಿತಗೊಳಿಸುವಂತೆ ಸಹ ಈ ರಿಡ್ಯುಸಲ್ ಎಜೆನ್ಸಿಗಳು ಸೂಚಿಸಬಹುದಾಗಿದೆ. ತಿದ್ದುಪಡಿ ಮಾಡಿದ ಸಮರ್ಪಕ ಮಾಹಿತಿಯಲ್ಲಿ ಜಾಹಿರಾತು ಪ್ರಸಾರ ಮಾಡುವಂತೆ ಸಹ ಈ ದೂರು ಪರಿಹಾರ/ಸಿವಾರಣೆ ಕೇಂದ್ರಗಳು ಸೂಚಿಸಬಹುದಾಗಿದೆ. ಗ್ರಾಹಕ ನಾಯಾಲಯಗಳು ದಂಡ ವಿಧಿಸುವ ಜಾತಿಗೆ ವೆಚ್ಚ ಸಹಿತ ಸೂಕ್ತ ಪರಿಹಾರ ನೀಡುವಂತೆ ಸೂಚಿಸಬಹುದು.

ಮೊದಲ ಬಾರಿಗೆ ಕಾಯ್ದು ಜಾರಿಗೆ ಬಂದಾಗ, ದೇಶದಲ್ಲಿ ಗ್ರಾಹಕ ವ್ಯಾಜ್ಯಗಳ ಮಹಾಪೂರವೇ ಹರಿದುಬಂದಿತು. ಮತ್ತು ಕಳೆದ ಮೂರು ದಶಕಗಳಲ್ಲಿ ಇತರ ಯಾವುದೇ ವಲಯಗಳಲ್ಲಿ ಇಷ್ಟೊಂದು ಪ್ರಮಾಣದ ದೂರಗಳು ಕಂಡು ಬಂದಿಲ್ಲ. ತಮ್ಮ ದಾರಿಗೆ ಎಳೆಯುವ ಜಾಹಿರಾತು ಸೇರಿದಂತೆ ದೋಷಪೂರಿತ ಸರಕು; ಮಾರಾಟದ ನಂತರದ ಸೇವೆಯಲ್ಲಿನ ಲೋಪ; ಹೆಚ್ಚಿನ ಶುಲ್ಕ ವಿಧಿಸುವ ಕುರಿತಂತೆ ಜಿಲ್ಲರೆ ಮಾರಾಟಗಾರರು ಮತ್ತು ತಯಾರಕರ ವಿರುದ್ಧ ಹೆಚ್ಚಿನ ದೂರಗಳು ದಾಖಿಲಾಗಿವೆ. ಸೇವಾ ವಲಯ ಕೂಡ ಗ್ರಾಹಕರ ಕೆಂಗಣೀಗೆ ಗುರಿಯಾಗಿದೆ. ಅಂಚೆ ಮತ್ತು ದೂರಸಂಪರ್ಕ ಇಲಾಖೆಯಿಂದ ರ್ಯಾಲ್ಸ್ ಮತ್ತು ವಿಮಾನಗಳವರೆಗೆ; ವಿದ್ಯುತ್ ಸರಬರಾಜು ಗುತ್ತಿಗೆ ಮತ್ತು ಎಸ್‌ಎಸ್‌ ಎಜೆನ್ಸಿಯಿಂದ ಹಿಡಿದು ಬ್ಯಾಂಕ್ ಮತ್ತು ವಿಮಾ ಕಂಪನಿಗಳವರೆಗೆ; ಆಸ್ತಿ ಮತ್ತು ನಾಗರಿಕ ಸೇವಾ ಕೇಂದ್ರಗಳಿಂದ ಶಾಲಾ ಕಾಲೇಜುಗಳವರೆಗೆ; ಲಾಯರ್ ಮತ್ತು ಆರ್ಕಿಟೆಕ್ಟ್‌ಗಳಿಂದ ಪ್ರಮಾಸ ಮತ್ತು ಫೇರು ಮಾರುಕಟ್ಟೆ ದಲ್ಲಾಲಿಗಳವರೆಗೆ; ಬಟ್ಟೆ ಒಗ್ಗೆಯುವವರು, ಹೊಲಿಯುವವರಿಂದ ಹಿಡಿದು ವಧುವರಾಸ್‌ಎಂಎಸ್‌ ಕೇಂದ್ರಗಳು,

ಪ್ರಕರಣಗಳ ವಿಶೇಷಾರ್ಥ						
ಕ್ರಮ ಸಂಖ್ಯೆ	ಸಂಖ್ಯೆ / ಕೇಂದ್ರದ ಹೆಸರು	ಆರಂಭವಾದ ದಿನದಿಂದ ದಾಖಿಲಾದ ಪ್ರಕರಣಗಳ ಸಂಖ್ಯೆ	ಆರಂಭವಾದ ದಿನದಿಂದ ವಿಶೇಷಾರ್ಥಿಯಾದ ಪ್ರಕರಣಗಳ ಸಂಖ್ಯೆ	ಬಾಕಿ ಪ್ರಕರಣಗಳ ಸಂಖ್ಯೆ	ವಿಶೇಷಾರ್ಥಿಯಾಗಳ ಸಂಖ್ಯೆ	ಘರಾ
1	ರಾಷ್ಟ್ರೀಯ ಆಯೋಗ	1,13,117	97,571	15,546	86.26%	
2	ರಾಜ್ಯ ಆಯೋಗ	7,60,786	6,51,797	1,08,989	85.67%	
3	ಜಿಲ್ಲಾ ವೇದಿಕೆ	39,95,088	36,92,798	3,02,290	92.43%	
	ಒಟ್ಟು	48,68,991	44,42,166	4,26,825	91.23%	

ಮೂಲ : ಗ್ರಾಹಕ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರದ ಜಾಲತಾಣ

ವಿವಾಹ ಆಯೋಜಕರವರಿಗೆ, ಎಲ್ಲ ವಲಯಗಳನ್ನೂ ನಿರ್ಣಯಿಸಿತ್ತೇ ಸೇವೆ ಅಥವಾ ಅನ್ಯಾಯದ ವ್ಯಾಪಾರ ಚಟುವಟಿಕೆಯಡಿಗೆ ಗ್ರಾಹಕ ನಾಯಾಲಯಕ್ಕೆ ತರಲಾಗಿದೆ. ಉಚ್ಚ ಗ್ರಾಹಕ ನಾಯಾಲಯದ ಅನೇಕ ಮಹತ್ವದ ತೀರ್ಮಾನಗಳು ಈ ಕಾನೂನಿನ ಅಡಿಯಲ್ಲಿನ ಗ್ರಾಹಕ ಹಿತರಕ್ಕಾಗಿ ವ್ಯವಸ್ಥೆಯನ್ನು ಬಳಸಿದಿಲ್ಲ ಮಂದಗತಿಯಲ್ಲಿ ಸಾಗುತ್ತಿದ್ದ ಗ್ರಾಹಕರ ಜಳವಳಿಗೆ ಚುರುಕು ನೀಡಿವೆ.

ಆದರೆ ಗ್ರಾಹಕ ನಾಯಾಲಯಗಳು ತಮ್ಮ ಉದ್ದೇಶಿತ ಮಟ್ಟ ತಲುಪುವಲ್ಲಿ ವಿಫಲ

ಗ್ರಾಹಕ ನಾಯಾಲಯದಿಂದ ಪರಿಹಾರ ದೂರೆತ್ತು ಗ್ರಾಹಕರು ತಮ್ಮ ಗೆಲುವನ್ನು ಸಂಭಿಮಿಸಿರುವರಾದ್ದರೂ ಈ ವ್ಯವಸ್ಥೆಯ ಪ್ರಕ್ರಿಯೆ ಬಗ್ಗೆ ಗಂಭೀರ ಕಳವಳಿ ವ್ಯಕ್ತಪಡಿಸಲಾಗುತ್ತಿದೆ. ಅದರಲ್ಲೂ ನಿಧಾನ ನಾಯಾದಾನ ಪ್ರಕ್ರಿಯೆಯಿಂದಾಗುತ್ತಿರುವ ನೋವೆ ಆತಂಕ ಉಂಟು ಮಾಡಿದೆ. ಈ ನಾಯಾಯಪೀಠಕ್ಕೆ ಸದಸ್ಯರನ್ನು ನೇಮಿಸುವಲ್ಲಿ ರಾಜ್ಯ ಸರ್ಕಾರಗಳ ವಿಳಂಬ ಧೋರಣೆಯಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಇಂತಹ ಪೀಠಗಳ ಕಾರ್ಯಾಚರಣೆಯೇ ನಿಂತು ಹೋಗುತ್ತದೆ. ಇನ್ನು ಅನೇಕ ಪ್ರಕರಣಗಳಲ್ಲಿ

ಪೀಠದಲ್ಲಿರುವವರು ನಡೆಸುವ ಪ್ರಕ್ರಿಯೆಗಳಲ್ಲಿನ ಅನಗತ್ಯ ತಾಂತ್ರಿಕತೆ ಹಾಗೂ ವಕ್ಕೆಲರ ಕೋರಿಕೆಯಂತೆ ಆಗಾಗ್ಗೆ ವಿಚಾರಣೆ ಮುಂದೂಡುವುದು ಇವೇ ಮೊದಲಾದ ಕಾರಣಗಳು ಈ ನಾಯ ವ್ಯವಸ್ಥೆಗೆ ತೊಡಕಾಗಿ ಪರಿಣಮಿಸಿವೆ. ಈ ಕಾಯ್ದೆಯಡಿ 'ಸರಳ, ತೀವ್ರ ಮತ್ತು ಹೆಚ್ಚಿನ ವಿಚಿಂದ್ಲದ್ದ' ಪರಿಹಾರ ವ್ಯವಸ್ಥೆ ಎಂಬ ಖಾತ್ರಿಯನ್ನು ಈಗಿನ ವ್ಯವಸ್ಥೆ ಅಳಾಕಿಸಿದೆ. ಈ ನಾಯಾಲಯಗಳಿಂದ ದೊರೆಯುವ ಅಶ್ವಲ್ ಪರಿಹಾರ ಕೂಡ ಗ್ರಾಹಕರು ಇದರಕ್ಕೆ ಆಕರ್ಷಿತರಾಗುವ ಬದಲಿಗೆ ಬಳಲುವಂತೆ ಮಾಡಿದ್ದ ಈ ಮೂಲಕ ಇಂತಹ ವೇದಿಕೆ ಸಂಪರ್ಕಸುವುದರಿಂದ ನೋದು ಗ್ರಾಹಕರು ದೂರ ಉಳಿಯುವಂತಾಗಿದೆ. (ಹೆಚ್ಚಿನ ಮಾಹಿತಿ, 2009ರ ಫೆಬ್ರವರಿಯ ಯೋಜನಾ ಸಂಚಿಕೆಯ "ದೇಶದಲ್ಲಿನ ಗ್ರಾಹಕ ನಾಯಾಲಯ" ಲೇಖನದಿಂದ ಪಡೆಯಬಹುದು)

ದೇಶದಲ್ಲಿನ ಗ್ರಾಹಕ ರಕ್ಷಣಾ ಕಾಯ್ದೆಯ ಪ್ರಭಾವ ಮತ್ತು ಪರಿಣಾಮಕಾರಿತ್ವ ಕುರಿತು 2013ರ ಜನವರಿಯಲ್ಲಿ, ಸಾರ್ವಜನಿಕ ಆಡಳಿತ ಕುರಿತ ಭಾರತೀಯ ಸಂಸ್ಥೆ (ದಿ ಇಂಡಿಯನ್ ಇನ್ಸುರೆನ್ಸ್‌ ಆಫ್ ಪಬ್ಲಿಕ್ ಅಂಡ್ಸಿಸ್ಟ್ಯೂಟ್‌ - ಐಪಿಐ) ತನ್ನ ಮೌಲ್ಯಮಾಪನ ವರದಿ ಪ್ರಕಟಿಸಿತು. ಐಪಿಐ 1994ರಲ್ಲಿ ನೀಡಿದ್ದ ವರಿದಿಯಂತೆಯೇ ("ಸಿಪಿಐ, 1986ರ ಪರಿಣಾಮಕಾರಿ ಅನುಷ್ಠಾನದ ವರದಿ; ಡಿಸೆಂಬರ್ 1994) ಮತ್ತು 2004 ರಲ್ಲಿ (ದಿ ರಿಮೋಟ್ ಆಫ್ ದಿ ಕಾಂಪ್ಲೆಲರ್ ಅಂಡ್ ಆಡಿಟರ್ ಜನರಲ್, 2004) ಮಹಾರಾಜಾವಾಲಕರು ನೀಡಿದ (ಕಾರ್ಯಕ್ರಮದ್ವಾರಾ ಪರಿಶೋಧನಾ



ವರದಿ ಸಂಖ್ಯೆ 14, 2004 – 2005) ವರದಿಗಳಂತೆಯೇ 2013ರ ವರದಿ ಸಹ ದೇಶದ ಗ್ರಾಹಕ ನ್ಯಾಯ ವ್ಯವಸ್ಥೆಯ ಕರ್ತೋರ ಚಿತ್ರಣ ನೀಡಿತು.

ಗ್ರಾಹಕ ಕಾಯ್ದೆಯು ಅಶ್ಲೇ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ ಈ ವರದಿ ತ್ವರಿತವಾಗಿ ಮತ್ತು ಪರಿಣಾಮಕಾರಿ ವೆಚ್ಚದಲ್ಲಿ ನ್ಯಾಯ ಒದಗಿಸಲು ಗ್ರಾಹಕ ನ್ಯಾಯಾಲಯಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಸಹ ಆರೋಪಿಸಿತು. ಗ್ರಾಹಕ ನ್ಯಾಯಾಲಯಗಳಿಂದ ದೊರೆಯುವ ಅಲ್ಲ ಪರಿಹಾರದ ಬಗ್ಗೆ ಪ್ರಸ್ತಾಪಿಸಿದ ವರದಿ, ಗ್ರಾಹಕರು ಈ ಪರಿಹಾರ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಈ ಅಶ್ಲೇ ಪರಿಹಾರವೂ ಕೂಡ ಕಾರಣವಾಗಿದೆ ಎಂದು ತಿಳಿಸಿತು.

ಗ್ರಾಹಕ ರಕ್ಷಣಾ ಕಾಯ್ದೆಯ ಪ್ರಭಾವವನ್ನು ಕನಾಟಕ, ಗುಜರಾತ್, ಉತ್ತರಪ್ರದೇಶ, ಒಡಿಶಾ ಮತ್ತು ಶ್ರೀಮರಾ ರಾಜ್ಯಗಳಲ್ಲಿನ ಹತ್ತು ಜಿಲ್ಲೆಗಳಲ್ಲಿ ಗ್ರಾಹಕ ನ್ಯಾಯಾಲಯಗಳಲ್ಲಿ ಸಮೀಕ್ಷೆ ಕೈಗೊಳ್ಳುವುದರ ಜತೆಗೆ ದೂರುದಾರರೂ ಸೇರಿದಂತೆ ಗ್ರಾಹಕ ನ್ಯಾಯಾಲಯಕ್ಕೆ ಸಂಬಂಧಪಟ್ಟವರೊಡನೆ ವಿಸ್ತೃತ ಚಚ್ಚೆ ನಡೆಸಿದ ನಂತರ ಈ ವರದಿ ಸಿದ್ಧಪಡಿಸಲಾಯಿತು. ಈ ವ್ಯವಸ್ಥೆಯಲ್ಲಿ ಸಂಕೀರ್ಣ ಪ್ರಕ್ರಿಯೆಗಳಿಂದಾಗಿ ಜನರು ವಕೀಲರನ್ನು ನೇಮಿಸಲೇಬೇಕಾದ ಅನಿವಾಯತೆ ಎದುರಾಗಿದ್ದು, ಇದರಿಂದಾಗಿ ವಿವಾದ ಪರಿಹಾರದ ಇಡೀ ಪ್ರಕ್ರಿಯೆ ದುಭಾರಿಯಾಗಿ ಪರಿಣಮಿಸಿದೆ ಎಂದು ಈ ವರದಿ ತಿಳಿಸಿದೆ.

ಇಂತಹ ಕೆಲವು ಅಡೆತಡೆಗಳನ್ನು ನಿವಾರಿಸಿ ಮತ್ತು ಗ್ರಾಹಕ ನ್ಯಾಯದ ಗುಣಮಟ್ಟ ಸುಧಾರಿಸುವ ಸಂಬಂಧ ಗ್ರಾಹಕ ರಕ್ಷಣಾ ಕಾಯ್ದೆ 1986 ಕ್ಕೆ 1991, 1993 ಮತ್ತು 2002 ರಲ್ಲಿ ತಿದ್ದುಪಡಿ ಸೇರಿದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಇವು ಯಾವುದರಿಂದಲೂ ನಿರೀಕ್ಷಿತ ಫಲಿತಾಂಶ ಲಭಿಸಲು ಸಾಧ್ಯವಾಗಲಿಲ್ಲ. ಈ ಗ್ರಾಹಕ ನ್ಯಾಯಾಲಯಗಳ ಮುಖ್ಯ ಉದ್ದೇಶ ಶೀಫ್ತೆ ನ್ಯಾಯ ಒದಗಿಸುವುದು. ಆದರೆ ಯಾವ ಅವಧಿಯೋಳಿಗೆ ಈ ದೂರುಗಳಿಗೆ ಪರಿಹಾರ ನೀಡಬೇಕು ಎಂಬ ಬಗ್ಗೆ 1986ರಲ್ಲಿ ಜಾರಿಗೆ ತರಲಾದ ಕಾಯ್ದೆಯಲ್ಲಿ

ತಿಳಿಸಿರಲಿಲ್ಲ. ನಂತರ ಬಹಳ ತಡವಾಗಿ 2002 ರಲ್ಲಿ ವ್ಯಾಜ್ಯ ವಿಲೇವಾರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ಸಮಯದ ಚೌಕಟ್ಟು ನಿಗದಿಪಡಿಸಲಾಯಿತು (ಸರಕುಗಳ ಪರೀಕ್ಷೆ ಅಗತ್ಯವಿರುವಂತಹ ದೂರುಗಳಿಗೆ ಇದು ತಿಂಗಳ ಅವಕಾಶ). ಐಬಿಎ ವರದಿಯಂತೆ ಕೇವಲ ಶೇಕಡ 10.2 ರಪ್ಪು ದೂರುಗಳು ಮಾತ್ರ ಮೂರು ತಿಂಗಳೊಳಗೆ ವಿಲೇವಾರಿಯಾಗುತ್ತಿತ್ತು. ಶೇಕಡ 17.8 ರಪ್ಪು ಪ್ರಕರಣಗಳನ್ನು ಮಾತ್ರ ಇದು ತಿಂಗಳೊಳಗೆ ಇತ್ತೀರ್ಥ ಪಡಿಸಲಾಗುತ್ತಿತ್ತು. ಅಂದಮಾತ್ರಕ್ಕೆ ಈ ಗ್ರಾಹಕ ನ್ಯಾಯ ವೇದಿಕೆಯಲ್ಲಿ ಬಹಳಪ್ಪು ದೂರುಗಳಿವೆ ಎಂದೇನಲ್ಲ. ಶೇಕಡ 40 ರಪ್ಪು ಜಿಲ್ಲೆ ಗ್ರಾಹಕ ವೇದಿಕೆಗಳಲ್ಲಿ 15ಕ್ಕಿಂತಲೂ ಕಡಿಮೆ ಪ್ರಕರಣಗಳು ಮಾತ್ರ ಪ್ರತಿ ತಿಂಗಳು ದಾಖಿಲಾಗುತ್ತಿದ್ದವು ಎಂದು ಐಬಿಎ ಸಮೀಕ್ಷೆಯಿಂದ ತಿಳಿದುಬಂದಿದೆ.

### ಕಾನೂನಿನಲ್ಲಿನ ಲೋಪ

ಭಾರತದ ಗ್ರಾಹಕ ರಕ್ಷಣಾ ಕಾನೂನಿನ ಕೂಲಂಕಷ ಪರೀಕ್ಷೆ ನಡೆಸುವಂತಾಗಲು ಸರಳ, ಶೀಪ್ರ ಮತ್ತು ಅಲ್ಲ ವೆಚ್ಚದ ಗ್ರಾಹಕ ನ್ಯಾಯ ಒದಗಿಸುವಲ್ಲಿ ಗ್ರಾಹಕ ನ್ಯಾಯಾಲಯಗಳು ವಿಫಲವಾಗಿವೆ ಎಂಬುದೊಂದೇ ಕಾರಣವಲ್ಲ. 1986ರ ಗ್ರಾಹಕ ರಕ್ಷಣಾ ಕಾಯ್ದೆಯಲ್ಲಿನ ಗ್ರಾಹಕ ರಕ್ಷಣೆ ಎಂಬ ಪರಿಕಲ್ಪನೆಯ ಮೂಲದಲ್ಲೇ ಅನೇಕ ಲೋಪದೋಷಗಳಿದ್ದ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. (ಹೆಚ್ಚಿನ ಮಾಹಿತಿ, “ಭಾರತದಲ್ಲಿನ ಗ್ರಾಹಕ ಕಾನೂನಿಗೆ ರಾಜಕೀಯ ಇಚ್ಛಾ” ಶಕ್ತಿಯ ಕೊರತೆಯ ಕಾರಣ ಬಲವಿಲ್ಲ.” ಲೇಖನದಲ್ಲಿದೆ) ಕಾನೂನಿನಲ್ಲಿನ ಹಕ್ಕುಗಳ ಜಾರಿಗೆ ಮತ್ತು ಹಿಂಸಾಚಾರ ತಡೆಗೆ ನಿಯಂತ್ರಿತ ವ್ಯವಸ್ಥೆ ಇಲ್ಲವಾಗಿರುವುದೇ ಈ ಗ್ರಾಹಕ ರಕ್ಷಣಾ ಕಾಯ್ದೆ 1986 ರ ಅತಿದೊಡ್ಡ ನ್ಯಾನತೆಯಾಗಿತ್ತು. ಇದನ್ನು ಗ್ರಾಹಕ ವ್ಯಾಜ್ಯಗಳು ಉದ್ದೇಶಿಸಿದ ನಂತರ ಅವುಗಳನ್ನು ಪರಿಹರಿಸುವುದೇ ಗ್ರಾಹಕ ರಕ್ಷಣಾ ಕಾಯ್ದೆಯ ಮೂಲ ಉದ್ದೇಶವಾಗಿತ್ತೇ ಹೊರತು ಅವುಗಳು ಉದ್ದೇಶಿಸದಂತೆ ತಡೆಗಟ್ಟುವತ್ತೆ ಗಮನಹರಿಸಿ ಗ್ರಾಹಕರ ಹಿತ ಕಾಪಾಡುವುದಾಗಿರಲಿಲ್ಲ ಎಂದು ಸಹ ಹೇಳಬಹುದು. ಗ್ರಾಹಕ ರಕ್ಷಣಾ ಕಾನೂನು, 1986 ರಲ್ಲಿನ ‘ಉದ್ದೇಶ ಮತ್ತು ಕಾರಣ’ ಗಮನಿಸಿದರೆ ಆದರೆ ಮುಖ್ಯ ಉದ್ದೇಶ “ಗ್ರಾಹಕರ



ಉತ್ತಮ ರಕ್ಷಣೆ” ಎಂಬುದು ತಿಳಿಯತ್ತದೆ. ಆದಾಗ್ಯೂ ಅದು ಗ್ರಾಹಕರ ಹಕ್ಕುಗಳ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ (ಬಹುತೇಕ ಕಡೆ ಅವು ಅಸ್ತಿತ್ವದಲ್ಲೇ ಇಲ್ಲ) ಗ್ರಾಹಕ ರಕ್ಷಣಾ ಮಂಡಳಿ ಎಂದು ಕರೆಯಲಿದ್ದುವ ಅಧಿಕಾರದ ಬಲವಿಲ್ಲದ ಶಿಫಾರಸ್ಸು ಸಮಿತಿಗೆ ವಹಿಸುತ್ತದೆ. ಈ ಮಂಡಳಿಗಳು ಅಂಗೇರಿಸುವ ನಿಣಾಯಗಳೂ ಸಹ ಕೇವಲ ಶಿಫಾರಸುಗಳಾಗಿವೆ (ನಿಯಮ 7, ಗ್ರಾಹಕ ರಕ್ಷಣಾ ನಿಯಮಗಳು). ಆದ್ದರಿಂದ ಈ ಕಾಯ್ದೆಯಡಿ ಗ್ರಾಹಕರಿಗೆ ಆರು ಬಗೆಯ ಹಕ್ಕುಗಳವೇಯಾದರೂ ಅದರಿಂದ ಕೇವಲ ಒಂದು ದೂರುಗಳನ್ನು ಮಾತ್ರ ಜಾರಿಗೆ ತರಬಹುದಾದಂತಹ ವ್ಯವಸ್ಥೆ ಇದೆ - ಗ್ರಾಹಕ ನ್ಯಾಯ ವ್ಯವಸ್ಥೆಯ ಮೂಲಕ - ಗ್ರಾಹಕರ ದೂರುಗಳನ್ನು ಬಗೆಹರಿಸುವ ಹಕ್ಕು ಗ್ರಾಹಕರು ತಮ್ಮ ಇತರ ಹಕ್ಕುಗಳನ್ನು ಪಡೆಯಲು ಅಧಿಕಾರ ಸಹಿತಿ ನಿಯಂತ್ರಿತ ವ್ಯವಸ್ಥೆ ನೀಡುವಲ್ಲಿ ಸಹ ಈ ಕಾಯ್ದೆ ವಿಫಲವಾಗಿದೆ. ಇದರ ಪರಿಣಾಮವಾಗಿ, ಅನೇಕ ಬಗೆಯ ದುಷ್ಪತ್ರೀಗಳ ಫಲವನ್ನು ಗ್ರಾಹಕರು ಅನುಭವಿಸುವಂತಾಗಿದೆ.

ರಾಜ್ಯಸಭೆಯಲ್ಲಿ ಗ್ರಾಹಕ ರಕ್ಷಣಾ ಮಸೂದೆ ಕುರಿತ ಚಚ್ಚೆ ವೇಳೆ 1986ರ ಡಿಸೆಂಬರ್ 10 ರಂದು ಈ ಮಸೂದೆ ಕೇವಲ ಪರಿಹಾರ ಒದಗಿಸುತ್ತದೆ ಆದರೆ ಯಾವುದೇ ದಂಡ ವಿಧಿಸುವುದಿಲ್ಲ ಎಂಬುದನ್ನು ಅಂದಿನ ಕೇಂದ್ರ ಆಹಾರ ಮತ್ತು ನಾಗರಿಕ ಸೇವೆಗಳ ಸಚಿವ ಎಚ್‌ಕೆ‌ಎಲ್ ಭಗ್ತಾ ಒತ್ತೆ ಹೇಳಿದ್ದರು. ಗ್ರಾಹಕ ವ್ಯಾಜ್ಯಗಳ ವಿಲೇವಾರಿಗೂ ಸಮಯ ನಿಗದಿಪಡಿಸಬೇಕಂದು ಅಗ್ರಹಿಸಿದ್ದ ಅವರು ಗ್ರಾಹಕರ ಹಕ್ಕುಗಳ ಬಗೆ ತಯಾರಕರು ಆರೋಗ್ಯಕರ ಗೌರವ ಹೊಂದುವುದನ್ನು ಮೌತಾಹಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ನಿಯಂತ್ರಕ ವ್ಯವಸ್ಥೆಯಾಗಿಯೂ ಈ ನ್ಯಾಯ ವ್ಯವಸ್ಥೆಯ ಅಂಗವಾಗಿ

ಕಾರ್ಯನಿರ್ವಹಿಸಲೆ ಎಂಬ ಆಶಯ ಹೊಂದಲಾಗಿತ್ತು ಎಂದು ಹೇಳಬಹುದು. ಮತ್ತು ಗ್ರಾಹಕ ನ್ಯಾಯಾಲಯಗಳು ಹೀಗೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಈ ನ್ಯಾಯಾಲಯ ಪ್ರಕ್ರಿಯೆಯ ಅನಗತ್ಯ ವಿಳಂಬ ಸಹಿತ ಈ ನ್ಯಾಯಾಲಯಗಳಿಂದ ದೋರೆಯುವ ಅಲ್ಪಮಟ್ಟದ ಪರಿಹಾರ ಗ್ರಾಹಕರಿಗೆ ನೋವುಂಟು ಮಾಡಿದೆ, ಅಷ್ಟೇ ಅಲ್ಲದೆ ಗ್ರಾಹಕ ಹಕ್ಕುಗಳನ್ನು ಉಲ್ಲಂಭಿಸುವವರ ಮನಸ್ಸಿನಲ್ಲಿ ಯಾವುದೇ ಭಯವನ್ನು ಉಂಟು ಮಾಡುವಲ್ಲಿ ಈ ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಈ ವ್ಯವಸ್ಥೆ ರೂಪಿತ ಉದ್ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾವಿಸಿದರೂ, ಇದು ನಿಯಂತ್ರಕ ವ್ಯವಸ್ಥೆಗೆ ಒಬಲೀ ವ್ಯವಸ್ಥೆಯಾಗಲಾರದು.

ಆರ್ಥಿಕ ಉದಾರೀಕರಣದ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸುವ ಐದು ವರ್ಷ ಮುಂಚಿತವಾಗಿ 1986 ರಲ್ಲಿ ಈ ಗ್ರಾಹಕ ರಕ್ಖಣಾ ಕಾರ್ಯೀಯನ್ನು ಸಂಸ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತು ಎಂಬುದು ಗಮನಿಸಬೇಕಾದ ಅಂಶ. ಮುಕ್ತ ಮಾರುಕಟ್ಟೆ ಹೊಂದಿರುವ ಆರ್ಥಿಕತೆಯಲ್ಲಿ ಸ್ವಧಾರ್ತಕರೆಯಿಂದಾಗಿ ಸರಕು ಮತ್ತು ಸೇವೆಗಳ ಗುಣಮಟ್ಟ ಹೆಚ್ಚಿತ್ತೇ, ಜಿತೆಗೆ ದರ ಕೂಡ ತಗ್ಗಿತ್ತದೆ. ಇದನ್ನು ನಾವು ದೂರಸಂಪರ್ಕ ಮತ್ತು ನಾಗರಿಕ ವಿಮಾನ ಸೇವೆ ಸೇರಿದಂತೆ ಬಹುತೇಕ ವಲಯಗಳಲ್ಲಿ ಕಾಣಬಹುದು. ಮತ್ತೊಂದೆಡೆ, ಸ್ವಧಾರ್ತಕರೆ ವಿಪರೀತ ಹೆಚ್ಚಾದರೆ ಅಪೂರ್ವಾಣಿಕತೆ ಮತ್ತು ಕಪಟ ಮಾರಾಟ ತಂತ್ರಗಳು ಬಳಕೆಗೆ ಬರುವ ಸಾಧ್ಯತೆ ದಟ್ಟವಾಗುತ್ತದೆ, ಪರಿಣಾಮ ತೊಂದರೆಯೂ ಹೆಚ್ಚಿತ್ತದೆ. ಚಿನ್ನಿನಲ್ಲೇ ಚಿಪ್ಪಟಿದಿದ್ದರೆ ಅವು ಗ್ರಾಹಕರಿಗೆ ವಿಪರೀತ ನೋವುಂಟು ಮಾಡುತ್ತವೆ. ಅದೇ



ರೀತಿ ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕ್ಕಿಪ್ಪಾಗಿಯ ಅಭಿವೃದ್ಧಿಯಿಂದಾಗಿ ಜ್ಞಾನದ ಅನೇಕ ಬಾಗಿಲುಗಳು ತೆರೆದಿವೆ. ವಿಶಾಲ ವಿಶ್ವವನ್ನೇ ಜಾಗತಿಕ ಗ್ರಾಮವನ್ನಾಗಿಸಿ ಗ್ರಾಹಕರಿಗೆ ಅಭ್ಯರ್ಥಮಾರ್ವ ಅವಕಾಶ ಮತ್ತು ಉಪಯೋಗಗಳ ಹೊಡುಗೆ ನೀಡಿದೆ. ಈ ಬದಲಾವಣೆಯಿಂದ ಹೊಸ ಬಗೆಯ ಶೊಂದರೆಗಳೂ ತಲೆದೊರೆವೆ. ಆನ್‌ಲೈನ್ ವಂಚನೆ, ಗುರುತು ವಂಚನೆ, ಎಟಿಎಂ ಕಾರ್ಡ್ ದುರ್ಬಳಿಕೆ, ಕ್ರೆಡಿಟ್ ಕಾರ್ಡ್ ನಕಲು ಹೊದಲಾದ ಸ್ಯುಬರ್ ಮೋಸ ಪ್ರಕರಣಗಳು ಹುಟ್ಟಿಕೊಂಡಿವೆ. ಇವೆಲ್ಲದರ ಪರಿಣಾಮವಾಗಿ ಈ ಡಿಜಿಟಲ್ ಯುಗದಲ್ಲಿ ಗ್ರಾಹಕ ರಕ್ಖಣೆಗೆ ಹೆಚ್ಚಿನ ಆದೃತ ನೀಡಬೇಕಾಗಿದೆ. ಸಮಸ್ಯೆಯ ವಲಯಗಳನ್ನು ಪತ್ತೆ ಹಚ್ಚಿ, ಆಧುನಿಕ ಯುಗದ ಗ್ರಾಹಕ ರಕ್ಖಣೆ ಪರಿಕಲ್ಪನೆಗೆ ಸರಿಹೊಂದುವಂತೆ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇವೆಲ್ಲ ಕೂಡ ಗ್ರಾಹಕ ರಕ್ಖಣಾ ಕಾರ್ಯೀಯ ಪರಿಷ್ಕರಣೆಯ ಪ್ರಸ್ತಾವಕ್ಕೆ ಮುನ್ನಡಿ ಬರೆದಿವೆ.

### ನಾಮಾಂಶ

ಗ್ರಾಹಕರ ಹಕ್ಕುಗಳನ್ನು ಮೈಲ್‌ತಾಂಡಿಸಲು, ರಕ್ಖಣೆಯ ಮತ್ತು ಜಾರಿಗೆ ತರಲು ಅಗತ್ಯವಿರುವ ವಿಸ್ತೃತ ಅಧಿಕಾರ

ಸಹಿತ ಕೇಂದ್ರ ಗ್ರಾಹಕ ರಕ್ಖಣಾ ಪ್ರಾಧಿಕಾರ ರಚಿಸಿ ಅದರಡಿ ನಿಯಂತ್ರಕ ಸಂಸ್ಥೆಯ ಸ್ಥಾಪನೆ ಈ ಪ್ರಸ್ತಾವಿತ ಮನುಷ್ಯರ ಪ್ರಮುಖ ವೈಶಿಷ್ಟ್ಯವಾಗಿದೆ. ಆಯ್ದುಕ್ಕೆ ನೇತ್ಯತ್ವದ ಈ ಪ್ರಾಧಿಕಾರದಲ್ಲಿ ಎವರು ಉಪ ಆಯ್ದುಕ್ಕಿರಿರುತ್ತಾರೆ. ಅವರು ಈ ಮುಂದಿನ ಐದು ಅಂಶಗಳ ಬಗ್ಗೆ ಗಮನಪರಿಸುವರು -  
ಅ) ಸರಕು ಮತ್ತು ಸೇವೆಯಲ್ಲಿ ಸುರಕ್ಷತೆ ಆ)  
ಗುಣಮಟ್ಟದ ಖಾತ್ರಿ ಮತ್ತು ಪ್ರಮಾಣೀಕರಣ  
ಇ) ಗ್ರಾಹಕ ರಕ್ಖಣಾ ಕಾನೂನಿನ ಜಾರಿ ಈ)  
ದಾರಿತಪ್ಪಿಸುವ ಜಾಹಿರಾತು ಸೇರಿದಂತೆ ಅಸಮೃತ ವ್ಯಾಪರ ಜಟಿಲತೆ ನಿಯಂತ್ರಣ  
ಉ) ಗ್ರಾಹಕರಿಗೆ ಉಂಟಾಗಬಹುದಾದ ಹಾನಿ ತಡೆಗಟ್ಟಬೇಕಿ ಮತ್ತು ಗ್ರಾಹಕ ಒಪ್ಪಂದಗಳಲ್ಲಿನ ನ್ಯಾಯೋಚಿತವಲ್ಲದ ನಿಯಮಗಳಿಗೆ ತಡೆ.

ಗ್ರಾಹಕ ನ್ಯಾಯಾಲಯಗಳ ಕಾರ್ಯ ಜಟಿಲತೆ ಸುಧಾರಿಸುವತ್ತೆ ಕೂಡ ಈ ಉದ್ದೇಶಿತ ಮನುಷ್ಯರ ಗುರಿ ಹೊಂದಿದೆ. ಅದರ ಜಡಿಗೆ, ಗ್ರಾಹಕ ಸಂಧಾನ ಕೇಂದ್ರಗಳ ಸ್ಥಾಪನೆಗೂ ಇದರಡಿ ಅವಕಾಶವಿದೆ. ಈ ಮಧ್ಯಸ್ಥಿಕೆ ಕೇಂದ್ರಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಗ್ರಾಹಕ ನ್ಯಾಯಾಲಯಗಳಿಗೆ ಹೊಂದಿಕೊಂಡಂತಿದ್ದ ತಕರಾರುಗಳ ಶೀಪ್ರೈ ಇತ್ಯಾರ್ಥಕ್ಕೆ ಸಹಕಾರಿಯಾಗಲಿವೆ ಎಂಬ ಆಶಯ ಹೊಂದಲಾಗಿದೆ. ಮೋಷ್ಮೊರಿತ ವಸ್ತುವಿನಿಂದಾಗಿ / ಉತ್ಪನ್ನದಿಂದಾಗಿ ಯಾವುದೇ ಸಾಧು - ನೋವುಂಟಾದರೆ ಅಥವಾ ಆಸ್ತಿಗೆ ಹಾನಿಯಂಟಾದರೆ ಅದರ ತಯಾರಕರು ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಪ್ರಸ್ತಾವಿತ ಮನುಷ್ಯರ ಉಲ್ಲೇಖಿಸಲಾಗಿದೆ. ಈ ಉದ್ದೇಶಿತ ನವೀನ ಕಾನೂನು ಜಾರಿಯಾದರೆ ಭಾರತದ ಗ್ರಾಹಕ ವ್ಯವಸ್ಥೆಯಲ್ಲಿ ಬಿಂಡಿತವಾಗಿಯೂ ಕ್ರಾಂತಿಕಾರಕ ಬದಲಾವಣೆ ಸಾಧ್ಯ.

# ಯೋಜನೆ


## ಜನವರಿ 2018 ನಂಜಿಕೆಯ ವಿಷಯ

# ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ

# ಕೆಡಿಮೆ ಅದಾಯದ ದ್ರಾಹಕಲಿನ ನ್ಯಾಯಾಧಾನ



\* ಡಾ. ಬಿ ಸಿ ಗುಪ್ತಾ



ಭಾಷ್ಯ  
ಕಾನೂ  
ಆಧಾರಜ್ಞಿಕ ನಲಂಬಗಳಿಗೆ  
ಅರ್ಥಕುಗಳ  
ಅರ್ಥಾರಕರು / ಪೂರ್ವೇಕ್ಷನಾರರು  
ವುತ್ತು  
ಶೈಲಾ ಲಿಂಗುಗಾರು  
ದೊಕಣಿಸುವುದನ್ನು  
ಬಿಂಜಂಕಾಲ ತಳ್ಳಿಕಾಲಲು  
ಆಕಾಶ ಲಂಘನಾಳಲಾಂತನ್ನು  
ವುತ್ತು  
ಆಕ್ರೂ ಲಾಧನಾಂತನ್ನು  
ಹೊಂಬಿದ್ದಾರೆ.  
ತನ್ನಲ್ಲಿ ಬಂದವಿಗೆ,  
ಅಳಿಕಾಯುಕ ನ್ಯಾಳಕಲಿನ  
ನ್ಯಾಳು ಶಿಗಂತೆ  
ಮಾಡಬಲ್ಲವರಾದಿದ್ದಾರೆ.

ಇತ್ತೀಚಿನ ವಿಶ್ಲೇಷಣೆಯ ಸಂಸ್ಯೇಯ ಸಾಮಾನ್ಯ ಸಭೆಯಲ್ಲಿ ಗ್ರಾಹಕ ಹಿತರಕ್ಕಣಾ ಮಾರ್ಗದರ್ಶಿಕೆಗಳನ್ನು ಪರಿಷ್ಕರಿಸಲಾಗಿದೆ. ಸದಸ್ಯ ದೇಶಗಳು ಜನರ ಕೈಗಳಿಗೆ ಪರಿಷ್ಕರಿಸಲಾಗಿದೆ. ನ್ಯಾಯಾರ್ಥಕಾರ ಮತ್ತು ಶೈಪ್ರಾಗಿ ಗ್ರಾಹಕರ ವ್ಯಾಜ್ಯಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿರುವಂತೆ ಗ್ರಾಹಕ ಹಿತರಕ್ಕಣಾ ನೀತಿಗಳನ್ನು ರೂಪಿಸತಕ್ಕದ್ದೆಂದು ಸಭೆ ಹೇಳಿದೆ. ಆತ್ಮ ವಿಮರ್ಶೆಯ ಪ್ರಕ್ರಿಯೆಗೆ ಹಾಗೂ ಈಗಿರುವ ವಿಧಾನಕ್ರಮಗಳ ಪರಿಶೀಲನೆಗೆ ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಅತಿ ಕಡಿಮೆ ಹೀಗಾಗೆ ವ್ಯಯವಾಗುವ ರೀತಿಯಲ್ಲಿ ಮತ್ತು ದೇಶದ ದೂರ ಪ್ರದೇಶಗಳಿಗೂ ಎಟಕುವಂತೆ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ಹೊಂದುವಂತೆ ಒಂದು ಪರ್ಯಾಯ ವಿಧಾನಕ್ರಮವನ್ನು ಜಾರಿಗೊಳಿಸುವ ಮಾರ್ಗಗಳು ಮತ್ತು ಸಾಧನಗಳನ್ನು ವಿಕಸನಗೊಳಿಸುವ ಕ್ರಿಯೆಗೆ ಚಾಲನೆ ನೀಡಿದೆ. ಗ್ರಾಹಕ ರಕ್ಷಣೆಗಾಗಿ ವಿಶ್ಲೇಷಣೆಯ ಸಂಸ್ಥೆ ರೂಪಿಸಿರುವ ಮಾರ್ಗದರ್ಶಿಕೆಗಳನ್ನು 16.4.1985ರಲ್ಲಿ ಗೊತ್ತುವಳಿ 39/248 ಮೂಲಕ ಸಾಮಾನ್ಯ ಸಭೆಯು ಮೊದಲು ಅಂಗೀಕರಿಸಿತು. ನಂತರ 26.7.1999ರ ಗೊತ್ತುವಳಿಯಲ್ಲಿ ಅಧಿಕ ಮತ್ತು ಸಾಮಾಜಿಕ ಪರಿಷತ್ತು ವಿಸ್ತರಿಸಿದ ಮಾರ್ಗದರ್ಶಿಕೆಗಳನ್ನು ಅಂಗೀಕರಿಸಲಾಯಿತು. ಸದರಿ ಮಾರ್ಗದರ್ಶಿಕೆಗಳು ಈ ರೀತಿ ಸೂಚಿಸುತ್ತವೆ :

ಇ. ಗ್ರಾಹಕರಿಗೆ ಪರಿಹಾರ ಒದಗಿಸಲು  
ನರವಾಗುವ ಕ್ರಮಗಳು

32. ಸರ್ಕಾರಗಳು ಗ್ರಾಹಕರಿಗೆ, ಅಧವಾ ಸೂಕ್ತವಾದ ರೀತಿಯಲ್ಲಿ ಸೂಕ್ತ ಸಂಘರ್ಷಗಳಿಗೆ ಗ್ರಾಹಕ ಕಾಳಜಿಯಿರುವ, ನ್ಯಾಯಾರ್ಥಕ, ದುಭಾರಿಯಲ್ಲಿದೆ ಹಾಗೂ

ಕೈಗೆಟಕುವ ಜೀವಜಾರಿಕ ಅಧವಾ ಅನೌಪಜಾರಿಕ ಕಾರ್ಯವಿಧಾನಗಳ ಮೂಲಕ ಪರಿಹಾರವನ್ನು ಪಡೆಯುವಂತೆ ಕಾನೂನು ಮತ್ತು /ಅಧವಾ ಆಡಳಿತ ಕ್ರಮಗಳನ್ನು ರೂಪಿಸತಕ್ಕದ್ದು ಅಧವಾ ನಿವಾರಿಸತಕ್ಕದ್ದು. ಇಂತಹ ಕಾರ್ಯವಿಧಾನಗಳು ಕಡಿಮೆ ಆದಾಯದ ಗ್ರಾಹಕರ ಅಗತ್ಯಗಳನ್ನು ಪರಿಗಣಿಸತಕ್ಕದ್ದು.”

ಇತ್ತೀಚಿನ 22.12.2015ರ 70/186 ಗೊತ್ತುವಳಿ ಮೂಲಕ ಸಾಮಾನ್ಯ ಸಭೆಯು ಅಂಗೀಕರಿಸಿದ ಹೊಸ ಮಾರ್ಗದರ್ಶನಗಳು ಹಿಗಿವೆ:

11. (ಎಫ್). ಗ್ರಾಹಕರ ದೂರಗಳು ಮತ್ತು ವಿವಾದಗಳು : ಗ್ರಾಹಕರಿಗೆ ಶೈಪ್ರಾಗಿ ನ್ಯಾಯಾರ್ಥಕ, ಪಾರದರ್ಶಕ, ದುಭಾರಿಯಲ್ಲಿದೆ ಕೈಗೆಟಕುವ, ಪರಿಹಾರಕುರಿ ಪರಿಹಾರ ಒದಗಿಸುವ ಹಾಗೂ ಅನಗತ್ಯ ಬಿಚು ಇಲ್ಲದೆ ಹೊರೆಯಾಗದಂತಹ ರೀತಿಯಲ್ಲಿ ದೂರ ನಿವಾರಣಾ ಕಾರ್ಯತಂತ್ರಗಳನ್ನು ವ್ಯಾಪಾರಿ ಸಂಸ್ಥೆಗಳು ರೂಪಿಸಿ ಒದಗಿಸತಕ್ಕದ್ದು. ಈ ವ್ಯಾಪಾರಿ ಸಂಸ್ಥೆಗಳು ಅಂತರಿಕ ದೂರಗಳ ನಿವಾರಣೆ, ಪರ್ಯಾಯ ವಿವಾದ ನಿವಾರಣೆ ಸೇವೆಗಳು ಮತ್ತು ಗ್ರಾಹಕ ಸಂತ್ರಿಪ್ತಿ ಸಂಪಿತಗಳಿಗೆ ಸಂಬಂಧಿಸಿದಂತೆ ಗೃಹ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಪಾಲಿಸತಕ್ಕದ್ದು,

14. ಸದಸ್ಯ ದೇಶಗಳು ಕೆಳಕಂಡವನ್ನು ಉತ್ತೇಜಿಸುವ ಗ್ರಾಹಕ ಸಂರಕ್ಷಣೆ ನೀತಿಗಳನ್ನು ರೂಪಿಸತಕ್ಕದ್ದು:

(ಜಿ) ನ್ಯಾಯಾರ್ಥಕ, ಕೈಗೆಟಕುವ ಮತ್ತು ಜೀಗನೆ ವಿವಾದ ನಿವಾರಣೆ ಮತ್ತು ಪರಿಹಾರವಾಗುವಂತಹ ನೀತಿಗಳು

ಎಫ್. ವಿವಾದ ನಿವಾರಣೆ ಮತ್ತು ಪರಿಹಾರ

37. ಸದಸ್ಯ ರಾಜ್ಯಗಳು ಗ್ರಾಹಕರ ದೂರುಗಳನ್ನು ನಿವಾರಿಸಲು ನ್ಯಾಯಯುತ, ಪರಿಹಾರಮಾರ್ಪಿತ, ಪಾರದರ್ಶಕವಾದ ಮತ್ತು ನಿಷ್ಕಟಪಾತವಾದ ಕಾರ್ಯವಿಧಾನಗಳನ್ನು ರೂಪಿಸಲು ಮೇಲೊಳಾಪಿಸಬೇಕು ಮತ್ತು ಇದನ್ನು ಆಡಳಿತಾತ್ಮಕ, ನ್ಯಾಯಾಂಗ ಮತ್ತು ಪರಿಹಾರಗಳ ಮೂಲಕ ನಡೆಸತಕ್ಕದ್ದು. ಇದರಲ್ಲಿ ಹೊರಗಿನ ಪ್ರಕರಣಗಳನ್ನೂ ಸೇರಿತಕ್ಕದ್ದು. ಗ್ರಾಹಕರು ಅಥವಾ ಸೂಕ್ತವಾದ ರೀತಿಯಲ್ಲಿ ಸೂಕ್ತ ಸಂಘಗಳು ತೀವ್ರ, ಜಾಗರೂಕ, ನ್ಯಾಯಯುತ, ದುಭಾರಿಯಲ್ಲದ ಹಾಗೂ ಕೈಗೆಟಿಕವ ಜೀವಚಾರಿಕ ಅಥವಾ ಅನೋಪಚಾರಿಕ ಕಾರ್ಯವಿಧಾನಗಳ ಮೂಲಕ ಪರಿಹಾರ ಪಡೆಯಬಂತೆ ಕಾನೂನು ಮತ್ತು /ಅಥವಾ ಆಡಳಿತ ಕ್ರಮಗಳನ್ನು ಸದಸ್ಯ ರಾಜ್ಯಗಳು ಸಾಫಿಸತಕ್ಕದ್ದು ಅಥವಾ ನಿರ್ವಹಿಸತಕ್ಕದ್ದು. ಇಂತಹ ಕಾರ್ಯವಿಧಾನಗಳನ್ನು ಅಂಚಿನಲ್ಲಿರುವ, ಪ್ರತಿಕೂಲ ಸ್ಥಿತಿಯಲ್ಲಿರುವ ಗ್ರಾಹಕರ ಅಗತ್ಯಗಳನ್ನು ಮನಗಂಡು ರೂಪಿಸತಕ್ಕದ್ದು.”

ಗ್ರಾಹಕ ಪದವನ್ನು ಈ ರೀತಿಯಾಗಿ ವ್ಯಾಖ್ಯಾನಿಸಲಾಗಿದೆ:

3. ಈ ಮಾರ್ಗದರ್ಶನಗಳ ಉದ್ದೇಶಕ್ಕಾಗಿ ‘ಗ್ರಾಹಕ’ ಪದವು ಸಾಮಾನ್ಯವಾಗಿ ಯಾವುದೇ ರಾಷ್ಟ್ರೀಯತೆಯಿರಲಿ, ಪ್ರಾಥಮಿಕವಾಗಿ ವ್ಯೇಯಕ್ಕಿಕ ಮಟ್ಟದಲ್ಲಿ, ಕುಟುಂಬ ಅಥವಾ ಮನ ಉದ್ದೇಶದ ಪರವಾಗಿರುವ ಒಬ್ಬ ಸಹಜ ವ್ಯೇಯನ್ನು ಸೂಚಿಸುತ್ತದೆ. ಸದಸ್ಯ ದೇಶಗಳು ನಿರ್ದಿಷ್ಟ ದೇಶಗಳ ಅಗತ್ಯಗಳಿಗೆ ತಕ್ಷಂತೆ ಈ ವ್ಯಾಖ್ಯಾನಗಳನ್ನು ಹೊಂದಬಹುದೆಂಬುದನ್ನು ಇಲ್ಲಿ ಗುರುತಿಸಲಾಗುತ್ತದೆ.

1985ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆ ಗ್ರಾಹಕ ರಕ್ಷಣೆಯ ಮಾರ್ಗದರ್ಶಿಕೆಗಳನ್ನು ಅಂಗೀಕರಿಸಿರುವುದರ ಅನುಸಾರವಾಗಿ ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾರ್ಯ, 1986ಯು (1986ರ ಕಾರ್ಯ ನಂ. 68) 15.04.1987ರಿಂದ ಜಾರಿಯಾಗುವಂತೆ ಘೋಷಿಸಲಾಯಿತು. ಇದು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟವೆಂಬ ಮೂರು ಹಂತಗಳ ಗ್ರಾಹಕ ವೇದಿಕೆ/ ಅಯೋಗಳ ರಚನೆಯ ಮೂಲಕ ಗ್ರಾಹಕರ ವಿವಾದಗಳನ್ನು ನಿವಾರಿಸತಕ್ಕದ್ದೆಂದು

ಸೂಚಿಸುತ್ತದೆ. ಜಿಲ್ಲಾ ಗ್ರಾಹಕ ವಿವಾದಗಳ ನಿವಾರಣೆ ವೇದಿಕೆಯ ಅಧ್ಯಕ್ಷತೆಯನ್ನು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಂಗ ಅಧಿಕಾರಿ ವಹಿಸತಕ್ಕದ್ದು. ಪ್ರತಿ ರಾಜ್ಯ ಮತ್ತು ದೇಶದ ಕೇಂದ್ರದ ಒಕ್ಕೂಟ ಪ್ರದೇಶಗಳಲ್ಲಿ ಸಾಫಿಸುವ ರಾಜ್ಯ ಅಯೋಗದ ನೇರ್ವೃತ್ವವನ್ನು ಉಚ್ಚ ನ್ಯಾಯಾಲಯದ ನಿವೃತ್ವ ನ್ಯಾಯಾಧೀಶರು ವಹಿಸತಕ್ಕದ್ದು. ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ವ ನ್ಯಾಯಾಧೀಶರು ರಾಷ್ಟ್ರೀಯ ಅಯೋಗದ ಅಧ್ಯಕ್ಷರಾಗಿರತಕ್ಕದ್ದು.

ಈ ವೇದಿಕೆ/ ಅಯೋಗಗಳು ಕಾಲಕಾಲಕ್ಕೆ ತಮಲ್ಲಿ ಬಂದಂತಹ 90%ಗಿಂತ ಹೆಚ್ಚು ಗ್ರಾಹಕ ದೂರುಗಳನ್ನು ನಿವಾರಿಸುವ ಬಹುಮುಖ್ಯ ಕಾರ್ಯವನ್ನು ನೇರವೇರಿಸಿವೆ. ಆದರೆ, ಇನ್ನೂ ಪರಿಹಾರವಾಗದ ಅವುಗಳ ಪ್ರಕರಣಗಳ ಸ್ವರೂಪ ಮತ್ತು ಸಂಖ್ಯೆಯನ್ನು ಅವಲೋಕಿಸಿದರೆ ಹಲವಾರು ಪ್ರಕರಣಗಳ ಅಂತಿಮ ಇತ್ಯಾರ್ಥವಾಗಲು ಬಹಳ ಕಾಲ ಹಿಡಿಯಬಹುದು. ಸಾಂಪ್ರದಾಯಿಕ ಕಾರ್ಯವಿಧಾನಗಳು, ಅಸಮರ್ಪಕ ಮೂಲಭೂತ ಸೌಕರ್ಯಗಳು ಇತ್ತಾದಿ ಹಲವಾರು ತೊಡಕಿನ ಅಂಶಗಳು ಇದಕ್ಕೆ ಕಾರಣವೆನ್ನಬಹುದು. ಬಹಳಪ್ಪ ಸಂದರ್ಭಗಳಲ್ಲಿ ಗ್ರಾಹಕರ ದೂರುಗಳನ್ನು ವಕೀಲರು ಪೌರ ಮೊಕದ್ದಮೆಗಳಂತೆ ಮಂಡಿಸುತ್ತಾರೆ. ಇಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಾಕ್ಷಿಗಳು/ದಾಖಿಲೆಗಳನ್ನು ಅಪೇಕ್ಷಿಸಲಾಗಿದ್ದು ಇದಕ್ಕಾಗಿ ಸಾಕಷ್ಟು ವಿಚು ಮತ್ತು ಸಮಯ ಬೇಕಾಗುತ್ತದೆ. ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿನ ಸರಕುಗಳ ತಯಾರಕರು/ ಮೊರ್ಯಕೆದಾರರು ಮತ್ತು ಸೇವಾ ನೀಡುಗರು ಮೊಕದ್ದಮೆಯನ್ನು ದೀರ್ಘಕಾಲ ತಳ್ಳಿಹಾಕಲು ಸಾಕಷ್ಟು ಸಂಪನ್ಮೂಲಗಳನ್ನು ಮತ್ತು ಸೂಕ್ತ ಸಾಧನಗಳನ್ನು ಹೊಂದಿದ್ದಾರೆ. ತನ್ನಾಲಕ ಬಡವರಿಗೆ, ಅಸಹಾಯಕ ಗ್ರಾಹಕರಿಗೆ ನ್ಯಾಯ ಸಿಗದಂತೆ ಮಾಡಬಲವರಾಗಿದ್ದಾರೆ. ಈ ಪ್ರತಿಯೆಯಿಂದಾಗಿ ಗ್ರಾಹಕ ವಿವಾದಗಳ ನಿವಾರಣೆಗಾಗಿ ಬೇಕಾಗುವ ಸಮಯ, ಹಣ ಮತ್ತು ಪ್ರಯತ್ನಗಳನ್ನು ಮನಗಂಡು ಬಹಳಪ್ಪ ಗ್ರಾಹಕರು ಗ್ರಾಹಕ ವೇದಿಕೆಗೆ ಹೋಗುವುದಿಲ್ಲ. ಗ್ರಾಹಕನೊಬ್ಬ ಒಬ್ಬ ವಕೀಲರ ಸಹಾಯವಿಲ್ಲದೆ ದೂರನ್ನು ಸಲ್ಲಿಸಬಹುದು. ಆದರೆ ವಾಸ್ತವವೆಂದರೆ ಶಕ್ತಿಶಾಲೀ ವ್ಯಾಪಾರ ಸಂಸ್ಥೆಗಳನ್ನು ಪ್ರತಿನಿಧಿಸುವ ಕಾನೂನು ವ್ಯಕ್ತಿಯಲ್ಲಿ



ಪರಿಣಿತರಾದ ವಕೀಲರನ್ನು ಎದುರಿಸುವಾಗ ಗ್ರಾಹಕರಿಗೆ ಏನೂ ತೋಚದಂತಾಗುತ್ತದೆ. ವಾಸ್ತವದಲ್ಲಿ ಇಡಿ ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರವೇ ತೀವ್ರನ್ನು ನೀಡಲಾಗುತ್ತದೆ ಮತ್ತು ಇಂತಹ ತೀವ್ರ ಅನುಷ್ಠಾನಕ್ಕಾಗಿ ಸೂಕ್ತ ವೇದಿಕೆಯಲ್ಲಿ ಹೊಸ ಕಾರ್ಯವಿಧಾನಗಳನ್ನು ಆರಂಭಿಸಬೇಕಾಗುತ್ತದೆ. ಒಟ್ಟಾರೆಯಾಗಿ ಇಡಿ ಪ್ರತ್ಯೇಕಿಯನ್ನು ಅವಲೋಕಿಸಿದರೆ ನ್ಯಾಯಕ್ಕಾಗಿ ಕಾನೂನು ಕಾರ್ಯವಿಧಾನ ಸಾಫಿಸಿರುವ ಈ ಗ್ರಾಹಕ ವೇದಿಕೆ ಬಗಿಲಿಗೆ ಬರಲು ಬಹಳಪ್ಪ ಗ್ರಾಹಕರು ಹಿಂದೇಟು ಹಾಕುತ್ತಾರೆ. ಜಿಲ್ಲಾ ವೇದಿಕೆಗಳಲ್ಲಿ ತೀವ್ರವಾಗಿರುವ ಪ್ರಕರಣಗಳ ಸಂಖ್ಯೆಗಳನ್ನು ಗಮನಿಸಿದರೆ ಪ್ರಮುಖ ದೇಶದ ನಗರ ಪ್ರದೇಶಗಳಿಂದ ದೂರವಿರುವ ವೇದಿಕೆಗಳಲ್ಲಿ ಮಾತ್ರ ಈ ಬಹಳ ಕಡಿಮೆ ಪ್ರಮಾಣದ ಪ್ರಕರಣಗಳು ಉಳಿದಿವೆ (100 ಅಥವಾ 200 ವರೆಗೆ ಮಾತ್ರ) ಎಂದು ತಿಳಿಯಲ್ಪಡುತ್ತದೆ. ಆದರೆ ಇವುಗಳನ್ನು ರಚಿಸಲು ಮತ್ತು ನಿರ್ವಹಿಸಲು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಲಿಂಚ್ ಬರುತ್ತದೆಂಬುದು ತಿಳಿಯಲ್ಪಡುತ್ತದೆ. ವಿಷಯವಾಗಿದೆ. ಪರಿಹಾರ ವರಿಹಾರ ವಿವಾದ ಪದವನ್ನು ಪರಿಷ್ಕಾರ ವಿಶ್ವ ಸಂಸ್ಥೆ ಮಾರ್ಗದರ್ಶನಗಳಲ್ಲಿ ಉಲ್ಲೇಖಿಸಲಾಗಿದ್ದು, ಮೂಲವಾಗಿ ಇಲ್ಲಿ ನ್ಯಾಯ ಪಂಚಾಯಿತಿ, ಮಧ್ಯಸ್ಥಿಕೆ, ಸಂಧಾನ ಅಥವಾ ರಾಜಿ, ವಿವಾದ ಬಗರಿಸುವಿಕೆ, ನ್ಯಾಯಾಂಗ ಇತ್ಯಾರ್ಥ ಇತ್ತಾದಿಗಳ ಮೂಲಕ ನ್ಯಾಯಯುತ ಹೊಂದಿದ್ದಾರೆ. ತನ್ನಾಲಕ ಬಡವರಿಗೆ, ಅಸಹಾಯಕ ಗ್ರಾಹಕರಿಗೆ ನ್ಯಾಯ ಸಿಗದಂತೆ ಮಾಡಬಲವರಾಗಿದ್ದಾರೆ. ಈ ಪ್ರತಿಯೆಯಿಂದಾಗಿ ಗ್ರಾಹಕ ವಿವಾದಗಳ ನಿವಾರಣೆಗಾಗಿ ಬೇಕಾಗುವ ಸಮಯ, ಹಣ ಮತ್ತು ಪ್ರಯತ್ನಗಳನ್ನು ಮನಗಂಡು ಬಹಳಪ್ಪ ಗ್ರಾಹಕರು ಗ್ರಾಹಕ ವೇದಿಕೆಗೆ ಹೋಗುವುದಿಲ್ಲ. ಗ್ರಾಹಕನೊಬ್ಬ ಒಬ್ಬ ವಕೀಲರ ಸಹಾಯವಿಲ್ಲದೆ ದೂರನ್ನು ಸಲ್ಲಿಸಬಹುದು. ಆದರೆ ವಾಸ್ತವವೆಂದರೆ ಶಕ್ತಿಶಾಲೀ ವ್ಯಾಪಾರ ಸಂಸ್ಥೆಗಳನ್ನು ಪ್ರತಿನಿಧಿಸುವ ಕಾನೂನು ವ್ಯಕ್ತಿಯಲ್ಲಿ

**ಪೌರ ಕಾರ್ಯವಿಧಾನ ಸಂಹಿತೆಯ ವಿಭಾಗ**  
**89, 1908**

1999ರ ಕಾಯ್ದೆ 46ರ ತಿಂಡುಪಡಿ ಮೂಲಕ ಪೌರ ಕಾರ್ಯವಿಧಾನ ಸಂಹಿತೆ 1908 ಯ (1908ರ ಕಾಯ್ದೆ) ವಿಭಾಗ 89 ಅನ್ನು ಸೇರಿಸಲಾಯಿತು. ಮೇಲೆಮೂರ್ ಸಮಿತಿಯ ಶಿಫಾರಸನ್ನು ಅನುಸರಿಸಿ ಇದನ್ನು 1.7.2002ರಿಂದ ಜಾರಿಗೊಳಿಸಲಾಯಿತು.

**89. ನ್ಯಾಯಾಲಯದ ಹೋರಣ ವಿವಾದಗಳ ಇತ್ಯಾದಿ-**

(1) ಎರಡೂ ಪ್ರಕಾರ ಪ್ರಕಾರವಾಗುವ ಪರಿಹಾರ ಇತ್ಯಾದಿವಾಗುವ ಅಂಶಗಳು ಇವೆಯೆಂದು ನ್ಯಾಯಾಲಯಕ್ಕೆ ಕಂಡಾಗ ಆಗ ನ್ಯಾಯಾಲಯವು ಇತ್ಯಾದಿ ಷರತ್ತುಗಳನ್ನು ರೂಪಿಸಬಹುದು. ಆಗ ನ್ಯಾಯಾಲಯವು ಎರಡೂ ಪ್ರಕಾರಗೆ ತಮ್ಮ ವಿಚಾರಗಳನ್ನು ಮತ್ತು ಹೇಳಿಕೆಗಳನ್ನು ನೀಡಲು ಅವಕಾಶ ದಿಗಿಸುತ್ತದೆ ಮತ್ತು ಅವಗಳನ್ನು ಸಂಗೃಹಿಸಿ ನ್ಯಾಯಾಲಯವು ಸಾಧ್ಯಸ್ವರೂಪ ಇತ್ಯಾದಿ ಷರತ್ತುಗಳನ್ನು ಮತ್ತು ರೂಪಿಸಬಹುದು ಮತ್ತು ಇದನ್ನು ಕೆಳಕಂಡ ಕಡೆಗೆ ಕಳುಹಿಸಬಹುದು-

(ಎ) ನ್ಯಾಯ ಪಂಚಾಯತಿ, (ಬಿ) ರಾಜೀ/ಸಂಧಾನ, (ಸಿ) ಲೋಕ ಅದಾಲತ್ ಮೂಲಕ ಇತ್ಯಾದಿವನ್ನೂ ಸೇರಿದಂತೆ ನ್ಯಾಯಾಗಂ ಇತ್ಯಾದಿ, ಅಥವಾ (ಡಿ) ಮದ್ದಾಸ್ಕಿ

ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ, 1987( 1987ರ ಕಾಯ್ದೆ ನಂ. 39)

ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ, 1987, ಅನ್ನು 1995ರಲ್ಲಿ ಅಧಿಸೂಚನೆ ಮೂಲಕ ಜಾರಿಗೊಳಿಸಲಾಗಿದೆ. ಇದನ್ನು ಲೋಕ ಅದಾಲತ್ ಸೇವೆಯಲ್ಲಿರುವ ಅಥವಾ ನಿವೃತ್ತ ನ್ಯಾಯಾಗಂ ಅಧಿಕಾರಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳಾ ಪ್ರತಿನಿಧಿಗಳು ಇರುವಂತೆ ಕಾಲಕಾಲಕ್ಕೆ ತಕ್ಷಂತೆ ಸಂಘಟಿಸಲಿರುತ್ತದ್ದು. ನ್ಯಾಯಾಲಯದಲ್ಲಿ ಶೀಮಾನವಾಗಿದ ಪ್ರಕರಣಗಳು ಅಥವಾ ನ್ಯಾಯಾಲಯದ ಮುಂದೆ ಬರಬಹುದಾದ ಪ್ರಕರಣಗಳನ್ನು ಲೋಕ ಅದಾಲತ್ ಗೆ ಕಳುಹಿಸಬಹುದು. ಕಾಯ್ದೆಯ ಸಿ 21 ಪ್ರಕಾರ ಇದನ್ನು ಪೌರ ನ್ಯಾಯಾಲಯದ ಶೀಮಾನಿಂದ ಪರಿಗಳಿಸಲಿರುತ್ತದ್ದು ಮತ್ತು ಇದು ಮರು ಮನವಿ ಮಾಡಲಾಗಿದ ವಿವಾದದ

ಎರಡೂ ಪ್ರಕಾರಗೂ ನಿರ್ಬಂಧವಾಗಿರುವ ಶೀಪಾರಿಗಿರುತ್ತದೆ. ಲೋಕ ಅದಾಲತ್ ಗಳ ಕಾರ್ಯ ಕಲಾಪಗಳು ನ್ಯಾಯಾಗಂ ಕಾರ್ಯಕರ್ತರಾಗಳಿಂದು ಪರಿಗಳಿಸಲಿರುತ್ತದ್ದು ಮತ್ತು ಈ ಅದಾಲತ್ಗಳು ಸಾಕ್ಷಿಗಳನ್ನು ಪಡೆಯಲು, ದಾಖಿಲೆಗಳನ್ನು ಮಹಡುಕುವ ಮತ್ತು ಪ್ರಸ್ತುತ ಪಡೆಸುವ ಮತ್ತು ಯಾವುದೇ ಸಾರ್ವಜನಿಕ ದಾಖಿಲೆ ಅಥವಾ ವರದಿಗಳನ್ನು ಕೋರುವ ಸೂಕ್ತ ಅಗತ್ಯ ಅಧಿಕಾರವನ್ನು ಹೊಂದಿರುತ್ತದೆ. ಈ ಮೇಲಿನ ಅಂಶಗಳಿಂದ, ಲೋಕ ಅದಾಲತ್ ಮೂಲಕ ಎರಡೂ ಪ್ರಕಾರ ನಡುವೆ ಇತ್ಯಾದಿ ನಡೆದರೆ ವ್ಯಾಜ್ಯ ಮುಗಿದಂತೆ ಎಂದು ಪರಿಗಳಿಸಲಾಗುತ್ತದೆ. ಈ ಶೀಮಾನ ಅನುಷ್ಠಾನಕ್ಕಾಗಿ ಯಾವುದೇ ನಿವಾಹಣಾ ಕಾರ್ಯವಿಧಾನಕ್ಕಾಗಿ ಯಾವುದೇ ಅಜ್ಞಿಯ ಬೇಕಿಲ್ಲ, ಅಥವಾ ಮನವಿ, ಪರಿಷ್ಕರಣೆ ಅಥವಾ ಮನರ್ ವಿಮರ್ಶೆಗೆ ಮೇರೆಹೋಗುವ ಅಗತ್ಯವಿಲ್ಲ. ಇದರ ಆಕಾಂಕ್ಷೆ ಉದ್ದೇಶವು ವೇಗವಾಗಿ ನಡೆಯಬೇಕಿಂಬಾದಾಗಿದ್ದು ಇಲ್ಲಿ ದುಭಾರಿಯಲ್ಲದ ಶೀಪ್ತ ನ್ಯಾಯ ಸಮರ್ಪಕವಾಗಿ ಸಾಧಿಸಲ್ಪಡುತ್ತದೆ. ಲೋಕ ಅದಾಲತ್ ವಿವಾದವನ್ನು ಇತ್ಯಾದಿ ಮಾಡಲಾಗಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಪರಿಧಿಯಲ್ಲಿ ಸಾಂಪರ್ದಾಯಿಕ ವಿಧಾನಗಳ ಮೂಲಕ ನ್ಯಾಯಾಲಯಕ್ಕೆ ಪರಿಹಾರಕ್ಕಾಗಿ ವಿವಾದವು ಸಾಗುತ್ತದೆ. ಈ ಲೋಕ ಅದಾಲತ್ ಗಳನ್ನು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಸಾಧ್ಯಸಿಸಿರುವ ಕಾನೂನು ಸೇವಾ ಪ್ರಾಧಿಕಾರಗಳ ಅಡಿಯಲ್ಲಿ ಸಂಘಟಿಸಲಾಗುತ್ತದೆಂದು ಕಾಯ್ದೆಯು ಸೂಚಿಸುತ್ತದೆ.

ಈಗ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವಿದ್ದು ಇಲ್ಲಿ ಭಾರತದ ಶೀಮಾನ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರು ಕಾರ್ಯಕಾರಿ ಅಧಿಕಾರಿಗಿದ್ದು ಇತರೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿತಗೊಂಡು ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅದರ ಮೋಷಕರಾಗಿರುತ್ತಾರೆ. ಜಿಲ್ಲಾ ಪ್ರಾಧಿಕಾರದಲ್ಲಿ ಜಿಲ್ಲಾ ಅಥವಾ ಸೇವನ್ ನ್ಯಾಯಾಲಯದ ನ್ಯಾಯಾಧೀಶರು ಅದರ ಅಧಿಕಾರಿಗಿರುತ್ತಾರೆ ಮತ್ತು ಇತರೆ ಸದಸ್ಯರಿರುತ್ತಾರೆ. ಶೀಮಾನ ನ್ಯಾಯಾಲಯ, ಉಚ್ಚ ನ್ಯಾಯಾಲಯ

ಮತ್ತು ತಾಲ್ಲೂಕು ಮಟ್ಟದಲ್ಲಿ ಹೊಡಿ ಕಾನೂನು ಸೇವಾ ಸಮಿತಿಗಳನ್ನು ಆರಂಭಿಸುವ ಅವಕಾಶವಿದೆ. ಪೌರ ಕಾರ್ಯವಿಧಾನ ಸಂಹಿತೆಯ ವಿಭಾಗ 89ರಲ್ಲಿ ಒದಗಿಸಿರುವ ನಿಯಮದಲ್ಲಿ ಈ ಕಾರ್ಯತಂತ್ರದ ಕಾನೂನು ಬಿಧ್ಯತೆ ಹಾಗೂ ಸೂಕ್ತತೆಯನ್ನು ಒದಗಿಸಲಾಗಿದ್ದು ಹಲವಾರು ಕಾನೂನು ಅಜ್ಞಿಗಳು ಗೌರವಾನ್ವಿತ ಶೀಮಾನ ನ್ಯಾಯಾಲಯದ ಮುಂದೆ ಸಾಂಪರ್ದಾಯಿಕ ಪ್ರಕಾರ ವಿಭಿನ್ನ ಸಂದರ್ಭಗಳಲ್ಲಿ ತನ್ನ ಶೀಮಾನ್ ನಿರ್ಣಯದ ಮತ್ತು ಇಲ್ಲಿ ವಿಭಾಗ 89ರ ಬಳಕೆಯನ್ನು ಕಡ್ಡಾಯವನ್ನಾಗಿ ಮಾಡಲಾಗಿದೆ. ಇಂತಹ ಶೀಮಾನ್ ‘ಸೇಲಂ ವಕೀಲರು ಸಂಘ ಮತ್ತು ಭಾರತ ಸರ್ಕಾರ (2003) 1 ಎಸ್‌ಸಿಸಿ 49 ನಲ್ಲಿ ನೀಡಲಾಯಿತು. ಮತ್ತೆ ಸೇಲಂ ವಕೀಲರು ಸಂಘ ಮತ್ತು ಭಾರತ ಸರ್ಕಾರ (2005) 6 ಎಸ್‌ಸಿಸಿ 344ನಲ್ಲಿ ಇದನ್ನು ಪುನರುಚ್ಛಿಸಲಾಯಿತು. ಗೌರವಾನ್ವಿತ ಶೀಮಾನ ನ್ಯಾಯಾಲಯವು ಪರ್ಯಾಯ ವಿವಾದ ಪರಿಹಾರ ಪ್ರಕ್ರಿಯೆಯನ್ನು ಅನುಸರಿಸುವುದನ್ನು ಪರಿಗಳಿಸುವುದು ಕಡ್ಡಾಯ ಎಂಬ ತನ್ನ ಮಹೋನ್ನತ ಶೀಮಾನವನ್ನು ‘ಅಭಾಷಾನ್ ಇನ್ನಾಸ್ತ್ರೀಕರಣ’ ಲಿ. ಅಂದ್ ಎನ್‌ ಆರ್. ಮತ್ತು ಚೆರಿಯನ್ ವಾಕ್ ಕಂನ್ಟ್ರಾಕ್ಟ್ ಕಂ. ಪ್ರೈ. ಲಿ. ಅಂದ್ ಒಆರ್ ಎಸ್ (2010(8) ಎಸ್ ಸಿಸಿ 24 ನಲ್ಲಿ ಎತ್ತಿಹಿಡಿಯಿತು. ಕೆಳಕಂಡ ವಿಧಗಳ ಪ್ರಕರಣಗಳಲ್ಲಿ ಇದನ್ನು ಕಡ್ಡಾಯವಂದು ಹೇಳಿದೆ:

**ಪರ್ಯಾಯ ವ್ಯಾಜ್ಯ ವಿಲೇವಾರಿ ಪ್ರಕ್ರಿಯೆಗಳಿಗೆ ಸಾಮಾನ್ಯವಾಗಿ ಸೂಕ್ತವಾಗಿರುವ ಪ್ರಕರಣಗಳು**

V. ವ್ಯಾಪಾರಿ, ಮರ್ಹೆಕೆದಾರ/ತಯಾರಕ/ ಸೇವಾ ಪೂರ್ವಕೆದಾರ, ತನ್ನ ವ್ಯಾಪಾರ/ವ್ಯಾತ್ಯಾಸ ಪ್ರಕ್ರಿಯೆಯನ್ನು ಮತ್ತು ವಿಶ್ವಾಸಾರ್ಥಕ, ‘ಪದಾರ್ಥ ಜನಪ್ರಿಯತೆಯನ್ನು’ ನಿರ್ವಹಿಸಲು ಬಹಳ ಆಸ್ಥೆ ವಹಿಸುವ ಎಲ್ಲ ವಿವಾದಗಳನ್ನು ಸೇರಿದಂತೆ ಎಲ್ಲ ಗ್ರಾಹಕ ವಿವಾದಗಳು” ಇತ್ತೀಚೆಗೆ ಶೀಮಾನ ನ್ಯಾಯಾಲಯವು ಬಿಜಯ್ ಸಿನ್ಹ ರಾಯ್ (ಡಿ) / ಎಲ್ ಆರ್ ಮತ್ತು ಬಿಸ್ವನಾಥ್ ದಾಸ್ ಮತ್ತು ಒಆರ್ ಎಸ್ ಪ್ರಕರಣದಲ್ಲಿ 30.8.2017ರಲ್ಲಿ ತನ್ನ ಶೀಮಾನ್ ನಿರ್ಣಯ (ಪೌರ ಮನವಿ

ಸಂ. 4761-63/2009, 30.8.2017ರಲ್ಲಿ ನಿರ್ದಿಷಿತು). ಇದು 23 ವರ್ಷಗಳ ನಂತರ ತೀವ್ರಾನಿಸಲಾದ ವೈದ್ಯಕೀಯ ನಿರ್ಜ್ಞತೆಯ ಪ್ರಕರಣದ ಮೌಕದ್ವಿಮೆಯಾಗಿತ್ತು. ಆಗ ಸರ್ವೋಚ್ಚ ನ್ಯಾಯಾಲಯವು ಮುಂದಿನಂತೆ ಸೂಚಿಸಿತು:

16. ಈ ಅದೇಶವನ್ನು ನೀಡುವ ಮೊದಲು, ಗ್ರಹಕ ವೇದಿಕೆಯಿಂದ ನೀಡುವ ನ್ಯಾಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯ ಅಂಶವನ್ನು ಇಲ್ಲೇ ಖಿಸುವುದು ಅಗತ್ಯ ಸೇವೆಯಲ್ಲಿ ನ್ಯಾಯಾಲಯ ದೂರನ್ನು ಹೊಂದಿ ಗ್ರಹಕ ನ್ಯಾಯಾಲಯಕ್ಕೆ ಬರುವ ಒಬ್ಬ ವೈಕಿ ತಕ್ಷಣ ಪರಿಹಾರ ಬೇಕಾಗುತ್ತದೆ. ಗ್ರಹಕ ವೇದಿಕೆಗಳನ್ನು ರಚಿಸುವ ಉದ್ದೇಶವು ಶೀಪ್ತವಾಗಿ ಪರಿಹಾರವನ್ನು ಗ್ರಹಕರಿಗೆ ನೀಡುವುದಾಗಿದೆ. ವಿಶ್ವದಾದ್ಯಂತ ಚಳವಳಿಯ ಹಿನ್ನಲೆಯಲ್ಲಿ ಗ್ರಹಕ ಹಿತರಕ್ಷಣೆಗಾಗಿ ಗ್ರಹಕ ರಕ್ಷಣಾ ಕಾಯ್ದು 1986 ತರಲಾಯಿತು. ಕಾಯಿದೆಯ ಚೌಕಟ್ಟು ಭಾರತವು ಸಹಿ ಮಾಡಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 1985ರ ಏಪ್ರಿಲ್ 9ರ ಗೊತ್ತುವಳಿ ಆಧಾರದಲ್ಲಿದೆ ಕಾಯಿದೆಯ ಶೀಪ್ತ ಮತ್ತು ತ್ವರಿತವಾದ ಗ್ರಹಕರ ದೂರುಗಳ ಪರಿಹಾರದ ಮೂಲಕ ಗ್ರಹಕರ ಹಿತಾಸಕ್ತಿಯ ರಕ್ಷಣೆಯನ್ನು ಸೂಚಿಸುತ್ತದೆ. ಕಾಯಿದೆಯ ಒದಗಣೆಗಳು ಇತರ ಕಾನೂನಿನ ಅಪವೋಲ್ಯೇಕವಲ್ಲ ಅದರೊಂದಿಗೆ ಸೇರ್ವಾದೆಯೊಗುವಂತಹವು. ಆದ್ದರಿಂದ ಈ ಕಾಯಿದೆಯು ಹಚ್ಚುವರಿ ಪರಿಹಾರಗಳನ್ನು ಒದಗಿಸುತ್ತದೆ. ಕಾಯಿದೆಯ ಅಡಿಯಲ್ಲಿ ಬಹುಮಟ್ಟಿಗೆ ನ್ಯಾಯಾಂಗ ಅಧಿಕಾರಗಳನ್ನು ಅಧಿಕಾರಿಗಳು ಹೊಂದಿರುತ್ತಾರೆ. ಹಾನಿಗಳಿಗೆ ಒದಗಿಸುವ ಈ ತೀವ್ರ ಸೇವಾ ನೀಡುಗರ ಧೋರಣೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ಗುರಿಯನ್ನು ಹೊಂದಿದೆ.

17. ಮೇಲಿನ ಯೋಜನೆ ಹಾಗೂ ಕಾಯಿದೆಯ ಉದ್ದೇಶದ ಹಿನ್ನಲೆಯಲ್ಲಿ ಕೆಳಕಂಡ ವಿಷಯಗಳು ಗ್ರಹಕ ವೇದಿಕೆಯ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಚಾರಣೆಯ ಸಂದರ್ಭದಲ್ಲಿ ಹೊರಹೊಮ್ಮಿದೆ:

(ಅ) ವಿವಾದಗಳ ಶೀಪ್ತ ಪರಿಹಾರಗಳ ನಿಯಂತ್ರಣದ ಅಗತ್ಯ. (ಆ) ವಿವಾದ ಪರಿಹಾರ ಪರ್ಯಾಯ ಕಾರ್ಯತಂತ್ರದ



ಅಗತ್ಯ, ಇದನ್ನು ನ್ಯಾಯವನ್ನು ಪಡೆಯುವ ಒಂದು ಭಾಗವೆಂದು ಪರಿಗಳಿಸಲಾಗಿದೆ.

18. ಗ್ರಹಕನಿಗೆ ಶೀಪ್ತ ಪರಿಹಾರ ಒದಗಿಸುವ ಉದ್ದೇಶವನ್ನು ಸಾಧಿಸಲು ಕಾಯಿದೆಯ ವಿಭಾಗ 24ಬಿಯ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು. ಎಲ್ಲಾ ರಾಜ್ಯ ಆಯೋಗಗಳ ಆಡಳಿತ ನಿಯಂತ್ರಣವನ್ನು ರಾಷ್ಟ್ರೀಯ ಆಯೋಗವು ಹೊಂದಿರುತ್ತದೆ. ಹೀಗಾಗೆ ರಾಷ್ಟ್ರೀಯ ಆಯೋಗವು ಶೀಪ್ತ ಪರಿಹಾರ ಒದಗಿಸುವ ಕಾರ್ಯತಂತ್ರವನ್ನು ಜಾರಿಗೊಳಿಸಲು ಸಮರ್ಥವಾಗಿದೆ. ಹೀಗಾಗೆ ವಿವಿಧ ಹಂತಗಳಲ್ಲಿ ಬಹಳ ಕಾಲದವರೆಗೆ ವಿಷಯಗಳು ಇತ್ಯಧ್ರವಾಗದ ಉಳಿಯುವುದು ಕಾಯಿದೆಯ ಉದ್ದೇಶವನ್ನು ಸೋಲಿಸಿದಂತಾಗುತ್ತದೆ ಹಾಗೂ ಗುರಿ ವಿಫಲವಾದಂತಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಈ ಅಂಶವನ್ನು ರಾಷ್ಟ್ರೀಯ ಆಯೋಗವು ಪರಿಗಳಿಸಬೇಕೆಂದು ಮತ್ತು ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಮನವಿಮಾಡಿಕೊಳ್ಳುತ್ತೇವೆ. ಈ ನಿಷ್ಟನಲ್ಲಿ ನಾವು ಹುಸೇನ್ ಮತ್ತು ಯುಸ್ತಿ ರಾಜ್ಯಗಳ ನಡುವಿನ ಇತ್ತೀಚಿನ ತೀವ್ರನ್ನು ಉಲ್ಲೇಖಿಸಬಹುದು ((2017) 5 ಎಸ್‌ಸಿ ಸಿ 702, ಪ್ಯಾರಾ 22). ಇಲ್ಲಿ ಕ್ರಿಯಾ ಯೋಜನೆಗಳಿಗೆ ನಿದೇಶನಗಳನ್ನು ಹೊರಡಿಸಲಾಗಿದೆ. ರಾಷ್ಟ್ರೀಯ ಆಯೋಗವು ಎಲ್ಲೆಲ್ಲಿ ಅಗತ್ಯವೂ ಅಲ್ಲಲ್ಲಿ ತಜ್ಞ ಸಾಕ್ಷಿಯನ್ನು ಪರಿಶೀಲಿಸುವ ಸಲುವಾಗಿ ವಿಡಿಯೋ ಕಾನ್ಸರ್ನ್ ಬಳಕೆಯನ್ನು ಕೂಡ ಪರಿಗಳಿಸಬಹುದು.

19. ಪರ್ಯಾಯ ವಿವಾದ ಪರಿಹಾರದ ಒಳಕೆಗೆ ಸಂಬಂಧಿಸಿದಂತೆ ಇನ್ನೊಂದು ಅಂಶವಿದೆ. 1999ರ 46 ಕಾಯಿದೆಯ ವಿಭಾಗ 89ದಲ್ಲಿ ನ್ಯಾಯಾಲಯದ ಹೊರಗೆ ವಿವಾದಗಳ ಇತ್ಯಧ್ರವಾಗಿ ಕಾರ್ಯತಂತ್ರವನ್ನು ಸೇರಿಸಲಾಗಿದೆ.

20. ನಿಖಿಲವಾಗಿ ಹೇಳಬೇಕೆಂದರೆ ಸದರಿನಿಯಮವು ಪೌರ ನ್ಯಾಯಾಲಯಗಳಿಗೆ ಮಾತ್ರ ಅನ್ನಾಯಾಸಗುತ್ತದೆ. ಈ ಕಾನೂನಿನ ಮೆತ್ತು ಗ್ರಹಕ ಹಿತರಕ್ಷಣೆ ಕಾನೂನಿನ ಉದ್ದೇಶವನ್ನು ಪರಿಗಳಿಸಿದರೆ ಸದರಿ ನಿಯಮದ ಉದ್ದೇಶವು ಗ್ರಹಕ ಹಿತರಕ್ಷಣೆ ದೃಷ್ಟಿಯಿಂದ ಗ್ರಹಕ ವೇದಿಕೆಗೆ ಅನ್ನಾಯಾಸವುದನ್ನು ಹೊರತು ಪಡಿಸುವುದರಲ್ಲಿ ಕಾರಣವಿಲ್ಲ. ಆದ್ದರಿಂದ ಇದರಂತೆ, ನಾವು ಸದರಿ ನಿಯಮವು ಗ್ರಹಕ ವೇದಿಕೆಗಳನ್ನು ಸೂಕ್ತವಾಗಿ ಗ್ರಹಕರ ವೇದಿಕೆಗಳು ಸ್ವೀಕರಿಸತಕ್ಕದೆಂದು ನಾವು ಭಾವಿಸುತ್ತೇವೆ. ನಾವು ಈ ನಿಷ್ಟನಲ್ಲಿ ರಾಷ್ಟ್ರೀಯ ಆಯೋಗವು ಸೂಕ್ತ ನಿದೇಶನಗಳನ್ನು ನೀಡತಕ್ಕದೆಂದು ಕೋರುತ್ತೇವೆ.

20. ಇದು ರಾಷ್ಟ್ರೀಯ ಆಯೋಗಕ್ಕೆ ಮತ್ತು ಕಾನೂನು ಸೇವಾ ಪ್ರಾಧಿಕಾರ ಕಾಯ್ದು 1987ರ ಅಡಿಯಲ್ಲಿ, ರಾಜ್ಯ ಆಯೋಗವು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಹಯೋಗದಲ್ಲಿರುತ್ತದೆ.

#### ಪರಿಹಾರ

ಮೇಲ್ಮುಂದ ವಿಷಯಗಳಿಂದ ಪರಿಷ್ಠಿತ ವಿಶ್ವಸಂಸ್ಥೆ ಮಾರ್ಗದರ್ಶಕೀಕೆಯಲ್ಲಿ ವಿಶದವಡಿಸಿದಂತೆ ನ್ಯಾಯಾಲಯತ್ವ, ಪಾರದರ್ಶಕ, ತ್ವರಿತ, ದುಬಾರಿಯಲ್ಲದ ರೀತಿಯಲ್ಲಿ ಗ್ರಹಕ ವಿವಾದ ಪರಿಹಾರಕ್ಕೆ, ಪರ್ಯಾಯ ವಿವಾದ ಇತ್ಯಧ್ರವಾಗಿ ಸೂಕ್ತ ಕಾನೂನು ನಿಯಮಗಳು ಭಾರತದಲ್ಲಿ ಇವೆ ಎಂಬುದು ಸ್ವಷ್ಟವಾಗುತ್ತದೆ. ಈ ಕಾರ್ಯತಂತ್ರದ ಮೂಲಕ ಗ್ರಹಕ ವಿವಾದಗಳನ್ನು ನಿರ್ವಹಿಸಲು ಒಂದು ಅನುಷ್ಠಾನ ಕಾರ್ಯ ಯೋಜನೆಯನ್ನು ರೂಪಿಸುವುದು ಅತ್ಯಾವಶ್ಯಕವಾಗಿದೆ. ಗ್ರಹಕ ಸಂರಕ್ಷಣಾ ಕಾಯ್ದು 1986ರಲ್ಲಿ ರೂಪಿಸಿದಂತೆ ಒಂದು ಜಿಲ್ಲಾ ವೇದಿಕೆಯ ರಚನೆಯು ಬಹುತೇಕ ಕಾನೂನು ಸೇವಾ ಪ್ರಾಧಿಕಾರಗಳ ಕಾಯ್ದೆಯ ಅಡಿಯಲ್ಲಿ ಲೋಕ್ ಅದಾಲತ್ ಹೋಲುತ್ತದೆಂಬುದು ಬಹಳ ಶಾಖಾಭಿನೀಯವಾದುದು. ತಮ್ಮ ಮುಂದೆ ಪ್ರಸ್ತುತಪಡಿಸುವ ಲೋಕ್ ಅದಾಲತ್ ವೈವಸ್ಥಿಯ ಕುರಿತ ಮುಂದನೆಗಳನ್ನು ಅನುಸರಿಸಿ, ರಾಷ್ಟ್ರೀಯ ಆಯೋಗವು ಆಗಸ್ಟ್ 2005ರಲ್ಲಿ ಜಿಲ್ಲಾ ವೇದಿಕೆ/ ರಾಜ್ಯ

ಆಯೋಗವು ಪ್ರತಿವಾರ ವಾರದ ಕೊನೆ ಕೆಲಸ ದಿನದಂದು ಲೋಕ ಅದಾಲ್ತ ಅನ್ನ ಪರ್ವತಿಸಬೇಕೆಂದು ಆದೇಶಗಳನ್ನು ಹೊರಡಿಸಿತ್ತು. ಸಾರ್ವಜನಿಕರ ಪೈಕಿ ಒಬ್ಬರು ಅಥವಾ ಇಬ್ಬರು ಗಣ ವ್ಯಕ್ತಿಗಳನ್ನು ಕಾರ್ಯಕಲಾಪಗಳಲ್ಲಿ ಭಾಗಿಯಾಗಲು ಆಹ್ವಾನಿಸಬೇಕೆಂದು ಮತ್ತು ಅವರ ಸಮೂಲಿದಲ್ಲಿ ವಿಷಯಗಳನ್ನು ಇತ್ತರ್ಥ ಮಾಡತಕ್ಕದ್ದಂದು ಕೂಡ ಹೇಳಲಾಗಿತ್ತು. ಜಿಲ್ಲಾ ವೇದಿಕೆ/ ಕಾರ್ಯ ಆಯೋಗವು ಈ ಆದೇಶಗಳನ್ನು ಪಾಲಿಸುತ್ತಾ ಈ ಪ್ರಯತ್ನಗಳನ್ನು ನಿರಂತರವಾಗಿ ನಿಯಂತ್ರಿಸತಕ್ಕದ್ದಂದು ಹಾಗೂ ಅನುಸರಣೆ ಮಾಡತಕ್ಕದ್ದು. ಗ್ರಾಹಕ ವಿವಾದಗಳ ಪರಿಹಾರದ ಕರ್ತವ್ಯವನ್ನು ಹೊತ್ತಿರುವ, ಆಡಳಿತ ಮತ್ತು ನ್ಯಾಯಾಂಗ ಪ್ರಾಧಿಕಾರಗಳು/ ಸಂಸ್ಥೆಗಳು ಶೀಪ್ರವಾಗಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ಗ್ರಾಹಕ ವಿವಾದಗಳ ಪರಿಹಾರವು ದುಭಾರಿಯಲ್ಲದೆ, ವೇಗವಾಗಿ ನಡೆಯುವ ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಪರ್ಯಾಯ ವಿವಾದ

ಪರಿಹಾರ ತಂತ್ರಗಳನ್ನು ಜಾರಿಗೆ ತಂದು ಅನುಷ್ಠಾನಿಕವಾಗಿ ಕೈ ಸೇರಿಸುವುದು ಈ ಹೊತ್ತಿನ ಅನಿವಾರ್ಯತೆಯಾಗಿದೆ. ಇದನ್ನು ಕಾನೂನು ನಿಯಮಗಳ ಅಡಿಯಲ್ಲಿ ಈಗಾಗಲೇ ಅವಲೋಕಿಸಿರುವಂತೆ ಈ ಉದ್ದೇಶಕಾಗಿ ಅವರು ಪ್ರಮುಖ ಸಾರ್ವಜನಿಕ ಗ್ರಂಥ ಪಾಲೋಳ್ಯಾವಂತೆ ಮಾಡಬೇಕು. ಇ-ಕಾರ್ಮಾರ್ಕ ಮತ್ತು ಡಿಜಿಟಲ್ ಯುಗದಲ್ಲಿ ಪರ್ಯಾಯ ವಿವಾದ ಪರಿಹಾರ ವಿಧಾನಗಳನ್ನು ಬಳಸುವ ಪ್ರಾಮುಖ್ಯತೆ ಹಾಗೂ ಅಗತ್ಯವನ್ನು ಅತಿರೇಕವೆಂದು ಭಾವಿಸಲಾಗದು. ವಿಶ್ವ ಸಂಸ್ಥೆಯೊಂದಿಗೆ ಸಹಯೋಗದಲ್ಲಿರುವ 250 ಗ್ರಾಹಕ ಗುಂಪುಗಳ ವಿಶ್ವಮಟ್ಟದ ಸಂಘವಾದ ಗ್ರಾಹಕರ ಅಂತಾರಾಷ್ಟ್ರೀಯ (ಸಿ.ಎ.) ಸಂಸ್ಥೆ 2018ರ ಸಾಲನ್ನು ಇ-ಕಾರ್ಮಾರ್ಕ ವರ್ಷವೆಂದು ಫೋರ್ಮಿಸಿದೆ. 2017ರ ವರ್ಷದ ವಿಷಯ ‘ಉತ್ತಮ ಡಿಜಿಟಲ್ ವಿಶ್ವ’ ಎಂಬುದಾಗಿತ್ತು. ಗ್ರಾಹಕ ಹಕ್ಕುಗಳ ಕಾರ್ಯ, 2015 ಎಂಬ ಹೊಸ ಕಾನೂನುನ್ನು 1.10.2015ರಿಂದ ಬಿಟ್ಟನ್

ಜಾರಿಯಾಗುವಂತೆ ಫೋರ್ಮಿಸಿದೆ. ಇದರಲ್ಲಿ ‘ಡಿಜಿಟಲ್ ಅಂಶ’ ವು ‘ಸರಕುಗಳು’ ಮತ್ತು ‘ಸೇವೆಗಳು’ ಜೊತೆಗೆ ಪ್ರಮುಖ ಮೂರನೆಯ ವರ್ಗವಾಗಿ ಸೇವೆಗಳನ್ನಿಂದ ಮಾರ್ಪಾಯಿಸಿದೆ. ಹೀಗಾಗಿ ಆನ್ ಲೈನ್ ವಿವಾದ ಪರಿಹಾರ ವಿಧಾನಗಳನ್ನು ವೇಗವಾಗಿ ವಿವಾದಗಳ ಇತ್ತರ್ಥಕಾಗಿ ಬಳಕೆ ಮಾಡಬೇಕಾಗಿದೆ. ವಿಶೇಷವಾಗಿ ವಿವಿಧ ದೇಶಗಳ ನಡುವಿನ ವಿವಾದಗಳಿಗೆ ಇದು ಬಹುಮುಖ್ಯ ಬಂಗಳೂರಿನ ನ್ಯಾಷನಲ್ ಲಾ ಸ್ಟೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಈಗಾಗಲೇ ಆನ್ ಲೈನ್ ಮಧ್ಯಸ್ಥಿಕೆ ಕೇಂದ್ರ) ವನ್ನು ತೆರೆದು ಈ ನಿಟ್ಟನಲ್ಲಿ ಒಂದು ಆರಂಭ ಮಾಡಲಾಗಿದೆ. ಹೀಗಾಗಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಆಗ ವಿಶ್ವ ಸಂಸ್ಥೆಯ ಮಾರ್ಗದರ್ಶನಗಳಲ್ಲಿ ಸೂಚಿಸಿರುವ ಉದ್ದೇಶಗಳಿಗೆ ನಾವು ಸೂಕ್ತವಾಗಿ ಸ್ವರೂಪವನ್ನು ನೀಡಬಹುದಾಗಿದೆ.



## ಕಾರಣಕ್ಕ ವಿಧ್ಯಾಮಾನವಂತಿಕ್ಕ ಆಯಾಮ

(17ನೇ ಪುಟದಿಂದ)

ಬಗೆಗಿನ ವಿಶ್ವಾಸ ವ್ಯಾಧಿಯಾಗುತ್ತದೆ. ಒಂದೊಮ್ಮೆ ದೋಷಗಳಾದರೂ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಜನರಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯಯುತವಾಗಿ ವರ್ತಿಸಿ. ಪಾರದರ್ಶಕಕೆಲ್ಲಿಂದ ಮಾತನಾಡಿ, ಪೂರ್ವಕೆ ಸರಣಿಯನ್ನು ಮುಕ್ತವಾಗಿಟ್ಟುಕೊಂಡು ಸಿಬ್ಬಂದಿಯೊಡನೆ ಉತ್ತಮವಾಗಿ ವರ್ತಿಸಿದಾಗ ಮಾತ್ರ, ವಹಿವಾಟಿನಲ್ಲಿ ವಿಶ್ವಾಸ ಬೆಳೆಯುತ್ತದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂಚೊಣಿಯಲ್ಲಿರುವ ಕಂಪನಿಗಳಿಗೆ ಅಪಾಯಗಳು ಮತ್ತು ಪ್ರಯೋಜನಗಳನ್ನು ಅಧ್ಯೇತಿಸಿಕೊಡುವ ಹೆಚ್ಚಿರಿ ಹೊಣೆಗಾರಿಕೆಯೂ ಇರುತ್ತದೆ ಮತ್ತು ಹೊಸ ಹೊಸ ಆವಿಷ್ಯಾರಗಳನ್ನು ಪ್ರದರ್ಶಿಸಿ, ಜವಾಬ್ದಾರಿಯುತ ಪದ್ಧತಿಗೆ ತಮ್ಮ ಬದ್ಧತೆಯನ್ನು ತೋರಬೇಕಿದೆ.

**ಅನುಮಾನಗಳು**

ತಂತ್ರಜ್ಞಾನ ಮತ್ತು ನಾವಿನ್ಯತೆ ಸದಾ ಶ್ರೀಯಾಶೀಲವಾಗಿರುತ್ತದೆ ಮತ್ತು ಅದು

ಗ್ರಾಹಕರಿಗೆ ಅವಕಾಶಗಳು ಮತ್ತು ಕಪ್ಪೆಗಳನ್ನು ಒಳಗೊಳಿಸಿದೆ. ಎದುರಾಗಲಿರುವ ಅಪಾಯಗಳು ಮತ್ತು ಅಡತಡಿಗಳನ್ನು ಅರ್ಥಮಾಡಿಕೊಂಡು ಸಮರ್ಪಿತ ರೀತಿಯಲ್ಲಿ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಜತೆಗೆ ನಾವಿನ್ಯ ತಂತ್ರಜ್ಞಾನದ ಮೂಲಕ ಆಗಲಿರುವ ಪ್ರಯೋಜನಗಳನ್ನು ಒತ್ತಿಹೇಳಬೇಕಿದೆ. ಡಿಜಿಟಲ್ ವ್ಯವಸ್ಥೆಯಲ್ಲಿ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ಅತಿಮುಖ್ಯವಾಗಿದ್ದು, ಅವುಗಳಿಂದ ಗ್ರಾಹಕ ನಾಗರಿಕರಿಗೆ ಸಾಮಾಜಿಕ ಆರ್ಥಿಕ ಪ್ರಯೋಜನಗಳನ್ನು ತಲುಪಿಸಲು ಸಾಧ್ಯ. ಜನರ ದೈನಂದಿನ ಜೀವನದ ಜತೆಗೆ ಇವುಗಳನ್ನು ಸೇರಿಸಿ, ವಿಶ್ವಾಸ ವ್ಯಾಧಿಯಾಗಿ ಅಭಿವೃದ್ಧಿಯ ಯಶಸ್ವಿ ಸಾಧ್ಯವಾಗುತ್ತದೆ. ಗ್ರಾಹಕರ ಆನ್ಲೈನ್ ಹಕ್ಕುಗಳ ರಕ್ಷಣೆಯ ಹೊಣೆಗಾರಿಕೆಯಲ್ಲಿ ವ್ಯೇಯಿಕೆ ಸಾಫ್ಟ್‌ಟಾರ್ಮ್‌ವರ್ತನೆ ಹಾಗೂ ಸಾಫ್ಟ್‌ಟಾರ್ಮ್‌ತೆ ಎತ್ತಿಹಿಡಿಯೊಡನೆ ಮತ್ತು ಸಂಸ್ಥೆಗಳ ನಡುವೆ ಸಹಭಾಗಿತ್ವ ಅತ್ಯಗತ್ತು ಸಂಸ್ಥೆಗಳನ್ನಿಂದ ವಿವಾದಗಳನ್ನು ನಿರ್ಣಯಿಸಿದೆ.

ತಾಂತ್ರಿಕವಾಗಿ ನಾವು ಕಾಣುತ್ತಿರುವ ಬದಲಾವಣೆಯ ವೇಗಕ್ಕೆ ತಕ್ಕಂತೆ ಗ್ರಾಹಕರ ಕಾನೂನು ಹಾಗೂ ನಿಯಂತ್ರಣಗಳಲ್ಲಿ ಬದಲಾವಣೆಯಾಗಬೇಕಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಇಂದು ಡಿಜಿಟಲ್ ಜಗತ್ತಿನ ಭಾಗವಾಗಿದ್ದಾರೆ ಮತ್ತು ಇದನ್ನು ಉತ್ತಮ ವಿಶ್ವಾಸಾರ್ಥ ವ್ಯವಸ್ಥೆಯನ್ನಾಗಿ ಮಾಡುವುದು ನಮ್ಮೆಲ್ಲರನ್ನು ಅವಲಂಬಿಸಿದೆ. ಆದ್ಯತೆಯ ಮೇರೆಗೆ ಇದರಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಹಾಗೂ ವಿಚಾರಗಳನ್ನು ಬಗೆಹರಿಸಬೇಕಿದೆ. ಇಲ್ಲವಾದರೆ, ಅಸಮರ್ಪಕ ಹಾಗೂ ದೋಷಮಾರಿತ ವ್ಯವಸ್ಥೆಗಳಿಂದಾಗಿ ಮೂಲ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಸರ್ಕಾರಗಳು, ಜಾಗತಿಕ ಕೈಗಾರಿಕೆಗಳು, ಸ್ಥಳೀಯ ಸಣ್ಣ ವಾಣಿಜ್ಯದಾರರು, ಅಂತಾರಾಷ್ಟ್ರೀಯ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಮತ್ತು ನಾನಾ ರಾಷ್ಟ್ರಗಳಲ್ಲಿರುವ ವಾಣಿಜ್ಯ ಸಂಸ್ಥೆಗಳ ನಡುವೆ ಸಹಭಾಗಿತ್ವ ಅತ್ಯಗತ್ತು ಕಾರ್ಯೋನ್ನಿಂದಿರುವಾಗಬೇಕಿದೆ.



# ಹಣಕಾಸು ಸೇವೆದಳ್ಟ್ಲು ದ್ರಾಹಕರ ಸೇವೆಗಳು



ಗ್ರಾಹಕ ರಕ್ಷಣೆಗಾಗಿ ವಿಶ್ವ ಸಂಸ್ಥೆ  
ರೂಪಿಸಿರುವ ಮಾರ್ಗದರ್ಶಿಕೆಗಳು  
ಪರಿಜ್ಞಾಮಾರ್ಗಿಯಾದ ಗ್ರಾಹಕ ರಕ್ಷಣೆ,  
ಕಾನೂನು ಅನುಷ್ಠಾನ ಸಂಸ್ಥೆಗಳು  
ಮತ್ತು ಪರಿಹಾರ ತಂತ್ರವಿಧಾನಗಳನ್ನು  
ನಿರ್ದೇಶಿಸುತ್ತಿರುವ ಅಮೂಲ್ಯವಾದ  
ತತ್ವಗಳಾಗಿವೆ. ಮೊಟ್ಟಮೊದಲಿಗೆ ಈ  
ಮಾರ್ಗದರ್ಶಿಕೆಗಳನ್ನು ಏಷ್ಟು 1985ರಲ್ಲಿ  
ಗೊತ್ತುವಳಿ 39/248 ಮೂಲಕ ಸಾಮಾನ್ಯ  
ಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ  
ಇದನ್ನು ಜುಲೈ 1999ರ ಜಿಷ್ಟಿಂಗ್‌ಎಸ್ ಓಸಿ  
ಗೊತ್ತುವಳಿ 1999/7ಯಲ್ಲಿ ವಿಸ್ತರಿಸಲಾಯಿತು.  
ಡಿಸೆಂಬರ್ 2015ರ ಗೊತ್ತುವಳಿ  
70/186 ಮೂಲಕ ಸಾಮಾನ್ಯ ಸಭೆಯಲ್ಲಿ  
ಮರುಪರಿಷ್ರಾಸಿ ಅಂಗೀಕರಿಸಲಾಯಿತು.

ಮೊದಲ ಬಾರಿಗೆ 2015ರ  
 ವಿಶ್ವಸಂಸ್ಕೃತ ಮಾರ್ಗದರ್ಶಿಕೆಗಳಲ್ಲಿ ಹಣಕಾಸು  
 ಸೇವೆಗಳು ಸೇವೆಗಳೆಯಾದವು. ಇದರಲ್ಲಿ  
 ನ್ಯಾಯಯುತ ವ್ಯವಹಾರ ಮತ್ತು ಸಮರ್ಪಕ  
 ಪ್ರಕಟಣೆ, ಜವಾಬ್ದಾರಿಯುತ ಸಾಲ ನೀಡಿಕೆ,  
 ದುಭ್ರಾಳಕೆ, ವಂಚನೆ ನಿಯಂತ್ರಣ ಮತ್ತು  
 ಪಾರದರ್ಶಕತೆಗಾಗಿ ಶಿಫಾರಸುಗಳನ್ನು  
 ನೀಡಲಾಯಿತು.

ಹಣಕಾಸು ಸೇವೆದೆ, ಹಣಕಾಸು  
 ವೈವಹಾರ ತಿಳಿವಳಿಕೆ ಹಾಗೂ ಗ್ರಾಹಕರ  
 ರಕ್ಷಣೆಗೆ ಸಂಬಂಧಿಸಿದಂತೆ ಗ್ರಾಹಕರು  
 ಹಣಕಾಸು ಸೇವೆಗಳನ್ನು ಪಡೆಯುವ ಹಾಗೂ  
 ಬಳಸುವ ಸಲುವಾಗಿ ಗ್ರಾಹಕ ನೀತಿಗಳನ್ನು  
 ಸಮ್ಮುಖೀಕರಿಸಲು ಮತ್ತು ಬಲಿಪ್ಪಗೊಳಿಸಲು  
 ಕ್ರಮಗಳನ್ನು ಕೈಗೊಳ್ಳಬೇಕೆಂದು ಕೂಡ ಇದು  
 ಶಿಫಾರಸು ಮಾಡುತ್ತದೆ.

ಪ್ರಪಂಚದ ಹಣಕಾಸು ಬಿಕ್ಕಟ್ಟು ಮತ್ತು  
ಅದರ ಪ್ರಭಾವಗಳು ಗ್ರಾಹಕರ ಮೇಲೆ  
ಪರಿಣಾಮ ಬೀರಿರುವ ಸಂದರ್ಭದಲ್ಲಿ,  
ಉಜ್ಜಿಂಡಿ/ಜೆ20ಯು ಹಣಕಾಸು ಗ್ರಾಹಕ  
ರಕ್ಷಣೆ ಕುರಿತು ಉನ್ನತ ಮಟ್ಟದ  
ತತ್ತ್ವಗಳನ್ನು ರೂಪಿಸಿತು. ಸಾಮಾನ್ಯ  
ಸಭೆಯು ಇದನ್ನು ಈ ರೀತಿ ಗುರುತಿಸಿತು.  
“ಲುತ್ತಮ ಕಾರ್ಯಾಚರಣೆಯ ಹಣಕಾಸು  
ಸೇವೆಗಳ ವಾರುಕಟ್ಟಿಯಲ್ಲಿ ಗ್ರಾಹಕರ  
ವಿಶ್ವಾಸ ಮತ್ತು ನಂಬಿಕೆಯಿದ್ದರೆ ಇದು  
ದೀರ್ಘಕಾಲಾವಧಿಯಲ್ಲಿ ಹಣಕಾಸು  
ಸುಸ್ಥಿರತೆ, ವೃದ್ಧಿ, ಸಾಮಾನ್ಯ ಹೆಚ್ಚಿನ ಹಾಗೂ  
ಸೃಜನಶೀಲತೆಯನ್ನು ಉಂಟುಮಾಡುತ್ತದೆ.  
ಇತ್ತೀಚಿನ ಹಣಕಾಸು ಬಿಕ್ಕಟ್ಟು ಗ್ರಾಹಕ  
ರಕ್ಷಣೆಯತ್ತ ಮತ್ತೆ ಹೊಸ ದೃಷ್ಟಿಕೋನದಲ್ಲಿ  
ಗಮನ ಹರಿಸುವಂತೆ ಮಾಡುತ್ತದೆ.”  
ಬಿಕ್ಕಟ್ಟಿರಲ್ಲಿ ಇಲ್ಲದಿರಲ್ಲಿ, ಗ್ರಾಹಕರ ಹಿತರಕ್ಷಣೆ  
ಮಾಡುವ ಪ್ರಯತ್ನಗಳನ್ನು ಸರ್ಕಾರಗಳು  
ಹಾಗೂ ಎನ್ಜಿಂಗರಿಗಳು ಮಾಡಬೇಕು.  
ಆ ನಿಟ್ಟನಲ್ಲಿ ಗ್ರಾಹಕ ಸೇವೆಗೆ ಹಾಗೂ  
ಸರ್ಕಾರಿಕರಣ ಒವಳ ಮುಖ್ಯ.

ತಮ್ಮ ಬಧತೆ ಮತ್ತು ಹಕ್ಕುಗಳನ್ನು  
 ತಿಳಿದಾಗ ಗ್ರಾಹಕರು ಸಶಕ್ತರಾಗುತ್ತಾರೆ.  
 ಮತ್ತು ಆಗ ಅವರು ತಮ್ಮನ್ನು ರಕ್ಷಿಸಲು  
 ಸಮರ್ಥರಾಗುತ್ತಾರೆ. “ಬಹುತೇಕ ಗ್ರಾಹಕ  
 ಸಂರಕ್ಷಣೆ ಅಧಿಕಾರಗಳ ಅತಿ ಮುಖ್ಯ  
 ಆದ್ಯತೆಯಿಂದರೆ ಗ್ರಾಹಕರಿಗೆ ತಿಳಿವಳಿಕೆ  
 ನೀಡುವುದು, ಮತ್ತು ಮಾರುಕಟ್ಟಿಯಲ್ಲಿ  
 ವ್ಯಾಪಾರಗಳ ಮತ್ತು ಗ್ರಾಹಕರ ನಡುವಿನ  
 ಅಂತರಗತ ಮಾಣಿಕೆ ಅಂತರವನ್ನು  
 ತೋಡುಹಾಕಿ ಸಮತೋಲನ  
 ಉಂಟುಮಾಡುವುದು.

\* ಗಾಹಕ ಹಿತರಕ್ಷನೆ ಸಲಹಾಕಾರರು. E-mail : drqsundaram@yahoo.com

ಗ್ರಾಹಕ ರಕ್ಷಣೆ - 2016ರ ವಿಶ್ವ ಸಂಸ್ಥೆಯ ಮಾರ್ಗದರ್ಶಕೆಗಳು

ಹಣಕಾಸು ಸೇವೆಗಳು

ಸದಸ್ಯ ದೇಶ / ಸರ್ಕಾರಗಳು  
 ಕೇಳಿಕಂಡ ಅಂಶಗಳನ್ನು ಮನಗಂಡು  
 ಸೂಕ್ತವಾಗಿ, ಹೊಲತ್ವಾಹಿನತೆಕ್ಕಿದ್ದು ಅಥವಾ  
 ಸಾಧಿತತೆಕ್ಕಿದ್ದು:

अ. हणकानु ग्राहक कीतरक्षणी  
 नियमंत्रण मुत्तु अनुष्ठान निईतिगंधि.  
 आ. अगत्यावाद अधिकारदेशोन्दिगे  
 मुत्तु तम्मू उद्दीपनांगिस्तु प्रार्थनेलु  
 अगत्या संपन्नलूलगिस्तु होन्दिरुव  
 मेलूजारेण मुंदेशगंधि. इ.  
 लैंपलींगंधिस्तु बजगेन्नोन्दंते  
 ग्राहकरे श्रेत्रगंधिस्तु रक्षिस्तु  
 नुक्ते नियमंत्रणगंधि मुत्तु विमा  
 विधानस्तेमगंधि. उ. हणकानु  
 साक्षरतेयस्तु उत्तेजिस्तु नुधारिते  
 हणकानु तिष्ठवचके कायुक्तमगंधि.  
 उ. नायूदीलोकिते व्यवहार नदेवाचके  
 मुत्तु नुक्ते प्रक्षयांगिस्तु. तम्मू अधिकृत  
 एजेंट्युगंधि क्रमगंधि वणकानु  
 नसंस्तेगंधि कुड जवाभूरियुत्वारि  
 उत्तरदायांगिस्तुगंवंते उजिते-  
 हदिस्तुवुद्दु. कितानस्ति घेषणांगिस्तु  
 नायूतेगंधिस्तु गुरुकिस्तु नेरवागुवंते  
 हणकानु नैवा निलुगरु कितानस्ति  
 घेषणांगिये कुरितु बंदु अजिते  
 निईतियस्तु होन्दिरुवुद्दु. नैवा  
 निलुगरु मुत्तु मुरासेये ब्रह्मदेवर  
 नदुवे कितानस्ति घेषणांगि हरिष्ठितिय  
 नायूतेयु बदिवाग. कितानस्ति  
 घेषणांगियुदागि उलंभागुव नस्तेद  
 बग्गे नैंभाव्ये ग्राहकरीगे तिष्ठस्तुवुद्दु.  
 उ. हणकानु नैवा निलुगरु मुत्तु  
 अधिकृते एजेंट्युगंधिद जवाभूरियुत्वा  
 व्यवहार व्यवहार नदेयुवंते  
 नौलिकेहाळूवुद्दु. इदरेण ग्राहकर

ಇದನ್ನು ಹೇಳುವುದು ಸುಲಭ ಆದರೆ  
ಕಾರ್ಯಗತ ಮಾಡುವುದು ಕಷ್ಟ. ಗಾಹಕ



ಅಗತ್ಯಗಳಿಗೆ ಮತ್ತು ಸಾಧನಗಳಿಗೆ  
ಸೂಕ್ತವಾಗಿರುವ ಜವಾಖ್ಯಾರಿಯುತ ಸಾಲ  
ನಿಂಡಿಕೆ ಮತ್ತು ಪದಾರ್ಥಗಳ ಮಾರಾಟವೂ  
ಸೇರುತ್ತದೆ. ಈ ವಂಚನೆ ಮತ್ತು  
ದುಬಾಳಕೆಗಳನ್ನೂ ಒಗ್ಗೊಂಡಂತೆ ಗ್ರಾಹಕರ  
ಹಣಕಾನು ಅಂತಿಮಂತಗಳ ಮಾಹಿತಿಯನ್ನು  
ರಕ್ಷಿಸಲು ಸೂಕ್ತ ನಿಯಂತ್ರಣ. ಏ. ಹಣ  
ಮಿಗುತಾಯ ಸಾಮಧ್ಯೇ ತೇಲೆಹಿಸುವ ಮತ್ತು  
ಪಾವತಿಗಳಿಗೆ ಜಳಣದ ಉಚ್ಚ ಅಥವಾ ಬೀಲೆ  
ಮತ್ತು ವಾರಾಯಸಲ್ಪಾಡುವ ಹಣದ ರಾನೆ,  
ವಿನಿಮಯ ದರಗಳು, ಎಲ್ಲ ಶುಲ್ಕಗಳು ಮತ್ತು  
ಹಣ ವರ್ಗವಣೆಯಲ್ಲಿ ಒದಗುವ ಇತರೆ  
ಯಾವುದೇ ಉಚ್ಚಗಳು ಹಾಗೂ ವರ್ಗವಣೆ  
ಯಾಗಿದ್ದಳ್ಲ ಪರಿಹಾರಗಳು, ಹಣೆ ಎಲ್ಲ  
ವಿಷಯಗಳ ಬಗ್ಗೆ ಗ್ರಾಹಕರಿಗೆ ಸ್ವಷ್ಟ ಮಾಹಿತಿ  
ನಿಂಬುವ ಪಾವತಿಗಳ ಪಾರದಶೀಕರಿತಯಾಗ್ಳಿ  
ಒಂದು ನಿಯಂತ್ರಣ ರೂಪರೇಣೆ ಇರಬೇಕು.

67. ಹಣಕಾಸು ಸೇವೆಗಳಿಗೆ, ಹಣಕಾಸು ಶೈಕ್ಷಣಕೆ ಮತ್ತು ಹಣಕಾಸು ಸೇವೆಗಳನ್ನು ಬಳಸಲು ಮತ್ತು ಪಡೆಯಲು ಗ್ರಾಹಕರ ರಕ್ಷಣಿಗಳಿಗೆ ಸಂಬಂಧಿಸಿದಂತೆ ಕುಮಾರರು ವಿಧಿನಲು ಮತ್ತು ಅವುಗಳನ್ನು ಸಮರ್ಪಿಸಿರಿಸಲು ಸದಸ್ಯ ರಾಜ್ಯಾಗಳು ಸೂಕ್ತ ಕುಮಾರರು ಅಳವಡಿಸಬೇಕು.

68. ಸದಸ್ಯ ದೇಶಗಳು ಸೂಕ್ತ  
 ಅಂತಾರಾಷ್ಟ್ರೀಯ ಮಾರ್ಗದರ್ಶನಗಳು  
 ಮತ್ತು ಮಾನದಂಡಗಳನ್ನು ಪರಿಗಣಿಸಿ  
 ಅವುಗಳನ್ನು ಪರಿಷ್ಕರಣೆ ಮಾಡಲು  
 ಇಷ್ಟಪಡೆಬಹುದು., ಹಾಗೆಯೇ  
 ಅಗ್ರಹ್ಯವಿದ್ದಳ್ಳ. ಈ ಮಾರ್ಗದರ್ಶಿಕೆಗಳನ್ನು  
 ಮತ್ತು ಮಾನದಂಡಗಳನ್ನು ತಮ್ಮ  
 ಆಧಿಕ, ಸಾಮಾಜಿಕ ಮತ್ತು ಪರಿಸರ  
 ನಂದಭಾಗಗಳಿಗೆ ತಕ್ಷಣ ಅಳವಡಿಸಿ. ಅದಕ್ಕೆ  
 ಬಧ್ಯವಾಗಿರುವಂತೆ, ಹಾಗೂ ಗಡಿಪ್ರದೇಶಗಳಜ್ಞ  
 ಅವುಗಳ ಅನುಷ್ಠಾನಕ್ಕಾಗಿ ಇತರೆ ಸದಸ್ಯ  
 ದೇಶಗಳೊಂದಿಗೆ ಸಹಯೋಗದಲ್ಲಿರುವುದನ್ನು

ತಿಳಿವಳಿಕೆಗಾಗಿ ಗ್ರಾಹಕ ಹಿತರಕ್ಷಣೆ ಮತ್ತು ಶಿಕ್ಷಣ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಗ್ರಾಹಕರ ಸಂಘ, ಸಂಸೈಗಳು, ಶಿಕ್ಷಣ ತಜ್ಞರು ಮತ್ತು ಮಾಧ್ಯಮ ಮೊದಲಾದ ಪಾಲುದಾರರ ನಡುವೆ ಭಾಗಿತ್ವ ಬೇಕಾಗುತ್ತದೆ. ಇಲ್ಲಿ ನಾವು ಇತ್ತೀಚಿನ ಇ-ಕಾಮಸ್‌ ಮತ್ತು ಡಿಜಿಟಲ್ ಕ್ರಾಂತಿಯನ್ನೂ ಗಮನದಲ್ಲಿದೆಬೇಕು. ಈ ಸಂಬಂಧದಲ್ಲಿ ಹಣಕಾಸು ಸೇವಾ ವಲಯ ಹೆಚ್ಚು ಸಂಕೀರ್ಣವಾದದ್ದು. ಗ್ರಾಹಕರಿಗೆ ಹೆಲ್ಪಾರು ಸಂಕೀರ್ಣ ವಿಷಯಗಳು

ମଜିତ୍ତପଦିନୁପୁରୁଷୀ ହେଲିଗଣିନେବିଲୁକୁ ତେବେ  
ମୂଳକେ ସଦ୍ବୁଦ୍ଧ ଦେଇଗଲୁ ଆଧିକର ସହକାର  
ମତ୍ତୁ ଅଭୟଧି ମତ୍ତୁ 20ର ଗୁଣିଗାନି  
ସଂସ୍ଥୀଯ ହଣକାନୁ ଗ୍ରହକ ରକ୍ଷଣୀୟ  
କୁରିତୁ ଉନ୍ନତ ମୁଣ୍ଡଦ ତତ୍ତ୍ଵଗଳିନ୍ଦ୍ରୀ  
ଅଧ୍ୟୟନ ମାତ୍ରରୁ ଇଷ୍ଟପଦବିହୁ  
ଇଦରୋଂଦିଗେ ଗୁମ୍ଫୁ 20ର ଶୁଭନତୀଳ  
ହଣକାନୁ ସେଇପଦରେ ତତ୍ତ୍ଵଗଲୁ ମତ୍ତୁ ବିଶ୍ଵ  
ବାୟଂକିନ ହଣକାନୁ ଗ୍ରହକ ରକ୍ଷଣୀୟ  
ଉତ୍ତମ ଅଭ୍ୟନ୍ତର ଅଧ୍ୟୟନ ମାତ୍ରରୁ  
କୌଣ ବିଯନ୍ତରିନୁମୁଦୁ.

ವಿಶೇಷ ವಲಯಗಳಗೆ ಸಂಬಂಧಿಸಿದಂತೆ  
ಕೆಮುಗಳು

୬୭. ଗ୍ରୁହକର ହିତାନ୍ତିଯୁନ୍ମୁ  
 କାହାଦୁଵାଗ ବିଶେଷପାଠ ଅଭିଵୃଦ୍ଧି  
 ହୋଇଦୁତ୍ତିରୁଚ ଦେଇଗେଳ୍ଲ, ସଦସ୍ୱ  
 ଦେଇଗେଳ୍ଲ ମୂର୍କ୍ତଚାଦିତେ, ଆକାର ନିର୍ମାଣ,  
 ଜୀଷ୍ବରିଗେଳ୍ଲ, ଶୁଦ୍ଧ ମୁତ୍ତୁ ନାମଜଳନିର  
 ବିଳକେଗେଳ୍ଲିତକ ଗ୍ରୁହକର ଆରୋଗ୍ନିର  
 ବିଷୟିଗେ ବାଗ୍ନି କାଗ୍ନ ପ୍ରବାସୋଦୟମଦ  
 ବିଶେଷତେଯ କୁରିତୁ ଗମନକରିନ୍ବେଳକୁ  
 ମୁତ୍ତୁ ଅଗ୍ର୍ୟଚାଦ ଆଦ୍ୟତେ ନିର୍ଦ୍ଦେଖିଏକ.

ಹದಾಧ್ರ ಗುಣಮಟ್ಟ ನಿಯಂತ್ರಣ, ಸೂಕ್ತ ಮತ್ತು ಸುರಕ್ಷಿತ ವಿತರಣಾ ಸೌಲಭ್ಯಗಳು, ಪ್ರಮಾಣೀಕೃತ ಅಂತಾರಾಷ್ಟ್ರೀಯ ಮಟ್ಟದ ಶೀರ್ಷಿಕೆ ರಚನೆ ಮತ್ತು ಮಾಹಿತಿ, ಹಾಗೂ ಈ ರಂಗಗಳಲ್ಲಿ ಶಿಕ್ಷಣ ಮತ್ತು ಸಂಶೋಧನೆ ಕಾರ್ಯಕ್ರಮಗಳ ಬಗ್ಗೆ ನೀಡಿಗಳನ್ನು ರೂಪಿಸಬೇಕು ಮತ್ತು ನಿವಾಕಿಸಬೇಕು.

70.      ଅକାର.      ଅକାରକ୍ତେ  
 ସଂବନ୍ଧିଷିଦଂତେ ରାଷ୍ଟ୍ରୀଯ ନିର୍ମିତିଗଳମୁକ୍ତ  
 ମତ୍ତୁ ଯୋଜନେଗଳମୁକ୍ତ ରହିଲୁବାବାର.  
 ନଦୟେ ରାଜ୍ୟଗଳୁ ଏଲ୍ଲ ଗ୍ରାହକ ଗୁଣିନ  
 ଅଗର୍ତ୍ତେଗଳମୁକ୍ତ ପରିଗଠିନେବୀଏକ.

ಎದುರಾಗುತ್ತವೆ. ಅವರು ಪ್ರತಿದಿನ ತಮಗೆ  
ಸ್ವಲ್ಪವೂ ಅರಿಯದಂತಹ ಹಲವಾರು  
ಆಪರ್‌ ಗಳನ್ನು ಇಮೇಲ್‌ ಮೂಲಕ  
ಪಡೆಯುತ್ತಿರುತ್ತಾರೆ. 1986ನಿಂದ ಭಾರತವು  
ಗ್ರಾಹಕ ರಕ್ಷಣಾ ಕಾನೂನನ್ನು ಹೊಂದಿದೆ.  
ಇಲ್ಲಿ ಹಣಕಾಸು ಸೇವೆಗಳಿಗೆ ಪ್ರತ್ಯೇಕವಾದ  
ಕಾನೂನು ಗ್ರಾಹಕ ಬೇಕೇ ಎಂಬ  
ಪ್ರಶ್ನೆ ಏಳುತ್ತದೆ. ವಿವಿಧ ವಲಯಗಳಿಗೆ  
ಸಂಬಂಧಿಸಿದಂತೆ ವಿವಿಧ ಕಾನೂನುಗಳಿವೆ.  
ಆದರೆ ಸಾಮಾನ್ಯ ಗಾಹಕನಿಗೆ



ಅವು ಎಷ್ಟು ಪರಿಣಾಮಕಾರಿಯಾಗಿ ಪರಿಣಿಸಬಲ್ಲವು ಎಂಬ ಸಂಶಯ ಉಳಿಯತ್ತದೆ. ಇನ್ನೂ ಉತ್ತಮವಾಗಿ ಗ್ರಾಹಕ ಹಿತರಕ್ಷಣೆಯನ್ನು ಕಾಪಾಡುವಂತೆ ನರಪಾಗಲು ಈಗಿನ ಗ್ರಾಹಕ ಸಂರಕ್ಷಣಾ ಕಾನೂನನ್ನು ಹೆಚ್ಚು ಸಮಗ್ರವಾಗಿಸಲು ಶಿಧ್ಯಪಡಿ ಮಾಡಲಾಗುತ್ತಿದೆ. ಹಲವಾರು ಪಾಲುದಾರರಿರುವ ಇಂದಿನ ಹಣಕಾಸು ಸೇವಾ ವಲಯವು ಬಹಳ ಸಂಕೀರ್ಣವಾಗಿದೆ. ಇಲ್ಲಿ ಕೇವಲ ಬ್ಯಾಂಕುಗಳೇ ಒಟ್ಟು 64% ಸ್ಥಾನಗಳಲ್ಲಿ ನಿಯಂತ್ರಿಸುತ್ತಿದೆ. ಸಿಗಳು, ದಲ್ಲಾಳಿಗಳು, ಸಲಹಿಗಳು, ಮಧ್ಯವರ್ತಿಗಳು ಮೊದಲಾದ ಇತರೆ ಜೀವಚಾರಿಕ ಮತ್ತು ಅನೋಪಚಾರಿಕ ಪಾಲುದಾರರು ಈ ವಲಯದಲ್ಲಿದ್ದಾರೆ. ರೇವಣಿಗಳನ್ನೂ ಸೇರಿದಂತೆ ಗ್ರಾಹಕರ ಸ್ಥಾನಗಳ ಕಾಪಾಡಲು ಸೂಕ್ತ ನಿಯಂತ್ರಣಾಗಳು ಮತ್ತು ಏಮಾ ವಿಧಾನಕ್ರಮಗಳು ಇರಬೇಕು. ಹೀಗಾಗಿ ಹಣಕಾಸು ಸಾಕ್ಷರತೆ ಬಹುಮುಖ್ಯ ಈಗಾಗಲೇ ತಿಳಿಸಿದಂತೆ ಹಣಕಾಸು ಸೇವೆಗಳ ಕುರಿತ ವಿಶ್ಲಷಣೆಯ ಮಾರ್ಗದರ್ಶನಗಳು ಮರು ಅಧ್ಯಯನ ಯೋಗ್ಯವಾಗಿದೆ.

ಬಡ್ಡಿದರ, ಏವಿಧ ರೀತಿಯ ದರಗಳು ಮತ್ತು ವಾಣಿಜ್ಯ ಬ್ಯಾಂಕುಗಳ ಗ್ರಾಹಕರ ಆರ್ಕೆ, ಕಾರ್ಯ ವಿಧಿನ ಸ್ವತ್ತಗಳು (ದೊಡ್ಡ ಮತ್ತು ಪ್ರಫಾವಿಶಾಲಿ ಗ್ರಾಹಕರ ವ್ಯಾಧ ಸಾಲದ ಇನ್ನೊಂದು ಹಸರು) ಇತ್ತಾದಿಗಳ ಕುರಿತಂತೆ ಒಟ್ಟಾರೆಯಾಗಿ ನೀತಿಯನ್ನು ರೂಪಿಸಲು ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ

ಪಾತ್ರ ವಹಿಸುತ್ತದೆ. ಪ್ರತಿ ರಾಜ್ಯದಲ್ಲಿ ಆರ್ ಬಿ ಇ ನೇಮಿಸಿರುವ ಬ್ಯಾಂಕು ದೂರು ಪರಿಹಾರ ಮಂಡಲಿಯು ಈ ಕುರಿತಂತೆ ಗ್ರಾಹಕರ ಸಮಸ್ಯೆಗಳನ್ನು ಆಲಿಸುತ್ತದೆ ಮತ್ತು ಅವುಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಹಣಕಾಸು ಸೇವೆಗಳು ಹಣಕಾಸು ಉದ್ದಿಮೆ ಒದಗಿಸುವ ಆರ್ಥಿಕ ಸೇವೆಗಳಾಗಿವೆ. ಇದರಲ್ಲಿ ಬ್ಯಾಂಕುಗಳು, ಆರ್ ಬಿ ಇ, ಕ್ರೆಡಿಟ್ ಕಾರ್ಡ್ ಕಂಪನಿಗಳು, ಏಮಾ ಕಂಪನಿಗಳು, ಗ್ರಾಹಕ ಹಣಕಾಸು ಕಂಪನಿಗಳು, ಸ್ಪ್ರೆಕ್ ದಲ್ಲಾಳಿಗಳು, ಹೊಡಿಕೆ ನಿಧಿಗಳು, ಮೂಳೆಚುಯಲ್ಲಿ ಫಂಡುಗಳು ಇತ್ತಾದಿ ಹಣವನ್ನು ನಿರ್ವಹಿಸುವ ವ್ಯಾಪಕ ವ್ಯಾಪ್ತಿಯಲ್ಲಿ ವ್ಯಾಪಾರಗಳು ಸೇರುತ್ತವೆ. ಕ್ರೆಡಿಟ್ ಕಾರ್ಡ್ ಕಂಪನಿಗಳನ್ನು ಸೇರಿದಂತೆ 150 ಹಣಕಾಸು ಪದಾರ್ಥಗಳ ತುಲನಾತ್ಮಕ ಅಧ್ಯಯನವನ್ನು ‘ವಾಯಿಸ್ ಸೋಸೈಟ್’ ಮಾಡಿದೆ. ಸರಕುಗಳಿಗೆ ಸಂಬಂಧಿಸಿದಂತೆ ಘಾವ್‌ಡ್ಯೂ ಮಾರ್ಕೆಟ್ ಕಮಿಷನ್, ಹಲವಾರು ಗ್ರಾಹಕರು ಅವಲಂಬಿಸುವ ಮೂಳೆಚುಯಲ್ಲಿ ಫಂಡ್ಸ್‌ಗಳು ಗ್ರಾಹಕ ಹಣಕಾಸು ಕಂಪನಿಗಳು, ಹೊಡಿಕೆ ನಿಧಿಗಳು ಇತ್ತಾದಿ ವ್ಯಾಪಕ ಪ್ರಮಾಣದಲ್ಲಿ ಏವಿಧ ವಲಯಗಳು ಏಮೆ ಸಂಸ್ಥೆ ಹಾಗೂ ಭಾರತದ ಸೆಕ್ಯೂರಿಟೀಸ್ ಮತ್ತು ಏನಿಮಾಯ ಮಂಡಳ (ಸೆಬ್)ಗಳ ನಿಯಂತ್ರಣದಲ್ಲಿವೆ. ಇಂದು ಗ್ರಾಹಕನು ಈ ವ್ಯಾಪಕ ಬೃಹತ್ ವಲಯದ ಜಾಲದಲ್ಲಿ ಕಳೆದುಹೋದವನಂತಿದ್ದಾನೆ! ಇಲ್ಲಿ ಹಣಕಾಸು ವಲಯದಲ್ಲಿ ‘ಸೇವೆಡ್’ ಎಂಬ ಮುಖ್ಯ ಅಂಶ ಕಂಡು ಬರುತ್ತದೆ. ಏಶೇಷವಾಗಿ ವಿಭಿನ್ನ ಸಾಕ್ಷರತೆ ಮಟ್ಟಗಳಿರುವ ಭಾರತದಂತಹ ಬೃಹತ್ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇದು ದಿಟ. ಅತ್ಯಧಿಕ ಸಾಕ್ಷರತೆಯಲ್ಲಿ ಏಶೇಷವಾಗಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಅಳ್ಕರಸ್ತರಾಗಿರುವ ಕೇರಳದಂತಹ ರಾಜ್ಯದಲ್ಲಿ ಇದು ಸರಳವೇನಿಸಬಹುದು. ಆದರೆ ಭಾರತದ ಇತರೆ

ಭಾಗಗಳಲ್ಲಿ ಜನರಿಗೆ ಬ್ಯಾಂಕ್ ಆಕೆಂಟ್ ಏನೆಂದೂ ಕೂಡ ತಿಳಿದಿರುವುದಿಲ್ಲ.

**ಇತ್ತಾದಿನ ಪ್ರಥಾನ್ ಮಂತ್ರಿ ಜನ ಧನ ಯೋಜನೆಯು** ‘ಹಣಕಾಸು ಸೇವೆಡ್’ಗೆ ಸಹಾಯ ಮಾಡಿದೆ. ಮೊದಲಬಾರಿ ದೇಶದಲ್ಲಿ 350ಕ್ಕೂ ಹೆಚ್ಚು ಮುಲಿಯನ್ ಜನರು ಬ್ಯಾಂಕ್ ಆಕೆಂಟ್ ತರೆದಿದ್ದಾರೆ ಅವರು ಮಧ್ಯವರ್ತಿಯಲ್ಲದೆ ತಮ್ಮ ಆಕೆಂಟಿಗೆ ನೇರವಾಗಿ ಹಣ ಪಡೆದು ತನ್ನಾಲ್ಕ ಸರ್ಕಾರದಿಂದ ಬರುವ ಆರ್ಥಿಕ ಪ್ರಯೋಜನಗಳ ನೇರ ಫಲಾನುಭವಿಯಾಗಿದ್ದಾರೆ. ಈ ತೊಂದರೆ ರಹಿತ, ಮಧ್ಯವರ್ತಿ ರಹಿತ ಸಲೀಸಾದ ಹಣಕಾಸು ವರ್ಗಾವಣೆಯು ದೇಶದ ಅಭಿವೃದ್ಧಿಯಲ್ಲಿ ‘ಸೇವೆಡ್’ಯಾಗಿರುವ ಭಾವವನ್ನು ಅವರಿಗೆ ನೀಡುತ್ತದೆ.

**ಇತ್ತಾದಿನವರೆಗೆ ಕೂಡ ಯುವಜನತೆ ಐಟಿ(ಮಾಹಿತಿ ತಂತ್ರಜ್ಞಾನ)**ವನ್ನು ಮೊದಲ ಆಯ್ದುಯಾಗಿ ಮಾಡಿತ್ತು. ಆದರೆ ಈಗ ಅವರು ಹಣಕಾಸು ಸೇವೆಗಳನ್ನು ಹೆಚ್ಚು ಆಯ್ದು ಇಷ್ಟಪಡುತ್ತಾರೆ. ತನ್ನ ಹಲವಾರು ಸಾಧನ ಮತ್ತೆ ಸೇವೆಗಳೊಂದಿಗೆ ಇಂದಿನ ಹಣಕಾಸು ಸೇವೆಗಳ ಉದ್ದಿಮೆಯ ವೃಕ್ಷಿಗಳು ಮತ್ತು ಕಾರ್ಮಾರೇಷನ್ನುಗಳ ಹಣವನ್ನು ಸುಸೂತ್ರವಾಗಿ ನಿರ್ವಹಿಸುತ್ತಿದೆ.

ಹಣಕಾಸು ಸೇವೆಗಳು ಬಡವರಿಗೆ ಬಡತನದಿಂದ ಹೊರಬರಲು ದಾರಿ ತೋರಿಸುತ್ತವೆ ಮತ್ತು ಅವರಿಗೆ ಉತ್ತಮ ಬ್ಯಾಂಕುಗಳನ್ನು ಒದಗಿಸುತ್ತವೆ. ಹಣಕಾಸು ಸೇವೆಗಳು ಶ್ರೀಮಂತರಿಗೆ ಹಣ ಹೆಚ್ಚಿಸಲು ನೇರವು ನೀಡುತ್ತವೆ.” ಆದರೆ ಇದು ಶೀಷ್ಯ ದೂರು ಪರಿಹಾರದೊಂದಿಗೆ ಉತ್ತಮ ನಿರ್ವಹಣ ಮತ್ತು ಗ್ರಾಹಕ ಹಿತರಕ್ಷಣೆಯನ್ನು ಅವಲಂಬಿಸಿದೆಯೆಂಬುದು ನನ್ನ ಅಭಿಪ್ರಾಯ. □

## ನುಡಿ

ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗವನ್ನು ರಚಿಸಿದೆ. ಸಂವಿಧಾನದ 280(1) ಪರಿಷ್ಕೀಲನದಿಂದ, 2017 ನವೆಂಬರ್ 27 ರಿಂದ ಅಷ್ಟುಯಾಗುವಂತೆ ಈ ಆಯೋಗ ರಚಿಸಿದ್ದು ಆದು 2020, ಖತ್ತಿಲ್ ಒಂದರಿಂದ ಮುಂದಿನ ಬಿದು ವಷಟ್ಕಣಿಗೆ ಅಷ್ಟುಯನುವಂತೆ ಹಣಕಾಸು ಶಿಫಾರಸು ಮಾಡಲಾಗಿದೆ. ಭಾರತ ಸರ್ಕಾರದ ಮಾಜಿ ಕಾರ್ಯದಶೀಲ ಮತ್ತು ಸಂಸದ ಶ್ರೀ ಎನ್.ಕೆ. ಸಿಂಗ್ ನೇತೃತ್ವದ ಈ ಆಯೋಗದಲ್ಲಿ ಶ್ರೀ ಶ್ರೀಕಾಂತ್ ದಾಸ್, ಡಾ. ಅನ್ನಪ್ರಾ ಸಿಂಗ್, ಸದಸ್ಯರಾಗಿರುತ್ತಾರೆ. ಡಾ. ಅಶೋಕ ಲಹರಿ, ಡಾ. ರಮೇಶ್ ಚಂದ್ರ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಶ್ರೀ ಅರವಿಂದ ಮೆಹ್ರಾ ಆಯೋಗದ ಕಾರ್ಯದಶೀಲಯಾಗಿರುತ್ತಾರೆ.

# ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಹಕ್ಕು



\* ದಿವಾಕರ್ ಲೆಂಕಾ



ಯಾವುದೇ ತೀವ್ರ ವಲಯದಿಲ್ಲ  
ಗ್ರಾಹಕರೇ ಪ್ರಮುಖರು.  
ದೂರುಣಿ ಪರಿಣಾಮಕಾಲ  
ಲಿವಾಂಕಣಿ ಹಾಗೂ  
ಅವುಗಳ  
ಲಿಯಂತ್ರಣ ವ್ಯವಸ್ಥೆಯು  
ದೂರು ಲಿವಾಂಕಣಾ ರೋಜನ್ಯಾರ್ಥ  
ಪ್ರಮುಖ ಅಂಶವಾಗಿರುತ್ತದೆ.  
ಗ್ರಾಹಕರ ಕುಟುಂಬ,  
ದೂರುಣಿ ಯುಕ್ತಾರ್ಥಕ್ಕೆ,  
ಉದ್ದೇಶಿಗಳಾಗು,  
ಉತ್ತರ್ವಾಗಾಗು  
ಹಾಗೂ ತೀವ್ರಗಾಗು,  
ಅಂತ್ರಣ ವ್ಯಾವಾಯಾಲಿಕ ಗ್ರಾಹಕ  
ಶಾಕಣ್ಣ ಅವಕಾಶ ಲಿಂಗತ್ವದೆ.

ಭಾರತೀಯ ರಿಜರ್ವ್ ಬ್ಯಾಂಕ್ (ಆರ್ಬಿಬಿ) ಬ್ಯಾಂಕ್ ಗ್ರಾಹಕರ ಮೂಲ ಹಕ್ಕುಗಳನ್ನು ನಿಯಂತ್ರಿಸುತ್ತದೆ. ಅದು ಗ್ರಾಹಕರ ಹಕ್ಕು ಹಾಗೂ ಬ್ಯಾಂಕುಗಳ ಹೊಣೆಗಾರಿಕೆಗಳಿರದರ ಕುರಿತೂ ಹೇಳುತ್ತದೆ. ಆರ್ಬಿಬಿ ರೂಪಿಸುವ ನಿಯಮಗಳು ಬ್ಯಾಂಕ್ ನೀಡುವ ಎಲ್ಲ ಸೇವೆ ಹಾಗೂ ಉತ್ಪನ್ನಗಳಿಗೆ ಅನ್ವಯಿಸುತ್ತವೆ. ಒಂದು ವೇಳೆ, ಸೂಕ್ತವಲ್ಲದ ಉತ್ಪನ್ನಗಳಲ್ಲಿ ಹೊಡಿಕೆ ಮಾಡಿರುವ ಗ್ರಾಹಕರು ಬ್ಯಾಂಕುಗಳ ಸೇವೆಯಿಂದ ಶೈಲಿ ಹೊಂದಿದ್ದರೆ, ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಗ್ರಾಹಕರಿಗೆ ಎಲ್ಲ ಹಕ್ಕುಗಳಿವೆ. ಈ ಹಿನ್ನೆಲೆಯಲ್ಲಿ, ಗ್ರಾಹಕರನ್ನು ಸಂತೃಪ್ತಿ ಪಡಿಸುವ ಉದ್ದೇಶದಿಂದಲೇ ಆರ್ಬಿಬಿ, ಗ್ರಾಹಕರ ಮೂಲ ಹಕ್ಕುಗಳ ಬಗೆಗೆ ಏದು ವೀಕ್ಷಣೆ ನಿಯಮಗಳನ್ನು ರೂಪಿಸಿದೆ. ಸಮಸ್ಯೆ ನಿವಾರಣಾ ತತ್ವಜಿಯಲ್ಲಿ ಗ್ರಾಹಕರ ಹಕ್ಕುಗಳ ನಿಯಮಗಳ ಮಾದರಿ ರೂಪಿಸುವಂತೆಯೂ ಭಾರತೀಯ ಬ್ಯಾಂಕುಗಳ ಸಂಸ್ಥೆ (ಬಬಿ), ಭಾರತೀಯ ಬ್ಯಾಂಕಿಂಗ್ ಕೋಡ್ ಹಾಗೂ ಸ್ಪೀಂಡರ್ (ಬಿಸಿಎಸ್ ಬಿಬಿ) ಮಂಡಳಿಗಳಿಗೆ ಆರ್ಬಿಬಿ ಸೂಚಿಸಿದೆ.

ಈ ರೀತಿಯ ಕ್ರಮಗಳು ಅಂತಿಮವಾಗಿ ಗ್ರಾಹಕರ ಸೇವೆಗಳ ಒಟ್ಟು ಸ್ವರೂಪವನ್ನು ಬಲಪಡಿಸುತ್ತವೆ. ಒಂದು ವೇಳೆ, ಆರ್ಬಿಬಿ ನಿರ್ದೇಶಿಸಿದ ನಿಯಮಗಳನ್ನು ಬ್ಯಾಂಕುಗಳು ಉಲ್ಲಂಘಿಸಿದರೆ, ಗ್ರಾಹಕರು ಆರ್ಬಿಬಿ ಬ್ಯಾಂಕಿನ ಗ್ರಾಹಕರ ಸೇವೆಗಳ ವಿಭಾಗವನ್ನು ಸಂಪರ್ಕಿಸಬಹುದು. ಮಾತ್ರವಲ್ಲ; ತಮಗಾದ ತೊಂದರೆಗಳ ಪರಿಹಾರಕ್ಕಾಗಿ ಗ್ರಾಹಕರು ಏವಿಧ ವೇದಿಕೆಗಳಿಗೆ ಮನವಿ ಸಲ್ಲಿಸಬಹುದು. ಸ್ವತಃ ಬ್ಯಾಂಕಿನ

ವ್ಯವಸ್ಥೆಪಕರು, ನಿಯಂತ್ರಣಾಧಿಕಾರಿಗಳಿಂದ ಹಿಡಿದು ಆರ್ಬಿಬಿ ಮಟ್ಟದ ಸಾರ್ವಜನಿಕ ತನಿಖಾಧಿಕಾರಿವರೆಗೂ (ಒಂಬಡ್‌ಮನ್‌) ಅಜ್ಞ ಸಲ್ಲಿಸಲು ಅವಕಾಶಗಳಿವೆ.

## ಗ್ರಾಹಕರ ವಿವಿಧ ಹಕ್ಕುಗಳು

### 1. ಸಮಾನ ದೃಷ್ಟಿ

ಆರ್ಥಿಕ ನೀರವು ನೀಡುವವರು ಹಾಗೂ ಗ್ರಾಹಕರಿಬ್ಬರೂ ಸೌಜನ್ಯದಿಂದ ವರ್ತಿಸಿ ಪರಸ್ಪರ ಗೌರವ ಪಡೆಯುವ ಹಕ್ಕುಗಳಿವೆ. ಬ್ಯಾಂಕಿನ ಉತ್ಪನ್ನ ಹಾಗೂ ಸೇವೆಗಳನ್ನು ಸಲ್ಲಿಸುವಾಗ ಈ ರೀತಿಯ ಹಕ್ಕುಗಳು ಗ್ರಾಹಕರ ಲಿಂಗ, ವಯಸ್ಸು, ಧರ್ಮ, ಜಾತಿ ಹಾಗೂ ದೈಹಿಕ ಸಾಮಾಜಿಕ ಇತ್ಯಾದಿಗಳ ವಿರುದ್ಧ ಬ್ಯಾಂಕುಗಳು ಯಾವುದೇ ತಾರತಮ್ಯ ಮಾಡದಂತೆ ತಡೆಯುತ್ತವೆ. ಆದರೂ, ಬ್ಯಾಂಕುಗಳು ವಿವಿಧ ಗ್ರಾಹಕರಿಗೆ ತಮ್ಮ ವಿವಿಧ ಉತ್ಪನ್ನಗಳ ಮೇಲೆ ವಿವಿಧ ರೀತಿಯ ಬಳಿ ದರ ನಿಗದಿ ಪಡಿಸುವುದನ್ನು ಮುಂದುವರಿಸುತ್ತಿವೆ. ವೀಕ್ಷಣೆ ಉತ್ಪನ್ನಗಳ ಮೇಲೆ ಬ್ಯಾಂಕುಗಳು ಮಾರುಕಟ್ಟೆಯನ್ನೇ ಗುರಿಯಾಗಿಸಿ, ಗ್ರಾಹಕರ ಸಮೂಹದ ಮೇಲೆ ಇಲ್ಲವೇ, ರಕ್ಷಣೆ ಹಾಗೂ ವಾಣಿಜ್ಯದ ದೃಷ್ಟಿಯಿಂದ ತಮ್ಮದೇ ಆದ ಆರ್ಥಿಕ ವರ್ಷಿವಾಟಿನ ವಿಚಾರವನ್ನು ಒಪ್ಪಿಕೊಂಡು, ಗ್ರಾಹಕರನ್ನು ವರ್ಗೀಕರಿಸಿಕೊಂಡಿರುತ್ತವೆ. ವೀಕ್ಷಣಾಗಿ ಹಿಂದುಳಿದ ವರ್ಗಗಳ ಜನತೆ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಬ್ಯಾಂಕುಗಳು ತಮ್ಮ ಸಕಾರಾತ್ಮಕ ನಡೆಯ ಭಾಗವಾಗಿ, ಕೆಲವೊಂದು ಯೋಜನೆಗಳನ್ನು ಅಧಿವಾ ಉತ್ಪನ್ನಗಳನ್ನು ಹೊಂದಿರುತ್ತವೆ. ಇಂತಹ ಯೋಜನೆಗಳು ಗ್ರಾಹಕರ ಮದ್ದತ್ತ ತಾರತಮ್ಯವನ್ನು ಸೃಷ್ಟಿಸುವುದಿಲ್ಲ. ಈ ರೀತಿಯ

\* ಕೇಂದ್ರ ಮುಖ್ಯಸರ್, ಯೋನಿಯ್ ಬ್ಯಾಂಕ್ ಆಫ್ ಇಂಡಿಯಾ, ಸ್ಪ್ಲಾಟ್‌ನಿಂಗ್ ಸಂಟರ್, ಭುವನೇಶ್ವರ-೩೦. E-mail : dibakarlenka1960@gmail.com

ಯೋಜನೆಗಳ ಉದ್ದೇಶವನ್ನು ಬ್ಯಾಂಕುಗಳು ಅಗತ್ಯಕೆ ಅನುಸೂಜವಾಗಿ ವಿವರಿಸುತ್ತವೆ.

### ಅನುಸರಣೆ

\* ಬ್ಯಾಂಕು ಹಾಗೂ ಗ್ರಾಹಕರ ಮಧ್ಯ ಸಮಾನ ಹಾಗೂ ಉತ್ತಮ ಸಂಬಂಧವನ್ನು ವ್ಯಾಧಿಸುವುದು.

\* ಗ್ರಾಹಕರೊಂದಿಗೆ ಹಾಗೂ ಅವರ ವ್ಯವಹಾರದೊಂದಿಗೆ ಸೌಜನ್ಯಯುತವಾಗಿ ಹಾಗೂ ಪ್ರಾಮಾಣಿಕವಾಗಿ ಸ್ವಂದಿಸಲು ಸಿಬ್ಬಂದಿಯನ್ನು ಪ್ರೇರೇಚಿಸುವುದು.

\* ಯಾವುದೇ ತಾರತಮ್ಯ-ಭೇದ ಮಾಡದೇ ಎಲ್ಲ ಗ್ರಾಹಕರನ್ನು ಸಮಾನವಾಗಿ ಕಾಣುವುದು. \* ಸೂಕ್ತ ನಿಯಮಗಳ ಅನ್ವಯವೇ ಉತ್ಪನ್ನಗಳು ಹಾಗೂ ಸೇವೆಗಳನ್ನು ನೀಡುತ್ತಿರುವ ಬಗ್ಗೆ ಭರವಸೆ ಮಾಡಿಸುವುದು.

### 2. ಪ್ರಾಮಾಣಿಕ ವ್ಯವಹಾರ, ನ್ಯಾಯಯುತ ಹಾಗೂ ಪಾರದರ್ಶಕತೆಯ ಹಕ್ಕು

ಬ್ಯಾಂಕ್ ದಾಖಲೆಗಳ ಭಾಷೆಯು ಸರಳ ಹಾಗೂ ಪಾರದರ್ಶಕವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಹಣಕಾಸು ನೇರವು ನೀಡುವ ಸಂಸ್ಥೆಗಳು ತಮ್ಮ ಕರಾರು ಅಥವಾ ಯಾವುದೇ ಒಪ್ಪಂದದ ದಾಖಲೆಗಳು ಸಾಮಾನ್ಯ ವೈಕಿರು ಸಹ ತಿಳಿಯವಂತೆ ಹಾಗೂ ಸಂಪರ್ಕ ಮಾಡುವಂತೆಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಉತ್ಪನ್ನಗಳ ಬೆಲೆ, ಅದಕ್ಕೆ ಎದುರಾಗುವ ಕಷ್ಟಗಳು, ಉತ್ಪನ್ನಗಳ ಬಾಳಕೆಯ ಅವಧಿಯನ್ನು ನಿಯಂತ್ರಿಸುವ ನಿಯಮ ಹಾಗೂ ಕರಾರುಗಳು, ಗ್ರಾಹಕರು -ಆರ್ಥಿಕ ನೇರವು ನೀಡುವರು ಜವಾಬ್ದಾರಿಗಳು ಇತ್ಯಾದಿ ಸ್ಪಷ್ಟವಾಗಿ ಪ್ರಕಟಿಸಿರಬೇಕಾಗಿರುತ್ತದೆ. ಅಸ್ಪೃಷ್ಟ ವ್ಯವಹಾರ ಅಥವಾ ಮಾರುಕಟ್ಟೆ ವಹಿವಾಟಿಗಳಿಗೆ, ಒತ್ತಾಯಿದ ಕರಾರುಗಳಿಗೆ ಅಥವಾ ನಿರೂಪಣಾ ಉದ್ದೇಶಗಳ ತಪ್ಪ ಮಾಹಿತಿಗೆ ಗ್ರಾಹಕರು ಬಲಿಯಾಗುವಂತೆ ಇರಬಾರದು. ಗ್ರಾಹಕರೊಂದಿಗೆ ವಹಿವಾಟಿನ ಸಂಬಂಧ ಇರುವವರೆಗೂ ಹಣಕಾಸು ನೇರವು ನೀಡುವರು ಅವರಿಗೆ ಬೆದರಿಕೆ ಹಾಕುವುದು, ದೈಹಿಕವಾಗಿ ನೋವುಂಟು ಮಾಡುವುದು ಅಥವಾ ಅನ್ಯಾಯವಾಗಿ ಪ್ರಭಾವ ಬೀರುವುದು ಅಥವಾ ಶೋಷಿಸುವುದನ್ನು ಮಾಡಬಾರದು.



### ಅನುಸರಣೆ

\* ಪಾರದರ್ಶಕತೆ, ಸಮಾನತೆ ಹಾಗೂ ವಹಿವಾಟಿ ನಡೆಸಲಾಗುತ್ತದೆ ಎಂದು ಗ್ರಾಹಕರಲ್ಲಿ ಭರವಸೆ ಮಾಡಿಸುವುದು. \* ಬ್ಯಾಂಕುಗಳು ತಮ್ಮ ಉತ್ಪನ್ನಗಳು, ಸೇವೆಗಳು, ಕರಾರುಗಳು, ಬಡ್ಡಿ ದರ, ದಂಡ ಇತ್ಯಾದಿ ಸರಳ ಹಾಗೂ ಸುಲಭ ಭಾಷೆಯಲ್ಲಿ ಸ್ವಷ್ಟ ಮಾಹಿತಿ ನೀಡಬೇಕು. \* ಉತ್ಪನ್ನಗಳೊಂದಿಗೆ ಇರುವ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಗ್ರಾಹಕರಿಗೆ ಲಾಭ ಹಾಗೂ ಹಾನಿಯನ್ನು ಉಂಟು ಮಾಡುವ ಅಂಶಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. \* ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದರಪಟ್ಟಿಯನ್ನು ವರ್ಬೋ ಸ್ಪ್ರೋನಲ್ಲಿ ಪ್ರಕಟಿಸಬೇಕು. ಈ ಬಗ್ಗೆ ಗ್ರಾಹಕರ ಗಮನ ಸೇಳಿಯಲು ದರಪಟ್ಟಿಯ ಪ್ರತಿಯನ್ನು ಪ್ರತಿ ಬ್ಯಾಂಕಿನ ಶಾಖೆಯಲ್ಲಿ ಪ್ರದರ್ಶಿಸಬೇಕು. \* ಬ್ಯಾಂಕಿನ ನಿಯಮ ಹಾಗೂ ಕರಾರುಗಳು ಬದಲಾವಣೆ ಮಾಡಬೇಕಾದರೆ ಕನಿಷ್ಠ ಒಂದು ತಿಂಗಳ ಮುನ್ದುವೇ ಆ ಬಗ್ಗೆ ಪತ್ರ ಇಲ್ಲವೇ ಖಾತೆಯ ವಿವರ, ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ತಿಳಿಸಿ, ಗ್ರಾಹಕರ ಒಪ್ಪಿಗೆಯನ್ನು ಪೂರ್ವಾನ್ವಯವಾಗಿ ಪಡೆಯಲಾಗಿದೆ ಎಂಬಂತೆ ಮಾಹಿತಿ ತಿಳಿಸಬೇಕು. \* ಯಾವುದೇ ಉತ್ಪನ್ನ ಹಾಗೂ ಸೇವೆಗಳನ್ನು ಆಯ್ದು ಮಾಡಿದ ಗ್ರಾಹಕರ ಮೇಲೆ ಅಸಾಂಪ್ರದಾಯಿಕ ಕರಾರು-ನಿಯಮಗಳ ಮೇಲೆ ದಂಡದ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. \* ವಿಶ್ವಾಂತ ಜೀವನ ಭದ್ರತೆ, ಭಾಕಿ ವಸೂಲಿ, ಅನುಕಂಪದ ಪರಿಹಾರ, ಶೊಂದರೆಗಳಿಗೆ ಪರಿಹಾರ, ಜಿಕ್ಕಣಗಳ, ತೇವಣಿಗಳ ಮೇಲಿನ ಬ್ಯಾಂಕ್ ನಿಯಮಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. \* ನಿಗದಿತ ಉತ್ಪನ್ನಗಳ ಸ್ಥಿತಿ, ಕಚೇರಿ ಸ್ಥಳಾಂತರ, ದೂರವಾಣಿ ಸಂಬ್ಯೇ ಬದಲು ಇಲ್ಲವೇ ಸ್ಥಿತ, ಬ್ಯಾಂಕಿನ ಯಾವುದೇ ಶಾಖೆಯ ಬಂದ್ ಇತ್ಯಾದಿ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. \* ಕರಾರಿಗೆ ಸಂಬಂಧಿಸಿ ಪೂರ್ವಾನ್ವಯ ಆಗುವಂತೆ ಸೂಕ್ತ ನೋಟಿಸ್ ನೀಡದೇ ಗ್ರಾಹಕರೊಂದಿಗಿನ

ಸಂಬಂಧವನ್ನು ಕಳೆದುಕೊಳ್ಳಬಾರದು. \* ಖಾತೆ ನಿರ್ವಹಣೆಯಲ್ಲಿ ಲಭ್ಯವಿರುವ ಎಲ್ಲ ಸಾಧ್ಯತೆಗಳ ಬಗ್ಗೆ ಗ್ರಾಹಕರಿಗೆ ನೇರವು ನೀಡುವುದು. \* ಗ್ರಾಹಕರಿಗೆ ದೈಹಿಕವಾಗಿ ನೋವುಂಟು ಮಾಡುವುದು, ಪ್ರಭಾವ ಬೀರುವುದು ಇಲ್ಲವೇ ಏಕಾಧಿಕಿಯಾಗಿ ಕಿರುಹುಳ ನೀಡುವುದು, ಬೆದರಿಕೆ ಹಾಕುವುದು ಮಾಡಬಾರದು.

### 3. ಸೂಕ್ತ ಸ್ವರೂಪ ಪಡೆಯುವ ಹಕ್ಕು

ಗ್ರಾಹಕರಿಗೆ ಉಪಯುಕ್ತವಾಗಿವೆಯೋ ಇಲ್ಲವೇ ಎಂಬುದನ್ನು ತಿಳಿಯದೇ ಕೆಲವೊಮ್ಮೆ ಉನ್ನತಾಧಿಕಾರಿಗಳು ಹಾಗೂ ಮಾರಾಟ ಅಧಿಕಾರಿಗಳು ತಮ್ಮ ಉತ್ಪನ್ನಗಳನ್ನು ಅವರ ಮೇಲೆ ಹೇರಲು ನೋಡುತ್ತಾರೆ. ಉದಾಹರಣೆಗೆ; ತಮ್ಮ ಹೂಡಿಕೆಗೆ ಸ್ಥಿರ ನಗದೀಕರಣವನ್ನು ನಿರೀಕ್ಷಿಸುವ ಹಿರಿಯ ನಾಗರಿಕರಿಗೆ ಮಾರುಕಟ್ಟಿ ಸಂಬಂಧಿಸಿದ ವಿಮೆ ಯೋಜನೆ. ಇದನ್ನು ಜಾರಿಗೊಳಿಸಲು ಅಂದರೆ ತಮ್ಮ ಉತ್ಪನ್ನಗಳನ್ನು ಮಾರಲು ಈ ಅಧಿಕಾರಿಗಳು ಕಷ್ಟಪಡುತ್ತಾರೆ.

ವಕೆಂದರೆ, ಇಂತಹ ಯೋಜನೆಗಳು ಗ್ರಾಹಕರ ಅಗತ್ಯ ಹಾಗೂ ಅವರ ಹಣಕಾಸು ಸ್ಥಿತಿ ಹಾಗೂ ಅರಿವನ್ನು ಅವಲಂಬಿಸಿರುತ್ತದೆ.

### ಅನುಸರಣೆ

\* ಮಾರಾಟಕ್ಕೆ ಮುನ್ದುವೇ ಗ್ರಾಹಕರಿಗೆ ತಮ್ಮ ಬ್ಯಾಂಕಿನ ಉತ್ಪನ್ನಗಳು ಉಪಯುಕ್ತವೇ ಇಲ್ಲವೇ ಎಂಬುದನ್ನು ಪತೆ ಹಚ್ಚಬುದು ಒಪ್ಪಿತ ನಿಯಮ ಎಂಬ ಬಗ್ಗೆ ಗ್ರಾಹಕರಿಗೆ ಭರವಸೆ ನೀಡುವುದು. \* ಉತ್ಪನ್ನಗಳು ಹಾಗೂ ಅವಗಳ ಮಾರಾಟ ಅಥವಾ ನೀಡುವ ಸೇವೆಯು ಗ್ರಾಹಕರ ಅಗತ್ಯಗಳಿಗೆ ಹಾಗೂ ಅವರ ಹಣಕಾಸಿನ ಸ್ಥಿತಿಗೆ ಸೂಕ್ತವಾಗಿವೆ ಎಂಬ ಬಗ್ಗೆ ಭರವಸೆ ಮಾಡಿಸುವುದು. \* ಅಧಿಕೃತತೆ ಹೊಂದಿದ್ದರೆ ಮಾತ್ರ ಮೂರನೇ ಪಾಟಿಯ ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರನ್ನು ಒತ್ತಾಯಿಸಬಾರದು. \* ಉತ್ಪನ್ನಗಳ ಅಗತ್ಯವನ್ನು ನಿರ್ದರ್ಶಿಸಲು ಅನುಕೂಲವಾಗುವಂತೆ ಪ್ರಾಮಾಣಿಕ ಹಾಗೂ ಸೂಕ್ತ ಮಾಹಿತಿ ನೀಡುವ ಹೊಣೆಗಾರಿಕೆ ಗ್ರಾಹಕರಿಗಿದೆ ಎಂಬುದನ್ನು ಬಗ್ಗೆ ಬ್ಯಾಂಕುಗಳು ತಿಳಿಸಿಕೊಡಬೇಕು.

## 4. ಖಾಸಗಿತನದ ಹಕ್ಕು

ಹಣಕಾಸು ನೆರವು ನೀಡುವ ಅಥವಾ ಕಾನೂನಿನಡಿ ಅಂತಹ ಮಾಹಿತಿಯ ಅಗತ್ಯವಿರುವ ಅಥವಾ ವ್ಯವಹಾರದ ಕಡ್ಡಾಯ ಭಾಗವಾಗಿದ್ದರೆ (ಉದಾ: ಕ್ರೆಡಿಟ್ ಇನ್‌ಫಾರ್ಮೆಶನ್ ಕಂಪನಿಗಳು) ಇಂತಹ ಸನ್ವೇಶಗಳನ್ನು ಹೊರತುಪಡಿಸಿ ಗ್ರಾಹಕರ ಖಾಸಗಿ ಮಾಹಿತಿಯನ್ನು ಗೊಪ್ಯವಾಗಿರಿಸಬೇಕು. ಖಾಸಗಿತನದ ಮಾಹಿತಿ ಅಗತ್ಯವಿರುವ ವ್ಯವಹಾರಗಳ ಬಗ್ಗೆ ಗ್ರಾಹಕರಿಗೆ ತೀಳಿವಳಿಕೆ ನೀಡಬೇಕು. ಅವರ ಖಾಸಗಿ ಬದುಕಿಗೆ ಧಕ್ಕೆ ತರಬಹುದಾದ ಎಲ್ಲ ರೀತಿಯ ಎಲ್‌ಕ್ಯಾನಿಕ್ ಇಲ್ಲವೇ ಇತರೆ ಸಂಪರ್ಕಗಳಿಂದ ರಕ್ಷಣೆ ಪಡೆಯುವುದು ಅವರ ಹಕ್ಕು ಆಗಿರುತ್ತದೆ.

### ಅನುಸರಣೆ

\* ಗ್ರಾಹಕರ ಯಾವುದೇ ಮಾಹಿತಿಯ ಖಾಸಗಿ ಹಾಗೂ ಗೊಪ್ಯವಾಗಿರಿಸಲು ಯೋಗ್ಯ ಎಂಬಂತೆ ಬ್ಯಾಂಕುಗಳು ನಡೆದುಕೊಳ್ಳಬೇಕು. ಆದರೆ, ಸಾರ್ವಜನಿಕ ಹಿತಾಸಕ್ತಿ, ಬ್ಯಾಂಕಿನ ಹಿತಾಸಕ್ತಿ ಹಾಗೂ ಬ್ಯಾಂಕ್ ವ್ಯವಹಾರದ ಸುಗಮ ನಿರ್ವಹಣೆಗಾಗಿ ಹಾಗೂ ಕಾನೂನು ಪಾಲನೆಯ ಅನಿವಾರ್ಯ ಸ್ಥಿತಿ ಇದ್ದಾಗ ಹಾಗೂ ಗ್ರಾಹಕನೇ ಲಿಖಿತ ದಾಖಲೆ ನೀಡಿದಾಗ, ಖಾಸಗಿ ಮಾಹಿತಿ ಬಹಿರಂಗ ಅನಿವಾರ್ಯವಾಗುತ್ತದೆ. ಬ್ಯಾಂಕಿನೊಂದಿಗೆ ಸುದೀರ್ಘ ಕಾಲ ವಹಿವಾಟು ಹೊಂದಿರದ್ದರೂ ಅಂತಹ ಗ್ರಾಹಕರ ಮಾಹಿತಿಯನ್ನು ಸಹ ಬಹಿರಂಗಗೊಳಿಸಬಾರದು ಎಂಬುದು ಸಾಮಾನ್ಯ ನಿಯಮ. \* ಮಾರುಕಟ್ಟೆ ಉದ್ದೇಶಕ್ಕಾಗಿ ಗ್ರಾಹಕರ ಖಾಸಗಿ ಮಾಹಿತಿಯ ಬಳಕೆ ಇಲ್ಲವೇ ವಿನಿಮಯ ಸಲ್ಲದು.

## 5. ಅನುಕಂಪ ಹಾಗೂ ತೊಂದರೆಗಳ ಪರಿಹಾರದ ಹಕ್ಕು

\* ಉತ್ಪನ್ನಗಳಿಗೆ ಹಣಕಾಸು ಸೇವೆ ಒದಗಿಸುವವರನ್ನೇ ಹೊಣೆಯಾಗಿಸುವುದು ಗ್ರಾಹಕರ ಹಕ್ಕು. ಉತ್ಪನ್ನಗಳಿಂದಾಗುವ ತೊಂದರೆಗಳಿಗೆ ಪರಿಹಾರ ಪಡೆಯುವುದೂ ಅವರ ಹಕ್ಕು ಮೂರನೇ ಪಾಟಿಯ ಉತ್ಪನ್ನಗಳ ಮಾರಾಟದಿಂದ ಆಗಿರುವ ಹಾನಿಗೆ ಪರಿಹಾರ ದೊರಕಿಸುತ್ತಿರುವುದು ಹಣಕಾಸು ಸೇವೆ ಒದಗಿಸುವವರು ಗ್ರಾಹಕರಿಗೆ


ನೆರವಾಗಬೇಕು. ಪರಿಹಾರ ವಿಶರಣೆಯಲ್ಲಿನ ದೋಷಗಳು, ವ್ಯವಸ್ಥೆಯಲ್ಲಿಯ ಕೊರತೆ, ಕಾರ್ಯ ಅಸಾಮಧ್ಯ ಅಥವಾ ವಿಳಂಬ ಇತ್ಯಾದಿ ಕುರಿತ ಅವ್ಯವಸ್ಥೆಗೆ ತಾವು ಕಾರಣವಿರಲಿ, ಇಲ್ಲದಿರಲಿ; ಸಮಗ್ರ ನಿಯಮಗಳ ಬಗ್ಗೆ ಹಣಕಾಸು ಸೇವೆ ಒದಗಿಸುವವರು ತೀಳಿಸಬೇಕು. ಇಂತಹ ಸನ್ವೇಶ ಎದುರಾದಾಗ ಗ್ರಾಹಕರು ನಿರ್ವಹಿಸಬಹುದಾದ ಕರ್ತವ್ಯ ಹಾಗೂ ಹಕ್ಕುಗಳ ಬಗ್ಗೆ ನಿಯಮಗಳನ್ನೂ ರೂಪಿಸಬೇಕು. ಒಂದು ಸಲ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ಮೇಲೆ ಬ್ಯಾಂಕುಗಳು ತಮಗೆ ಸಂಬಂಧವಿಲ್ಲ ಎಂದು ಹೇಳಿಕೊಳ್ಳುವಂತಿಲ್ಲ.

### ಅನುಸರಣೆ

\* ವ್ಯವಹಾರದಲ್ಲಿ ಸಂಭವಿಸಿದ ತಪ್ಪಿಗಳಿಗೆ ಅನುಕಂಪಭರಿತ ಹಾಗೂ ತೀವ್ರ ಸ್ಪಂದನೆ ಅಗತ್ಯ. \* ತಪ್ಪಣಿ ತಪ್ಪಿಗಳನ್ನು ಸರಿಪಡಿಸಿಕೊಳ್ಳುವುದು. \* ಕಂಪಿನಿಂದ ಅಥವಾ ಮಾಹಿತಿ ಕೊರತೆಯಿಂದ ವಿಧಿಸಿದ್ದ ದಂಡವನ್ನು ರದ್ದುಪಡಿಸುವುದು. \* ಗ್ರಾಹಕರ ನೇರ ಹೂಡಿಕೆಗೆ ನಷ್ಟವಾಗಿದ್ದರೆ ಆ ಹಾನಿಯನ್ನು ತುಂಬಿ ಕೊಡಬೇಕು.

### ಇವುಗಳ ಜೊತೆಗೆ, ಬ್ಯಾಂಕುಗಳು :

- \* ಬ್ಯಾಂಕುಗಳ ಯಾವುದೇ ತಪ್ಪಿನಿಂದಾಗುವ ಹಾನಿಗಳಿಗೆ ಅಥವಾ ತೊಂದರೆಗಳಿಗೆ ರೂಪಿಸಲಾದ ಪರಿಹಾರಗಳ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು.
- \* ತೊಂದರೆಗಳಿಗೆ ಪರಿಹಾರ ಪಡೆಯುವ ನಿಯಮಗಳನ್ನು ಸರಳಗೊಳಿಸಬೇಕು.
- \* ದೂರಿಗೆ ಸಂಬಂಧಿಸಿ, ಗ್ರಾಹಕರು ಯಾರಿಗೆ ಹಾಗೂ ಹೇಗೆ ದೂರು ನೀಡಬೇಕು? ಪ್ರತಿಕ್ರಿಯೆ ನಿರೀಕ್ಷಿತ ಅವಧಿ ಎಷ್ಟು? ಎಂಬ ಬಗ್ಗೆ ತೀಳಿವಳಿಕೆ ನೀಡಬೇಕು.
- \* ತೊಂದರೆಗಳ ಪರಿಹಾರ ವೇದಿಕೆಯ ಪೂರ್ಣ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಅಜ್ಞ ವಿಲೇವಾರಿಯ ಕಾಲಾವಧಿಯನ್ನು ಪ್ರದರ್ಶಿಸಬೇಕು.
- \* ಕಾಲಮಿತಿಯಲ್ಲಿ ದೂರುಗಳಿಗೆ ಪರಿಹಾರ ಸಿಗದಿದ್ದರೆ, ಬ್ಯಾಂಕಿಗೆ ಸಾರ್ವಜನಿಕ ತನಿಖಾಧಿಕಾರಿಗೆ ದೂರು ನೀಡುವ ಅವಕಾಶವೂ ಇದೆ ಎಂಬ ಮಾಹಿತಿ ಒದಗಿಸಬೇಕು.
- \* ಎಲ್‌ಕ್ಯಾನಿಕ್ ಮಾಧ್ಯಮವೂ ಸೇರಿದಂತೆ ಡೈಪಚಾರಿಕವಾಗಿ ದೂರು ನೀಡಿದ್ದರ ಬಗ್ಗೆ ಮೂರು ದಿನಗಳ ಅವಧಿಯಲ್ಲಿ ಸ್ವೀಕೃತಿ ಪತ್ರ ನೀಡುವುದು.



ಗ್ರಾಹಕ ಕೇಳುವ ಎಲ್ಲ ಮಾಹಿತಿಗೆ ಈ 30 ದಿನಗಳ ಅವಧಿ ಬಹು ಮಹತ್ವದಾಗಿದ್ದು, ವಿಶ್ವಾಸಾರ್ವವಾಗಿರುತ್ತದೆ.

### ಬ್ಯಾಂಕಿನ ದೂರು ನಿವಾರಣಾ ಪ್ರಕ್ರಿಯೆ

ದೂರುಗಳು ಕಾಪ್ರೋರೆಟ್ ವಲಯದ ವ್ಯವಹಾರದ ಭಾಗವಾಗಿರುತ್ತವೆ. ಬ್ಯಾಂಕುಗಳು ಸೇವಾ ಸಂಸ್ಥೆಗಳಾದ್ದರಿಂದ, ಇಲ್ಲಿಯೂ ಈ ಅಂಶ ಅನ್ವಯವಾಗುತ್ತದೆ. ಸೇವಾ ಸಂಸ್ಥೆಗಳಲ್ಲಿ ಗ್ರಾಹಕರ ಸೇವೆ ಹಾಗೂ ಗ್ರಾಹಕರ ಸಂತೃಪ್ತಿ ಪ್ರಮುಖ ಅಂಶಗಳು. ಗ್ರಾಹಕರನ್ನು ಉಳಿಸಿಕೊಳ್ಳುವ ಹಾಗೂ ಹೊಸ ಗ್ರಾಹಕರನ್ನು ಆಕ್ಷಿಸುವಲ್ಲಿ ತೀವ್ರ ಹಾಗೂ ಪರಿಣಾಮಕಾರಿ ಸೇವೆಯ ಅಗತ್ಯವಿದೆ ಎಂದು ಬ್ಯಾಂಕುಗಳು ನಂಬುತ್ತವೆ.

### ದೂರು ಎಂದರೇನು?

ಗ್ರಾಹಕರ ನಿರೀಕ್ಷೆಗಳು ಹಾಗೂ ಉತ್ಪನ್ನಗಳ ಸ್ವೇಚ್ಚ ಮೌಲ್ಯ ವಿಶರಣೆ ಇಲ್ಲವೇ ಸೇವೆಗಳ ಮದ್ದ ಇರುವ ಅಂತರವೇ ದೂರು ಆಗಿದೆ. ಸಾಮಾನ್ಯವಾಗಿ, ದೂರು ಎಂದರೆ ಅಸಂತೃಪ್ತಿಯ ಅಭಿವೃತ್ತಿ.

### ದೂರು ನೀಡುವ ಅವಕಾಶ

ಗ್ರಾಹಕರ ಅಸಂತೃಪ್ತಿಯ ಮೌಲ್ಯ ಯಾವುದೇ ವ್ಯವಹಾರಕ್ಕೆ ಧಕ್ಕೆ ಉಂಟು ಮಾಡುತ್ತದೆ. ಸನ್ವೇಶವನ್ನು ಸರಿಪಡಿಸಿಕೊಳ್ಳಲು ಹಾಗೂ ಗ್ರಾಹಕರ ವಿಶ್ವಾಸಾರ್ವತೆ ಪಡೆಯಲು ಮತ್ತು ಅವಕಾಶಗಳನ್ನು ಸ್ವಷ್ಟಿಸಿಕೊಳ್ಳಲು ದೂರುಗಳು ನೆರವಾಗುತ್ತವೆ.

### ದೂರುಗಳ ಸ್ಪಂದನೆ

- \* ಗ್ರಾಹಕರ ಸಮಸ್ಯೆಗಳನ್ನು ಆಲಿಸುವುದು.
- \* ಮಹತ್ವದ ಅಂಶಗಳನ್ನು ಗುರುತಿಸುವುದು.
- \* ಅನುಕಂಪ ತೋರುವುದು.
- \* ನೆರವಿಗೆ ಧಾರಿಸುವುದು.

\* గ్రాహకరన్న అబీనందిసువుదు \* ఏను  
మాడబేకు ఎంబుదన్న వివరిసువుదు.  
\* తెర్తిలవాగి స్థందిసువుదు.

## ದೂರು ನಿರ್ವಹಣೆ ಪ್ರಕ್ರಿಯೆ

ଦୂର ନିଵାହଣେ ପ୍ରୁଣିଯେଯଲ୍ଲି  
ମୋଟ୍ କାଠ୍ୟକୋଳ୍ଟିଲୁ ନାଲ୍ଲୁ ପ୍ରମୁଖ  
ଵଲଯଗଳନ୍ତି ପରିଗଣିତାଗୁଡ଼ିଦେ.

## (1) ನ್ಯಾಹಕರ ದೂರುಗಳ ವರ್ಗೀಕರಣ

ವೈಕೀಯ ದೂರುಗಳ ದಾಖಲೆಗಳನ್ನು ಅಧ್ಯವಾ ಸೇವಕರಿಗೆ ಹಾಂದಿಗೆ ದೂರುಗಳ ಸ್ವರೂಪದ ಹಿನ್ನೆಲೆಯಲ್ಲಿ ಹೀಗೆ ವರ್ಗೀಕರಿಸಬಹುದು.

\* ನಿಯಮಗಳ ಉಲ್ಲಂಘನೆ ಕುರಿತ  
ದೂರುಗಳು. \* ಬ್ಯಾಂಕಿನ ಆಂತರಿಕ  
ನಿಯಮಗಳು ಹಾಗೂ ಪ್ರತ್ಯೇಕಿಯೆ ಕುರಿತ  
ದೂರುಗಳು. \* ಗ್ರಾಹಕರ ಸೇವೆ ಕುರಿತ  
ದೂರುಗಳು

## (2) ದೂರುಗಳ ಸರೂಪದ ವಿಶೇಷಣೆ

ଦୂରୁଗଳ ପିଇଏକରଣାବାଦ  
ମେଲେ ଅଦରଲ୍ଲିନ ବିଵରଗଳ ବିଶ୍ଵେଷଣେ  
ହାଗା ଆ ବିଗ୍ରେ ସତ୍ତତ ପରଦି ନୀଇଦୁଷ୍ଟୁଦୁ  
ଆରଂଭବାଗୁତ୍ତାଦେ. ସେବେଯ ବିତରଣେଯିଲ୍ଲି  
ପ୍ରମୁଖବାଗି କାଣ ବିରୁଦ୍ଧ ବିଲବୁଗଳନ୍ତୁ  
ଗୁରୁତିମୁଦ୍ରାଦୁ; ବିଵରଗଳ ବିଶ୍ଵେଷଣେଯ  
ଗୁରିଯାଗିରୁତ୍ତାଦେ.

ಹಾವಕರ ಅನುಭವ ಹಾಗೂ  
ನಿಯಂತ್ರಣದ ನಿಯಮಗಳ ಮೇಲೆ ವಿಶೇಷ  
ನಿಗಾವಹಿಸಿ ವಿಶೇಷಿಸಲಾಗುತ್ತದೆ. ಆಂತರಿಕ  
ಸಾರ್ವಜನಿಕ ತನಿಖಾದಿಕಾರಿ ಮೂಲಕ  
ಪ್ರತಿ 6 ತಿಂಗಳಿಗೊಮ್ಮೆ ಮಂದಳಿಯ  
ನಿದೇಶಕರಿಗೆ ವರದಿ ಸಲ್ಲಿಸಲಾಗುತ್ತದೆ.  
ಆ ಮೂಲಕ ಉನ್ನತ ಅಧಿಕಾರಿಗಳ  
ಉತ್ತರದಾಯಿತ್ವ ಹಾಗೂ ಗಮನ ಸೆಳೆದು  
ದೂರುಗಳ ನಿರ್ವಹಣೆಯ ಭರವಸೆ  
ನೀಡಲಾಗುತ್ತವೆ.

### (3) ನಿರ್ವಹಣೆ ಕ್ರಮ

ప్రముఖ సేవగళ వితరణలు  
 అభివృద్ధిగాగి చొదలు సమస్యలన్న  
 గురుతిసువుదు ముఖ్యి. ఈ ప్రతీయెయల్లి,  
 గ్రాహకర సేవగళ గుణమట్ట, సంపదనద  
 అభివృద్ధి అథవా లుతన్నగళు హాగూ



ಸೇವೆ ಬಗ್ಗೆ ಸಿಬ್ಬಂದಿಗೆ ಹೆಚ್ಚುವರಿ ತರಬೇತಿ  
ಒಳಗೊಂಡಿರುತ್ತದೆ. ಬದಲಾವಣೆಗಳನ್ನು  
ಉತ್ತೇಜಿಸಲಾಗುತ್ತದೆ ಹಾಗೂ  
ಅವುಗಳ ಪರಿಣಾಮದ ಸ್ವರೂಪವನ್ನು  
ಪರಿಶೀಲಿಸಲಾಗುತ್ತದೆ.

(4) ದೂರು ಪಕ್ಷಿಯೆಯಲ್ಲಿ ಸುಧಾರಣೆ

ದೂರು ನಿರ್ವಹಣಾ ಪ್ರಕ್ರಿಯೆ  
 ಇದ್ದಾಗಲೂ, ಅದು ಹೇಗೆ ಕಾರ್ಯ  
 ನಿರ್ವಹಿಸುತ್ತದೆ ಎಂದು ತಿಳಿಯುವುದು  
 ಅವಶ್ಯಕ. ಈ ವ್ಯವಸ್ಥೆಯನ್ನು ಬಳಸುವ  
 ಗ್ರಾಹಕರಿಗೆ ಪ್ರಮುಖ ಪ್ರಶ್ನೆಗಳನ್ನು  
 ಕೇಳಲಾಗುತ್ತದೆ. ಇದರಿಂದ, ಯಾವ  
 ವಿಭಾಗದಲ್ಲಿ ಸುಧಾರಣೆಯ ಅಗತ್ಯವಿದೆ  
 ಎಂಬುದನ್ನು ಗುರುತಿಸಬಹುದು.  
 ಇದರಿಂದ,  
 ವ್ಯವಹಾರವನ್ನು  
 ಉಳಿಸಿಕೊಳ್ಳುವುದು  
 ಮಾತ್ರವಲ್ಲ;  
 ಇರುವ ಉತ್ತಮ ಗ್ರಾಹಕರ ಸಂಖ್ಯೆ  
 ಕಡಿಮೆಯಾಗದಿರಲು ನೆರವಾಗುತ್ತದೆ.

వషణగళు ఉరుళిదంతె గ్రాహకర  
 అనుభవవు బహళ మహత్త్వదాగుత్తదే.  
 గ్రాహకర కళకళి హాగూ నిరీచేగళన్ను  
 సరియాగి నియంత్రిసిదల్లి, అదు  
 గ్రాహకరన్న ఆకషిసువ హాగూ  
 అవరన్న ఉళిసికోళ్ళవ బ్యాంకిన  
 సామధ్యద సూబియాగుత్తదే. దొరు  
 నివహణా వ్యవస్థ అధివా సామాజిక  
 జాల తాణదల్లి 'నిమ్మ గ్రాహకర ఛ్ణవి'  
 కేళబుదు.

ಬ್ಯಾಂಕ್ ಗ್ರಾಹಕರ ಪ್ರಮಾಣ

ବ୍ୟୁଦ୍ଧିଂଗ୍ରେ ସାମରଜନିକ  
ତେବେଳାଧିକାରୀ ଯୋଜନେ (ବିଷ୍ଣୁଶ୍ଵାସ)ନାହିଁ  
1999/2000 ରାତ୍ରି 4,994 ଦୂରୁଗଭୁ  
ଦାବିଲାଗିଦ୍ଦରେ 2015/16 ରାତ୍ରି 1,02,894 କ୍ଷେ  
ହେଜ୍ଜିପେ. କିମ୍ବା ଏହା ଅନ୍ତରେ 2015/16 ରାତ୍ରି  
ବ୍ୟୁଦ୍ଧିଂଗ୍ରେ ସାମରଜନିକ ତେବେଳାଧିକାରୀ  
ଯୋଜନାରେ ୨୧ ରମ୍ପୁ ଦୂରୁଗଭୁ

ಪ್ರಮಾಣ	ಹೆಚ್ಚಿದೆ.	ಇದು ಈ ಯೋಜನೆ
ಆರಂಭ	ಆದಾಗಿನಿಂದ	ದಾವಿಲಾದ ಅತಿ
ಹೆಚ್ಚಿನ	ದೂರುಗಳ	ಪ್ರಮಾಣವಾಗಿದೆ.
2016	ಜೂನ್	30ರವರೆಗೆ
1,01,148	(ಶೇ.95ರಷ್ಟು)	ದೂರುಗಳ
ವಿಲೇವಾರಿಯಾಗಿದೆ.		

ಸಾರ್ವಜನಿಕ ತನಿಖಾಧಿಕಾರ  
ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್  
ಬ್ಯಂಕಿಂಗ್ ಸೇವೆಗಳ ವಿರುದ್ಧವೂ ದೂರ  
ಸಲ್ಲಿಸಲು ಆರೋಭಿಬ ಅವಕಾಶ ಕೆಲಿಸಿದೆ.

ವಲೆಕ್ಕಾನಿಕ್ ಬ್ಯಾಂಕಿಂಗ್ ಸೇವೆಗಳ  
ನಿಯಮಗಳಿಗೆ ಬದ್ದವಾಗದ ಬ್ಯಾಂಕುಗಳ  
ವಿರುದ್ಧ ಬ್ಯಾಂಕಿಂಗ್ ಸಾರ್ವಜನಿಕ  
ತನಿಖಾಧಿಕಾರಿ ಯೋಜನೆಯ ಅಡಿಯಲ್ಲಿ  
ಮೊಬೈಲ್ ಪ್ರೋನ್ ಹಾಗೂ ಅವುಗಳ  
ವಿವಾದ ಕುರಿತಂತೆ ಉಚಿತ ನಿರ್ವಹಣೆ  
ಷ್ಟ್ಯಾಪಸ್ಟ್ಯಾಯೂ ಒಳಗೊಂಡು ದೂರುಗಳನ್ನು  
ದಾಖಲಿಸಲು ಗ್ರಾಹಕರಿಗೆ ಭಾರತೀಯ  
ರಿಜವ್‌ ಬ್ಯಾಂಕ್ (ಆರ್ಬಿಐ) ಅನುಮತಿ  
ನೀಡಿದೆ. ಮೂರನೇ ಪಾಟೆಯಿಂದ ಜೀವ  
ವಿಮೆ ಹಾಲಿಸಿಗಳು ಹಾಗೂ ಮೂಕಿಸುವಲ್ಲಾ  
ಫಂಡ್ ನಂತಹ ಯೋಜನೆಗಳ  
ಉತ್ಪನ್ನಗಳ ಮಾರಾಟ ಪ್ರಕ್ರಿಯೆಯಲ್ಲಿ  
ಆದ ದೋಷಗಳಿಗೆ ಸಂಬಂಧಿಸಿದಂತೆ  
ದೂರುಗಳನ್ನು ದಾಖಲಿಸಲು ಸಹ ಸೆಂಟ್ರಲ್  
ಬ್ಯಾಂಕ್ ಅನುಮತಿ ನೀಡಿದೆ. ಬ್ಯಾಂಕಿಂಗ್  
ಸಾರ್ವಜನಿಕ ತನಿಖಾಧಿಕಾರಿಗಳಿಗೆ ಹಿಂದೆ  
10 ಲಕ್ಷ ರೂಪಾಯಿಗಳ ವರೆಗೂ ತೀರ್ಮಾನ  
ನೀಡುವ ಅಧಿಕಾರ ಇತ್ತು. ಅದನ್ನು ಈಗ  
20 ಲಕ್ಷ ರೂ.ಗಳವರೆಗೂ ಹೆಚ್ಚಿಸಲಾಗಿದೆ.  
ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಹಕರ  
ಕಾಲದ ಅವಶ್ಯಯ, ಮಾಡಿರುವ ವೆಚ್ಚು  
ಹಾಗೂ ಅನುಭವಿಸಿದ ಮಾನಸಿಕ ಹಿಂಸೆ  
ವಿರುದ್ಧ ಒಂದು ಲಕ್ಷ ರೂ. ಪರಿಹಾರ  
ನೀಡಬಹುದು.

## ಬ್ಯಾಂಕಿನಲ್ಲಿ ದೂರು ನಿರ್ವಹಣೆ ವ್ಯವಸ್ಥೆ

గ్రాహకర సేవగళిగె బద్ధవిరువ  
బ్యాంకుగళు తమ్ముడే ఆద గ్రాహకర  
సమస్య నివారణా నియమగళన్ను  
రూపిసిచోండిరుతేవే. భారతీయ  
బ్యాంకుగళ సంస్థ రూపిసిరువ  
మాదరియ నీతిగళన్ను హగొ బిసివసో  
బిబ (బ్యాంకింగ్ కోడ్ ఆండ్ ఆండ్  
స్ట్రాండడ్ బోడ్ ఆఫ్ ఆండ్ ఇండియా)

ಸಲಹೆ-ಸೂಚನೆಗಳ ಹಿನ್ನೆಲೆಯಲ್ಲಿ ಈ ನಿಯಮಗಳು ರೂಪಗೊಂಡಿರುತ್ತವೆ.

### ದೂರು ನಿರ್ವಹಣಾ ವ್ಯವಸ್ಥೆಯ ಪ್ರಮುಖ ವಲಯಗಳು

- 1 ಗ್ರಾಹಕರ ದೂರುಗಳನ್ನು ನಿರ್ವಹಿಸುವ ಆಂತರಿಕ ಆಡಳಿತ ವ್ಯವಸ್ಥೆ  
(ಎ) ಮಂಡಳಿಯ ಗ್ರಾಹಕರ ಸೇವಾ ಸಮಿತಿ. (ಬಿ) ಗ್ರಾಹಕರ ಸೇವೆಗಳ ಸಾಯಿ ಸಮಿತಿ. (ಸಿ) ದೂರುಗಳನ್ನು ನಿರ್ವಹಿಸಲು ನೋಡಲ್ ಹಾಗೂ ಇತರೆ ಅಧಿಕಾರಿಗಳು. (ಡಿ) ಆಂತರಿಕ ಸಾರ್ವಜನಿಕ ವಿಚಾರಣಾಧಿಕಾರಿ
- 2 ಗ್ರಾಹಕರ ದೂರುಗಳ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಫಟಕ
- 3 ಅವಶ್ಯಕತೆಗಳ ಕಡ್ಡಾಯ ಪ್ರದರ್ಶನ
- 4 ದೂರು/ತೊಂದರೆಗಳಿಗೆ ಮೇಲ್ನುವಿ ಸಲ್ಲಿಸಲು ಇರುವ ಮಾರ್ಗಸೂಚಿ
- 5 ಸಮಸ್ಯೆಗಳ ನಿವಾರಣಾ ಕಾಲಾವಧಿ
- 6 ಗ್ರಾಹಕರೊಂದಿಗೆ ಸಂವಾದ-ಜಚಕ್
7. ದೂರುಗಳ ನಿರ್ವಹಣೆಗಾಗಿ ಸಿಬ್ಬಂದಿಯ ಸಂವೇದನೆಯನ್ನು ಸೂಕ್ತಗೊಳಿಸುವುದು

### ಗ್ರಾಹಕರ ದೂರುಗಳಿಗಿರುವ ಕಾರಣಗಳು

- \* ಗ್ರಾಹಕರೊಂದಿಗೆ ವ್ಯವಹರಿಸುವ ಸಿಬ್ಬಂದಿಯ ಮನೋವೃತ್ತಿ. \* ಗ್ರಾಹಕರು ಕಾಣುವ ದೋಷಪೂರಿತ ವ್ಯವಸ್ಥೆ.
- \* ನಿರೀಕ್ಷಿತ ಸೇವೆ ಹಾಗೂ ನಿಜವಾದ ಸೇವೆಯ ಗುಣಮಟ್ಟದ ನಡುವಿನ ಅಂತರ.

ಬ್ಯಾಂಕಿನ ಸೇವೆಯ ಬಗ್ಗೆ ಸಂಶ್ಲಿಪ್ತಿ ಇರದಿದ್ದಲ್ಲಿ ಗ್ರಾಹಕರು ದೂರುಗಳನ್ನು ನೊಂದಾಯಿಸುವ ಹಕ್ಕು ಹೊಂದಿರುತ್ತಾರೆ. ಬ್ಯಾಂಕಿನ ದೋಷಪೂರಿತ ಸೇವೆಗಳ ವಿರುದ್ಧ ಗ್ರಾಹಕರು ಲಿಖಿತವಾಗಿ, ಮೌಲ್ಯಿಕವಾಗಿ, ದೂರವಾಗಿ, ಇ-ಮೇಲ್, ಕಾಲ್ ಸೆಂಟರ್, ಬ್ಯಾಂಕಿನ ವೆಬ್ ಸೈಟ್ ಅಥವಾ ಬ್ಯಾಂಕ್ ಸಾರ್ವಜಿತ ಇತರೆ ಯಾವುದೇ ವಿಧಾನದ ಮೂಲಕ ದೂರು ಕೊಡಬಹುದು. ನಿಗದಿತ ಸಮಯದಲ್ಲಿ

ಕೋಷ್ಟಕ-1 ಗ್ರಾಹಕರ ದೂರುಗಳನ್ನು ನಿರ್ವಹಿಸಿದ ಓಬಿಷೆಸ್‌ನೋಟ್			
ವಿವರ	2013-14	2014-15	2015-16
ಹಿಂದಿನ ವರ್ಷದ ದೂರುಗಳ ಮುಂದುವರಿಕೆ	5470	3307	3778
ದೂರುಗಳ ಸ್ವೀಕಾರ	76,573	85,131	1,02,894
ದೂರುಗಳ ನಿರ್ವಹಣೆಯ ಒಟ್ಟು ಸಂಖ್ಯೆ	82,052	88,438	1,66,672
ದೂರುಗಳ ವಿಲೇವಾರಿ	78,745	84,660	1,01,148
ವರ್ಷಾಂತ್ಯದಲ್ಲಿ ಬಾಕಿ ಉಳಿದ ದೂರುಗಳು	ಶೇ. 4	ಶೇ. 4	ಶೇ. 5
(ಮೂಲ: ಆರ್ ಬಿಬಿ)			

ದೂರುಗಳಿಗೆ ಪರಿಹಾರ ಸಿಗದಿದ್ದರೆ ಅಥವಾ ಬ್ಯಾಂಕ್ ನೀಡಿರುವ ಪರಿಹಾರವು ತೈಪ್ಪಿ ನೀಡಿದ್ದರೆ, ಗ್ರಾಹಕರು ಬ್ಯಾಂಕಿಗೆ ಸಾರ್ವಜನಿಕ ತನಿಖಾಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಇಲ್ಲವೇ ತೊಂದರೆಗೆ ಪರಿಹಾರ ಪಡೆಯುವುದಕ್ಕಾಗಿ ಕಾನೂನಿನ ಮೌರೆ ಹೋಗಬಹುದು.

**ಪ್ರಥಾನಮಂತ್ರಿ ಜನಧನ ಯೋಜನೆ**  
(ಪಿಎಂಜೆಡಿಪ್ರೈ)ಯ ಸಮಸ್ಯೆಗಳಿಗೆ ಪರಿಹಾರ

ಪಿಎಂಜೆಡಿಪ್ರೈ ಅಡಿ ಈ ಮುಂದಿನಂತ ದೂರುಗಳನ್ನು ಸ್ವೀಕರಿಸಲಾಗುತ್ತದೆ

(ಎ) ಸಾಮಾನ್ಯ ಉಳಿತಾಯ ತೇವಣಿ ಖಾತೆ (ಬೇಸಿಕ್ ಸೇವಿಂಗ್ ಬ್ಯಾಂಕ್ ಡಿಪಾಸಿಟ್ ಅಕ್ಸಂಟ್/ಬಿಎಸ್ ಬಿಡಿ) ತೆರೆಯಲು ನಿರಾಕರಿಸಿದರೆ ಅಥವಾ ಕೆವ್ಯೇಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ದಾಖಲೆಗಳ ಅಗತ್ಯವಿರದ ಬಿಎಸ್ ಬಿಡಿಎಸ್ ಖಾತೆ ತೆರೆಯಲು ನಿರಾಕರಿಸಿದರೆ

(ಬಿ) ರುಪೇಕಾರ್ಡ್ ದೊರೆಯದೇ ಇದ್ದ ಸಂದರ್ಭದಲ್ಲಿ

(ಸಿ) ಎಟಿಎಂಗಳಲ್ಲಿ ರುಪೇ ಕಾರ್ಡ್ ಕಾರ್ಯರಂಭ ಮಾಡಿದ್ದರೆ

(ಡಿ) ಅಪಫಾತ ವಿಮೆ ಪ್ರಕರಣದ ಏಲೇವಾರಿ ವಿಳಂಬ

ಹೀಗೆ ಪ್ರಥಾನಮಂತ್ರಿ ಜನಧನ ಯೋಜನೆಯ ಖಾತೆಗಳಿಗೆ ಸಂಬಂಧಿಸಿದ ಶೊಂದರೆಗಳ ನಿವಾರಣೆಗೆ ಬ್ಯಾಂಕ್ ಪ್ರತ್ಯೇಕವಾದ ಪರಿಹಾರ ನಿರ್ವಹಣಾ ವಿಭಾಗ ತೆರೆಯಬೇಕಾಗುತ್ತದೆ.

**ಆರ್ಟಿಜಿಎಸ್/ಎನ್ಎಇಎಫ್ಟಿಗಳಿಗೆ ತಪ್ಪಾಗಿ ಹಣ ತೇವಣಿ ಜಮಾ ಆದರೆ**

ನೈಜ ಫಲಾನುಭವಿಗಳ ಖಾತೆ ಸಿಗದಿದ್ದರೆ ಅಥವಾ ಸ್ಥಿತಗೊಂಡಿದ್ದರೆ ಅಥವಾ ಇತ್ತೂದಿ ಯಾವುದೇ ಕಾರಣದ ಹಿನ್ನೆಲೆಯಲ್ಲಿ ಹಣ ಜಮಾ ಆಗದಿದ್ದರೆ, ಅಂದೇ, ಮೂಲ ಬ್ಯಾಂಕಿಗೆ ಹಣವನ್ನು ಜಮಾ ಮಾಡಬೇಕಾಗುತ್ತದೆ. ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದಾಗಿ ಇಲ್ಲವೇ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ, ಬ್ಯಾಂಕಿನ ಗಮನಕ್ಕೆ ತಂದು, ಹಣವನ್ನು ಮೂಲ ಬ್ಯಾಂಕಿಗೆ ಮರಳಬೇಕಾಗುತ್ತದೆ. ಗ್ರಾಹಕರಿಗಾಗಿ ಇಂತಹ ಸಮಸ್ಯೆಗಳಿಗೆ ಬ್ಯಾಂಕಿನ ವ್ಯವಸ್ಥಾಪಕರ್ಕೇ ನೇರ ಹೊಣೆಗಾರರು. **ಆರ್ಟಿಜಿಎಸ್/ಎನ್ಎಇಎಫ್ಟಿಗೆ ವಿಭಾಗಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಶಾಖೆಯಲ್ಲಿ ದಾಖಲಾದ ಇಂತಹ ದೂರುಗಳನ್ನು ನಿವಾರಿಸುವುದು ಬ್ಯಾಂಕ್ ವ್ಯವಸ್ಥಾಪಕರದ್ದೇ ಜವಾಬ್ದಾರಿ.**

### ಸಮಾರ್ಥೋಪ

ಯಾವುದೇ ಸೇವಾ ವಲಯದಲ್ಲಿ ಗ್ರಾಹಕರೇ ಪ್ರಮುಖರು. ದೂರುಗಳ ಪರಿಣಾಮಕಾರಿ ನಿರ್ವಹಣೆ ಹಾಗೂ ಅವುಗಳ ನಿಯಂತ್ರಣ ವ್ಯವಸ್ಥೆಯು ದೂರು ನಿರ್ವಹಣಾ ಯೋಜನೆಯ ಪ್ರಮುಖ ಅಂಶವಾಗಿರುತ್ತದೆ. ಗ್ರಾಹಕರ ಹಕ್ಕುಗಳು, ದೂರುಗಳ ಯುಕ್ತಾಯ್ತಕ್ತೆ, ಉದ್ದೇಶಗಳು, ಉತ್ಪನ್ನಗಳು ಹಾಗೂ ಸೇವೆಗಳು, ಸಂಸ್ಥೆಯ ವ್ಯಾಪಕಾರಿಕ ಗಳಿಗೆ ಸಾಕಷ್ಟು ಅವಕಾಶ ನೀಡುತ್ತವೆ. ಗ್ರಾಹಕರ ಸೇವೆಯ ಗೆಲುವೇ ಬ್ಯಾಂಕ್ ವ್ಯವಸ್ಥಾಪನೆಯ ಮೂಲ ಮಂತ್ರ. □



## ಭಾರತದ ಅಂತಾರಾಷ್ಟ್ರೀಯ ಜಲನ ಚಿಕ್ಕೋಳ್ಡ - 2017



ಉದಾಹರಣೆ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮ



ಚಿಕ್ಕೋಳ್ಡವಕ್ಕೆ ಚಾಲನೆ ನೀಡಿದ  
ನಟ ಶ್ರೀ ಶಾರ್ಮಾ ಖಾನ್ ಚಿತ್ರರಂಗದ ಗಣರೂಪಿಗೆ



ಮೇರು ನಟ ಶ್ರೀ ಅಮಿತಾಬ್ ಬಚ್ಚನ್  
ಅವರಿಗೆ ಭಾರತೀಯ ಜಲನಚಿತ್ರ ಪ್ರಕ್ಕೆ  
ವಾಸಿಕ ಪ್ರಶಸ್ತಿಯನ್ನು  
ಕೇಂದ್ರ ಸಮಾಜಾರ ಮತ್ತು  
ಪ್ರಸಾರ ಖಾತೆ ಸಚಿವೆ  
ಶ್ರೀಮತಿ ಸೃತಿ ಇರಾಣಿ ಅವರು  
ಪ್ರದಾನ ಮಾಡಿದರು.



ತಾರೆ ಶ್ರೀಮತಿ ಪಾವತಿ ಮನ್ನಾಗೆ ಉತ್ತಮ ನಟ ಪ್ರಶಸ್ತಿ



ಸಮಾರೋಹ ಸಮಾರಂಭ

## ହଂଦିଧାନ ବିନାକ୍ଷରଣ



ରାଷ୍ଟ୍ରପତି ଶ୍ରୀ ରାମ୍‌ନାଥ୍ କୋଇଂଦ ଅପରୁ ସୁଖିଂକୋଇଙ୍କ ହୋରତଂଦ ଦ କାନ୍ତିଷ୍ଠାନ୍ତିକ୍ଷେତ୍ରନା ଜ୍ଯେଷ୍ଠ 67 ପ୍ରସ୍ତକଦ ମୋଦଲ ପ୍ରୀତିଯନ୍ତ୍ର ଭାରତଦ ଵରିଷ୍ଟ ନ୍ୟାୟାଧିକ୍ରମ ନ୍ୟାୟମୂଳିକ୍ ଶ୍ରୀ ଦେପକ୍ ମହିମା ଅପରିଂଦ ପଢ଼େଦରୁ.

ಭಾರತದ ಸಂವಿಧಾನವು  
 ಸಾಫ್ತಿಯ ರೂಪದಲ್ಲಿರದ ಪ್ರಚ್ಛನ್ನ  
 ದಾವಿಲೆಯಾಗಿದೆ ಎಂದು  
 ರಾಷ್ಟ್ರಪತಿ ಶ್ರೀ ರಾಮ್ ನಾಥ್  
 ಹೋವಿಂದ ಹೇಳಿದ್ದಾರೆ.  
 ಸುಪ್ರಿಂಕೋಚೌ,  
 ದಿನದ ಅಂಗವಾಗಿ ಸಂವಿಧಾನ  
 ಏರ್ಪಡಿಸಿದ್ದ  
 ಕಾರ್ಯಕ್ರಮದಲ್ಲಿ ಉದ್ದೇಶನಾ  
 ಅವರು ಮಾತನಾಡುತ್ತಿದ್ದರು.

ಸಂವಿಧಾನವನ್ನು	1949ರ
ನವೆಂಬರ್	26
ಅಂಗೀಕರಿಸಿದ	ಹಿನ್ನೆಲೆಯಲ್ಲಿ

ಡಾ. ಅಂಬೇಢ್ಕರ್ ಅವರ 125ನೇ ಜಯಂತಿ ಸಂದರ್ಭದಿಂದ (2015 ರಿಂದ) ಸಂಮಿಳಿಸಿದ್ದ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

1979 ರಿಂದ ಸುಪ್ರಿಂಕೋಣ್ಡ್  
 ಈ ದಿನವನ್ನು ರಾಷ್ಟ್ರೀಯ ಕಾನೂನು  
 ದಿನವನ್ನಾಗಿ ಆಚರಿಸಿಕೊಂಡು  
 ಬರುತ್ತಿದೆ. ಪ್ರತಿವರ್ಷ  
 ನ್ಯಾಯವೇತ್ತರಿಂದ ಉಪನ್ಯಾಸವನ್ನು  
 ನಡೆಸಿಕೊಂಡು ಬರಲಾಗುತ್ತಿದೆ.  
 ಈ ಬಾರಿ ಸುಪ್ರಿಂ ಕೋಣ್ಡ್, ದ  
 ಕಾನ್‌ಸ್ಪಿಟ್‌ಮ್ಯಾಶ್‌ನ್‌ ಆಷ್ಟ್ 67 ಮತ್ತು  
 ಇಂಡಿಯನ್ ಜ್ಯಾಡಿಶಿಯಲ್,

ఆసువల్ రిపోఇట్ 2016-  
17 హోరతందిరువుదు సంతసద  
సంగతి ఎందరు.

ನಂಬಿಕೆ, ಪರಸ್ಪರ ವಿಶ್ವಾಸ,  
 ಸಾಂವಿಧಾನಿಕ ಆಡಳಿತ  
 ಪರಂಪರೆಯಲ್ಲಿ ಅಂತರ್ಗತವಾಗಿದೆ.  
 ಇದು ಕೇಂದ್ರ-ರಾಜ್ಯಗಳ  
 ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ  
 ವ್ಯಕ್ತವಾಗಿದೆ. ಸಂವಿಧಾನ  
 ಜನರನ್ನು ಸರ್ಕಾರಿಗೊಳಿಸುತ್ತದೆ;  
 ಜನರು ಸಂವಿಧಾನವನ್ನು  
 ಸರ್ಕಾರಿಗೊಳಿಸುತ್ತಾರೆ ಎಂದು  
 ರಾಷ್ಟ್ರಪತಿಗಳು ಹೇಳಿದರು. □

## ಹಂಡಿ ನ್ಯಾಯಾಲಯಕ್ಕೆ ಫಲಹ

ಸ್ವತಂತ್ರ ಹೋರಾಟಗಾರರ ಕನಸು ಮಾರ್ಗ ಪ್ರಮಾಣದಲ್ಲಿ ನನಸಾಗಲು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸಮರ್ಪಿತವಾಗಿ ಕಾಯ್ದುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತ ಯುವ ರಾಷ್ಟ್ರವಾಗಿದೆ ಹಾಗೂ ಅದರ ಎಲ್ಲಾ ಸಂಸ್ಥೆಗಳು ಜನಸಾಮಾನ್ಯ ಬದುಕನ್ನು ಹಾಸನಾಗಿಸುವ ನಿರ್ಣಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನವ ಭಾರತ ನಿರ್ಮಾಣದತ್ತ ಒಟ್ಟಾಗಿ ಶ್ರಮಿಸಬೇಕೆಂದು ಅವರು ಹೇಳಿದರು. ಸಂವಿಧಾನ ಮತ್ತು ರಾಷ್ಟ್ರೀಯ ಕಾನೂನು ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂಸ್ಥೆಗಳು ಒಂದನ್ನೊಂದು ಸಬಲಗೊಳಿಸಬೇಕು ಎಂದು ಹೇಳಿದರು. ಭಾರತದ ಸಂವಿಧಾನ ಕೇವಲ ಕಾನೂನು ಮತ್ತು ಕಾನೂನಿಕ ಅಧೋಂದು ಸಾಮಾಜಿಕ ಸಿದ್ಧಾಂತವನ್ನೊಳಗೊಂಡ ಸಾಮಾಜಿಕ ದಾಖಲೆಯಾಗಿದೆ ಎಂದು ಅವರು ಹೇಳಿದರು. ಎಲ್ಲಾ ರಿಂತಿಯ ಪರಿಕ್ಷೇಗಳನ್ನು ದಾಟ ಬಂದಿರುವ ಅದು ತನ್ನ ವಿರುದ್ಧದ ಟೀಕೆಗಳು ತಮ್ಮ ಎಂದು ಸಾಬೀತುಪಡಿಸಿದೆ



ಎಂದರು. ಸಂವಿಧಾನ ರೋಮಾಂಚಕ, ಸೂಕ್ಷ್ಮ ಉತ್ತರದಾಯಿತ್ವ ಹಾಗೂ ಸಾಮಧ್ಯವುಳ್ಳದ್ವಾಗಿದೆ ಎಂದು ಪ್ರಧಾನಿ ತಿಳಿಸಿದರು. ನ್ಯಾಯಾಲಯಗಳಲ್ಲಿ ನೆನೆಗುದಿಗೆ ಬಿದ್ದಿರುವ ಅಪಾರ ಸಂಖ್ಯೆಯ ವ್ಯಾಜಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ಈ ಸಮಸ್ಯೆಯನ್ನು ಬಗೆಹರಿಸಲು, ಕೆಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ ಸಂಜೆ ನ್ಯಾಯಾಲಯಗಳನ್ನು ಪೂರಂಭಿಸ-ಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಸಚಿವ ಶ್ರೀ ರವಿಶಂಕರ ಪ್ರಸಾದ, ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾಧೀಕರನ್ನು ನೇಮಕಾತಿ ಮಾಡುವ ಕೌಲಿಜಿಯಂ ವ್ಯವಸ್ಥೆಯನ್ನು ಸರ್ಕಾರ ಗೌರವಿಸುತ್ತದೆ ಎಂದು ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ದೀಪಕ ಮಿಸ್ತ್ರಿ ಸಂವಿಧಾನದ ಎಲ್ಲಾ ಅಂಗಗಳು ಪರಸ್ಪರ ಗೌರವದಿಂದ ವರ್ತಿಸಬೇಕು ಎಂದು ಹೇಳಿದರು.

## ಸಂವಿಧಾನ ಕೀರ್ತಿ ಫಲಕ ಅನುಷ್ಠಾನ



ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವು ಉಲ್ಲೇಖಿಸಲಾದ ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭಾವೃತ್ಯ ಭಾವನೆಯನ್ನು ಮೂಡಿಸುವುದಕ್ಕೆ ಎಲ್ಲರೂ ದೃಢಸಂಕಲ್ಪ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ಸ್‌ ಹಾಲೆನಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಒಳಗೊಂಡ ಘರಕ ಅನಾವರಣಗೊಳಿಸಿ ಮಾತನಾಡಿದ ಅವರು, ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ಸಾರ್ವಭಾಬು, ಸಮಾಜವಾದಿ, ಜಾತ್ಯಕ್ಷೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ

## ಪ್ರಾಣಾಲಿನಳ್ಳಿ ಕನ್ನಡ ಸುಳಿತೆಲನ ಹೆಬ್ಬಿ

ಮೈಸೂರಿನ ಮಹಾರಾಜ ಕಾಲೇಜು ಮೃದಾನದಲ್ಲಿ 83ನೇ ಅಶೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ನಡೆಯಿತು. ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, “ಸಾಹಿತ್ಯ, ಸಂಗೀತ, ಚಿತ್ರಕಲೆ, ಮಾಧ್ಯಮ ಎಲ್ಲವೂ ಅಭಿವೃದ್ಧಿ ಸ್ವಾತಂತ್ರ್ಯದ ವಿಭಿನ್ನ ಮುಖಗಳು; ಅಭಿಪ್ರಾಯಗಳು ರೂಪಗೊಳ್ಳುವುದೇ ಮುಕ್ತವಾದ ಅಭಿವೃದ್ಧಿಮೂಲಕ” ಎಂದರು.

“ಕನಾಂಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡಾ 5 ರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ, ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ, ಕನ್ನಡಿಗರಿಗೆ



ಉದ್ಘಾಟನಾ ಸಮಾರಂಭ

ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿ.ಬಿ.ಎಸ್.ಇ, ಐ.ಸಿ.ಎಸ್.ಇ ಶಾಲೆಗಳೂ ಸೇರಿದಂತೆ, ಎಲ್ಲಾ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ, ೧೦ದನೇ ತರಗತಿಯಿಂದಲೇ, ಕನ್ನಡ ಭಾಷೆ

ಕಲಿಕ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ, ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ ಬ್ಯಾಂಕುಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ, ಈಗಾಗಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ; ಇದು ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡ ಪರ ನಿರ್ಧಾರಗಳು” ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷ ಶ್ರೀ ಚಂದ್ರಶೇಖರ್ ಪಾಟೀಲ್ ಮಾತನಾಡಿ, “ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಪುಟ್ಟ ನೀಡುವುದೇ, ಸಮ್ಮೇಳನದ ಉದ್ದೇಶವಾಗಿದೆ; ಕನ್ನಡವನ್ನು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ” ಎಂದರು □



ಸಮ್ಮೇಳನದಲ್ಲಿ ಗ್ರಾಹಕರು

# ದ್ರಾವಿಡ ಬಳಕೆದಾರರ ಇಲಿವ್



ದ್ರಾವಿಡ ದ್ರಾವಿಡರನ್ನ  
 ತಲುಪಬೇಕಾದಣಿ  
 ಶಂಕಾರುತ್ತಾ ರಾಜೀರಾಜ  
 ನೀರವನ್ನ ಪಡೆಯಬೇಕು.  
 ಮಾರುಕಟ್ಟೆಯಾಣಿ  
 ನ್ಯಾಕ್ಟೆ ನುಕ್ತು  
 ಕಲಬೆರಕೆ ವಾತ್ಸನಾಜ  
 ಮಾರಾಟವನ್ನ  
 ತಣ್ಣಾಣಲು ಕೂಡ  
 ಈ ಶಂಕ್ರಾಂತಿಗಳ ನೀರವ ಬೇಕು.  
 ಈ ಶಂಕ್ರಾಂತಿ  
 ದ್ರಾವಿಡ ರಕ್ಖಣೆಯಾಣಿ  
 ಅಧಿಕಾರಿ ಪ್ರಾತಿವನ್ನ  
 ಎಹಿತ್ಯಾತ್ಮಕೆ.  
 ಇದನ್ನ  
 ಕಾಣುತ್ತಾ ರಾಜಕರು  
 ಲಾಕ  
 ದ್ರಾವಿಡಿಂದಾರೆ.

ಭಾರತದ ಗ್ರಾಮೀಣ ಗ್ರಾಹಕರ ಕೊಳ್ಳುವಿಕೆಯ ಆದ್ಯತೆಗಳು ವೇಗವಾಗಿ ಬದಲಾಗುತ್ತಿವೆ. ಆರ್ಥಿಕ, ಮನೋಽಭ್ಯಜಾನಿಕ ಹಾಗೂ ತಾಂತ್ರಿಕ ಪ್ರೋದಲಾದ ಅಂಶಗಳು ಈ ಬದಲಾವಣೆಗೆ ಕಾರಣವಾಗುತ್ತಿವೆ. ಗ್ರಾಮೀಣ ಗ್ರಾಹಕರ ಆದಾಯವು ಹೆಚ್ಚಿದೆ. ಇದರಿಂದಾಗಿ ಅವರಲ್ಲಿ ಹಲವರು ತಮ್ಮ ಬದುಕನ್ನ ಉತ್ತಮಗೊಳಿಸುವಂತಹ ವಸ್ತುಗಳನ್ನ ಹಾಗೂ ಸೇವೆಗಳನ್ನ ಕೊಳ್ಳುತ್ತಿದ್ದಾರೆ. ಆರ್ಥಿಕ ವರ್ಷ 10 ಮತ್ತು ಆರ್ಥಿಕ ವರ್ಷ 12ರ ನಡುವೆ ಗ್ರಾಮೀಣ ಗ್ರಾಹಕರು ವಿಚುವುಮಾಡುವ ಹಣದ ಮೊತ್ತವು ಸರಾಸರಿ ₹೧.೧೭ರಪ್ಪು ಹೆಚ್ಚಿದೆ. ಇದು ನಗರ ಪ್ರದೇಶದ ಗ್ರಾಹಕರಿಗಿಂತ ₹೧.೧೨ರಪ್ಪು ಹೆಚ್ಚು. ವೆಚ್ಚ ಮಾಡಲೆಂದೇ ಆದಾಯವು ಹೆಚ್ಚಿದ್ದು ಇದು ಕೊಳ್ಳುವ ಅಭಿಲಾಷೆಗಳನ್ನ ಹೆಚ್ಚಿಸಿ, ಕೊಳ್ಳುವ ಆದ್ಯತೆಗಳಲ್ಲಿ ಬದಲಾವಣೆಗಳನ್ನ ತಂದಿದೆ. ಆಹಾರೇತರ ಪದಾರ್ಥಗಳಾಗಿ ವಿಚುವುದು ಆರ್ಥಿಕ ವರ್ಷ 2005ರಲ್ಲಿ ₹೪.೪೦ರಪ್ಪು ಇದ್ದಿದ್ದು ಆರ್ಥಿಕ ವರ್ಷ 12ರಲ್ಲಿ ₹೫.೫೦ರಪ್ಪು ಹೆಚ್ಚಿದೆ. ಗ್ರಾಮೀಣ ಗ್ರಾಹಕರ ಅರಿವಿನ ಮಟ್ಟದಲ್ಲಿ ಬದಲಾವಣೆಗಳಾಗಿವೆ. ಇದರಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿದ್ದು ಗ್ರಾಹಕರ ಮೌಲ್ಯಗಳು ಮತ್ತು ಮನೋಭಾವದಲ್ಲಿ ಬದಲಾವಣೆಗಳಾಗಿವೆ. ಈ ಆರ್ಥಿಕ ಪ್ರವೃತ್ತಿಗಳು, ಸಮಾಜೋ ಆರ್ಥಿಕ ಬದಲಾವಣೆಗಳು, ತಂತ್ರಜ್ಞಾನದಲ್ಲಿನ ಇತ್ತೀಚಿನ ಬದಲಾವಣೆಗಳು ಗ್ರಾಮೀಣ ಗ್ರಾಹಕರಲ್ಲಿ ಬದಲಾವಣೆಗಳನ್ನ ತಂದಿವೆ. ಇದರಿಂದಾಗಿ ಅವರು ಏನನ್ನ ಎಲ್ಲಿಂದ ಕೊಳ್ಳಬೇಕು ಎನ್ನುವುದನ್ನ ನಿರ್ಧರಿಸುವುದರಲ್ಲಿ ಬದಲಾವಣೆಯಾಗಿದೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ 7.೯೦ರಪ್ಪು ಮಂದಿಗೆ ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅಂದರೆ ಭಾರತದ ಒಟ್ಟು ಬಳಕೆಯಲ್ಲಿ ಅರ್ಥದಪ್ಪು ಗ್ರಾಮೀಣ ಭಾಗದಲ್ಲೇ ಲಿಜಾಗುತ್ತಿದೆ. ನಗರೀಕರಣ, ವಲಸೆ ಹೆಚ್ಚಿತ್ತಿದ್ದರೂ 2025ರ ವೇಳೆಗೂ ಭಾರತದ ಜನಸಂಖ್ಯೆಯಲ್ಲಿ ೬.೬೩ರಪ್ಪು ಮಂದಿಗೆ ಗ್ರಾಮೀಣ ಭಾಗಗಳಲ್ಲೇ ವಾಸಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಉತ್ಪಾದನೆಯ ದೃಷ್ಟಿಯಿಂದ ನೋಡಿದಾಗ ದೇಶದ ಒಟ್ಟು ಆರ್ಥಿಕತೆಯಲ್ಲಿ ಗ್ರಾಮೀಣ ಭಾಗದ ಉತ್ಪಾದನೆಯ ಪಾಲು ₹೯.೪೮ರಪ್ಪು. 2020ರ ವೇಳೆಗೆ ಇದು \$೫೦೦ ಬಿಲಿಯನ್‌ರಷ್ಟಾಗುವಷಟ್ಟು ಸಾಮರ್ಥ್ಯವನ್ನ ಹೊಂದಿದೆ ಎನ್ನಲಾಗುತ್ತಿದೆ. ಹಾಗಾಗಿ ಭಾರತದ ಆರ್ಥಿಕತೆಯಲ್ಲಿ ಗ್ರಾಮೀಣ ಪ್ರದೇಶಗಳು ಬಹುಮುಖ್ಯ ಪಾತ್ರವನ್ನ ವಹಿಸುತ್ತವೆ.

ಜಾಗತಿಕರಣ, ಉದಾರೀಕರಣ, ಖಾಸಗಿಕರಣಗಳು ಭಾರತದ ಆರ್ಥಿಕತೆಯಲ್ಲಿ ಹಾಗೂ ಗ್ರಾಹಕ ಮಾರುಕಟ್ಟೆಯಲ್ಲಿ ಬಹಳಪ್ಪು ಬದಲಾವಣೆಗಳನ್ನಂಟುಮಾಡಿವೆ. ಹಾಗಾಗಿ ಬದಲಾಗುತ್ತಿರುವ ಗ್ರಾಹಕರ ಕೊಳ್ಳುವಿಕೆಯ ವಿನ್ಯಾಸಕ್ಕೆ ತಕ್ಕಂತೆ ಮಾರುಕಟ್ಟೆಗೆ ವಿಭಿನ್ನ ಬಗೆಯ ವಸ್ತುಗಳು, ಸೇವೆಗಳು ಪ್ರಮಾಣೋಪಾದಿಯಲ್ಲಿ ನುಗ್ಗಿಬರುತ್ತಿವೆ. ಈ ಮೊದಲು ಗ್ರಾಮೀಣ ಮಾರುಕಟ್ಟೆಗಳನ್ನು ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಗಳವರು ನಿರ್ಧಿಷ್ಟಿಸುತ್ತಿದ್ದರು. ಈಗ ತಮ್ಮ ವ್ಯಾಪಾರಕ್ಕೆ ಅಲ್ಲಿ ಹೆಚ್ಚಿನ ಅವಕಾಶಗಳಿರುವುದನ್ನು ಕಂಡುಕೊಂಡಿದ್ದಾರೆ. ವೆಚ್ಚ ಮಾಡುವ ಮಂದಿ ಹೆಚ್ಚಿತ್ತಿದ್ದಂತೆ ಹೊಸ ಉತ್ಪನ್ನಗಳೊಂದಿಗೆ ಕಾರ್ಮೆರೆಚ್ ಸಂಸ್ಥೆಗಳು ಗ್ರಾಮೀಣ ಮಾರುಕಟ್ಟೆಯನ್ನು

\* ವಾಣಿಜ್ಯ ಸಲಹಾಕಾರರು. E-mail : singh.rahu18@gmail.com

ಪ್ರವೇಶಿಸುತ್ತಿವೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಮಂದಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಅಲ್ಲಿ ನಿರುದ್ಯೋಗದ ಪ್ರಮಾಣವು ಹೆಚ್ಚಿದ್ದು, ಅನಕ್ಕರೆ ಹಾಗೂ ಗ್ರಾಹಕ ಅರಿವಿನ ಕೊರತೆಯೂ ಇದೆ.

ಇಂಥಹ ಸನ್ನಿಹಿತದಲ್ಲಿ ಉತ್ಪಾದಕರು ಅಥವ ವ್ಯಾಪಾರಿಗಳು ಗ್ರಾಹಕರನ್ನು ಶೋಷಿಸುತ್ತಾರೆ. ಭಾರತವು ಗ್ರಾಹಕರ ಸುರಕ್ಷತೆಗಾಗಿ ಹಲವು ಸುರಕ್ಷತಾ ಕ್ರಮಗಳನ್ನು ಒದಗಿಸಿದ್ದರೂ ಕೂಡ ವ್ಯಾಪಾರಿಗಳು ಮತ್ತು ಉತ್ಪಾದಕರು ಅಗತ್ಯ ವಸ್ತುಗಳನ್ನು ಅಡಗಿಸಿ ಕಾಳಜಂಧರೆಯಲ್ಲಿ ತೊಡಗಿದ್ದಾರೆ. ಆ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಾ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣಕಾರವನ್ನೆಸ್ಟುಗುತ್ತಿದ್ದಾರೆ. ಗ್ರಾಮೀಣ ಮಾರುಕಟ್ಟಿಗಳಲ್ಲಿ ಕಳಪೆ ಗುಣಮಟ್ಟದ ವಸ್ತುಗಳು, ನಕಲಿ ವಸ್ತುಗಳ ಹಾವಳಿ ಹೆಚ್ಚಾಗಿರುತ್ತವೆ. ಈ ಮಾರುಕಟ್ಟಿಗಳಲ್ಲಿ ಉತ್ಪಾದನೆ ಹಾಗೂ ವ್ಯಾಪಾರದ ವಸ್ತುಗಳ ಗುಣಮಟ್ಟದ ಪರೀಕ್ಷೆ ನಡೆಸುವುದಿಲ್ಲವಾದ್ದರಿಂದ ಇವುಗಳೊಂದಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೇವಾ ವಲಯಗಳ ವಿಸ್ತರಣೆಗೆ ಈ ಸಮಸ್ಯೆಗಳನ್ನು ಮತ್ತಪ್ಪು ಹೆಚ್ಚಿಸಿದೆ. ಏಮೆ, ಬ್ಯಾಂಕಿಂಗ್, ಎದ್ಯುಲ್, ಆರೋಗ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದ್ದು ಈ ಸೇವೆಗಳನ್ನು ಒದಗಿಸುವವರು ಗ್ರಾಹಕರನ್ನು ಶೋಷಿಸುತ್ತಿದ್ದಾರೆ. ನಕಲಿ ಜಿಷ್ಟಿಗಳು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವವರು ದುರ್ಭಾಗ್ಯ ವರ್ಗದವರು ಅದರಲ್ಲಿ ಮುಖ್ಯವಾಗಿ ಮಹಿಳೆಯರು, ಮಕ್ಕಳು ಮತ್ತು ರೈತರು. ರೈತರಿಗೆ ಕಳಪೆ ಮಟ್ಟದ ಬೀಜಗಳು, ವಿಷಕಾರಿ ಕೀಟನಾಶಕಗಳು ಮೊದಲಾದ ವಸ್ತುಗಳನ್ನು ಮಾರ್ಪಿಸುವುದು ಸಾಮಾನ್ಯವಾಗಿ ನಡೆವ ಸಂಗತಿ.

ಸಂವಹನ ಮಾರ್ಕೆಟುಗಳ ವಿಸ್ತರಣೆಯು ಗ್ರಾಮೀಣ ಭಾಗಗಳಲ್ಲಿ ಪ್ರಚೋದನಾಕಾರಿ ಆದಂತಹ ಗ್ರಾಹಕೆರಣವನ್ನು ಬೆಳೆಸಿದೆ. ಹಾಗಾಗಿ ಮಾರುಕಟ್ಟಿಯ ಶಕ್ತಿಗಳ ಹಿಡಿತಕ್ಕ ಗ್ರಾಹಕರ ಹಣೆಬರಹವನ್ನು ನಿರ್ದರ್ಶಿಸಲು ಬಿಡಲು ಸಾಧ್ಯವಿಲ್ಲ ಎನ್ನುವುದು ಒಟ್ಟಿತ್ತವಾದ ಸಂಗತಿ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರವು ಗ್ರಾಹಕರ ಹಿತರಕ್ಷಣೆ ಮಾಡುವ ಸಲುವಾಗಿ ಹಲವು ಕಾನೂನಾತ್ಮಕ



ಕ್ರಮಗಳನ್ನು ರೂಪಿಸಿದೆ. ಇವುಗಳಲ್ಲಿ ಮುಖ್ಯವಾದುದು 24ನೇ ಡಿಸೆಂಬರ್ 1986ರಂದು ಕಾರ್ಯಗತಗೊಳಿಸಲಾದ ಗ್ರಾಹಕ ರಕ್ಷಣಾ ಕಾರ್ಯ ಮುಖ್ಯವಾದದ್ದು. ಈ ಕಾರ್ಯದಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಮಾಡುತ್ತದೆ.

ಭಾರತದಲ್ಲಿ ಗ್ರಾಹಕರ ಹಿತರಕ್ಷಣೆಯು ಗ್ರಾಹಕರ ಹಿತರಕ್ಷಣಾ ಕಾರ್ಯ 1986ರ ಅಡಿಯಲ್ಲಿ ಬರುತ್ತದೆ. ಈ ಕಾರ್ಯದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡುವುದರೊಂದಿಗೆ ಅವರಿಗೆ ರಕ್ಷಣೆಯನ್ನು ಒದಗಿಸುತ್ತದೆ. ಈ ಬಗೆಯ ಕಾರ್ಯದಲ್ಲಿ ಗ್ರಾಹಕರ ದೂರುಗಳನ್ನು ಶೀಪ್ತವಾಗಿ ಪರಿವರ್ತಿಸಲು ನೀಡುತ್ತದೆ. ಉತ್ಪಾದಕರು, ಮಾರಾಟಗಾರರು ಹಾಗೂ ಸೇವೆಗಳನ್ನು ಒದಗಿಸುವವರು ಪ್ರಾಬಲ್ಯ ಹೊಂದಿರುವ ಮಾರುಕಟ್ಟಿಯಲ್ಲಿ ಗ್ರಾಹಕರ ಹಕ್ಕುಗಳನ್ನು ಪ್ರತಿಪಾದಿಸಲು ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸಲು ಈ ಕಾರ್ಯ ನೀಡಿರುತ್ತದೆ. 'ಗ್ರಾಹಕರೇ ಎಚ್ಚರ್' ಎನ್ನುವುದು ಇದರ ಫೋಂಟಾ ವಾಕ್.

ಈ ಕಾರ್ಯದಲ್ಲಿ ಅನ್ವಯ ಗ್ರಾಹಕರಿಗೆ ತಮ್ಮ ಹಕ್ಕುಗಳ ಅರಿವು ಮಾಡಿಸಲು ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಕೇಂದ್ರ, ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಸಾಫ್ಟಿಸಬೇಕು. ಅಲ್ಲದೆ ಗ್ರಾಹಕರ ದೂರುಗಳನ್ನು ಆಲಿಸಿ ನ್ಯಾಯ ಸಿಗುವಂತೆ ಮಾಡಲು ಗ್ರಾಹಕರಿಗಾಗಿಯೇ ಬೇರೆ ವೇದಿಕೆಗಳನ್ನು ದೇಶದಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಸಾಫ್ಟಿಸಲಾಗಿದೆ. ಇಲ್ಲಿ ಗ್ರಾಹಕರು ಸಣ್ಣಮೊತ್ತದ ನ್ಯಾಯಾಲಯದ ಶುಲ್ಕವನ್ನು ಕಟ್ಟಿ ತಮ್ಮ ದೂರನ್ನು ದಾಖಿಲಿಸಬೇಕು. ಜಿಲ್ಲಾ ಮಟ್ಟದಲ್ಲಿ ನೇಮಕಗೊಂಡಿರುವ ಅಧಿಕಾರಿಗಳೇ ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಗ್ರಾಹಕರು ವಸ್ತುಗಳು ಮತ್ತು ಸೇವೆಗಳು ಎರಡರ ಬಗೆಯೂ ದೂರನ್ನು ದಾಖಿಲಿಸಬಹುದು. ರಾಜ್ಯ ಗ್ರಾಹಕ ದೂರು ಮಂಡಳಿ ಮತ್ತು

ರಾಷ್ಟ್ರ ಗ್ರಾಹಕ ದೂರು ಮಂಡಳಿ ಎರಡರಕ್ಕೂ ದೂರನ್ನು ಸಲ್ಲಿಸಬಹುದು. ಈ ಎರಡೂ ಮಂಡಳಿಗಳಲ್ಲಿನ ಕಾರ್ಯವಿಧಾನವು ಅನೌಪಚಾರಿಕ ಹಾಗೂ ಹೆಚ್ಚಿನ ಸ್ವಾಧೀನಿಸಿಯಾಗಿದೆ. ಇದು ಭಾರತೀಯ ಒಪ್ಪಂದ ಕಾರ್ಯ 1872ರ ಭಾಗವಾಗಿದ್ದ ಎರಡೂ ಕಡೆಯವರೂ ಕಾನೂನು ಬದ್ದವಾಗಿ ಒಪ್ಪಂದಕ್ಕೂ ಪಟ್ಟಿರುತ್ತಾರೆ ಎಂದು ಹೇಳುತ್ತದೆ. ಒಂದು ವೇಳೆ ಒಂದು ಪಕ್ಷದವರು ಮತ್ತೊಂದು ಪಕ್ಷದವರಿಗೆ ಮಾಡಿದ ಈ ವಾಗ್ಣವವನ್ನು ಮುರಿದಲ್ಲಿ ಅದಕ್ಕೇನು ಪರಿಹಾರ ಎನ್ನುವುದನ್ನು ಸೂಚಿಸುತ್ತದೆ.

### ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಲ್ಲಿ ಅರಿವು ಮಾಡಿಸುವ ಅಗತ್ಯತೆ

ಇಂದು ಗ್ರಾಹಕ ಶಿಕ್ಷಣದ ಅಗತ್ಯತೆ ಹೆಚ್ಚಾಗಿದೆ. ಹಿಂದೆಂದಿಗಿಂತ ಹೆಚ್ಚಿನ ಸಂಕೀರ್ಣವಾದ ಮಾರುಕಟ್ಟಿಯ ವ್ಯವಸ್ಥೆಯಲ್ಲಿ ಗ್ರಾಹಕರು ವ್ಯವಹರಿಸುತ್ತಿದ್ದಾರೆ. ಇಲ್ಲಿ ಅವರು ಅತಿ ಹೆಚ್ಚಿನ ಮಾಹಿತಿ ಹಾಗೂ ಸಂಕೀರ್ಣ ವಸ್ತು ಮತ್ತು ಸೇವೆಗಳ ನಡುವೆ ನಿಂತಿದ್ದಾರೆ. ಹಾಗಾಗಿಯೇ ಅವರು ಹೆಚ್ಚಿಪ್ಪಿ ವಂಚನೆಗೊಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಹಿಂದೆಂದಿಗಿಂತ ಅವರಿಗೆ ಅರಿವು ಮತ್ತು ಕೌಶಲ್ಯದ ಅಗತ್ಯತೆ ಹೆಚ್ಚಿದೆ. ವೆಲ್ಲ ಮತ್ತು ಅಧ್ಯರ್ಥನ್ ಗ್ರಾಹಕ ಶಿಕ್ಷಣವನ್ನು ಹೀಗೆ ವಿವರಿಸುತ್ತಾರೆ : "ಕೌಶಲ್ಯ, ಜ್ಞಾನವನ್ನು ಪಡೆಯುವ ಪ್ರಶ್ನೆಯಲ್ಲಿ ವ್ಯಕ್ತಿಗಳು ಅರ್ಥಮಾಡಿಕೊಳ್ಳುವುದು ಗ್ರಾಹಕ ಸಮಾಜದಲ್ಲಿ ಅಗತ್ಯ ಇದರಿಂದ ಇಂದಿನ ಸಂಕೀರ್ಣ ಮಾರುಕಟ್ಟಿಯಲ್ಲಿ ಗ್ರಾಹಕರಿಗಿರುವ ಅವಕಾಶಗಳ ಸಂಮೂಳ ಪ್ರಯೋಜನ ಪಡೆಯಬಹುದು.

### ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕ ಶಿಕ್ಷಣದ ರೂಪರೇಷನೆಗಳು

1986ರಿಂದ ಗ್ರಾಹಕ ಶಿಕ್ಷಣ ಮತ್ತು ಜಾಗೃತಿಯ ಭಾರತ ಸರ್ಕಾರದ ಗಮನವನ್ನು ಸೇಳಿದೆ. ಕಾನೂನು ಗ್ರಾಹಕರಿಗೆ ಕೆಲವು ಹಕ್ಕುಗಳನ್ನು ನೀಡಬಹುದು. ಆದರೆ ಅವರು ಸರ್ವಾರ್ಥಕ ಬಳಕೆ ಹಾಗೂ ಅನುವ್ಯಾಸ ಗ್ರಾಹಕರಿಗೆ ಈ ಕಾನೂನಿನ ಬಗೆ ಅರಿವಿದ್ದಾಗ ಮಾತ್ರ ಆಗುವಂಧದ್ದು. ಈ ಸಮಸ್ಯೆ ಹೆಚ್ಚಾಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಸುಶಿಲಿತ, ಜಾಗೃತ ವ್ಯಕ್ತಿ ಸರ್ವಾರ್ಥಕ ಗ್ರಾಹಕ.

ಶಿಕ್ಷಣವು ವ್ಯಕ್ತಿಗೆ ಸೂಕ್ತ ಆಯ್ದು ಮಾಡಲು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು, ಸೂಕ್ತ ನೇರವು ಪಡೆಯಲು/ನೀಡಲು ಸಮರ್ಥನನಾಗಿಸುತ್ತದೆ.

ರಾಷ್ಟ್ರೀಯ ಆಸ್ತ್ರಯಿಕ ಆರ್ಥಿಕ ಸಂಶೋಧನೆ ಆಯೋಗದ ಸಂಶೋಧನಾ ವರದಿಗಳ ಪ್ರಕಾರ ಗ್ರಾಮೀಣ ಅಭಿವೃದ್ಧಿ ದರಗಳು ನಗರ ಪ್ರದೇಶಗಳಿಗಿಂತ ಹೆಚ್ಚಿದೆ. ಇದು ಮುಂದಿನ ದಶಕದವರೆಗೂ ಹೀಗೆ ಮುಂದುವರೆಯಲ್ಲದೆ. ಭಾರತದ 62.97 ಮಿಲಿಯನ್ ಮನೆಗಳ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಹೆಚ್ಚಿದೆ. ಇವುಗಳಲ್ಲಿ 28.68 ಮಿಲಿಯನ್ ಮನೆಗಳು (46%) ಗ್ರಾಮೀಣ ಭಾರತದಲ್ಲಿವೆ. ಭಾರತದಲ್ಲಿ ನಗರಕ್ಕಿಂತ ಗ್ರಾಮೀಣ ಭಾಗವು ಹೆಚ್ಚು ಮಾರಾಟವಾಗುವ ವಸ್ತುಗಳಿಗೆ ಮಾರುಕಟ್ಟೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾಡಲಾಗುವ ವೆಚ್ಚವು ದೇಶದ ಒಟ್ಟು ಬಳಕೆಯ ವೆಚ್ಚದಲ್ಲಿ 60%ನಷ್ಟು ಹೆಚ್ಚೆಚ್ಚು ಕಂಪನಿಗಳವರು ತಮ್ಮ ವಸ್ತುಗಳನ್ನು ಗ್ರಾಮೀಣ ಮಾರುಕಟ್ಟೆಯಲ್ಲಿ ಮಾರಲು ಯಶ್ಚಿಸುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಸಾಮಾಜಿಕ, ಕಾನೂನಾತ್ಮಕ ಮತ್ತಿತರ ಕ್ರಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಗ್ರಾಮೀಣ ಗ್ರಾಹಕರನ್ನು ತಮ್ಮ ಹಕ್ಕುಗಳ ಬಗೆ ಶಿಕ್ಷಿತರಾಗಿಸಬೇಕು. ತಮ್ಮ ಹಣಕ್ಕೆ ತಕ್ಕ ಮೌಲ್ಯವನ್ನು ಅವರು ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಮಾರಾಟಗಾರರು, ಪಾಲುದಾರರು ಗ್ರಾಹಕ ಶಿಕ್ಷಣದಲ್ಲಿ ಸಕ್ರಿಯವಾಗಿ ಪಾಲೊಳ್ಳಬೇಕು.

ಗ್ರಾಹಕ ಸಂಸ್ಥೆಗಳು ಮತ್ತಿತರ ಸಾರ್ವಜನಿಕ ಸಂಸ್ಥೆಗಳ ಮುಖ್ಯ ಉದ್ದೇಶ ಗ್ರಾಹಕ ಶಿಕ್ಷಣವನ್ನು ಮೇರ್ಮೂರಿಸುವುದು. ಇವುಗಳಲ್ಲಿ ಮುಂದಿನವರನ್ನು ಒಳಗೊಳ್ಳಬೇಕು.

- \* ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ವ್ಯಕ್ತಿಗತ ಕಂಪನಿಗಳು.
- \* ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು.
- \* ಶಿಕ್ಷಕರ ಸಂಘಸಂಸ್ಥೆಗಳು, ಶಿಕ್ಷಕರು, ತರಬೀತುದಾರರು.



\* ಕೆಟುಂಬ ಮತ್ತು ಮೋಷಕ ಸಂಘಸಂಸ್ಥೆಗಳು.

ಗ್ರಾಹಕ ಶಿಕ್ಷಣದಲ್ಲಿ ಮಾಡ್ಯಾಮವು ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚೆಚ್ಚು ಗುಂಪುಗಳು ಇದರಲ್ಲಿ ಭಾಗಿಯಾಗಿದ್ದು ಬಳಕೆದಾರರ ವರ್ತನೆಯ ಬಗೆ ಹೆಚ್ಚು ಎಚ್ಚರ ಮತ್ತು ವಿಮರ್ಶಾತ್ಮಕವಾಗಿರಬೇಕಾದದ್ದನ್ನು ಕುರಿತು ಗಮನಹರಿಸುತ್ತದೆ.

### ಹಾದಿತಪ್ಪಿಸುವ ಜಾಹಿರಾತುಗಳು ಮತ್ತು ಮಾಡ್ಯಾಮದ ಪಾತ್ರ

ಮಾಡ್ಯಾಮಗಳು ಸಮಾಜದ ದುರ್ಭಳ ವರ್ಗಗಳು, ಗ್ರಾಮೀಣ ಗ್ರಾಹಕರೆಡೆಗೆ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಗ್ರಾಮೀಣ ಗ್ರಾಹಕರು ಕೂಡ ಹಲ ಬಗೆಯ ಮಾಡ್ಯಾಮಗಳನ್ನು ನೋಡುವ ಅವಕಾಶವನ್ನು ಹೊಂದಿದ್ದಾರೆ. ಹೊಸ ವಸ್ತುಗಳ ಪರಿಚಯಕ್ಕೆ ಜಾಹಿರಾತು ಬಹುಮುಖ್ಯ ಮೂಲವಾಗಿದೆ.

ಹಲವು ಮಂದಿ ಮಾರಾಟಗಾರರು ಗ್ರಾಮೀಣ ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಸ್ಥರ್ದ ಹೆಚ್ಚಿದೆ.

ಮುದ್ರಣ ಮತ್ತು ವಿದ್ಯುನ್ನಾನ ಮಾಡ್ಯಾಮಗಳಲ್ಲಿ ಹೆಚ್ಚಿರುವ ಹಾದಿತಪ್ಪಿಸುವಂತಹ ಜಾಹಿರಾತುಗಳಿಂದ ಗ್ರಾಹಕರ ಮೇಲೆ ಒತ್ತಡ ಹೆಚ್ಚಿದೆ. ಜಾಹಿರಾತು ಸಂಸ್ಥೆಗಳು ಗ್ರಾಹಕರ ವರ್ತನೆಗಳನ್ನು ಅಭ್ಯಸಿಸುತ್ತ ಗ್ರಾಹಕರ ಹಿತಾಸಕ್ತಿಯನ್ನು ನಿರ್ದಿಷ್ಟಿಸಿ ಹೆಚ್ಚು ಪರಿಣಾಮಕಾರಿಯಾಗಿ ಜಾಹಿರಾತುಗಳನ್ನು ರೂಪಿಸುವತ್ತ ಆಸಕ್ತಿ ಹೊಂದಿದೆ. ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ವಸ್ತುಗಳ ಬಗೆಗೆ ಜನಗಳು ತಿಳಿದಿದ್ದಾರೆ. ಇದು ಸಾಧ್ಯವಾಗಿರುವುದು ಕೇಬಲ್ ಮತ್ತು ಉಪಗ್ರಹ ಚಾನಲ್‌ಗಳಿಂದ. ಇವು ಜಗತ್ತನ್ನು ಸಾಮಾನ್ಯ ಮನುಷ್ಯನ ಬೆರಳುದಿಯಲ್ಲಿ ಜಗತ್ತು ನಿಲುಪುವಂತೆ ಮಾಡಿದೆ.

ಹಾದಿತಪ್ಪಿಸುವ ಜಾಹಿರಾತುಗಳ ವಿರುದ್ಧ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಗಳಿಲ್ಲ. ಗ್ರಾಮೀಣ ಭಾಗದ ಬಡ, ಅಶೀಕ್ಷಿತ ಗ್ರಾಹಕರಿಗೆ ಇದರಿಂದ ತೊಂದರೆಯಾಗುತ್ತದೆ. ವಿಶ್ಲೇಷಣೆ ಅಭಿವೃದ್ಧಿ ವರದಿಯ ಪ್ರಕಾರ “ಅಭಿವೃದ್ಧಿಯಲ್ಲಿ ರಾಷ್ಟ್ರಗಳಲ್ಲಿ ಮಾಹಿತಿ ಸಂಬಂಧಿತ ಸಮಸ್ಯೆಗಳು ಆ ದೇಶಗಳ ಬಡ ಜನ ಎದುರಿಸುತ್ತಿರುವ ಸಮಸ್ಯೆಗಳಾಗಿರುತ್ತವೆ. ಅವರು ತಮ್ಮ ದೈನಂದಿನ ಬದುಕಿನಲ್ಲಿ ಉಳಿಯಲು, ಬೆಳೆಯಲು ನಡೆಸುವ ಹೋರಾಟದಲ್ಲಿ ಈ ಸಮಸ್ಯೆಗಳಿರುತ್ತದೆ” ಸರ್ಕಾರ ಮತ್ತು ಇತರ ಸಂಸ್ಥೆಗಳು ಉತ್ಪಾದಕರು/ಸೇವೆ ಒದಗಿಸುವವರು ಹಾದಿತಪ್ಪಿಸುವ ವಿಧಾನಗಳ ವಿರುದ್ಧ ಎಚ್ಚರದಿದ್ದು ಅವುಗಳನ್ನು ನಿವಾರಿಸಬೇಕು.

**ಎಚ್ಚರ ಗ್ರಾಹಕರೇ ಎಚ್ಚರ ಎನ್ನುವುದು ಗ್ರಾಹಕರೊಡನೆ ಸಂವಹಿಸುವ ಬಹುಮುಖ್ಯ ಸಂದೇಶ.** ಅದೇನೇ ಇದ್ದರೂ ಗ್ರಾಮೀಣ ಗ್ರಾಹಕರು/ಪ್ರೇಕ್ಷಕರೊಡನೆ ಪರಿಣಾಮಕಾರಿಯಾಗಿ ಸಂವಹಿಸಲು ಇನ್ನಷ್ಟು ಕ್ರಮಗಳು ಬೇಕು. ಗ್ರಾಮೀಣ ಗ್ರಾಹಕರ ಆಸಗಳು, ಭಯಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಬೇಕು. ಗ್ರಾಮೀಣ ಭಾರತದಲ್ಲಿ ಟಿವಿಯ ಮೂಲೆಮೂಲಿಗೂ ತಲುಪುತ್ತದೆಯಾದರೂ ವಿದ್ಯುತ್ ಕಡಿತದಿಂದಾಗಿ ಅವುಗಳ ಏಕ್ಕಣ ಮಿತವಾಗಿರುತ್ತದೆ. ಆದರೆ ಗ್ರಾಮೀಣ ಭಾರತದಲ್ಲಿ ರೇಡಿಯೋ ಹೆಚ್ಚು ಜನಪ್ರಿಯವಾದ ಮಾಡ್ಯಾಮವಾಗಿದೆ.

**ಎಲ್ಲಕ್ಕಿಂತ ಮುಖ್ಯವಾಗಿ** ಜಾಹಿರಾತುಗಳ ಮೇಲೂ ಪರಿಣಾಮಕಾರಿ ನಿಯಂತ್ರಕಗಳನ್ನು ರೂಪಿಸಿಕೊಳ್ಳಬೇಕು. ಗ್ರಾಹಕ ಹಿತರಕ್ಷಣಾ ಕಾಯ್ದೆ, 1986 ಅನ್ನಾಯು/ಅಕ್ರಮ ವ್ಯಾಪಾರದ ಸಮಗ್ರ ವಿವರಣೆಯನ್ನು ನೀಡುತ್ತದೆ. ಗ್ರಾಹಕ ನ್ಯಾಯಾಲಯಗಳು ಈ ಕುರಿತು ಕೆಲವು ಅತ್ಯುತ್ತಮ ಆದೇಶಗಳನ್ನು ನೀಡಿದೆ. ಆದರೆ ಎಂಆರ್‌ಟಿಪಿಸಿಯಂತೆ ಈ ನ್ಯಾಯಾಲಯಗಳು ಹಾದಿತಪ್ಪಿಸುವ ಜಾಹಿರಾತುಗಳನ್ನು ಕುರಿತು ತನಿಖೆ ನಡೆಸಲು ಅಗತ್ಯವಾದ ಸೌಕರ್ಯಗಳನ್ನಾಗಿಲ್ಲ ಅಧಿಕಾರವನ್ನಾಗಿಲ್ಲ ಹೊಂದಿಲ್ಲ. ಒಬ್ಬನ ಕೂಡ ಪರಿಣಾಮಕಾರಿ ನಿಯಂತ್ರಕವಲ್ಲ. ಈಗ ಎಂಆರ್‌ಟಿಪಿಸಿ ಕೂಡ ಅಂತ್ಯದಲ್ಲಿ ಇಲ್ಲವಾದ್ದರಿಂದ ಇಂತಹ ಜಾಹಿರಾತುಗಳನ್ನು

### ಕಲಬರಕೆ ನಿಯಂತ್ರಣ

ಕೇಂದ್ರ ಸರ್ಕಾರವು 1986ರಲ್ಲಿ ಆಹಾರ ಕಲಬರಕೆ ನಿಯಂತ್ರಣ ಕಾಯ್ದಿಗೆ ತಿದ್ದುಪಡಿ ತಂದಿತು. ಪ್ರತಿ ವ್ಯಕ್ತಿಯ ಆಹಾರ ಇನ್ನಪ್ಪೆಕ್ಕರೂ ಆಗಿ ಆಹಾರ ಸುರಕ್ಷತೆಯನ್ನು ಕಾಪಾಡುವ ಕಾರ್ಯದಲ್ಲಿ ಭಾಗವಹಿಸುವಂತೆ ಸೂಚಿಸಿತು. ಆದರೆ ಪ್ರಜೆಗಳನ್ನು ಇದರಲ್ಲಿ ಭಾಗವಹಿಸುವಂತೆ ಮಾಡುವ ಕ್ರಮಗಳು ಪರಿಣಾಮಕಾರಿಯಾಗಿದೆ ಇದು ಅನುಷ್ಠಾನಕ್ಕೆ ಬರದೆ ಸೋತಿತು. ಹಾಗಾಗಿ ಗ್ರಾಹಕರು ಆಹಾರ ನಿಯಂತ್ರಕರ ಮುಜ್ಫಯಲ್ಲಿರುವಂತಾಯಿತು. 1.3

ಬಿಲಿಯನ್ ಗ್ರಾಹಕರ ಸಂಖ್ಯೆಗೊಳಿಸುವ ಪ್ರಮಾಣಕೆ ಪ್ರಯತ್ನವನ್ನು ನಿಯಂತ್ರಕರು ಮಾಡಬೇಕಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಸಂಸ್ಥೆಯ ಪ್ರಕಾರ ದೈನಿಕ ಬಳಕೆಯ ಆಹಾರ ವಸ್ತುಗಳು ಹೆಚ್ಚು ಕಲಬರಕೆಗೊಂಡು ಕಲುಷಿತವಾಗಿರುತ್ತದೆ. ಇದರಲ್ಲಿ ಹಾಲಿನ ಉತ್ಪನ್ನಗಳು (ಹೋವ, ಬೆಣ್ಣ, ತುಪ್ಪ, ಹಾಲಿನ ಸಿಹಿತಿಂಡಿಗಳನ್ನು), ಕಾಳಿಗಳು, ಸಾಸಿವೆ ಎಣ್ಣ, ಕಡಲೀಕಾಯಿಣ್ಣ, ಕೋಳಿ ಮತ್ತು ಮಾಂಸ, ಹಣ್ಣಿಗಳು ಮತ್ತು ತರಕಾರಿಗಳು. ಬಿಜಿಯಾಗಿ ಮಾರಾಟವಾಗುವ ವಸ್ತುಗಳಲ್ಲಿ ಕಲಬರಕೆ ಹೆಚ್ಚು. ಪ್ರಾಕ್ ಮಾಡಲಾದ ರಾಷ್ಟ್ರೀಯ ಬ್ರಾಂಡ್ ಉತ್ಪನ್ನಗಳು ಸುರಕ್ಷಿತವಾಗಿರುತ್ತವೆ. ಆ ಕಂಪನಿಗಳವರು ತಮ್ಮ ಹಾಗೂ ತಮ್ಮ ವಸುವಿನ ಬ್ರಾಂಡ್ ಹೆಸರಿನ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದಿಯಲ್ಲಿ ಕಲಬರಕೆ ಎನ್ನುವ ಪದ ಕೂಡ ಕಾಣಿಸುವುದಿಲ್ಲ. ಈ ಕಾಯ್ದಿಯು ಸುರಕ್ಷಿತ ಆಹಾರ, ಕಡಿಮೆ ದರ್ಜೆ ಹಾಗೂ ಅಸುರಕ್ಷಿತ ಆಹಾರಗಳ ಬಗ್ಗೆ ಹೇಳುತ್ತದೆ. ಒಂದು ವೇಳೆ ವಸ್ತು ಅಸುರುಕ್ಕಿತ ಎನ್ನುವುದು ರುಚಿವಾತಾಗದೆ ಹೋದರೆ ದಂಡ ಕಟ್ಟಿ ಪಾರಾಗಿಬಿಡಬಹುದು.

### ಜಾರಿ ವ್ಯಘಟ್ಯ

ಆಹಾರ ಸಂರಕ್ಷಣೆ ಮತ್ತು ಮಾನದಂಡಗಳ ಕಾಯ್ದಿ ಜಾರಿಯಾದ ನಂತರ ಆಹಾರದ ಗುಣಮಟ್ಟವನ್ನು ನಿರ್ದಿಷಿಸಲು ಬೇರೆಯದೇ ವ್ಯವಸ್ಥೆ



ರೂಪುಗೊಂಡಿತು. ಆದರೆ ಸ್ಥಳೀಯ ಸಂಸ್ಥೆಗಳಲ್ಲಿದ್ದ ಹಿಂದಿನ ಅಧಿಕಾರಿಗಳೇ ಈ ಕ್ರಮಗಳ ಮೇಲ್ಮೈಕಾರಕರಾದರು. ಗ್ರಾಹಕರ ಹಕ್ಕಿಗಳಾಗಿ ಹೋರಾಡುತ್ತಿರುವವರ ಪ್ರಕಾರ ಈ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. 97% ಗ್ರಾಹಕರು ಅಗತ್ಯವಾದ ಪರೀಕ್ಷೆಗಳನ್ನು ಮಾಡುವುದಿಲ್ಲ. ಗ್ರಾಹಕರು ಹಣ್ಣು, ತರಕಾರಿಗಳ ತಾಜಾತನ, ಸ್ವಚ್ಚತೆ, ಹಾನಿಗೊಳಾಗಿದೆಯೇ, ಪಕ್ಷಗೊಂಡಿದೆಯೇ ಎನ್ನುವುದನ್ನು ಪರೀಕ್ಷೆಸಿಕೊಳ್ಳಬೇಕು. ಪ್ರಾಕ್ ನಲ್ಲಿರುವ / ಸೀಲಾಗಿರುವ / ಬಾಟಲು/ ಡಬ್ಬಗಳಲ್ಲಿರುವ ಆಹಾರ ಉತ್ಪನ್ನಗಳ ಸೀಲು ಮತ್ತು ಅವಧಿಮುಗಿವ ದಿನಾಂಕವನ್ನು ಪರೀಕ್ಷೆಸಿಕೊಳ್ಳಬೇಕು. ಎಫ್‌ಪಿಎ, ಐಸ್‌ಎಸ್‌ಪ ಅಥವ ಎಜಿಎಂವಾರ್ಕೆ ಜಿಹ್ವೆಗಳಿಗೆಯೇ, ಮುಚ್ಚಳ ಭದ್ರಪಡಿಸಿದೆಯೇ ಯಾವುದೇ ರೀತಿಯ ಹಾನಿಯಾಗಿದೆಯೇ ಎನ್ನುವುದನ್ನು ಪರೀಕ್ಷೆಸಿಕೊಳ್ಳಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಅಂತರ್ಜಾಲ ಮತ್ತು ಏಟಿಯನ್ನು ಬಳಸಿ ಜಾಗೃತಿ ಮೂಡಿಸಲು ಕ್ರಮಕ್ಕೆಗೊಳ್ಳಲಾಗಿದೆ.

**ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ್ / ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ**

ಸಂಸತ್ತು ಆರುಕೋಟಿ ಗ್ರಾಮೀಣ ಕುಟುಂಬಗಳನ್ನು ಡಿಜಿಟಲ್ ಸಾಕ್ಷರನ್ವಾಗಿಸುವ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾಸಕ್ಕೆ ಒಬ್ಬೆಗೆ ನೀಡಿದೆ. ಇದಕ್ಕಾಗಿ ಹೂಡಿಕೆಯಾಗಿರುವ ಮೊತ್ತ

ರೂ.2,351.38 ಕೋಟಿ. ಈ ಕಾರ್ಯಕ್ರಮವು ಭಾರತದಲ್ಲಿ ಮಾರ್ಚ್ 2019ರ ವೇಳೆಗೆ ಡಿಜಿಟಲ್ ಸಾಕ್ಷರತೆಯನ್ನು ಸಾಧಿಸುವ ಗುರಿ ಹೊಂದಿದೆ.

ಈ ಬಗ್ಗೆ ವಿತ್ತ ಮಂತ್ರಿಗಳು ಕೇಂದ್ರ ಬಜೆಟ್ 2016-17ರಲ್ಲಿ ಘೋಷಿಸಿದರು. ಈ ಯೋಜನೆಯು ವಿಶ್ವದಲ್ಲೇ ಅತಿದೊಡ್ಡ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಎನ್ನಲಾಗಿದೆ. ಇದರ ಅಂಗವಾಗಿ 2016-17ರ ಅಧಿಕ ವರ್ಷದಲ್ಲಿ 25 ಲಕ್ಷ ಅಭ್ಯರ್ಥಿಗಳನ್ನು, ತರಬೇತಿಗೊಳಿಸುವ ಗುರಿ ಇತ್ತು. 2017-18ರಲ್ಲಿ 275 ಲಕ್ಷ ಅಭ್ಯರ್ಥಿಗಳನ್ನು ಮತ್ತು 2018-19ರಲ್ಲಿ 300 ಲಕ್ಷ ಅಭ್ಯರ್ಥಿಗಳನ್ನು ತರಬೇತಿ ನೀಡಲಾಗುವುದು. ದೇಶದಲ್ಲಿಡೆ ಸಮಾನವಾಗಿ ಇದು ತಲುಪಲು ಸಾಧ್ಯವಾಗುವಂತೆ 250,000 ಗ್ರಾಮಪಂಚಾಯಿತಿಗಳಲ್ಲಿ ತಲಾ 200-300 ಮಂದಿ ಅಭ್ಯರ್ಥಿಗಳನ್ನು ಇದಕ್ಕಾಗಿ ನೊಂದಾಯಿಸಲಾಗುವುದಂದು ಅಂದಾಜಿಸಲಾಗಿದೆ. ಡಿಜಿಟಲ್ ಸಾಕ್ಷರಸ್ಥರು ಕಂಪೌಟರ್‌ಗಳನ್ನು ಬಳಸಬಹುದು. ಇದರೊಂದಿಗೆ ಡಿಜಿಟಲ್ ಸಾಮಗ್ರಿಗಳಾದ ಟ್ಯಾಬ್ಲೆಟ್‌, ಸ್ಮಾರ್ಟ್ ಫೋನ್ ಫೋನುಗಳನ್ನು ಬಳಸಬಲ್ಲರು. ಅಲ್ಲದೆ ಈ-ಮೇಲ್‌ಗಳನ್ನು ಕಳಿಸಲು, ಓದಲು, ಅಂತರ್ಜಾಲ ಬಳಕೆ, ಸರ್ಕಾರಿ ಸೇವೆಗಳ ಬಳಕೆ, ಮಾಹಿತಿ ಮುದುಕಾಟ, ಹಣಮುಕ್ತ ವ್ಯವಹಾರ ಮೊದಲಾದವನ್ನು ಕಲಿಯುತ್ತಾರೆ. ಈ ಯೋಜನೆಯ ಅನುಷ್ಠಾನವು ರಾಷ್ಟ್ರ/ಕೇಂದ್ರದ್ವಾಢಿತ

ಪ್ರದೇಶಗಳ ಸಹಯೋಗದೊಂದಿಗೆ ಕೇಂದ್ರ ವಿದ್ಯಾನ್ಯಾನ ಮತ್ತು ಒಟ್ಟ ಸಚಿವಾಲಯದ ಮೇಲ್ಮೀಚಾರಣೆಯಲ್ಲಿ ನಡೆಯಲಿದೆ. ಇದರಲ್ಲಿ ರಾಜ್ಯಗಳ ಸಂಸ್ಥೆಗಳು, ಜಿಲ್ಲೆಗಳ ಈ- ಆಡಳಿತ ಸೋಸೈಟಿ ಇತ್ತಾದಿಗಳು ಕೈಷೋಡಿಸಲಿವೆ. 71ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆಯು 2014ರಲ್ಲಿ ಶ್ರೀಕಣ ಕುರಿತು ನಡೆಸಿದ ಸಮೀಕ್ಷೆಯಲ್ಲಿ ತಿಳಿದ ಬಂದ ಸಂಗತಿಯಿಂದರೆ ಗ್ರಾಮೀಣ ಕುಟುಂಬಗಳಲ್ಲಿ 6% ಮಂದಿ ಕಂಪ್ಯೂಟರ್ ಹೊಂದಿದ್ದಾರೆ, 15 ಕೋಟಿಗಂತ ಹೆಚ್ಚು ಕುಟುಂಬಗಳಲ್ಲಿ ಕಂಪ್ಯೂಟರ್ ಇಲ್ಲ. ಇಷ್ಟಗಳಲ್ಲಿ ಬಹುತೇಕ ಕುಟುಂಬಗಳು ಡಿಜಿಟಲ್ ಅನ್ವಯರಸ್ಥರು. ಡಿಜಿಟಲ್ ಸಾಕ್ಷರತೆ ಮತ್ತು ಅಂತರ್ಜಾಲ ಸೌಕರ್ಯ ಇವರದೂ ಡಿಜಿಟಲ್ ಇಂಡಿಯಾ ಎನ್ನುವ ನಾಣ್ಯದ ಎರಡು ಮುಖಗಳು. ಇದು ಯಶಸ್ವಿಯಾಗಲು ಎರಡನ್ನೂ ಸಾಧಿಸಬೇಕು. ಸರ್ಕಾರದ ನಗದುಮುಕ್ತ ವ್ಯವಹಾರ ಸಾಧ್ಯವಾಗಿಸಲು ಮೊಬೈಲ್ ಫೋನುಗಳು ಮುಖ್ಯ ಹಾಗಾಗಿ ಡಿಜಿಟಲ್ ಹಣ, ಮೊಬೈಲ್ ಬ್ಯಾಂಕಿಂಗ್, ಯಾರ್ಡಿಎಸ್, ಯುಎಸ್‌ಎಸ್‌ಡಿ ಮತ್ತು ಆಧಾರ್ ಕಾರ್ಡ್ ಆಧಾರಿತ ಪಾವತಿ ವ್ಯವಸ್ಥೆ ಹಾಗೂ ಇನ್ನಿತರ ಪಾವತಿ ವಿಧಾನಗಳ ಕಲಿಕೆಯ ಮೇಲೆ ಒತ್ತು ನೀಡಲಾಗುತ್ತದೆ. ವಿದ್ಯಾನ್ಯಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತದ 'ಇ - ಅಭಿವೃದ್ಧಿ'ಯ ಮೇಲ್ಮೀಚಾರಣೆಯನ್ನು ಹೊಂದಿರುತ್ತದೆ. ಇದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ನಿಯೋಜಿತ ಸಂಸ್ಥೆಗಳು, ಜಿಲ್ಲಾ ಈ- ಆಡಳಿತ ಸೋಸೈಟಿಗಳೂಡಗೂಡಿ ಕಾರ್ಯನಿರ್ವಹಿಸುತ್ತದೆ.

**ಭಾರತ ಸರ್ಕಾರವು ಆಗಸ್ಟ್ 2014ರಲ್ಲಿ ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್ ಅನ್ನು ವಿದ್ಯಾನ್ಯಾನ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಡಿಯಲ್ಲಿ ಆರಂಭಿಸಿತು. ಇದನ್ನು 2016ರಲ್ಲಿ ವಿದ್ಯಾನ್ಯಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಂದು ಮಾಡಲಾಯಿತು. ಈ ಯೋಜನೆಯ ಅನುಷ್ಠಾನದ ಪಾಲುದಾರರು ನ್ಯಾಸ್ಕಾರ್ಮಾ, ಇಂಟಿಲ್ ಮತ್ತು ಹೆಚ್‌ಪೀ. ಬಡತನ ರೇಖೆಗಂತ ಕೆಳಗಿರುವವರು, ಪರಿಶೀಲನೆ ಜಾತಿ, ಪಂಗಡಗಳಿಗೆ ಸೇರಿದವರಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಹಾಗೂ ಉಳಿದವರಿಗೆ ಅತ್ಯುಲ್ಲಷ್ಟ ಮುಲ್ಕವನ್ನು ಪಡೆಯಲಾಗುತ್ತದೆ.**



**ಇದರ ಉದ್ದೇಶ ಪ್ರತಿ ಕುಟುಂಬದಲ್ಲಿ ಒಬ್ಬರನ್ನಾದರೂ ಡಿಜಿಟಲ್ ಸಾಕ್ಷರನ್ನಾಗಿಸಬೇಕೆಂಬುದು.** ಮೊದಲಿಗೆ 5.25 ಮಿಲಿಯನ್ ಜನರನ್ನಾದರೂ ತಲುಪುವ ಗುರಿಯನ್ನು ಹೊಂದಿದೆ. ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೋಕರರು ಅಂದರೆ ಅಂಗನವಾಡಿ ಕಾರ್ಯಕರ್ತರು (ತಾಯಿ - ಮಗುವಿನ ಆರೋಗ್ಯವನ್ನು ನೋಡಿಕೊಳ್ಳುವ ಸಮುದಾಯದ ಆರೋಗ್ಯ ಕಾರ್ಯಕರ್ತರು), ರೇಣ್ಣ ಅಂಗಡಿಯವರು (ಆಹಾರ ಕಾಳಿಗಳನ್ನು ಸಾರ್ವಜನಿಕರಿಗೆ ವಿತರಿಸುವ ವ್ಯವಸ್ಥೆ) ಇವರನ್ನು ಗುರಿಯಾಗಿಸಿಕೊಂಡಿದೆ. ಎನ್ನಾಡಿಲ್ಲಾವಂ ಅಂತರ್ಜಾಲದ ಪ್ರಕಾರ ಆರಂಭಿಕ ಗುರಿಯನ್ನು ಈಗಳೇ ತಲುಪಲಾಗಿದೆ. ಪ್ರಸ್ತುತ 10 ಮಿಲಿಯನ್ ನೋಂದಣಿಗಳನ್ನು ತೋರಿಸುತ್ತಿದ್ದು ಅದರಲ್ಲಿ 8.27 ಮಿಲಿಯನ್ ತರಬೇತಿ ಪಡೆದ ಅಭ್ಯರ್ಥಿಗಳು ಮತ್ತು 5.4 ಮಿಲಿಯನ್ ಸರ್ಟಿಫಿಕೇಟ್ ಪಡೆದ ಅಭ್ಯರ್ಥಿಗಳು. ಈ ಹೊಸ ಯೋಜನೆಯು ಡಿಜಿಟಲ್ ಸಾಕ್ಷರತೆಯಲ್ಲಿ ಸುಧಾರಣೆಯನ್ನು ತರಲಿದೆ. ಕೊಳ್ಳುವಿಕೆಯಲ್ಲಿ ಗ್ರಾಮೀಣ ಗ್ರಾಹಕರ ಅವಶ್ಯಕತೆಗಳು ಭಿನ್ನರೀತಿಯಲ್ಲಿವೆ. ಇವು ನಗರ ಗ್ರಾಹಕರಿಗಿಂತ ಭಿನ್ನ ಗ್ರಾಮೀಣಗ್ರಾಹಕರ ಅವಶ್ಯಕತೆಗಳಿಗೆ ತಕ್ಷಂತೆ ವಸ್ತುಗಳನ್ನು, ಸೇವೆಗಳನ್ನು ರೂಪಿಸಬೇಕು. ಹಾಗೂ ಅವರಲ್ಲಿ ವಸ್ತು, ಸೇವೆಗಳನ್ನು ಕುರಿತಂತೆ ಜಾಗ್ರತ್ತಿಯನ್ನು ಮೂಡಿಸಬೇಕು. ಗ್ರಾಹಕರ ನಿರ್ಣ್ಯಕೆ ತಕ್ಷಂತೆ ಅವರು ಕೊಳ್ಳುವ ವಸ್ತುಗಳನ್ನು ಮತ್ತು ಸೇವೆಗಳನ್ನು ಒದಗಿಸುವಲ್ಲಿ ಹೆಚ್ಚು ಹಿತಾಸಕ್ತಿ ಪಡಿಸಬೇಕಿದೆ. ಭಾರತದಲ್ಲಿ ಗ್ರಾಹಕ ಹಿತಾಸಕ್ತಿಯನ್ನು ಕಾಪಾಡುವ ಕಾನೂನುಗಳು, ಗ್ರಾಹಕ ದೂರುಗಳನ್ನು ಆಲಿಸಿ ನ್ಯಾಯ ಸಲ್ಲಿಸಲು ನ್ಯಾಯಾಲಯಗಳಿವೆ. ಆದರೆ ಗ್ರಾಹಕರಿಗೆ ಇವುಗಳ ಅರಿವಿಲ್ಲ. ಗ್ರಾಮೀಣ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಸಾಕಷ್ಟು ಕ್ರಮಗಳನ್ನು

ಕೈಗೊಳ್ಳಲಾಗಿದೆ. ಆದರೆ ಸಮಾಜೋಆರ್ಥಿಕ ಪರಿಸ್ಥಿತಿಯು ಕಾರಣಗಳಿಂದ ಅವಗಳು ಪರಿಣಾಮಕಾರಿಯಾಗಿಲ್ಲ. ಗ್ರಾಹಕರು ಹೆಚ್ಚಿಗೆ ಕೊಳ್ಳುವಿಕೆಯನ್ನು ಮಾಧ್ಯಮಗಳ ಜಾಹಿರಾತನ್ನು ಆಧರಿಸಿ ನಿರ್ದರ್ಶಿಸುತ್ತಾರೆ. ಮೋಸ ಹೋದಾಗ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುವಲ್ಲಿ ಸೋಲುತ್ತಾರೆ. ಗ್ರಾಹಕ ಸಂಸ್ಥೆಗಳು ಮತ್ತಿತರ ಸಾಮಾಜಿಕ ಸಂಸ್ಥೆಗಳು ಗ್ರಾಹಕ ಲಿಕೆಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗ್ರಾಹಕರಿಗೆ ಮಾಹಿತಿ ನೀಡುವ ಮತ್ತು ಅವರಿಗೆ ಆಯ್ದು ಮಾಡುವಲ್ಲಿ ಸಹಾಯ ಮಾಡಲು ಸಾಧ್ಯತೆಗಳನ್ನು ಹೊಂದಿರುತ್ತಾರೆ. ಗ್ರಾಹಕರಿಗೆ ಸೂಕ್ತ ಮಾಹಿತಿಯು ಸೂಕ್ತ ಸಮಯದಲ್ಲಿ ಸೂಕ್ತ ಸ್ಥಳದಲ್ಲಿ ಕೊಳ್ಳುವ ಮೊದಲು ಇಲ್ಲವೇ ಕೊಳ್ಳುವ ನಿರ್ಧಾರ ಮಾಡಿದಾಗ ಸಿಗಬೇಕು. ಶಾಲಾ, ಕಾಲೇಜು ಪರ್ಕೆಟ್‌ಮೆಡಲ್ಲಿ ಗ್ರಾಹಕ ಲಿಕೆಣವನ್ನು ಸೇರಿಸುವ ನಿರ್ಧಾರ ಮಾಡಲು ಸೂಕ್ತ ಸಮಯ. ನಕಲಿ ಮತ್ತು ಕಲಬೆರಕೆಯ ವಸ್ತುಗಳು ಮಾರುಕಟ್ಟೆಯನ್ನು ಪ್ರವೇಶಿಸದಂತೆ ಕಟ್ಟುನಿಟ್‌ಪಾದ ಕಾನೂನನ್ನು ಅನುಷ್ಠಾನಗೊಳಿಸಬೇಕು. ಇದರಿಂದ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬಹುದು. ದೂರ ನಿವಾರಣಾ ವ್ಯವಸ್ಥೆಯ ಸಬಲೀಕರಣ

**ಗ್ರಾಹಕರ ದೂರುಗಳನ್ನು ಸೂಕ್ತವಾಗಿ ನಿವಾರಿಸುವುದು ಅತ್ಯಗತ್ಯ. ಹಾಗಾಗಿ ಈ ವ್ಯವಸ್ಥೆಯನ್ನು ರೂಪಿಸಲು ಮೊದಲ ಆದ್ಯತೆ ನೀಡಬೇಕು. ಹಾಗೂ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಗ್ರಾಹಕರಿಗೆ ನಂಬಿಕೆ ಹಟ್ಟಬೇಕಾದಲ್ಲಿ ಅವರಿಗೆ ಏನಾದರೂ ತೊಂದರೆಗಳಾದಲ್ಲಿ ಅವಗಳನ್ನು ನಿವಾರಿಸುವ ವಾಗ್ದಾನವನ್ನು ಮಾಡಬೇಕು.**

### ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ

ಗ್ರಾಮೀಣ ಗ್ರಾಹಕರನ್ನು ತಲುಪಬೇಕಾದಲ್ಲಿ ಪಂಚಾಯತ್ ರಾಜ್‌ಗಳ ನೇರವನ್ನು ಪಡೆಯಬೇಕು. ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ವಸ್ತುಗಳ ಮಾರಾಟವನ್ನು ತಡೆಗಟ್ಟಲು ಕೂಡ ಈ ಸಂಸ್ಥೆಯ ನೇರವು ಬೇಕು. ಈ ಸಂಸ್ಥೆಗಳು ಗ್ರಾಹಕರ ರಕ್ಷಣೆಯಲ್ಲಿ ಅರ್ಥಮಾರ್ಥ ಪಾತ್ರವನ್ನು ವಹಿಸುತ್ತವೆ. ಇದನ್ನು ಕಾನೂನು ರೂಪಕರು ಸಹ ಗುರುತಿಸಿದ್ದಾರೆ. □

# ಧ್ವಾಹಕರು ಮತ್ತು ಸೇವಾ ತೆಲಿದೆ



**ಜಾಗತಿಕ ತೆಲಿಗೆ ವ್ಯವಸ್ಥೆಗೆ ಧಾರಕದ ತೆಲಿಗೆ ವ್ಯವಸ್ಥೆಯನ್ನು ಜೊಂಟಿಲ್‌ಲುವ ಉದ್ದೇಶಿಂದ ಇವಣ್ಣಿ ರುಷ್ಯಾ ಜಾಲಿಗೆ ತರಲಾಗಿದೆ.**

**ಆಂತರಿಕವಾಗಿ ಕೇಳುವುದಾದರೆ ಕೆಲವು ಮತ್ತು ಮಾತ್ರಾಗಳನ್ನು ಪ್ರಮುಖ ಸೇವೆಗಳ ತೆರಿಗೆ (ಜಿಎಸ್‌ಟಿ)ಯನ್ನು ದೇಶದಲ್ಲಿ ಕೆಂಪು ಕಂಬಳಿಯ ಸ್ವಾಗತ್ಯದೊಂದಿಗೆ ಜಾರಿಗೊಳಿಸಲಾಯಿತು. ಭಾರತದಲ್ಲಿ ಜಾಗತಿಕ ಗುಣಮಟ್ಟಕ್ಕನುಗುಣವಾಗಿ ಒಂದೇ ತೆರನಾದ ಏಕೆಂದೀರಿಯ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದು ಸುಲಭವಾಗಿ ವ್ಯಾಪಾರ ಮತ್ತು ವಹಿವಾಟಿ ನಡೆಸಲು ಅನುವಾಗುವಂತೆ ಮಾಡುವುದೇ ಜಿಎಸ್‌ಟಿಯ ಜಾರಿಯ ಗುರಿ.**

**ಆದರೆ ಈ ತೆರಿಗೆಯನ್ನು ಜಾರಿಗೊಳಿಸಿದ ನಾಲ್ಕು ತಿಂಗಳ ನಂತರ ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ಜೊತೆಗೆ ಬಳಕೆದಾರರು ಈ ತೆರಿಗೆಯಿಂದ ತೈಪ್ತರಾದಂತೆ ಕಾಣುತ್ತಿಲ್ಲ. ಈ ತೆರಿಗೆ ಜಾರಿಗೆ ಬಂದ ನಂತರ ಉಟ ತಿಂಡಿ ಮಾಡುವಾಗ, ಪ್ರಯಾಣಿಸುವಾಗ ಮಧ್ಯಮ ವರ್ಗದವರು ಮತ್ತು ಸಣ್ಣ ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ತೀರಾ ಕ್ಲಿಪ್‌ರೆಕರ್‌ವಾದ ಮತ್ತು ಗೊಂದಲಮಯವಾದ ನಿಯಮಾವಳಿಗೊಂದ ಹೆಚ್ಚು ಸಂಕ್ಷೇಪೆಯಾಗಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ ದೊರುಗಳನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದೆ.**

**ಹಾಗಾದರೆ ಜಿಎಸ್‌ಟಿಯ ಎಲ್ಲಾ ಸರಕುಗಳು ಮತ್ತು ಪ್ರಮುಖ ಸೇವೆಗಳನ್ನು ವಿವಿಧ ಹಂತಗಳ ತೆರಿಗೆ ವ್ಯಾಪ್ತಿಯಲ್ಲಿ ಸೇರಿಸಿತು. ಇದು ಪಸ್ತುತಿ ಇರುವ ತೆರಿಗೆ ವ್ಯವಸ್ಥೆಯಲ್ಲಿರುವ ಎಲ್ಲ ಲೋಪದೋಶಗಳನ್ನು ಸರಿಪಡಿಸುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆ ಮ್ಹೋತ್ಸಾಹ ಹೊಡುತ್ತದೆ ಎಂದು ನಂಬಲಾಗಿತ್ತು. ಮತ್ತು ಜಿಎಸ್‌ಟಿ ದೇಶದ ಎಲ್ಲ ರಾಜ್ಯಗಳ ಪರೋಪಕ ತೆರಿಗೆಗಳನ್ನು ಏಕರೋಪಗೊಳಿಸಿ ದೇಶದಲ್ಲಿ ಒಂದೇ ರೀತಿಯ ತೆರಿಗೆಯನ್ನು ಜಾರಿಗೊಳಿಸುತ್ತದೆ ಎಂದಿತ್ತು.**

**ವಿವಿಧ ಸರಕುಗಳು ಮತ್ತು ಸೇವೆಗಳನ್ನು ನಾಲ್ಕು ಹಂತದ 0%, 5%, 12%, 18% ಮತ್ತು 28% ರ ದರದಲ್ಲಿ ಸೇರಿಸಿದಾಗ ಸುಮಾರು ಶೇಕಡಾ 50 ಸೇವೆಗಳು ಮತ್ತು ಸರಕುಗಳು 18% ರ ದರದ ವ್ಯಾಪ್ತಿಯೊಳಗೆ ಬಂದಿದ್ದವು. ಈ ದರದಲ್ಲಿ ಪಸ್ತುಗಳನ್ನು ದಿನದಿತ್ಯ ಹೊಳ್ಳುವ ಬಳಕೆದಾರರ ಜೇಳಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಿದವು. ಇದರಿಂದ**



\* ಓ ಎನ್ ಅಕ್ಷೇತ್ರ

**ಸೆಂಟ್ರಾನ ವಿಶೇಷ ಜಂಟಿ ಅಧಿವೇಶನದಲ್ಲಿ 2017 ರ ಜುಲೈ 1 ರಂದು ಪ್ರಕಟಿಸಿದ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯನ್ನು ದೇಶದಲ್ಲಿ ಕೆಂಪು ಕಂಬಳಿಯ ಸ್ವಾಗತ್ಯದೊಂದಿಗೆ ಜಾರಿಗೊಳಿಸಲಾಯಿತು. ಭಾರತದಲ್ಲಿ ಜಾಗತಿಕ ಗುಣಮಟ್ಟಕ್ಕನುಗುಣವಾಗಿ ಒಂದೇ ತೆರನಾದ ಏಕೆಂದೀರಿಯ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದು ಸುಲಭವಾಗಿ ವ್ಯಾಪಾರ ಮತ್ತು ವಹಿವಾಟಿ ನಡೆಸಲು ಅನುವಾಗುವಂತೆ ಮಾಡುವುದೇ ಜಿಎಸ್‌ಟಿಯ ಜಾರಿಯ ಗುರಿ.**

**ಕೌನ್ಸಿಲ್ ಒಬ್ಬೆಗೆ ನೀಡಿದುದಕ್ಕೆ ಕೆಲವು ಬದಲಾವಣೆಗಳನ್ನು ಪ್ರಧಾನ ಮಂತ್ರಿಗಳು ಮಾಡಿದ್ದಾರೆ. ಏರಡನೆಯದಾಗಿ, ಬಹುಶಃ ಎಲ್ಲ ಲೋಪವಾಗಿರಬಹುದು ಎಂದರೆ ಪಸ್ತುಗಳು ಮತ್ತು ಸೇವೆಗಳನ್ನು ನಾಲ್ಕು ಹಂತದ 0%, 5%, 12%, 18% ಮತ್ತು 28% ರ ದರದಲ್ಲಿ ವಿಂಗಡಣ ಮಾಡುವಲ್ಲಿ.**

**ಹಾಗಾದರೆ, ಈಗ ಜಾರಿಯಾಗಿರುವ ಜಿಎಸ್‌ಟಿ ಮೂದಲು ಬಳಕೆದಾರರಿಗೆ ನಂತರ ವಾಣಿಜ್ಯದ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ನೋಡೋಣ.**

**ವ್ಯಾಪಕವಾದ ಜರ್ಜರಿಯ ನಂತರ ಜಿಎಸ್‌ಟಿ ಕೌನ್ಸಿಲ್, ಎಲ್ಲ ಸರಕುಗಳು ಮತ್ತು ಪ್ರಮುಖ ಸೇವೆಗಳನ್ನು ವಿವಿಧ ಹಂತಗಳ ತೆರಿಗೆ ವ್ಯಾಪ್ತಿಯಲ್ಲಿ ಸೇರಿಸಿತು. ಇದು ಪಸ್ತುತಿ ಇರುವ ತೆರಿಗೆ ವ್ಯವಸ್ಥೆಯಲ್ಲಿರುವ ಎಲ್ಲ ಲೋಪದೋಶಗಳನ್ನು ಸರಿಪಡಿಸುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆ ಮ್ಹೋತ್ಸಾಹ ಹೊಡುತ್ತದೆ ಎಂದು ನಂಬಲಾಗಿತ್ತು. ಮತ್ತು ಜಿಎಸ್‌ಟಿ ದೇಶದ ಎಲ್ಲ ರಾಜ್ಯಗಳ ಪರೋಪಕ ತೆರಿಗೆಗಳನ್ನು ಏಕರೋಪಗೊಳಿಸಿ ದೇಶದಲ್ಲಿ ಒಂದೇ ರೀತಿಯ ತೆರಿಗೆಯನ್ನು ಜಾರಿಗೊಳಿಸುತ್ತದೆ ಎಂದಿತ್ತು.**

**ವಿವಿಧ ಸರಕುಗಳು ಮತ್ತು ಸೇವೆಗಳನ್ನು ನಾಲ್ಕು ಹಂತದ 0%, 5%, 12%, 18% ಮತ್ತು 28% ರ ದರದಲ್ಲಿ ಸೇರಿಸಿದಾಗ ಸುಮಾರು ಶೇಕಡಾ 50 ಸೇವೆಗಳು ಮತ್ತು ಸರಕುಗಳು 18% ರ ದರದ ವ್ಯಾಪ್ತಿಯೊಳಗೆ ಬಂದಿದ್ದವು. ಈ ದರದಲ್ಲಿ ಪಸ್ತುಗಳನ್ನು ದಿನದಿತ್ಯ ಹೊಳ್ಳುವ ಬಳಕೆದಾರರ ಜೇಳಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಿದವು. ಇದರಿಂದ**

ಜನಸಾಮಾನ್ಯರ ಜೀವನದ ಮೇಲೆ ಭಾರಿ ಪರಿಣಾಮ ಬೀರಿತು. ಅದರ ವಿವರವಾದ ಪರಿಣಾಮದ ವಿಶೇಷಣ ಇಲ್ಲಿದೆ.

### ಪಾದರಕ್ಷೆಗಳು ಮತ್ತು ಮೇಲುಡುಮಗಳು / ಗಾರ್ಮಿಂಟ್ಸ್

500 ರೂಪಾಯಿಗಂತಹ ಹೆಚ್ಚು ಬೆಲೆಯ ಪಾದರಕ್ಷೆಗಳು ಶೇಕಡಾ 18 ರ ವ್ಯಾಪ್ತಿಗೆ ಬರುತ್ತವೆ. ಜಿಎಸೋಟಿ ಜಾರಿಗೆ ಬರುವುದಕ್ಕೆ ಮುಂಚೆ ಇದು 14.41% ಇತ್ತು. ಅದರೆ 500 ರೂಪಾಯಿಗಂತಹ ಕಡಿಮೆ ಬೆಲೆಯ ಪಾದರಕ್ಷೆಗಳು ಶೇಕಡ 5% ರ ವ್ಯಾಪ್ತಿಗೆ ಒಳಪಡುತ್ತವೆ. ಹಾಗಾಗಿ 500 ರೂಪಾಯಿಗಂತಹ ಹೆಚ್ಚು ಬೆಲೆಯ ಪಾದರಕ್ಷೆಗಳಿಗೆ ಈಗ ಹೆಚ್ಚು ತೆರಿಗೆ ಕೊಡಬೇಕಾಗುತ್ತದೆ.

ಸಿದ್ಧ ಉಡುಮಗಳಿಗೆ ಈಗ 12% ತೆರಿಗೆ ವಿಧಿಸಲಾಗುತ್ತದೆ. ಮೊದಲು 18.16% ಇತ್ತು. ಹಾಗಾಗಿ ಇವುಗಳನ್ನು ಒಳಗೊಂಡಿರುವ ಯಾವಕಾರಿಗೆ ಘ್ರಾಷ್ನಾ ಇಷ್ಟಪಡುವವರಿಗೆ ಸಿದ್ಧ ಉಡುಮಗಳು ಮೊದಲಿಗಂತಹ ಬೇಪಾಯಿತು.

### ಕ್ಯಾಬ್ ಮತ್ತು ಟ್ಯಾಕ್ಸ್ ಓಡಾಟ

ಮೊದಲು ಟ್ಯಾಕ್ಸ್ ಓಡಾಟದ ಮೇಲೆ ಹಾಕುತ್ತಿದ್ದ 6% ತೆರಿಗೆ ಜಿಎಸೋಟಿಯಲ್ಲಿ 5% ಕ್ಕೆ ಇಳಿದೆ. ಇದು ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಅನ್ನಯವಾಗುತ್ತದೆ.

### ವರ್ಲೋನ್ ಟಿಕೆಟ್

ಎಕಾನಮಿ ಕ್ಲಾಸ್ ಟಿಕೆಟ್‌ಗೆ ಜಿಎಸೋಟಿಯಲ್ಲಿ 5% ವಿಧಿಸಿದರೆ, ಬ್ಯಾಸಿನೆಸ್ ಕ್ಲಾಸ್ ಟಿಕೆಟ್ ಮೇಲೆ 12% ತೆರಿಗೆ ಹಾಕಲಾಗಿದೆ. ಹಾಗಾಗಿ ಬ್ಯಾಸಿನೆಸ್ ಕ್ಲಾಸ್ ಪ್ರಯಾಣಿಕರೆ ಹೆಚ್ಚು ತೆರಿಗೆ ಕೊಡಬೇಕಾಗುತ್ತದೆ. ಕಡಿಮೆ ತೆರಿಗೆ ಕೊಡುವ ಪ್ರಯಾಣಿಕರಿಗೆ ದೊರೆಯುವ ಲಾಭವನ್ನು ವಿಮಾನದಲ್ಲಿ ಪ್ರಯಾಣಿಸುವವರಿಗೆ ವರ್ಗಾಯಿಸಲಾಗುತ್ತದೆಯೇ ಎಂಬುದು ಸಾಫ್ವೆರ್ವಾಗಿಲ್ಲ.

### ರೈಲು ಟಿಕೆಟ್ ದರ

ಜಿಎಸೋಟಿ ಜಾರಿಗೆ ಬಂದ ನಂತರ ಪ್ರಯಾಣದ ದರದಲ್ಲಿ ಅಷ್ಟೇನು ವ್ಯತ್ಯಾಸವಾಗಿಲ್ಲ. ಮೊದಲು 4.5% ತೆರಿಗೆ ಇದ್ದ್ದು ಜಿಎಸೋಟಿ ಜಾರಿಯಾದ ಮೇಲೆ 5%



ಆಗಿದೆ. ಆದರೆ ಬ್ಯಾಸಿನೆಸ್ ಗಾಗಿ ಪ್ರಯಾಣ ಮಾಡುವ ಪ್ರಯಾಣಿಕರು ಇನ್‌ಮುಟ್ಟೆ ಕ್ರೆಡಿಟ್‌ನಲ್ಲಿ ತೆರಿಗೆಯನ್ನು ವಾಪಾಸು ಪಡೆಯಬಹುದಾಗಿದೆ. ಶೇಕಡಾ ರೈಲು ಮತ್ತು ಸ್ಲೈಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದರೆ ಫ್ರೆಸ್ಟ್ ಕ್ಲಾಸ್ ಮತ್ತು ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುವವರು ಹೆಚ್ಚು ದರ ಕೊಡಬೇಕಾಗಿದೆ.

### ಚಲನಚಿತ್ರ ಟಿಕೆಟ್ ದರ

ಸಿನೆಮಾ ಟಿಕೆಟ್ ದರ 100 ರೂಪಾಯಿಗಂತಹ ಕಡಿಮೆ ಇದ್ದರೆ 18% ಜಿಎಸೋಟಿ ಬೀಳುತ್ತದೆ. 100 ರೂಪಾಯಿಗಂತಹ ಹೆಚ್ಚಾದರೆ 28% ದರ ಅನ್ನಯವಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಟಿಕೆಟ್ ದರ 175 ರೂಪಾಯಿಯಿಂದ 300 ರೂಪಾಯಿ ವರೆಗೆ ಇದ್ದ ಅವರಿಗೆ ಜಿಎಸೋಟಿ ಹೆಚ್ಚು ಬಿಸಿ ಮುಟ್ಟಿಸಿದೆ. ದ್ವಿತೀಯ ಭಾರತದಲ್ಲಿ ಮುಖ್ಯವಾಗಿ ತಮಿಳುನಾಡಿನಲ್ಲಿ ಸರ್ಕಾರ ಟಿಕೆಟ್ ದರವನ್ನು ಗರಿಷ್ಟು 125 ಕ್ಕೆ ನಿಗದಿಪಡಿಸಿತ್ತು. ಜಿಎಸೋಟಿ ಜಾರಿಗೆ ಬಂದ ನಂತರ ಜಿಎಸೋಟಿ ಜೊತೆಗೆ ಆ ರಾಜ್ಯದಲ್ಲಿ ರಾಜ್ಯ ಸರ್ಕಾರ ಸ್ಥಳೀಯ ತೆರಿಗೆಯನ್ನು ವಿಧಿಸುತ್ತಿದೆ. ಹಾಗಾಗಿ ಸಿನಿಮಾ ನೋಡುವವರು ಹೆಚ್ಚು ಬೆಲೆ ತೆರಬೇಕಾಗಿದೆ. ಜಿಎಸೋಟಿ ಜಾರಿಗೆ ಬಂದ ಮೇಲೆ ಸಿನಿಮಾ ನೋಡುವವರ ಅವಕ್ಷಪಗೆ ತಾವು ಪಾತ್ರರಾಗಬಹುದೆಂಬ ಹೆದರಿಕೆಯಿಂದ ತೆಲುಗು ಮತ್ತು ತಮಿಳು ಚಿತ್ರೋದ್ಯಮಗಳು ಸ್ಥಳೀಯ ತೆರಿಗೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರ ಬೇಡಿಕೆ ಇನ್ನೂ ಈಡೇರಿಲ್ಲ.

### ಜೀವ ವಿಮಾ ಪ್ರೈಮಿಯಂ

ಜಿಎಸೋಟಿ ಜಾರಿಯಾದ ಮೇಲೆ ಟಿಪ್ಪೋ ಮತ್ತು ಎಂಡೋಮೆಂಟ್ ಪಾಲಿಸಿಗಳ ಪ್ರೈಮಿಯಂ ಹೆಚ್ಚಾಗಿದೆ. ಜೊತೆಗೆ ಆರೋಗ್ಯ ಮತ್ತು ಜನರಲ್ ಇನ್ಸ್ಯಾರ್ನ್ಸ್ ಪ್ರೈಮಿಯಂ ದರಗಳೂ ಹೆಚ್ಚಾಗಿವೆ.

### ಮೌಜುಯಲ್ ಫಂಡ್

ಮೌಜುಯಲ್ ಫಂಡ್ ಕಂಪನಿಗಳ ವಿಚಿನ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು 3% ಕ್ಕೆ ಹೆಚ್ಚಿಸಲಾಗಿದ್ದು, ಹೆಚ್ಚಳ ಅತ್ಯಂತ ಕಡಿಮೆ ಇರುವುದರಿಂದ ಮೌಜುಯಲ್ ಫಂಡ್ ನ ಆದಾಯದಲ್ಲಿ ಅಂತಹ ಹೆಚ್ಚಿನ ಬದಲಾವಣೆ ಕಂಡು ಬರುವುದಿಲ್ಲ.

### ವಡವೆಗಳು

ಚಿನ್ನದ ಮೇಲೆ ಮೊದಲಿದ್ದ 2% ರ ಬದಲಿಗೆ ಜಿಎಸೋಟಿ ಯಲ್ಲಿ 3% ಕ್ಕೆ ಮತ್ತು ಮೇಕಿಂಗ್ ವೆಚ್ಚಿದ ಮೇಲೆ ತೆರಿಗೆಯನ್ನು 5% ಕ್ಕೆ ಹೆಚ್ಚಿಸಿರುವುದರಿಂದ ಚಿನ್ನದ ಮೇಲೆ ಬಂಡವಾಳ ಹೂಡುವುದು ಸ್ವಲ್ಪ ತುಟ್ಟಿಯಾಗಿದೆ.

### ಆಸ್ಟ್ರಿ ಕೊಳ್ಳುವುದು

ಜಿಎಸೋಟಿ ಜಾರಿಗೆ ಬಂದ ಮೇಲೆ ನಿಮಾಂಣದ ಹಂತದಲ್ಲಿರುವ ಆಸ್ಟ್ರಿಗಳನ್ನು ಕೊಂಡುಕೊಳ್ಳುವ ದರದಲ್ಲಿ ಸ್ವಲ್ಪ ಕಡಿಮೆಯಾಗಲಿದೆ. ಈಗಾಗಲೇ ನಿಮಾಂಣವಾಗುತ್ತಿರುವ ಆಸ್ಟ್ರಿಯ ಮೇಲೆ 18% ತೆರಿಗೆ ವಿಧಿಸಲಾಗಿದೆ. ಆದರೆ ವಾಸ್ತವಿಕವಾಗಿ ತೆರಿಗೆಯ ಹೋರೆ 12% ಮಾತ್ರ ಆಗಲಿದೆ. ಇದಕ್ಕೆ ಕಾರಣ ನಿಮಾಂಣ ಮಾಡುವವರಿಗೆ ಇನ್‌ಮುಟ್ಟೆ ಟ್ರೇಡಿಟ್ ಸೌಲಭ್ಯ ಇದೆ.

### ಶೀಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು

ಶೀಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಜಿಎಸೋಟಿಯ ವ್ಯಾಪ್ತಿಯಿಂದ ಹೊರಿಡಿಲಾಗಿದೆ ಮತ್ತು ಪ್ರಾಥಮಿಕ ಶೀಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಜಿಎಸೋಟಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಬಳಕೆದಾರರು ಈ ಸೇವೆಗಳಿಗಾಗಿ ಯಾವುದೇ ರೀತಿಯ ತೆರಿಗೆ ಕಟ್ಟುವ ಪ್ರಮೇಯ ಬರುವುದಿಲ್ಲ. ಆದರೆ ಈ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳು ಕೆಲವು ಸರಕುಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳುವಾಗ ಜಿಎಸೋಟಿ ಕಟ್ಟಬೇಕಾಗುವುದರಿಂದ ಆ ಹೋರೆಯನ್ನು ಬಳಕೆದಾರರ ಮೇಲೆ ವರ್ಗಾಯಿಸುವುದರಿಂದ ಅಷ್ಟರ ಮಟ್ಟಿಗೆ ತೆರಿಗೆಯ ಹೋರೆ ಬರುತ್ತದೆ.

### ಹೋಟೆಲ್ ಸೌಲಭ್ಯ

ಮೂರು ಸಾರ್‌ ನಿಂದ ಇದು ಸಾರ್‌ ಹೋಟೆಲ್ ಅಂದರೆ ಒಂದು ರೂಪೀಗೆ



ದಿನಕ್ಕೆ ರೂಪಾಯಿ 2500 ರಿಂದ 10,000 ರೂಪಾಯಿ ವರೆಗಿನ ದರಕ್ಕೆ ತೆರಿಗೆಯನ್ನು ಹೆಚ್ಚಿಸಲಾಗಿದೆ. ಆದರೆ ದಿನಕ್ಕೆ 1000 ರೂಪಾಯಿಗಿಂತ ಕಡಿಮೆ ದರ ಇದ್ದರೆ ತೆರಿಗೆ ಅನ್ವಯಿಸುವುದಿಲ್ಲ. ಆದರೆ ರೂಪಾಯಿ 5000 ಕ್ಕಿಂತ ಹೆಚ್ಚಿದ್ದರೆ ತೆರಿಗೆ ದರ 28% ಆಗಲಿದೆ.

### ಕಾರು ಕೊಳ್ಳುವುದು

ಕಾರಿನ ಮೇರ್ಕೆ, ಎಂಜಿನ್ ಮತ್ತು ಸಾಮಧ್ಯಗಳ ಎಷ್ಟೇ ಇದ್ದರೂ ಜಿವೋಟಿ 28% ಅನ್ವಯಿಸುತ್ತದೆ. ಭಾರತದಲ್ಲಿ ಬಹುತೇಕ ಸಣ್ಣ ಕಾರುಗಳದ್ದೇ ಕಾರುಬಾರು. ಅವುಗಳ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜೊತೆಗೆ ಕಾರು ಯಾವ ವಲಯಕ್ಕೆ ಸೇರಿದೆ ಎಂಬುದರ ಮೇಲೆ 28% ರ ತೆರಿಗೆ ಜೊತೆಗೆ 1%, 3% ಅಥವಾ 15% ಸೇನ್ಸ್ ವಿಧಿಸಲಾಗುತ್ತದೆ. ಆದ್ದರಿಂದ ಎಸ್ಯಾಯ್‌ವಿ, ಎಂಬುದು ಮತ್ತು ಸೇಡಾನ್ ಮಾದರಿ ಕಾರುಗಳ ಬೆಲೆ ಹೆಚ್ಚಾಗುತ್ತದೆ. ಸಣ್ಣ ಕಾರುಗಳ ಮೇಲಿನ ತೆರಿಗೆ ಇಳಿಸಿರುವುದನ್ನು ಎಷ್ಟು ಕಂಪನಿಗಳು ಬಳಕೆದಾರರಿಗೆ ವರ್ಗಾಯಿಸಿವೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ವಾಹನಗಳ ಕೈಗಾರಿಕೆ ಹಿಂಜರಿತವನ್ನು ಅನುಭವಿಸುತ್ತಿರುವುದರಿಂದ ಕಾರುಗಳ ಬೆಲೆ ಕಡಿಮೆಯಾಗುವುದು ಆ ಕೈಗಾರಿಕೆ ಚೀತರಿಸಿಕೊಳ್ಳಲು ಸಹಾಯವಾಗುತ್ತದೆ.

### ಮೊಬೈಲ್ ಬಿಲ್‌ಗಳು

ಮೊಬೈಲ್ ಬಿಲ್‌ಗಳ ಮೇಲೆ ಜಿವೋಟಿ 18% ರ ವ್ಯಾಪ್ತಿಗೆ ಬಂತುತ್ತದೆ. ಮೊದಲು 15% ಇದ್ದು ಇದನ್ನು ಕಡಿಮೆ ಮಾಡಬೇಕು ಎಂದು ಟಿಲಿಕಾಂ ಕಂಪನಿಗಳು ಒತ್ತಾಯಿಸುತ್ತಾ ಬರುತ್ತಿದ್ದವು. ಆದರೆ ಈಗ ಈಕ್ಕೇತ್ತದಲ್ಲಿರುವ ತೀವ್ರ ಸ್ವಧರ್ಮಯಿಂದ ಹಚ್ಚಿಸಿರುವ ತೆರಿಗೆ ಪ್ರಮಾಣವನ್ನು ಅವುಗಳು ಅರಗಿಸಿಕೊಳ್ಳಬಲ್ಲವು ಎಂದು ಟಿಲಿಕಾಂ ಕ್ಕೇತ್ತದ ತಜ್ಞರು ಹೇಳುತ್ತಿದ್ದಾರೆ.

ವರ್ಷಾಟ್‌ಲ್, ಟಾಟಾ, ಪ್ರೋಡ್ಯೂಫ್ಲೋನ್, ಬಡಿಯಾ ಸೆಲ್ಲ್ಯುಲಾರ್ ಮತ್ತು ರಿಲಯನ್ ಜಿಯೋ ತೀವ್ರ ಸ್ವಧರ್ಮಗೆ ಇಳಿದಿರುವುದರಿಂದ ತೆರಿಗೆಯ ಏರಿಕೆ ಗ್ರಾಹಕರ ಮೇಲೆ ತೀವ್ರವಾದ ಪರಿಣಾಮ ಬೀರುವ ಸಾಧ್ಯತೆಗಳು ತಕ್ಷಣಕ್ಕೆ ಕಂಡು ಬರುತ್ತಿಲ್ಲ.

### ಹೊಟೆಲ್ / ತಿನಿಸು

ಎಂಬುದಲ್ಲಿ ಹೋಟೆಲ್‌ಗಳಲ್ಲಿ ತಿನ್ನುವುದು ಜಿವೋಟಿ ಯಿಂದ ದುಬಾರಿಯಾಗಿದೆ. ಇದು ಆಯ್ದುಕೊಳ್ಳುವ ಹೊತ್ತಿದೆ ಅಥವಿಸಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ತಿಂದರೆ 18% ತೆರಿಗೆ ಅನ್ವಯವಾಗುತ್ತದೆ.

### ಎಪಿಎಲ್ ಮತ್ತು ಸಂಬಂಧಿಸಿದ ಕಾರ್ಯಕ್ರಮಗಳು

ಎಪಿಎಲ್ ನಂತಹ ಜನಪ್ರಿಯ ಕ್ರೀಡಾ ಕಾರ್ಯಕ್ರಮಗಳು 28% ವ್ಯಾಪ್ತಿಯಲ್ಲಿ ಬರುತ್ತವೆ. ಜಿವೋಟಿಗಿಂತ ಮೊದಲು ತೆರಿಗೆ ಪ್ರಮಾಣ 20% ಇತ್ತು. ಇದರಿಂದ ಕ್ರಿಕೆಟ್ ಟಿಕೆಟ್ ದರ ಹೆಚ್ಚಾಗುತ್ತದೆ. ಧಿಯೇಟರ್ ಕಾರ್ಯಕ್ರಮಗಳು, ಸರ್ಕಾರ್, ಭಾರತೀಯ ಕ್ಲಾಸಿಕಲ್ ಮೂರ್ಸಿಕ್ ಹೋ ಅಥವಾ ಜಾನಪದ ನೃತ್ಯ ಅಥವಾ ನಾಟಕ ಪ್ರದರ್ಶನಗಳು 18% ರ ವ್ಯಾಪ್ತಿಗೆ ಬಂತುತ್ತವೆ.

### ಡಿಟಿವ್‌ ಮತ್ತು ಕೇಬಲ್ ಸೇವೆಗಳು

ಡಿಟಿವ್‌ ಸಂಪರ್ಕಗಳು ಅಥವಾ ಕೇಬಲ್ ಆಪರೇಟರ್‌ಗಳು ಜಿವೋಟಿ ಬಂದ ಮೇಲೆ ಕಡಿಮೆ ಬೀಲ್ ಮಾಡಬೇಕು. ಕಾರಣ ಈಗ ಇದು 18% ರ ವ್ಯಾಪ್ತಿಗೆ ಬಂತುತ್ತದೆ. ಮೊದಲು ಮನರಂಜನಾ ತೆರಿಗೆ ರೂಪದಲ್ಲಿ 10% ರಿಂದ 30% ಜೊತೆಗೆ 15% ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು.

### ಮನರಂಜನಾ ಪಾಕ್ರ್‌ಗಳು

ಮನರಂಜನಾ ಪಾಕ್ರ್‌ಗಳಲ್ಲಿ ವಾರದ ಹೊನೆಯ ದಿನಗಳಲ್ಲಿ ತಮಾಷೆಯಾಗಿ ಕುಟುಂಬದವರ ಸಮೇತ ಕಾಲ ಕೆಳಿಯುವುದು ದುಬಾರಿಯಾಗುತ್ತದೆ. ಮೊದಲು 15% ರಷ್ಟು ತೆರಿಗೆ ಜಿವೋಟಿಯಲ್ಲಿ 28% ಆಗಿದೆ.

ಜಿವೋಟಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿರುವ ಪಟ್ಟಿಯನ್ನು ನೋಡೋಣ

ಅಕ್ಕಿ, ಗೋಧಿ ಸೇರಿದಂತೆ ಎಲ್ಲ ರೀತಿಯ ಏಕದಳದ ಆಹಾರ ಧಾನ್ಯಗಳು, ಸಂಸ್ಕರಿಸದೆ ಇರುವ ಹಾಲು, ತರಕಾರಿಗಳು (ತಾಜಾ), ಮಾಂಸ ಮತ್ತಿತರ ವಸ್ತುಗಳು. ಬ್ರಾಂಡ್‌ರಹಿತ ಹಿಟ್‌, ಬೇಸನ್ ಅಥವಾ ಮೈದಾ. ಮಕ್ಕಳು ಬಳಸುವ ಕಲರ್ ಮಸ್ತಕಗಳು/ಡ್ರಾಇಂಗ್ ಮಸ್ತಕಗಳು. ಸಿಂಧೂರ್/ಬಿಂದಿಗಳು, ಬಳಿಗಳು ಮತ್ತಿತರ ವಸ್ತುಗಳು, ಜಿವೋಟಿಯ ಹ್ಯಾಪಿಯೋಳಿಗೆ ಬರದ ದಿನಬಳಕೆಯ ಅನೇಕ ಸರಹಗಳಲ್ಲಿ ಮೇಲಿನವು ಕೆಲವು ಮಾತ್ರ. ಜಿವೋಟಿ ಜಾರಿಯಿಂದ ಕೆಲವು ವಸ್ತುಗಳು ಮತ್ತು ಸೇವೆಗಳ ಬೆಲೆಗಳು ಕಡಿಮೆಯಾಗಿವೆ ಮತ್ತು ಕೆಲವು ವಸ್ತುಗಳು ಮತ್ತು ಸೇವೆಗಳ ದರಗಳು ಹೆಚ್ಚಿಗೆ ಬಿಟ್ಟಾರೆ ಬಳಕೆದಾರಿನಗೆ ಮಿತ್ರ ಅನುಭವವಾಗಿದೆ.

ಆದರೆ ಜನರ ಆಸೆ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದು. ಉತ್ತಮವಾದ ಸ್ಫಳಗಳಲ್ಲಿ ಉಂಟಾಗಿದೆ ಮಾಡುವುದು, ಆಕರ್ಷಣೀಯವಾದ ಸ್ಫಳಗಳಿಗೆ ಭೇಟಿ ನೀಡುವುದು ಉತ್ತಮವಾದ ಹೋಟೆಲ್‌ಗಳಲ್ಲಿ ತಂಗುವುದು ತುಣ್ಣಿಯಾಗಿದೆ.

### ಉದ್ಯಮ ಕ್ಷೇತ್ರದ ಮೇಲೆ ಪರಿಣಾಮ

ಜಿವೋಟಿ ಜಾರಿಗೆ ತಂದಿರುವ ಉದ್ದೇಶ ಬಂದು ದೇಶ, ಬಂದು ತೆರಿಗೆ, ಬಂದು ಮಾರುಕಟ್ಟೆಯನ್ನು ಸೃಷ್ಟಿಸುವುದು. ಇದನ್ನು ಕೆಲವು ದೇಶಿ ಉದ್ಯಮಿಗಳು ಮತ್ತು ವ್ಯಾಪಕವಾಗಿ ವಿದೇಶಿ ಹಂಡಿಕೆದಾರರು ಸಾಗಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ರೀತಿಯ ಡಜನ್‌ಗಟ್ಟಿಲೆ ತೆರಿಗೆಗಳ ಬದಲಿಗೆ ಇದು ಜಾರಿಗೆ ಬಂದಿದೆ.

ಅದರ ಪರಿಣಾಮ ಅನೇಕ ಕೈಗಾರಿಕೆಗಳ ಮೇಲೆ ಬೀರಿರುವ ಪರಿಣಾಮ ಈ ರೀತಿ ಇದೆ

### ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು

ಹೊಸ ತೆರಿಗೆ ಪದ್ಧತಿಯಲ್ಲಿ ಕೇಂದ್ರದ ಜಿವೋಟಿ ಮತ್ತು ರಾಜ್ಯದ ಜಿವೋಟಿ ಎಂಬ ಎರಡು ಭಾಗಗಳಿಂದ ವಾಣಿಕ 20 ಲಕ್ಷ ರೂಪಾಯಿ (ಕೆಲವು ರಾಜ್ಯಗಳಲ್ಲಿ 10 ಲಕ್ಷ ರೂಪಾಯಿ) ವಹಿವಾಟು ನಡೆಸುವ ಉದ್ದಿಮೆಗಳು ಜಿವೋಟಿಯ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಹೊಸ ವ್ಯವಸ್ಥೆ ಸಣ್ಣ ಮತ್ತು ಮಧ್ಯಮ ಗಾತ್ರದ



ಉದ್ದಿಮೆಗಳ ದುಡಿಯುವ ಬಂಡವಾಳದ ಮೇಲೆ ವ್ಯತೀರ್ಕ ಪರಿಣಾಮ ಬೀರಿದೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ ಈ ವರ್ಗಕ್ಕೆ ರಿಯಾಯಿತಿ 5 ಲಕ್ಷ ರೂಪಾಯಿ ವರೆಗಿತ್ತು. ಹೊಸ ವ್ಯವಸ್ಥೆಯಲ್ಲಿ ರಿಯಾಯಿತಿ 20 ಲಕ್ಷದ ವರೆಗೆ (ಕೆಲವು ರಾಜ್ಯಗಳಿಗೆ 10 ಲಕ್ಷ) ದೊರೆತಿದೆ. ಇದು ಸಕಾರಾತ್ಮಕವಾದ್ಯಾದು.

ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳನ್ನು ಕೊಡಬೇಕಾಗಿ ಬಂದಿರುವುದರಿಂದ ಉದ್ದೇಶ ನಡೆಸುವುದು ಸುಲಭವಾಗಿಲ್ಲ. ಅದರೆ ಹೊಸ ಉದ್ದಿಮೆಗಳಿಗೆ ತೆರಿಗೆಯ ಹೊರೆಯನ್ನು ಕಡಿಮೆ ಮಾಡಿಯಾಗಿದೆ, ಸಾಗಾಣೆಯಲ್ಲಿ ಸುಧಾರಣೆಯಾಗಿ ವೇಗವಾಗಿ ಸರಕುಗಳು ಮತ್ತು ಸೇವೆಗಳು ದೊರೆಯಲು ಸಹಾಯವಾಗಿದೆ.

#### ನಿರ್ಮಾಣ ಮತ್ತು ಆಸ್ತಿ ಕ್ಷೇತ್ರದ ಮೇಲೆ ಆಗಿರುವ ಪರಿಣಾಮ

ಉದ್ಯೋಗ ಸೃಷ್ಟಿಸುವಲ್ಲಿ ಈ ಕ್ಷೇತ್ರ ಮಹತ್ತರವಾದ ಪಾತ್ರ ವಹಿಸುತ್ತದೆ. ಜಿಎಸ್‌ಟಿ ಜಾರಿಯಿಂದ ನಿರ್ಮಾಣವಾಗುತ್ತಿರುವ ಮನೆಗಳು ಮತ್ತು ಆಸ್ತಿಗಳ ಮೇಲಿನ ಬೆಲೆಯ ಮೇಲೆ 12% ತೆರಿಗೆ ಬೀಳುತ್ತದೆ (ಸ್ಪೀಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕ ಬಿಟ್ಟು). ಈಗಾಗಲೇ ನಿರ್ಮಾಣ ಮಾರ್ಗಗೊಂಡಿರುವ ಯೋಜನೆಗಳಿಗೆ 12% ತೆರಿಗೆ ಬೀಳುವುದಿಲ್ಲ. ಆದ್ದರಿಂದ ಮಾರಾಟಕ್ಕೆ ಸಿದ್ಧವಾಗಿರುವ ಆಸ್ತಿಯ ಮೇಲೆ ಯಾವುದೇ ಪರೋಕ್ಷ ಪರಿಣಾಮ ಬೀರುವುದಿಲ್ಲ. ನಿರ್ಮಾಣ ಹಂತದಲ್ಲಿರುವ ಮತ್ತು ಮಾರ್ಗಗೊಳಳು ಆಸ್ತಿಗಳಿಗೆ ಸ್ಪೀಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕವನ್ನು ಕೊಳ್ಳುವವರು ಭರಿಸಬೇಕು.

ನಿರ್ಮಾಣವಾಗುತ್ತಿರುವ ಯೋಜನೆ ಅಧವಾ ಮನೆಗಳಿಗೆ ಹಿಂದೆ ಇದ್ದ 6.5% ತೆರಿಗೆ ಈಗ 12% ಕ್ಕೆ ಹೆಚ್ಚಾಗಿದೆ. ವಾಸ್ತವವಾಗಿ ರಿಯಲ್ ಎಸ್ಟೇಟ್ ವಲಯ

18% ತೆರಿಗೆ ವ್ಯಾಪ್ತಿಗೊಳಿಸುತ್ತದೆ. ಈ ತೆರಿಗಿಯನ್ನು ಆಸ್ತಿ ನಿರ್ಮಾಣವಾದ ಮೇಲೆ ನಿಗದಿಯಾಗುವ ಒಟ್ಟು ಬೆಲೆಯ ಮೇಲೆ ವಿಧಿಸಲಾಗುತ್ತದೆ. ಇದರಲ್ಲಿ ಮೂರನೇ ಒಂದು ಭಾಗವನ್ನು ಜಮೀನಿನ ಬೆಲೆಯಲ್ಲಿ ಕಡಿತಗೊಳಿಸಲಾಗುತ್ತದೆ.

**ಜಿಎಸ್‌ಟಿ ಇನ್‌ಪುಟ್ ಕ್ರೆಡಿಟ್**  
ಪಡೆದುಕೊಳ್ಳುವ ಅವಕಾಶವನ್ನು ಕಲಿಸಿಕೊಟ್ಟಿದೆ. ಇದು ಮಾರಾಟಕ್ಕೆ ಸಿದ್ಧವಾಗಿರುವ ಆಸ್ತಿಗೆ ಅನ್ನಯವಾಗುವುದಿಲ್ಲ; ಜಿಎಸ್‌ಟಿ ಪ್ರಕಾರ ಹೆಚ್ಚಿರಿ ತೆರಿಗೆ ಭಾರವನ್ನು ಆಸ್ತಿ ಅಭಿವೃದ್ಧಿ ದಾರರು ಭರಿಸಬೇಕು ಅಥವಾ ಕೊಳ್ಳುವವರಿಗೆ ವರ್ಗಾಯಿಸಬೇಕು.

ಮುಂಬೈನ ಪ್ರಮುಖ ನಿರ್ಮಾಣ ಕಂಪನಿಗಳ ಪ್ರಕಾರ - ಇನ್ನೂ ಪ್ರಾರಂಭದ ಹಂತದಲ್ಲಿರುವ ಯೋಜನೆಗಳಿಗೆ ಜಿಎಸ್‌ಟಿಯಿಂದ ಅನುಕೂಲವಾಗಿದೆ, ಅದರೆ ನಿರ್ಮಾಣ ಮುಗಿದು ಗ್ರಾಹಕರಿಗೆ ಮನೆಗಳನ್ನು ವಹಿಸಿಕೊಡುವ ಹಂತದಲ್ಲಿರುವ ಯೋಜನೆಗಳಲ್ಲಿ ನಿರ್ಮಾಣ ಸಂಸ್ಥೆಗಳು ಸ್ವಲ್ಪ ಮಟ್ಟನ ತೆರಿಗೆ ಹೊರೆಯನ್ನು ಹೊರಬೇಕಾಗಿದೆ.

#### ಅಟೊಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ:

ಜಿಎಸ್‌ಟಿ ಯಿಂದ ಹೆಚ್ಚು ಲಾಭವಾಗಿರುವುದು ಅಟೊಮೊಬೈಲ್ ಕ್ಷೇತ್ರಕ್ಕೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಗಳಾದ ರಸ್ತೆ ತೆರಿಗೆ, ಅಭಿವೃದ್ಧಿ, ಮಾರಾಟ ತೆರಿಗೆ, ವಾಟ್, ಮೋಟಾರ್ ವಹಿಕಲ್ ಟ್ರೈಕ್ಸ್ ಮತ್ತು ರೆಚಿಸ್ಟೇಷನ್ ಡ್ಯೂಟಿ ಗಳು ಜಿಎಸ್‌ಟಿ ಬಂದ ಮೇಲೆ ಇಲ್ಲದಂತಾಗಿ ಒಂದೇ ಒಂದು ತೆರಿಗೆಯಲ್ಲಿ ಸೇರಿಕೊಂಡಿವೆ. ಆದಾಗ್ಯೂ ಬಸ್/ ಬೈಕ್/ ಕಾರುಗಳ ಉತ್ಪಾದಕರು/ ಡೀಲರ್ ಗಳಿಗೆ ವಿಧಿಸುವ ವಿಭಿನ್ನವಾದ ತೆರಿಗೆ ದರ ಮತ್ತು ರಿಯಾಯಿತಿಗಳ ವಿವರಗಳನ್ನು ಇನ್ನೂ ಕೆಲವು ರಾಜ್ಯಗಳು ಕೊಡದೆ ಇರುವುದರಿಂದ ಕೆಲವು ಗೊಂದಲಗಳು ಉಳಿದುಕೊಂಡಿವೆ.

ಇತ್ತೀಚಿಗೆ ಜಿಎಸ್‌ಟಿ ಕೌನ್ಸಿಲ್ ಮಿಡ್‌ಸ್ಟೇಜ್‌ನಿಂದ ಹೈಬಿಡ್ ಲಕ್ಸರಿ ವಾಹನಗಳಿಗೆ 15 % ರಿಂದ 25% ರ ವರೆಗೆ ಸೆಸ್ ವಿಧಿಸಿದೆ. ಮೋಟಾರು ವಾಹನ ಕಾಯಿದೆಯ ಹೊಸ ನಿಯಮಗಳನ್ನು

ಜಾರಿಗೊಳಿಸಲಾಗುತ್ತಿದ್ದು, ಅದರ ಪ್ರಕಾರ 13 ಜನರು ಕೂರುವ ವಾಹನಗಳಿಗೆ 25% ರ ಸೆಸ್ ಅನ್ನಯವಾಗುತ್ತದೆ. ಕಾರುಗಳು 28% ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಮೋಟಾರು ವಾಹನಗಳ ಮೇಲೆ ವಿಧಿಸುವ ತೆರಿಗೆಯ ಬಗೆ ಪುನರ್ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎಂಬುದಾಗಿ ಮೋಟಾರು ವಾಹನಗಳ ಕ್ರಾರಿಕೆ ಹೇಳುತ್ತಿದೆ.

#### ಉಪಸಂಹಾರ

ಜಿಎಸ್‌ಟಿ ಕೆಲವು ವಸ್ತುಗಳು ಮತ್ತು ಸೇವೆಗಳನ್ನು ದುಭಾರಿ ಮತ್ತು ಕಡಿಮೆ ಮಾಡಿದರೂ, ವ್ಯವಹಾರ ನಡೆಸಲು ಭಾರತ 30 ಸ್ಥಾನ ಮೇಲೇರಿದೆ. ಮೊದಲು ವ್ಯವಹಾರ ನಡೆಸಲು ವಿಶ್ವದ ಪಟ್ಟಿಯಲ್ಲಿ 130 ನೇ ಸ್ಥಾನದಲ್ಲಿದ್ದ ಭಾರತ 100 ನೇ ಸ್ಥಾನ ಪಡೆದಿದೆ ಎಂದು ಇತ್ತೀಚಿಗೆ ವಿಶ್ವ ಬ್ಯಾಂಕ್ ಪರದಿ ಮಾಡಿದೆ. ಈ ಲೇಖನವನ್ನು ಸಿದ್ಧ ಪಡಿಸುವಾಗ ಜಿಎಸ್‌ಟಿ ಕೌನ್ಸಿಲ್ ಸಭೆ ಸೇರಿ 178 ವಸ್ತುಗಳ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವುದರ ಬಗೆ ಚರ್ಚೆ ನಡೆಸುತ್ತಿತ್ತು.

**ಮನರ್ವಾಯಿತ್ವ** ಮಾಡಬೇಕು ಎಂದು ಶಿಫಾರಸ್ತ ಮಾಡಿದ ಸಚಿವರ ಸಮಿತಿಯ ಮುಖ್ಯಸ್ಥ ಹಾಗೂ ಅಸ್ಸಾಂ ರಾಜ್ಯದ ಹಣಕಾಸು ಸಚಿವ ಶ್ರೀ ಹೇಮಂತ ಬಿಸ್ಸುಸ್ ಶರ್ಮಾ ಅವರು ಹೇಳಿದ್ದು ಏನೆಂದರೆ, ಈಗಿರುವ ಗರಿಷ್ಠ 28% ತೆರಿಗೆ ದರವನ್ನು ತೆಗೆದು ಹಾಕುವುದಕ್ಕೆ ನಮ್ಮ ಪ್ರಯತ್ನ ಮುಂದುವರೆಯುತ್ತದೆ.

ಜಾಗತಿಕ ತೆರಿಗೆ ವ್ಯವಸ್ಥೆಗೆ ಭಾರತದ ತೆರಿಗೆ ವ್ಯವಸ್ಥೆಯನ್ನು ಜೋಡಿಸುವ ಉದ್ದೇಶದಿಂದ ಜಿಎಸ್‌ಟಿ ಯನ್ನು ಜಾರಿಗೆ ತರಲಾಗಿದ್ದು, ಇದರಿಂದ ಭಾರತದಲ್ಲಿ ವ್ಯವಹಾರ ನಡೆಸಲು ಈಗ ಹಿಂದಿಗಿಂತ ಸುಲಭವಾಗಿದೆ.

**ಆಂತರಿಕವಾಗಿ** ಹೇಳಿವುದಾದರೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿದ್ದ ಆಕ್ರಾಯಿ, ಮಾರಾಟ ತೆರಿಗೆ, ಪ್ರವೇಶ ತೆರಿಗೆ, ವಾಟ್ ನಂತಹ ಅನೇಕ ತೆರಿಗೆಗಳ ಬದಲಿಗೆ ದೇಶದಲ್ಲಿ ಏಕರೀತಿಯ ತೆರಿಗೆ ಪದ್ಧತಿಯನ್ನು ಜಾರಿಗೆ ತಂದು ಸರಕುಗಳು ಸರಾಗವಾಗಿ ಮತ್ತು ವೇಗವಾಗಿ ದೇಶದಾದ್ಯಂತ ಸಾಗಿಸಲು ಸಹಕಾರಿಯಾಗಿದೆ. ದೀರ್ಘ ಕಾಲಾವಧಿಯಲ್ಲಿ ಜಿಎಸ್‌ಟಿ ಯಿಂದ ದೇಶ ಮತ್ತು ವಾಣಿಜ್ಯಕ್ಕೆ ಅನುಕೂಲವಾಗುತ್ತದೆ. □

# ಭಾರತದಲ್ಲಿ ಬಂಡವಾಳ ಹೊಡಿಕೆ



ಇಂದು  
ಉತ್ಪನ್ನ ವಿವಿಧ  
ಉತ್ಪನ್ನ  
ಹಾಜಿಕೆ ತೈಲಿ  
ಮನ್ಯಾತ್ಮಿಯನ್ನು  
ಕಾಣುತ್ತಿದ್ದೇವೆ.  
ಕೇಂದ್ರ  
ಮತ್ತು  
ರಾಜ್ಯಾಭಿಲಿ  
ಅಭಾಧಾರಣಾವಾದ ಹಾಜಿಕೆ  
ತೈಲಿಕಿರಿದಾಗಿ  
ದೂಡುವಾಟ್ಟಾಳ  
ಭಾರತದಲ್ಲಿ  
ಹಾಜಿಕೆ  
ಆಕಾಶಕಾಂಡ.

ವಿದೇಶಗಳಲ್ಲಿನ ಸಂಭವನೀಯ ಹೊಡಿಕೆದಾರರಿಗೆ ವ್ಯಾಪಿರ ಬೆಂಬಲ ಮತ್ತು ಕೈಗೆಟಕುವ ಸೇವೆಗಳನ್ನು ನೀಡುವ ಸಲುವಾಗಿ ಮತ್ತು ಅವರಿಗೆ ವ್ಯವಹಾರ ಸುಲಭ ಹಾಗೂ ಸುಲಲಿತವಾಗುವಂತೆ ಮಾಡುವ ದೃಷ್ಟಿಯಿಂದ ಭಾರತದಲ್ಲಿ ಹೊಡಿಕೆ - ಇನ್‌ಸ್ಟ್ರೋಂಡಿಯಾ ಎಂಬ ಸಂಸ್ಥೆ ರೂಪುಗೊಂಡು ಸ್ಥಾಪಿಸಿದ್ದಾರೆ. (ಅ) ಸಂಭವನೀಯ ಹೊಡಿಕೆ ನಿರ್ದಾರ ತೆಗೆದುಕೊಳ್ಳುವಂತೆ ವ್ಯವಹಾರದ ವಿಷಯವನ್ನು ಅಧ್ಯ ಮಾಡಿಕೊಳ್ಳುವಂತೆ ವಿಶೇಷಿಸುವುದು ಮತ್ತು (ಆ) ಹೊಡಿಕೆ ನಿರ್ದಾರದಿಂದ ವ್ಯವಹಾರ ನಡೆಸುವವರಗೆ ಅವರಿಗೆ ಅನುಕೂಲ ಕಲ್ಪಿಸುವ, ಬೆಂಬಲ ನೀಡುವ ಮತ್ತು ಅವರ ಪ್ರಮಾಣವನ್ನು ಭದ್ರಪಡಿಸುವುದು ಇದರ ಉದ್ದೇಶ. ಸಂಭವನೀಯ ಮತ್ತು ವಾಸ್ತವಿಕ ವಿದೇಶಿ ನೇರ ಹೊಡಿಕೆ (ಎಫ್‌ಡಿಬಿ) ದೇಶದೊಳಕ್ಕೆ ಹರಿದು ಬಂದು ವಿಶೇಷವಾಗಿ ಹೊಸ, ಹಸಿರು ವಲಯ ಕೈಗಾರಿಕಾ ಯೋಜನೆಗಳ ನಡುವಿನ ಅಂತರವನ್ನು ತುಂಬಿದೆ ಎಂದು ನಿರೀಕ್ಷಿಸಲಾಗಿದೆ. ಎಫ್‌ಡಿಬಿ ವಿಷಯದಲ್ಲಿ ಜೀನಾ ವಿಶ್ವದ ಕಾರ್ಯಾನ್ವಯಾಗಿದೆ. ಭಾರತ ಶುಲನಾತ್ಮಕವಾಗಿ ಸಂಭವನೀಯವಾಗಿ ಇನ್ನೂ ಪರಿವರ್ತನೆಯಾಗಬೇಕಾಗಿದೆ.

ಹೊಸ ಸರ್ಕಾರ 2015ರಲ್ಲಿ ಎಫ್‌ಡಿಬಿಯನ್ನು ಆಕಾರದಲ್ಲಿ ಮತ್ತು ವಿಪರೀತ ವಿಳಂಬ ಪದ್ಧತಿಯನ್ನು ಕೆಂಪುಹಾಸನನ್ನಾಗಿ ಪರಿವರ್ತಿಸಲು ತೀವ್ರಾನಿಸಿತು. 'ಭಾರತದಲ್ಲಿ ಹೊಡಿಕೆ' ಯನ್ನು ಪ್ರಧಾನ ಮಂತ್ರಿಗಳ 'ಮೇಕಿಂಗ್ ಇಂಡಿಯಾ'ದ ಸಂಸ್ಥೆಯನ್ನಾಗಿ ಮಾಡಲು ನಿರ್ದಿಷಿತು.

ಇದರಿಂದಾಗಿ ಭಾರತದಲ್ಲಿ ಹೊಡಿಕೆ ಉದ್ಯಮಶೀಲತೆಯ ಒಂದು ಅಧಿಕ್ಷಿಯ ಕಫೆಯಾಗಿ ಪ್ರಾರಂಭವಾಯಿತು.

ನುರಿತ ಹೊಡಿಕೆದಾರ, ಬ್ಯಾಂಕರ್ ಮತ್ತು ಖಾಸಗಿ ಸರ್ವಿಸಮತೆಯ ವ್ಯಕ್ತಿಪರರಾದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಎಂ) ಶ್ರೀ ದೀಪಕ್ ಬಗ್ನಾ ಅವರ ನಾಯಕತ್ವದಲ್ಲಿ 'ಭಾರತದಲ್ಲಿ ನಂಬಿಕೆಯಿರುವವರು' (ಬಿಲೀವ್ಸ್‌ಎಂ ಇನ್ ಇಂಡಿಯಾ) ಎಂಬ ತಂಡವನ್ನು ರೂಪಿಸಲಾಯಿತು. ಭಾರತದಲ್ಲಿ ಹೊಡಿಕೆ ತಂಡದಲ್ಲಿ ಪ್ರತಿಷ್ಠಿತ ಉದ್ಯೋಗದಾತರಾದ ಗೋಲ್ಡ್‌ಮನ್ ಸ್ಯಾಕ್ಸ್, ಮೇಕಿಂಗ್ ಮತ್ತು ಬೆನ್‌ & ಕಂಪನಿಯ ಮಾಜಿ ಹೊಡಿಕೆದಾರ ಬ್ಯಾಂಕರ್‌ಗಳು ಮತ್ತು ಮಾಜಿ ನಿರ್ವಹಣಾ ಸಲಹಕಾರರು ಸೇರಿದಂತೆ ಖಾಸಗಿ ವಲಯದ ವ್ಯಕ್ತಿಪರರು, ಸರಾಸರಿ 29 ವರ್ಷಗಳ ವಯಸ್ಸಿನ 110-ಸದಸ್ಯರಿಂದಾಗಿ. ಭಾರತದಲ್ಲಿ ಹೊಡಿಕೆಯ ಪ್ರತಿ ಉದ್ಯೋಗಿಯನ್ನು ರಾಪ್ತ ನಿರ್ಮಾಣಕೂಗಿ ಅಶ್ವಿಂತ ಪ್ರೇರಿತರಾದವರನ್ನು ಉತ್ತಮ ಸಂಬಳ ನೀಡಿ ಆಯ್ದು ಮಾಡಲಾಗಿದೆ. ಭಾರತದಲ್ಲಿ ಹೊಡಿಕೆಯ ಮೌದಲ ಅಂಶವಾಗಿ ನಾಷಣ್ಯ ಇನ್‌ವೆಸ್ಟ್‌ಮೆಂಟ್ ಅಂಡ್ ಫೆಸಿಲಿಟಿಷನ್ ಏಜನ್ಸಿ ಆಫ್ ಇಂಡಿಯಾ ರೂಪಿಸಲಾಗಿದೆ. ಹೊಡಿಕೆದಾರರಿಗೆ ವ್ಯಾಪಹಾರಿಕ ವಾತಾವರಣ ಸರಳವಾಗಿಸಲು ಮತ್ತು ಆಸಕ್ತಿಗೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿ ಕೆಲಸ ಮಾಡಲು ಅನುವಾಗುವಂತೆ ದೇಶದ ಹೊಡಿಕೆಯ ವಾತಾವರಣವನ್ನು ನಿರ್ಮಿಸುವುದು ಇದರ ಗುರಿ. ಭಾರತದಲ್ಲಿ ಹೊಡಿಕೆ ತಜ್ಞರು ವಿವಿಧ

\* ಮಾಜಿ ಕಾರ್ಯದರ್ಶಿ, ಡಿಪಿಸಿ, ವಾರ್ಚೆಂಡ್‌ಮೆ ಸಚಿವಾಲಯ, ಭಾರತ ಸರ್ಕಾರ. E-mail : ashankar49@gmail.com



\* ಅಜಯ ಶಂಕರ್



ದೇಶಗಳಲ್ಲಿ, ಭಾರತದ ರಾಜ್ಯಗಳಲ್ಲಿ ಮತ್ತು ವಲಯಗಳಲ್ಲಿ ವಿಶೇಷಜ್ಞರಾಗಿರುವುರಿಂದ ಅವರು ಹೂಡಿಕೆಯ ಜೀವನವ್ಯತ್ಯಾಸದಲ್ಲಿ ಹೂಡಿಕೆದಾರರ ಕೈಹಿಡಿದು ಹೂಡಿಕೆಯ ಪೂರ್ವ ಮತ್ತು ನಂತರವೂ ಆಸಕ್ತಿ ವಹಿಸಿ ಮನುಷೆಸುವರು. ಭಾರತದಲ್ಲಿ ಹೂಡಿಕೆ ವಿಶೇಷಜ್ಞರು ಬಹುವಿಧದ ಬೆಂಬಲ ಅಂದರೆ ಮಾರುಕಟ್ಟೆ ಪ್ರವೇಶದ ತಂತ್ರ, ಕ್ಷಾರಿಕೆಯ ಆಳವಾದ ವಿಶೇಷಣೆ, ಪಾಲುದಾರರ ಶೋಧ, ಸ್ಥಳದ ಮೌಲ್ಯಮಾಪನೆ ಮತ್ತು ನಿರ್ಧಾರ ಕ್ಷೇಗಳಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. 2016 ರಲ್ಲಿ ಭಾರತದಲ್ಲಿ ಹೂಡಿಕೆಯನ್ನು ಯುಎನ್‌ಸಿಟಿವಿಡಿ 'ಇನ್‌ವೆಸ್ಟ್‌ಮೆಂಟ್ ಪ್ರಮೋಷನ್ ಪ್ರಶಸ್ತಿ ವಿಜೇತೆ' ಎಂದು ಪರಿಗಳಿಸಿದೆ. 2014 ರ ಭಾರತವ್ಯಾಪ್ತಿಯಿಂದ 2016 ರ ಜಾಗತಿಕ ವಿಜೇತರಾಗುವವರಿಗಿನ ಪ್ರಯಾಣ ಹೊಸ ಭಾರತದ ಕಥೆಯನ್ನು ಉತ್ತಮವಾಗಿ ಪ್ರತಿಫಲಿಸಿದೆ. ಅತಿ ಮುಖ್ಯವಾಗಿ ಇದನ್ನು ಅಲ್ಲಿ ಪ್ರಮಾಣದ ವೆಚ್ಚದಲ್ಲಿ, ಅದೂ ಭಾರತದಲ್ಲಿ ಹೂಡಿಕೆ ಬಜೆಟ್‌ನ ಕಾಲಭಾಗದಲ್ಲಿ ವಿಶೇಷ ಸಮಾನರಾದವರೊಂದಿಗೆ ಹೋಲಿಕೆ ಮಾಡಿದರೆ ಉತ್ತಮ ದರ್ಜೆಯಲ್ಲಿ ಸಾಧನೆ ಮಾಡಿದೆ. ದ್ವಿಪಾತ್ರದಲ್ಲಿ ಸರ್ಕಾರದ ಒಂದು ಮುಖ್ಯವಾಗಿ ಮತ್ತು ಹೂಡಿಕೆದಾರರಿಗೆ ಸಲಹೆಗಾರರಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ ಹೂಡಿಕೆ ಸಂಬಂಧದ ವ್ಯವಸ್ಥಾಪಕರಾಗಿ ಮುಖ್ಯವಾದ ಜವಾಬ್ದಾರಿ ವಹಿಸಿಕೊಂಡು ಸಂಭವನೀಯ ಹೂಡಿಕೆದಾರರನ್ನು ವಾಸ್ತವಿಕವಾಗಿ ಹೂಡಿಕೆದಾರರಾಗುವಂತೆ ಮಾಡುವುದು, ಭಾರತದಲ್ಲಿ ಅವರ ವ್ಯವಹಾರವನ್ನು ಸುಲಲಿತವಾಗಿ ಸಾಗುವಂತೆ, ಶೀಪ್ತ ಮತ್ತು ಸಂತೋಷದಾಯಕವಾಗುವಂತೆ ಮಾಡುವುದು ವಿಶೇಷಜ್ಞರ ಕಾರ್ಯವಾಗಿದೆ. ಭಾರತದಲ್ಲಿ ಹೂಡಿಕೆ 'ಇನ್‌ವೆಸ್ಟ್ ಇಂಡಿಯಾ' ಪ್ರಾಧಿಕ, ಮಾಧ್ಯಮಿಕ ಮತ್ತು ಶ್ರೀಮಿಯ ಜವಾಬ್ದಾರಿಗಳನ್ನು ದೇಶದ ವಲಯ ಅಥವಾ ರಾಜ್ಯದ 360 ಡಿಗ್ರಿ

ಹೋನದಲ್ಲಿ ಮುನ್ಸೌಃಪವನ್ನು ಹೊಂದಿ ಹೂಡಿಕೆಯ ಜೀವನವ್ಯತ್ಯಾಸದಿಂದ ಹೊಸ ಹೂಡಿಕೆದಾರನನ್ನು ಗುರಿಯಾಗಿರಿಸಿಕೊಂಡು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ವಲಯ ತಜ್ಞತೆಯನ್ನು ಹೆಚ್ಚಿಸುವವರಿಗೆ ಕಾರ್ಯವಾಗ್ಯಾಪ್ತಿ ಹೊಂದಿದೆ.

**ಭಾರತದಲ್ಲಿ ಹೂಡಿಕೆ -** ತಂಡಕ್ಕೆ ಕಾರ್ಯೋಽತ್ವಾಹ ನೀಡಲು ವಿಶೇಷವಾದ ಮಾದರಿ ರೂಪುರೋಜೆ ರಚಿಸಲಾಗಿದೆ. ಭಾರತದಲ್ಲಿ ಹೂಡಿಕೆ ಹಲವಾರು ವಲಯಗಳಲ್ಲಿ ವಿಶೇಷವಾದ ಪರಿಣಾಮವನ್ನು ಬಿರಿದೆ. ಅದು ವ್ಯಕ್ತಿಗತ ಜೀವನವನ್ನು ಬದಲಾವಣೆ ಮಾಡುವ ಆರೋಗ್ಯರಕ್ಷಣೆ ಮೊದಲಾದವುಗಳು ಸೇರಿದಂತೆ ಭಾರತದಲ್ಲಿ ವ್ಯವಹಾರ ಮಾಡಲು ಸ್ಥಾಧಾರತ್ತಕೆಯನ್ನು ಹೆಚ್ಚಿಸಿದೆ. ನವ್ಯೋದ್ಯಮಕ್ಕೆ ಬೆಂಬಲ ನೀಡಿದ ಮತ್ತು ಎಲ್ಲ ವಲಯಗಳಲ್ಲೂ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟಿದೆ. ಭಾರತದಲ್ಲಿ ವಾಣಿಜ್ಯ ಉತ್ಪನ್ನಗಳನ್ನು ತಯಾರು ಮಾಡಲು ಹೂಡಿಕೆದಾರರ ಜಾಗತಿಕ ಮಂಡಳಿಯು ಭಾರತಕ್ಕ ಪ್ರವೇಶ ಮಾಡುವ ಅನುಮತಿ ಪಡೆಯುವುದರಿಂದ ಹಿಡಿದು ಭಾರತದಲ್ಲಿ ಹೂಡಿಕೆ ಸಮಯವನ್ನು ಕಡಿತಗೊಳಿಸಿದೆ. ಇದು ಹೂಡಿಕೆದಾರರ ಸ್ಥಾಧಾರತ್ತಕೆಗೆ ಮತ್ತು ಯಶಸ್ವಿಗೆ ಪ್ರಮುಖವಾಗಿದೆ. ಗುಜರಾತ್‌ನಲ್ಲಿ ದ್ಯಾನಿಷ್ ವಿಂಡ್ ಟಬ್‌ನ್‌ ತಯಾರು ಮಾಡುವ ಬೃಹತ್ ಕಂಪನಿ ವೇಸ್‌ಸ್‌ ಜಾಗತಿಕ ಮಂಡಳಿಯ ಅನುಮತಿ ಪಡೆದ 15 ಶಿಂಗಳಲ್ಲಿ ಬ್ಲೇಡ್‌ಗಳನ್ನು ತಯಾರು ಮಾಡಲು ಆರಂಭಿಸಿದೆ. ಇದು ಈ ಕಂಪನಿಯ ಇತಿಹಾಸದಲ್ಲಿ ಅತ್ಯಂತ ಶೀಪ್ತವಾಗಿ ಆಗಿದೆ ಮತ್ತು ಇದು ಈ ಹಿಂದೆ ಜೀನಾದಲ್ಲಿ ಹೊಂದಿದ್ದ ಎರಡು ಶಿಂಗಳ ಹೆಚ್ಚಿನ ದಾಖಲೆಯನ್ನು ಮುರಿದಿದೆ. ಅದೇ ರೀತಿ ಮೇಕ್ ಇನ್ ಇಂಡಿಯಾಗೆ ಭಾರತ ಮೂಲದ ಅಮೆರಿಕದ ಎನ್‌ಎಚ್‌ಎಸ್ ವ್ಯೇದ್ಯರೊಬ್‌ರ ನೇರ ಬೆಂಬಲ ದೊರೆಯಿತು. ವಿಶೇಷದಲ್ಲಿ ಆರೋಗ್ಯರಕ್ಷಣೆ ಅತ್ಯಂತ ಬೃಹತ್ ಯೋಜನೆಗಳಲ್ಲಿ ಒಂದಾದ ಇಂಡೋ-ಯುಕ್ತಿ ಇನ್‌ಟಿಟ್ಯೂಟ್‌ ಆಫ್ ಹೆಲ್ಸಿಸ್ ಭಾರತದ ಆರೋಗ್ಯರಕ್ಷಣೆಯ ನೋಟವನ್ನೇ ಬದಲಾವಣೆ ಮಾಡುವ ಆಶಾಸನ ನೀಡಿದೆ. ದೇಶದ 11 ರಾಜ್ಯಗಳಲ್ಲಿ ಸಮಗ್ರವಾಗಿ ಮೆಡಿಸಿಟಿಸ್ ಪ್ರಾರಂಭಿಸಲಿದೆ. ಇವು ಪರಿಣಾಮಕಾರಿಯಾಗಿ ಆರ್ಥಿಕತೆಯನ್ನು

ವರ್ಧಿಸಲಿವೆ ಮತ್ತು ರೋಗನಿರ್ಣಯ ಕ್ಲಿನಿಕ್‌ಗಳ ಶೋಷಣೆಯ ವಿರುದ್ಧ ತಡೆ ಮತ್ತು ವ್ಯಾದ್ಯಕ್ಷೇಯ ಉಪಕರಣಗಳ ಸರಬರಾಜುದಾರರು ಜಾಗತಿಕ ಸ್ಥಾಧಾರತ್ತಾಕ್ಷರಗಳಲ್ಲಿ ಮುಂದುವರಿದ ಆರೋಗ್ಯರಕ್ಷಣಾ ಸೇವೆಗಳನ್ನು ನೀಡುವಂತೆ ಮಾಡಲಿವೆ. ಇದು ದೇಶಿಯ ಅಗತ್ಯಗಳನ್ನು ಮಾರ್ಪಡಿಸುತ್ತದೆ ಮತ್ತು ಇದೇ ಸಮಯದಲ್ಲಿ ಭಾರತವನ್ನು ಜಾಗತಿಕ ವ್ಯಾದ್ಯಕ್ಷೇಯ ಪ್ರವಾಸಿ ಕೇಂದ್ರದಗಳನ್ನಾಗಿ ಮಾಡಲಿದೆ. ಇತ್ತೀಚಿಗೆ ಭಾರತದಲ್ಲಿ ಹೂಡಿಕೆ ವಿವಿಧ ರೀತಿಯ 47 ವಲಯಗಳು ಮತ್ತು 115 ದೇಶಗಳ ಹೂಡಿಕೆದಾರರ ಪರಿಣಾಮವನ್ನು ಬಿರಿದೆ. ಅದು ವ್ಯಕ್ತಿಗತ ಜೀವನವನ್ನು ಬದಲಾವಣೆ ಮಾಡುವ ಆರೋಗ್ಯರಕ್ಷಣೆ ಮೊದಲಾದವುಗಳು ಸೇರಿದಂತೆ ಭಾರತದಲ್ಲಿ ವ್ಯವಹಾರ ಮಾಡಲು ಸ್ಥಾಧಾರತ್ತಕೆಯನ್ನು ಹೆಚ್ಚಿಸಿದೆ. ಇವರಲ್ಲಿ ಮೊದಲ ಸ್ಥಾನದ ಆಸಕ್ತಿ ಹೊಂದಿರುವುದು ಆಹಾರ ಸಂಸ್ಕರಣೆ, ಬಟ್ಟಿ/ ಬಟ್ಟಿಇವ್‌, ಮನರೂಭಳಕೆಯ ಇಂಥನ, ಎಲೆಕ್ಟ್ರಾನಿಕ್‌ ಮತ್ತು ಜವಳಿ ಉದ್ದೇಶಗಳು. ಭಾರತದಲ್ಲಿ ಹೂಡಿಕೆ ಪ್ರಸ್ತುತ ಒಟ್ಟು \$ 80 ಬಿಲಿಯನ್ ಹೂಡಿಕೆಗೆ ಅನುಕೂಲ ಮಾಡಿಕೊಡಲಿದೆ. ಇದು 300 ಉದ್ದಿಮೆಗಳನ್ನು ಒಳಗೊಂಡಿದೆ ಮತ್ತು 7 ಲಕ್ಷ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಇದರಲ್ಲಿ ಮೊದಲ ಬದಲ ವಲಯಗಳು - ನಿರ್ಮಾಣ ಮತ್ತು ಮೂಲಸೂಕ್ಷ್ಮರ್ಯ, ಅಟೊಮೊಬೈಲ್‌, ಮನರೂಭಳಕೆ ಇಂಥನ, ಆರೋಗ್ಯರಕ್ಷಣೆ ಮತ್ತು ಚಿಲ್ಲರೆ. ಮುಖ್ಯವಾಗಿ ಭಾರತದಲ್ಲಿ ಹೂಡಿಕೆ \$ 7.4 ಬಿಲಿಯನ್ ವಾಸ್ತವಿಕ ಹೂಡಿಕೆಗೆ ಅನುವು ಮಾಡಿಕೊಡಲಿದೆ. ಇದರ ಫಲವಾಗಿ 94,000 ನೇರ ಉದ್ಯೋಗ ಸೃಷ್ಟಿಯಾಗಲಿವೆ.

ಅತಿ ಮುಖ್ಯವಾಗಿ, ಇಂದು ಸರ್ಕಾರದ ವಿವಿಧ ಹಂತಗಳಲ್ಲಿ ನಾವು ಹೂಡಿಕೆ ಸ್ವೇಚ್ಛಾ ಮನಸ್ಸಿತಿಯನ್ನು ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಸಾಧಾರಣವಾದ ಹೂಡಿಕೆ ಸ್ವೇಹದಿಂದಾಗಿ ದೊಡ್ಡಮಟ್ಟದಲ್ಲಿ ಭಾರತದಲ್ಲಿ ಹೂಡಿಕೆ ಆರ್ಕಫೆಕ್ವರಿಯಾಗಿದೆ. ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ, ಭಾರತದಲ್ಲಿ ಹೂಡಿಕೆ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಹೂಡಿಕೆ ಮೇಕ್‌ಆಹಾರವು ಜಾಗತಿಕ ಕಾರ್ಯನಿರ್ವಹಿಸಿದೆ. ಸರ್ಕಾರ ಮತ್ತು ಹೂಡಿಕೆದಾರರ ನಡುವೆ ಸಂಘಾದ ಗುಣಮಟ್ಟದಲ್ಲಿ ಮಹತ್ವರವಾದ ಬದಲಾವಣೆಯಾಗಿದೆ. ಭಾರತದಲ್ಲಿ ಹೂಡಿಕೆ ಸರ್ಕಾರದ ವಿವಿಧ ಇಲಾಖೆಗಳ

ಸಭೆಗಳ ಗುಣಮಟ್ಟವನ್ನು ಹೆಚ್ಚಿಸಲು ಸರಣಿ ಚಟುವಡಿಕೆಗಳಾದ ಸಂಕ್ಷಿಪ್ತ ಪೂರ್ವ ತಯಾರಿಕೆ, ಕಾರ್ಯಸೂಚಿಯ ರೂಪೀಕೆ, ಅದನ್ನು ಪ್ರಸ್ತುತ ಪಡಿಸಲು ಸಹಾಯ ಮತ್ತು ಅನುಸರಿಸುವುದು, ಸಭೆಗಳು ಘಲಪ್ರದವಾಗಿ ಮೂಡಿಬರಲು ಬೆಂಬಲ ನೀಡಿದೆ.

ಅಂತಿಮವಾಗಿ ಸರ್ಕಾರ ಎಲ್ಲ  
ಹಂತಗಳಲ್ಲೂ ದೊಡ್ಡ ಮಟ್ಟದ ತೆರೆದ  
ಮನಸ್ಸಿನ ಜಾಗತಿಕವಾಗಿ ಉತ್ತಮ  
ವ್ಯವಹಾರಿಕ ಪದ್ಧತಿ ಅನುಸರಣೆ  
ನೇರವಾಗಿದೆ. ಉದಾಹರಣೆಗೆ ಭಾರತದಲ್ಲಿ  
ಹೂಡಿಕೆ - 12 ರಾಜ್ಯ ಸರ್ಕಾರಗಳೊಂದಿಗೆ  
ಕಾರ್ಯನಿರ್ವಹಣಿಸುತ್ತಿದ್ದು, ಜಾಗತಿಕ  
ನವೋದ್ಯಮಗಳ ಪರಿಸರ ಪದ್ಧತಿಗಳಿಂದ  
ಕಲಿತದ್ದನ್ನು ಸಾಧಿಸುವ ಸಾಧನ  
ಮಾರ್ಗವಾಗಿ ನವೋದ್ಯಮ ನೀತಿಗಳ  
ರಚನೆಯಲ್ಲಿ ಸಹಾಯ ಮಾಡುತ್ತಿದೆ.

ଦେଖି ଉଦ୍‌ଘାତକରର ଦେଶଦ  
 ହୋସତନ ପରିଶର ପଦ୍ଧତିଯନ୍ତ୍ର  
 ମୁମ୍ବିଂଦୁରସିକୋଂଡୁ ହୋଗଲୁ  
 ମତ୍ତୁ ଉଦ୍‌ଘାତକ ସୃଜିଯଲ୍ଲ ପ୍ରମୁଖ  
 ପାତ୍ରପଣିମୁକ୍ତାରେ. ଭାରତଦ୍ଵାରା ହୋଇଥି  
 ଆଶ୍ରଯଦ୍ଵାରା ନଫୋଦ୍ୟମ ପରିକଳ୍ପନୀଯନ୍ତ୍ର  
 ସକାରବେ ଆରଂଭିତିରୁ. ଭାରତଦ୍ଵାରା  
 ହୋଇଥି ଅନେକ ଦେଖି ନଫୋଦ୍ୟମଙ୍ଗଳିଗେ  
 ଅନୁକୋଳ କର୍ତ୍ତ୍ତ୍ଵିଦେ ମତ୍ତୁ ଭାରତର  
 ନଫୋଦ୍ୟମ ଜୀବନ ଶୈଲିଯନ୍ତ୍ରେ  
 ବଦଳାଯିବିଦେ ମତ୍ତୁ ରାଷ୍ଟ୍ରିୟ  
 ମଟ୍ଟଦ୍ଵାରା ପ୍ରଭାବ ବିରିଦ୍ଦେ. ଇଦକ୍ଷେ ଲୁତ୍ତମ  
 ଉଦାହରଣ ଏବଂଦରେ ସାଗର ଡିଫେନ୍ସ୍.  
 ଭାରତଦ୍ଵାରା ହୋଇଥି ତଂଦ ଉଦ୍‌ଘାତକରର  
 ଜୋତି କାଯୁଚିନିବାହିସି, ଅପର



ತಂತ್ರಜ್ಞನವನ್ನು ಅಭಿವೃದ್ಧಪಡಿಸಿ ಮಾನವ ರಹಿತ ಜಲ ಕಣ್ಣವಲು ದೋಷಿಯನ್ನು ಅಭಿವೃದ್ಧಪಡಿಸಿದ್ದಾರೆ.

ଭାରତଦଲ୍ଲି ହୋଇକେ ତଂଦ  
ସାଗର ଛଫେନ୍ସେନ୍ସେ ଏଲ୍ଲ ବିଧଦଲ୍ଲୁ ଅପର  
ଷ୍ଟଵହାରକ୍ଷେ ଅଂଦରେ ଆ ସଂସ୍ଥେଯ  
ମୁରୁରଚନେ, ଷ୍ଟଵହାର ଯୋଜନେଗେ, ସେନା  
ସଂବଂଧି ଅନୁମତି ମୁତ୍ତୁ ପରପାନୀଗେ  
ପଡେଯଲୁ ସହାଯ ମାତିଦେ. ଓଠିଦ  
ସାଗର ଛଫେନ୍ସେ ନବୋଦ୍ୟମ ଭାରତଦଲ୍ଲି  
ମୁତ୍ତୁ ଜାଗତିକପାଦି ଅତ୍ୟଂତ ଯଶ୍ଶିଷ୍ଟ  
ଏବଂ କେତେକପଦେଦିଦେ.

ಪ್ರಧಾನ ಮಂತ್ರಿಗಳ ಹೋಸ ಸುಧಾರಣೆ - ನಿರ್ವಹಣೆ - ಪರಿವರ್ತನೆ ಕ್ರಮಗಳು ಭಾರತದಲ್ಲಿ ಹೂಡಿಕೆಗೆ ಬೆಂಬಲವಾಗಿ ನಿಂತಿವೆ. ಸರ್ಕಾರದ ಎಲ್ಲ ಹಂತಗಳಲ್ಲಿ ಅಂದರೆ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಸುಧಾರಣೆಗಾಗಿ ನಿರಂತರ ಪ್ರಯತ್ನ ನಡೆದಿದೆ. ಇದರಿಂದಾಗಿ ಭಾರತದಲ್ಲಿ ಆಗುತ್ತಿರುವ ಪರಿವರ್ತನೆಯ ಬದಲಾವಣೆಯನ್ನು ವಿದೇಶಿ ಹೂಡಿಕೆದಾರರು ನೋಡುತ್ತಿದ್ದಾರೆ. ಸರ್ಕಾರ ಕರಿಣಿ ನಿರ್ವಾರಗಳ ನಿಲ್ಲವು ಪ್ರದರ್ಶಿಸಿದ್ದು, ಜಾಗತಿಕ ಹೂಡಿಕೆದಾರರು ಭಾರತದ

ବଦ୍ଧତେଯନ୍ତୁ ଗମନିଷିଦ୍ଧାରେ. କୌଣ ଜାଗତିକ  
ହୋଇକେଦାରର ବୋଇରୋଗଭଲ୍ଲି  
ନଦେଯୁତିରୁଵ ଚଚ୍ଚେଯଲ୍ଲି ଇନ୍ଦ୍ର ଆଦରେ  
ଏବୁଦକ୍ଷେ ଅପକାଶବିଲ୍ଲ; ଭାରତେବନ୍ତୁ  
ତମ୍ଭୁ ହୋଇକେଯ ଯୋଜନେଗଭଲ୍ଲି ‘ଯାବ’  
ରିତୀ ଅଳ୍ପଦେଖିକୋଳବେକୁ ଏମ୍ବୁବ  
ବଗ୍ରେ ବିଜାର ଏନିମୟ ନଦେଯୁତିଦେ.  
ହୋଇକେଦାରରିଗେ ଭାରତଦଲ୍ଲ ଏତ୍ତାସ  
ବଲବାଗିନେ. ଏତ୍ତବ୍ୟାରିକ୍ଷା ଅଧ୍ୟୟନଦ କୌ  
ପଞ୍ଚଦ ରାୟଂକିଂଗାନଲ୍ଲ ଏତ୍ତଦ ଯାପୁଦେ  
ବୃହତ୍ ଆଧ୍ୟିକତେଗିଠ ଭାରତ ଅତି ହେଜିନ  
ସାନ ଉନ୍ନତି ହୋଇଦେ. 130 ସାନଦଲ୍ଲିଦ  
ଭାରତ 100ନେ ସାନକ୍ଷେ ବଂଦିଦେ.

ఈ తళమట్టద బదలావణేగలు వ్యవహార వాతావరణ, హండికి మత్త ఆధికశిల్పి మేలే బహుభ్రత పరిణామ జిరిదే షైనాన్సియల్ ట్యూమన్ ఎఫోడిబి ఇంటెలిజెన్స్ ర్యాంక్సనల్ భారత # 1 ఆగి విశ్లేషణల్లి గ్రేసోఫీల్స్ ఎఫోడిబి ప్రత్యేగిం పాత్రవాగిదే. ఇదు హండికిదారర విశ్లేష గలిసిరువుదన్ను స్పెష్చపదిసిదే మత్త ఆలోచన మాడువుదన్ను బిట్టు భారతదల్లి లాభక్షుగి యోజనాగలన్న కాయిగత మాడబమదు ఎంబ నంబికియన్న దృఢ పడిసిదే.

ଭାରତଦ୍ୱାରା ହୋଇଥିବା ତଂଦେଖେ ଜିମ୍ବାବୀ  
କେଵଳ ପ୍ରାରମ୍ଭ, ଏକିମଧ୍ୟ ଭାରତ ଓଠି  
ଅତ୍ୟନ୍ତ ହୋଇଥିବାରର ସ୍ମୃତି ଦେଶବାଗିଦେ  
ମୁତ୍ତୁ ମୁଂଦିନ କେଲାପୁ ପଞ୍ଚାଗଳିଲୀ  
ଏହୋଡ଼ିବନ ବ୍ୟହତା ଗ୍ରହକବାଗୁବଂତେ  
ମାଦୁଵ ସମାଲୁ, ଜମାବାଦି ଅଦର  
ମେଲିଦେ.

## ପ୍ରେୟୋଜନୀ କ୍ଷେତ୍ରାନୁଷ୍ଠାନିକ କୌଣସି

ಯೋಜನೆ ಪತ್ರಿಕೆಗೆ ಚಂದಾ ಬಯಸುವವರು ಮನಿಷಿರ್ಡರ್ ಕಳಿಸುವಾಗ ತಮ್ಮ ಇ-ಮೇಲ್, ಫೋನ್ ನಂಬರ್ ಸೇರಿದಂತೆ, ಜಿಲ್ಲೆ ಹಾಗೂ ಅಂಚೆ ಪಿನ್ ಕೋಡ್ ಸಂಖ್ಯೆ ಒಳಗೊಂಡ ತಮ್ಮ ಸಂಪೂರ್ಣ ವಿಳಾಸವನ್ನು ನಮಗೆ ಒದಗಿಸಬೇಕು. ಚಂದಾದಾರರು, ಮನಿಷಿರ್ಡರ್ ಕಳಿಸಿದ ಎಂಟು ದಿನಗಳಲ್ಲಿ ನಮ್ಮ ಕಚೇರಿಯನ್ನು ಸಂಪರ್ಕಿಸಿ ತಮ್ಮ ವಿಳಾಸವನ್ನು ಸರಿ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಹಾಗೂ ಚಂದಾ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಚಂದಾದಾರರು ತಮ್ಮ ಯಾವುದೇ ಅಗತ್ಯಗಳಿಗೆ ಕಚೇರಿ ಸಂಪರ್ಕಿಸಿದಾಗ ತಮ್ಮ ಚಂದಾ ಸಂಖ್ಯೆಯನ್ನು ತಿಳಿಸುವುದು ಅತ್ಯವಶ್ಯಕ. ಯೋಜನಾ ರವಾನೆ ಬಗ್ಗೆ ಯಾವುದೇ ದೂರ ದೂರಾನಗಳನ್ನು ಆಯಾ ತಿಂಗಳೇ ಪರಿಹರಿಸಿಕೊಳ್ಳಬೇಕು. ಸಂಪರ್ಕಿಸಬೇಕಾದ ಇ-ಅಂಚೆ : yojanakannada@yahoo.com ದೂರವಾಣಿ ಸಂಖ್ಯೆ : 080 25537244 (ಸೋಮವಾರದಿಂದ - ಶುಕ್ರವಾರ, ವೇಳೆ 2.00 ರಿಂದ 4.00)

ದುಣಮುಟ್ಟುದ ಪ್ರಮಾಣೀಕರಣ ಮತ್ತು ನ್ಯಾಹಕರ ಹಿತರಕ್ಕೂ ಇ



ಒಂದು ನ್ಯಾಯ  
ಉತ್ತಮವಾಗಿ ಪಡು  
ಬ್ರಹ್ಮಲೈಯು  
ನ್ಯಾಯಕಲ್ಪಿ  
ನಂಜಕೆಯು, ಗುಣವಾಸ್ತವ  
ಮತ್ತು  
ತುರಕ್ಕಿತೆಯು ಖಾತಿಯಿಂದಿರಿದೆ  
ಲರಕುಗಳನ್ನು ಉದ್ದೀಪಿಸಿ  
ನುಱ ಕಂಡೆ  
ಕೇಂಬ್ರಿಕ್ಕಿತವಾಗಿದೆ.  
ಒಂದು ಸ್ತುತಿಯೇಕ್ಕಿತ  
ಗುರುತು  
ಒಂದು ಲಿಙಗಿತ  
ಗುಣವಾಸ್ತವ  
ಲಂಕೀತವಾಗಿದ್ದು,  
ಅದು ಲರಕ್ಕಿನ  
ವಿಶ್ವಿಕ್ಕಿ ದುಂಡ ಬಗ್ಗೆ  
ಭರವಲ್ಲಿ ಲ್ರಿಂಗಾತ್ಮಕದೆ.

ଗ୍ରାହକ ନମ୍ବୁ ଆପରାଇଦ ବିଷୟ ମୁଖ୍ୟ  
ସଂଦର୍ଭକ୍ - ମୁହାତ୍ର ଗାନ୍ଧି.

ಗ್ರಾಹಕನಿಗೆ ಮಹಾತ್ಮೆ  
 ಗಾಂಥಿಯವರು ಎಪ್ಪು ಪ್ರಾಮುಖೀತೆ  
 ಹೊಟ್ಟಿದ್ದರು ಎಂಬುದನ್ನು ಈ ವಾಕ್ಯ  
 ತಿಳಿಸುತ್ತದೆ. ಗ್ರಾಹಕನ ಅವಶ್ಯಕತೆಗಳನ್ನು  
 ಗುರುತಿಸುವುದು ಮತ್ತು ಅದನ್ನು  
 ಪೂರ್ವಸುವುದೇ ಯಾವುದೇ ಸಂಸ್ಥೆಯ  
 ಮುಖ್ಯ ಗುರಿಯಾಗಿರಬೇಕು. ಸಂಸ್ಥೆಯ ಎಲ್ಲಾ  
 ಹಂತಗಳಲ್ಲಿ ಗ್ರಾಹಕನ ಪ್ರಾಮುಖೀತೆಯನ್ನು  
 ಪರಿಗಣಿಸುವುದರಿಂದ ಅವನನ್ನು ಹೆಚ್ಚು  
 ಶೈಲಿಗೊಳಿಸಲು ಸಹಾಯವಾಗುತ್ತದೆ ಮತ್ತು  
 ಸಂಸ್ಥೆಯು ದೀರ್ಘಾವಧಿ ಗುರಿಯನ್ನು  
 ಸಾಧಿಸಬಹುದಾಗಿದೆ.

ಭಾರತ ಹೆಚ್ಚಿನ ಜನಸಂಖ್ಯೆ  
ಹೊಂದಿರುವುದರಿಂದ ಅದು ಪ್ರತಿಯೊಬ್ಬ  
ಉತ್ತಾದಕನಿಗೂ ದೊಡ್ಡ ಮಾರುಕಟ್ಟೆಯನ್ನು  
ಸೃಷ್ಟಿ ಮಾಡಿಕೊಟ್ಟಿದೆ. ನಮ್ಮ ದೇಶದ  
ಅಭಿವೃದ್ಧಿ-ನಡೆ ಸ್ವಭಾವ ಮತ್ತು ಆರ್ಥಿಕ  
ಕೌಶಲ್ಯತೆಯಳ್ಳಿ ಬಹುಸಂಖ್ಯಾತ ಜನತೆ  
ಸಂಸ್ಕೃತಿಗೆ ವರವಾಗಿ ಪರಿಣಾಮಿಸಿದೆ.

ఈ దృష్టియింద గ్రాహకరు తమ్మ  
 పితపన్ను తావే రషిసికొళ్ళువ ఎళ్ళకెయ  
 అవ్వకెల్లిదే మత్త ఈ దిసెయల్లి  
 సకారవు గ్రాహకర హిత్రక్షేయ  
 కాయ్ క్షేగొళ్బేకు.

ఈ నిట్టినల్లి నమ్మ నీతి నిరూపకరు 70 వష్టగళ హిందెయే 1860ర సోసైటి కాయ్యియడియల్లి ఐవసోబ (భారతీయ గుణమట్ట సంస్క్ర) స్వాధిసిదరు. ఐవసోబన ముఖ్య ఉద్దేశవందరే క్యారారికెగళు ఉత్తమ గుణమట్టద సరకుగళన్న తయారిసువంతే మాడువుదు. నంతర

1952ರ ಭಾರತೀಯ ಗುಣಮಟ್ಟ ಸಂಸ್ಥೆ  
 ಕಾಯ್ದು ಪ್ರಕಾರ ಕೈಗಳ ತಮ್ಮ  
 ಉತ್ಪನ್ನಗಳಿಗೆ ಗುಣಮಟ್ಟ ಪ್ರಮಾಣ ಪತ್ರ  
 ಪಡೆಯುವಂತೆ ಮಾಡಲಾಯಿತು. ಭಾರತದ  
 ಅರ್ಥಕರೆ ಮತ್ತು ಕೈಗಳ ಅಧಿಕ ವೇಗದಲ್ಲಿ  
 ಬೆಳೆಯುತ್ತಿರುವುದರಿಂದ 1987ರಲ್ಲಿ  
 ಐಎಸ್‌ಎಯನ್ನು 1986ರ ಬಿಎಸ್‌  
 ಕಾಯ್ದು ಮೂಲಕ ಬಿಎಸ್‌ (ಭಾರತೀಯ  
 ಮಾಪನ ಸಂಸ್ಥೆ) ಎಂದು ಮರುನಾಮಕರಣ  
 ಮಾಡಲಾಯಿತು. ಸಂಸ್ಥೆಯ ಯಶಸ್ವಿ,  
 ಜನಪ್ರಿಯತೆ, ಬೆಳವಣಿಗೆ ಮತ್ತು ಮಾರುಕಟ್ಟೆ  
 ಬದಲಾವಣೆ ಪರಿಸ್ಥಿತಿಗಳು 2016ರ ಬಿಎಸ್‌  
 ಕಾಯ್ದು ಫೋಷನ್‌ಗೆ ಒತ್ತಾಯಿಸಿದವು.

ಬಿಬಾಹಸ್ ಗುಣಮಟ್ಟ ನಿಗದಿ  
 ಮಾಡುವುದರ ಜೊತೆಗೆ ರಾಷ್ಟ್ರೀಯ  
 ಅರ್ಥಿಕರ್ತೆಗೆ ಅನೇಕ ರೀತಿಯಲ್ಲಿ ಸ್ವಷ್ಟ  
 ಪ್ರತಿಫಲ ದೊರಕುವಂತೆ ಮಾಡುತ್ತಿದೆ.  
 ಅವುಗಳಿಂದರೆ ಉತ್ತಮ ಗುಣಮಟ್ಟದ  
 ಸುರಕ್ಷಿತ ಸರಕುಗಳು ದೊರೆಯುವಂತೆ  
 ಮಾಡುವುದು, ಗ್ರಾಹಕರ ಆರೋಗ್ಯ  
 ಏರುಪೆರುಗಳನ್ನು ಕನಿಷ್ಠಗೊಳಿಸುವುದು,  
 ರಥ್ಮು ಮತ್ತು ಆಮದುಗಳಿಗೆ ಪರ್ಯಾಯ  
 ಸರಕುಗಳನ್ನು ಉತ್ತೇಜಿಸುವುದು, ಸರಕುಗಳ  
 ಕಳಪೆ ಉತ್ತಮಿ ನಿಯಂತ್ರಿಸುವುದು ಇತ್ಯಾದಿ.  
 ಇವೆಲ್ಲವನ್ನೂ ಗುಣಮಟ್ಟ ನಿಯಂತ್ರಣ,  
 ಪ್ರಮಾಣ ಪತ್ರ ನೀಡಿಕೆ ಮತ್ತು ಪರೀಕ್ಷೆ  
 ವಿಧಾನಗಳ ಮೂಲಕ ಮಾಡುತ್ತಿದೆ.  
 ಮೇಲಿನ ಭರವಸೆಗಳ ಜೊತೆಗೆ ಗ್ರಾಹಕರಿಗೆ  
 ಉತ್ತಮ ಗುಣಮಟ್ಟದ ಸೇವೆ ಒದಗಿಸಲು  
 ಈ ಮುಂದಿನ ರಚನಾತ್ಮಕ ಕಾರ್ಯಕ್ರಮಗಳ  
 ತಂತ್ರಾಂಶಗಳನ್ನೂ, ಅಭಿಬ್ದಿಪಡಿಸಿದೆ.

1. ಗುಣಮಟ್ಟಿ ಸೂತ್ರ ರೂಪಿಸುವಿಕೆ
  2. ಉತ್ತಾದನಾ ಪ್ರಮಾಣ ಪತ್ರ ನೀಡಿಕೆ.

\* ಮೂಲ : ಭಾರತೀಯ ಮಾಪನ ಸಂಸ್ಥೆ

3. ಕಡ್ಡಾಯ ನೊಂದಣಿ ವ್ಯವಸ್ಥೆ
4. ವಿದೇಶಿ ಉತ್ಪಾದನೆ ಪ್ರಮಾಣ ಪತ್ರ ವ್ಯವಸ್ಥೆ.
5. ಹಾಲ್ ಮಾರ್ಕ ವ್ಯವಸ್ಥೆ.
6. ಪ್ರಯೋಗ ಶಾಲೆ ಸೇವೆ.
7. ಪ್ರಯೋಗಶಾಲೆ ಮಾನ್ಯತೆ ವ್ಯವಸ್ಥೆ
8. ಗುಣಮಟ್ಟದ ವ್ಯಾಪಾರ
9. ಗ್ರಾಹಕ ಕೊಟ ವ್ಯವಸ್ಥೆ.
10. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಸೇವೆಗಳು

ಈ ಮೇಲಿನ ಎಲ್ಲಾ ಚಟುವಟಿಕೆಗಳನ್ನು ಬಿಬಿಎಸ್ ತನ್ನ ನವದೆಹಲಿ ಕೇಂದ್ರ ಕಛೇರಿ ಮತ್ತು ಐದು ವಲಯ ಕಛೇರಿಗಳಾದ ಪೂರ್ವದ ಕೊಲ್ಕತ್ತಾ, ದಕ್ಷಿಣದ ಚನ್ನೆ, ಪಶ್ಚಿಮದ ಮುಂಬಯಿ, ಉತ್ತರದ ಜಂಡೀಗಡ ಮತ್ತು ಕೇಂದ್ರಿಯ ವಲಯ ದೇಹಲಿ ಹಾಗೂ ಅನೇಕ ರಾಜ್ಯಗಳಲ್ಲಿರುವ ಶಾಶಿ ಕಛೇರಿಗಳ ಮೂಲಕ ಕೈಗೊಳ್ಳುತ್ತಿದೆ. ಈ ಐದು ವಲಯಗಳ ಕ್ಷೇತ್ರ ಕಛೇರಿಗಳು ಕೃಗಾರಿಕೆಗಳಿಗೆ ಪ್ರಮಾಣ ಪತ್ರ ನೀಡಿಕೆಗೆ ನೇರವಾಗುವುದಲ್ಲದೆ, ರಾಜ್ಯ ಸರ್ಕಾರಗಳಿಗೆ, ಕೃಗಾರಿಕೆಗಳಿಗೆ, ತಾಂತ್ರಿಕ ವಿದ್ಯಾಲಯಗಳಿಗೆ ಮತ್ತು ಗ್ರಾಹಕ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ.

ಉತ್ಪಾದನಾ ಸರಕುಗಳ ಗುಣಮಟ್ಟ ನಿಗದಿಯನ್ನು ಈ ಮುಂದಿನ ವ್ಯವಸ್ಥೆಗಳ ಮೂಲಕ ಕೈಗೊಳ್ಳಲಾಗುತ್ತಿದೆ.

ಬಿಬಿಎಸ್ ನ ಉತ್ಪಾದನಾ ಪ್ರಮಾಣ ಪತ್ರ ವ್ಯವಸ್ಥೆಯು ಗ್ರಾಹಕರಿಗೆ ನಂಬಿಕೆಯ ಗುಣಮಟ್ಟದ ಮತ್ತು ಸುರಕ್ಷತೆಯ ಖಾತರಿಯೊಂದಿಗೆ ಸರಕುಗಳನ್ನು ಒಬಗಿಸುವ ಗುರಿ ಕಡೆಗೆ ಕೇಂದ್ರೀಕೃತವಾಗಿದೆ. ಐಎಸ್‌ಎ ಪ್ರಮಾಣೀಕೃತ ಗುರುತು ಒಂದು



ನಿಗದಿತ ಗುಣಮಟ್ಟದ ಸಂಕೇತವಾಗಿದ್ದು, ಅದು ಸರಕಿನ ವಿಶಿಷ್ಟ ಗುಣದ ಬಗ್ಗೆ ಭರವಸೆ ನೀಡುತ್ತದೆ. ಸರಕು ಉತ್ಪಾದನಾ ಪರವಾನಿಗಿರುವ ನಿರ್ವಹಣೆ ಬಗ್ಗೆ ಕಾಶಾಂಸೆಗಳಿಗೆ ಮತ್ತು ಮಾರುಕಟ್ಟಿಗಳಿಗೆ ಅಜ್ಞಾನಿಯ ಭೇಟಿ ಹೊಟ್ಟು ಸ್ವಾಂಪಲ್ಯಗಳನ್ನು ಸಂಗ್ರಹಿಸಿ ಪರಿಣ್ಯಾಸಿಸಿ ಆ ಸರಕಿನ ಗುಣಮಟ್ಟದ ವಿಶ್ಲಾಷಾಹಾರ್ಟೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಸರಕುಗಳ ಗುಣಮಟ್ಟ



ನಿಗದಿತ ಪ್ರಮಾಣವನ್ನು ಕಾಪಾಡಿಕೊಂಡಿದ್ದರೆ ಉತ್ಪಾದಕರಿಗೆ ಸ್ವಯಂ ಪ್ರಮಾಣ ಗುರುತು ಹಾಕಿಕೊಳ್ಳಲು ಅನುಮತಿಸಲಾಗುತ್ತದೆ. ನಿರಂತರ ಕಾರ್ಯಾಚರಣೆ ಮೂಲಕ ಬಿಬಿಎಸ್ ಪ್ರಮಾಣೀಕೃತ ಸರಕುಗಳ ಗುಣಮಟ್ಟ ಕಾಪಾಡುವಲ್ಲಿ ಎಚ್ಚರಿಕೆ ವಹಿಸುತ್ತದೆ.

ಈ ಒಂದು ವ್ಯವಸ್ಥೆ ಸ್ವಸ್ಥಹಾಯ ವ್ಯವಸ್ಥೆಯಾಗಿದ್ದರೂ ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯ ಸುರಕ್ಷತೆ ಭದ್ರತೆ, ಮೂಲ ಸೌಕರ್ಯಗಳ ಅವಶ್ಯಕತೆ ಇತ್ಯಾದಿಗಳನ್ನು ಗಮನದಲ್ಲಿಟ್ಟಿಕೊಂಡು ಕಾಲಕ್ಷೇತನುಗೊಳಿಸಿದೆ. ಅನೇಕ ಕಾರ್ಯಗಳ ಮೂಲಕ ಸರಕುಗಳು ಗುಣಮಟ್ಟ ಜಿಹ್ವೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಅಜ್ಞಾನ ಮೂಲಕ ಪರವಾನಗಿ ಮಂಜೂರಾತಿಯನ್ನು ಬಿಬಿಎಸ್ ಮುಂದುವರೆಸುತ್ತಿದ್ದರೂ ಸೂಚಿತ ಪ್ರಾಧಿಕಾರಗಳ ಮೂಲಕ ಗುಣಮಟ್ಟ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ.

ಎಲ್ಲಾ ಅನಿಲ ಸಿಲಿಂಡರ್‌ಗಳು, ರೆಗ್ಯಾಲೇಟರ್‌ಗಳು, ವಾಲ್ವ್‌ಗಳು ಇತ್ಯಾದಿ ಸರಕುಗಳಿಗೆ ಈ ರೀತಿ ವ್ಯವಸ್ಥೆ ಮೂಲಕ ಪ್ರಮಾಣ ಪತ್ರ ನೀಡಲಾಗುತ್ತದೆ. ಬಿಬಿಎಸ್ ವೆಬ್‌ಸೈಟ್‌ನಲ್ಲಿ ಈ ಪ್ರಮಾಣೀಕೃತ ಸರಕುಗಳ ವಟ್ಟಿಯನ್ನು ನೋಡಬಹುದಾಗಿದೆ.

ಅಮೂಲ್ಯ ಲೋಹಗಳಿಂದ ಮಾಡಿದ ಆಭರಣಗಳಲ್ಲಿನ ಅಮೂಲ್ಯ ಲೋಹದ ಪ್ರಮಾಣವನ್ನು ಕರಾರುವಾಕ್ಷಗ್ರಿ ನಿರ್ದಿಷ್ಟಿಸಲು ಹಾಲ್ ಮಾರ್ಕ ಜಿಹ್ವೆಯನ್ನು ಬಳಸಲಾಗುತ್ತದೆ. ಈ ಹಾಲ್ ಮಾರ್ಕ ಗುರುತು ಬಳಸುವ ಮುಖ್ಯ ಉದ್ದೇಶವಿಂದ ಒಡವೆ ತಯಾರಕರು ಅಧಿಕೃತ ಪ್ರಮಾಣವನ್ನು ಕಾಪಾಡಿಕೊಂಡು ಗಾಹಕರಿಗೆ, ಪರಿಶುದ್ಧ ಒಡವೆಗಳನ್ನು ಪೂರ್ಯಕ್ಕೆ ಮಾಡುವುದಾಗಿದೆ ಹಾಗೂ ಅವರನ್ನು ಕಲಬೆರಕೆಯಿಂದ ರಕ್ಷಿಸುವುದಾಗಿದೆ. ಈಗ ಭಾರತದಲ್ಲಿ ಅಮೂಲ್ಯ ಲೋಹಗಳಾದ ಜಿನ್ನ ಮತ್ತು ಬೆಳ್ಳಿಯನ್ನು ಮಾತ್ರ ಹಾಲ್ ಮಾರ್ಕ ಪರಿಷಿಯಿಂದ ತರಲಾಗಿದೆ ಅಂತಾರಾಷ್ಟ್ರೀಯ ಹಾಲ್ ಮಾರ್ಕಗೆ ಸಮಾನಾರ್ಥಿರವಾಗಿ ಬಿಬಿಎಸ್ ನಮ್ಮ ದೇಶದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಗೆ ಅನುಸಾರವಾಗಿಯೇ ವ್ಯಾಪಾರಿಗಳಿಗೆ ಪರವಾನಗಿ ಮಂಜೂರು ಮಾಡಲಾಗುತ್ತಿದೆ. ಬಿಬಿಎಸ್ ಪ್ರಮಾಣೀಕೃತ ವ್ಯಾಪಾರಿಗಳು ಸರ್ಕಾರದ ಅಂಗೀಕೃತ ಹಾಲ್ ಮಾರ್ಕ ಕೇಂದ್ರೀಕೃತ ಹಾಲ್ ಮಾರ್ಕ ಕೇಂದ್ರೀಗಳು ಐಎಸ್ 15820:2009ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ವಿದ್ಯುನ್ನಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸುರಕ್ಷತೆಯ ದೃಷ್ಟಿಯಿಂದ ಸುಮಾರು 30 ವಿದ್ಯುನ್ನಾನ ಉಪಕರಣಗಳನ್ನು ಗುರುತಿಸಿದ್ದು ಇವುಗಳನ್ನು ಬಿಬಿಎಸ್ ಕಡ್ಡಾಯ ನೊಂದಣಿ ವ್ಯವಸ್ಥೆಯಿಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ.

**Do you know...  
Purity on Hallmark  
Gold Jewellery is marked in  
carat also?**



Look for purity in carat along with fineness  
22K916 for 22 carat Jewellery  
Assaying Centre's identification mark & number  
Mark of Jeweller

22K916 for 22 carat | 18K750 for 18 carat | 14K585 for 14 carat



Bureau of Indian Standards  
9 Bahadur Shah Zafar Marg, New Delhi 110002  
www.bis.gov.in


## ಪಟ್ಟಿ 1 : ಬಿಬಿಎಸ್ ವೆಚ್‌ಸೈಟ್ ಲಿಂಕ್

ಕ್ರಮ ಸಂಖ್ಯೆ	ಬೇಕಾದ ಮಾಹಿತಿ ವಿಧಾನ	ಸಂಪರ್ಕ	ವಿವರಗಳು
1.	ಗುಣಮಟ್ಟ ಗುರುತಿಸುವಿಕೆ	ಗುಣಮಟ್ಟ ಪತ್ರೆ ಮಾಡುವಿಕೆ / ಹಡುಕುವಿಕೆ	ಬಿಬಿಎಸ್ ಮೆನುಬಾರ್ ನ ಎಡಕ್ಕೆ ಆರೋಟಿಬ ಕೆಳಗೆ ನಿಮ್ಮ ಗುಣಮಟ್ಟ ಗುರುತಿಸಿ ಕ್ಲಿಕ್ ಮಾಡಿದರೆ ಹಡುಕುವಿಕೆ ಪ್ರಾಟ ತೆರೆಯುತ್ತದೆ. ಅದರಲ್ಲಿ ಪ್ರಸ್ತುತ ಗುಣಮಟ್ಟದ ವಿವರಗಳು ಅದಕ್ಕೆ ನೀಡಿದ ಪರವಾನಿಗಿ ಕೊಂಡುಕೊಳ್ಳುವಿಕೆ ವಿವರಗಳು ದೊರಕುತ್ತವೆ.
2.	ನಿರ್ದಿಷ್ಟ ಉತ್ಪನ್ನದ ಪರವಾನಗಿ / ಪರವಾನಗಿದಾರರು ಗುರುತಿಸುವಿಕೆ	ಪರವಾನಗಿ ನೀಡಿರುವ ಸಂಖ್ಯೆಯ ಮೇಲೆ ಕ್ಲಿಕ್ ಮಾಡುವುದು	ಈ ಪ್ರಾಟದಲ್ಲಿ ಸರಕುವಾರು ಪರವಾನಗಿ ಮತ್ತು ಪರವಾನಗಿ ಪಡೆದವರ ವಿವರಗಳು ಲಭ್ಯವಾಗುತ್ತವೆ.
3.	ನಿರ್ದಿಷ್ಟ ಉತ್ಪನ್ನ ಪರವಾನಗಿ / ಪರವಾನಗಿದಾರರು ಅದರ ಸ್ಥಾನಮಾನದ ವಿವರ ಹಾಗೂ ಅರ್ಜಿದಾರರ ವಿವರಗಳು	ಉತ್ಪನ್ನ ಪ್ರಮಾಣೀಕರಣ ಆನ್‌ಲೈನ್ ಮಾಹಿತಿ ಅರ್ಜಿ / ಪರವಾನಗಿ ಸಂಬಂಧಪ್ರಾಳ್ಯ	ಬಿಬಿಎಸ್ ವೆಚ್‌ಸೈಟ್‌ನ ಮೇಲಿನ ಮೆನು ಬಾರ್‌ನಲ್ಲಿ ಉತ್ಪನ್ನ ಪ್ರಮಾಣೀಕರಣ ಟ್ಯಾಬ್ ಇದೆ. ಇದನ್ನು ಕ್ಲಿಕ್ ಮಾಡಿದಾಗ ಉಪಮನು ಬರುತ್ತದೆ. ಇದರಲ್ಲಿರುವ ಆನ್‌ಲೈನ್ ಮಾಹಿತಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅರ್ಜಿ/ಪರವಾನಗಿ ಸಂಬಂಧಿತ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಉಪಮನು ತೆರೆಯುತ್ತದೆ. ಇದರಲ್ಲಿ ಪರವಾನಗಿ ಪಟ್ಟಿ, ಪರವಾನಗಿ ಸ್ಥಾನಮಾನಗಳು ನಿಮ್ಮ ಉತ್ಪನ್ನಗಳ ಬಗ್ಗೆ ತಿಳಿಯಿರಿ. ಇದ್ದು ಸಂಖ್ಯೆ ಇತ್ತೂದಿ ಗ್ರಾಹಕ ಉಪಯುತ್ತ ಮಾಹಿತಿ ದೊರೆಯುತ್ತದೆ.
4.	ಬಿಬಿಎಸ್ ಗುಣಮಟ್ಟ ಉತ್ಪನ್ನಗಳು, ಮತ್ತಿತರ ಸೇವೆಗಳ ಬಗ್ಗೆ ದೂರುಗಳು	ಗ್ರಾಹಕರಿಗಾಗಿ ಆನ್‌ಲೈನ್ ದೂರು ನೊಂದಣಿ	ಬಿಬಿಎಸ್ ವೆಚ್‌ಸೈಟ್‌ನ ಮೆನುಬಾರ್‌ನ ಮೇಲ್ಬ್ರಾಡೆಯಲ್ಲಿ ಗ್ರಾಹಕರಿಗಾಗಿ ಎನ್ನುವ ಟ್ಯಾಬ್ ಇದೆ. ಇದರಲ್ಲಿ ಬರುವ ಉಪಮನುವಿನಲ್ಲಿ ದೂರುಗಳನ್ನೂ ದಾಖಲಿಸುವ ವಿಧಾನಗಳಿವೆ. ಯಾವುದೇ ಗ್ರಾಹಕ ಈ ವೆಚ್‌ಸೈಟ್‌ನಲ್ಲಿ ತಾನೇ ಸ್ಟೇಂಡ್ ದೂರು ನೊಂದಾಯಿಸಿಕೊಳ್ಳಬಹುದು. ತನ್ನ ಸಂಪರ್ಕ ವಿವರಗಳನ್ನೂ ಒದಗಿಸಿ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದಾಗಿದೆ.

ಗ್ರಾಹಕರ ಸುರಕ್ಷತೆಯ ಮನ್ನೆಚ್ಚಿಕೆಗಾಗಿ ಮತ್ತು ಉತ್ಪನ್ನದಾರರಿಗೆ ತಮ್ಮ ಸರಕಿನ ಗುಣಮಟ್ಟದ ಬಗ್ಗೆ ಮತ್ತು ಉತ್ಪನ್ನದಾರರಿಗೆ ತಮ್ಮ ಸರಕಿನ ಗುಣಮಟ್ಟದ ಬಗ್ಗೆ ಅರಿವು ಹೆಚ್ಚಿಸುವ ಸಲುವಾಗಿ ಮತ್ತು ಸರಕಿನ ಗುಣಮಟ್ಟದ ಬಗ್ಗೆ ದೂರುಗಳನ್ನೂ ಸ್ವೀಕರಿಸಿ ಅದನ್ನೂ ತಮ್ಮದೇ ಪರೀಕ್ಷೆ ವಿಧಾನಗಳ ಮೂಲಕ ಪರೀಕ್ಷೆಸಿಕೊಳ್ಳಲು ಅನುಕೂಲವಾಗುವಂತೆ ಅನೇಕ ಸಂಪರ್ಕವ್ಯಾಳ್ಯ ವೆಚ್‌ಸೈಟನ್ನು ಬಿಬಿಎಸ್ ಒದಗಿಸಿ ಕೊಟ್ಟಿದೆ.

ಆ ರೀತಿಯ ಸಂಪರ್ಕದ ಪಟ್ಟಿ 1 ರಲ್ಲಿದೆ.

ಇದಲ್ಲದೆ ಕೇರ್ ಎಂಬ ಸ್ನೇಹಪರ ಮೊಬೈಲ್ ಆಪ್ ನ್ನು ಬಿಬಿಎಸ್ ಅಭಿವೃದ್ಧಿ ಪಡೆಸಿದ್ದು ಇದು ಬಿಬಿಎಸ್ ವೆಚ್‌ಸೈಟ್




/ ಗೊಗಲ್ ಪ್ಲೇ ಸ್ಮೇರ್‌ನಲ್ಲಿ ಲಭ್ಯವಿದ್ದು ಇದನ್ನು ಸಾರ್ಟ್ ಪ್ರೋನಿನಲ್ಲಿ ಅಂಡಾಯಿಡ್ ಅಥವಾ ಐಬಿಎಸ್ ಫ್ಲಾಟ್ ಥಾರಂ ಮೂಲಕ ಡೋನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಆರ್ಪನ್ನು ಯಾವುದೇ ಐಎಸ್‌ಐ / ಹಾಲ್‌ಮಾರ್ಕ್ ಉತ್ಪನ್ನಗಳ ಮೇಲಿನ ದೂರು ದಾಖಲಿಸಲು ಬಳಸಬಹುದಾಗಿದೆ.

ಒಳ್ಳಿಯ ಗುಣಮಟ್ಟದ ಸರಕುಗಳು ಗ್ರಾಹಕರಿಗೆ ದೊರೆಯುವಂತೆ ಮಾಡಲು ಬಿಬಿಎಸ್ ಹೀಗೆ ಅವಿರತ ಪ್ರಯೋಜನಿಕ ಮಾಡುತ್ತಿದೆ. ಅನೇಕ ಮನ್ನೆಚ್ಚಿಕೆ ವಿಧಾನಗಳನ್ನೂ ಗ್ರಾಹಕರು ಕೈಗೊಳ್ಳುವಂತೆ ಮಾಡಲಾಗಿದ್ದು ಬಿಬಿಎಸ್ ಪ್ರಮಾಣೀಕೃತ ಸರಕು ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಸಾಮಾನ್ಯ ಗ್ರಾಹಕನು ಸ್ವಯಂ ಪರೀಕ್ಷೆಸಲು ಅನುಕೂಲವಾಗುವಂತೆ ವೆಚ್‌ಸೈಟ್‌ಗಳನ್ನು ತೆರೆಯುವುದರ ಮೂಲಕ, ಮೊಬೈಲ್ ಆಪ್ ನ್ನು ಬಳಸುವ ಮೂಲಕ ಬಿಬಿಎಸ್ ಪ್ರಮಾಣೀಕೃತ ಉತ್ಪನ್ನಗಳ ಬಗ್ಗೆ ಗ್ರಾಹಕರು ಸ್ವಯಂ ತೃಪ್ತಿ ಹೊಂದುವಂತೆ ಮಾಡಲಾಗಿದೆ. □

# ಗ್ರಾಹಕರಿಗೆ ಮುರಜುಗಳಿಗೆ ಹಿತರಕ್ಷಣೆ



ಗ್ರಾಹಕ ಸಂರಕ್ಷಣಾ ಕಾರ್ಯಾಲಯದ್ವಾರಾ  
ಬಳಸಿಕೊಳ್ಳಲು  
ಹೆಚ್ಚಿನ ಪರಿಣಾಮ  
ಬೇಕಿರುವುದಿಲ್ಲ,  
ವಿಷಯ ತಜ್ಞರಾಗಬೇಕಿಲ್ಲ  
ಅಥವಾ  
ದಾಖಲಾ ವಿಲಾಸದ್ವಾರಾ  
ಆಶ್ರಂಘಣಬೇಕಿರುವುದಿಲ್ಲ.  
ಗ್ರಾಹಕ ಸಂರಕ್ಷಣಾ ಕಾರ್ಯಾಲಯ  
1986  
ಬಹಳ ಶರಾಂತರಾಧಿಕಾರಿಗಳಾಗಿ ನಿರ್ದಿಷ್ಟ  
ಧ್ಯಾನ ದಾಖಲಾ ವಿಲಾಸದಲಿಂದ  
ಧ್ಯಾನ ದಾಖಲಾ ವಿಲಾಸದಲಿಂದ  
ಕಡ್ಡಾರ್ಥಾರ್ಥಿಗಳಾಗಿ ನಿರ್ದಿಷ್ಟ  
ಈರುವುದಲಿಂದ  
ದೂರದಾರರೆಂದ  
ಕಳಿಮೆ ಬಳಿಕೆಗಳಿಗೆ  
ದೂರದ್ವಾರಾ  
ತಾಣಾರ್ಥಾರ್ಥಾರ್ಥಿಗಳಾಗಿ ನಿರ್ದಿಷ್ಟ

ಗ್ರಾಹಕರಿಗೆ ಮಾರುಕಟ್ಟೆಯಲ್ಲಿ  
ಅಗುತ್ತಿರುವ ವಂಚನೆಯನ್ನು ತಡೆಗಟ್ಟಲು  
ಹಾಗೂ ಗ್ರಾಹಕರ ರಕ್ಷಣೆಗಾಗಿ ಭಾರತ  
ಸರ್ಕಾರವು 1986ರಲ್ಲಿ ಗ್ರಾಹಕ ಸಂರಕ್ಷಣಾ  
ಕಾರ್ಯಾಲಯನ್ನು ಜಾರಿಗೊಳಿಸಿದೆ.

ಗ್ರಾಹಕ ಸಂರಕ್ಷಣಾ ಕಾರ್ಯಾಲಯ  
ಎಲ್ಲಾ ರೀತಿಯ ಸರಕು ಮತ್ತು ಸೇವೆಗಳಿಗೆ  
ಅನ್ವಯಿಸುತ್ತದೆ. ಗ್ರಾಹಕ ಸಂರಕ್ಷಣಾ ಕಾರ್ಯಾಲಯ  
ಸೆಕ್ಷನ್ 2(ಡಿ) ರಷ್ಟು “ಗ್ರಾಹಕ” ಎಂದರೆ  
ಹಣ ಪಾವತಿಸಿ ಖರೀದಿಸುವವರು /  
ಭಾಗಶಃ ಹಣ ಪಾವತಿಸಿ ಉಳಿದ ಹಣವನ್ನು  
ಮುಂದೆ ಪಾವತಿಸುತ್ತೇನೆಂದು ಒಪ್ಪಂದ  
ಮಾಡಿಕೊಂಡವರು ಹಾಗೂ ಪೂರ್ತಿ  
ಹಣವನ್ನು ಪಾವತಿಸುತ್ತೇನೆಂದು ಒಪ್ಪಂದ  
ಮಾಡಿಕೊಂಡವರು ಆಗಿರುತ್ತಾರೆ.

ಸರಕು / ಸೇವೆಯನ್ನು  
ಪಡೆದುಕೊಂಡವರು ಅವರ  
ಜೀವನೋಪಾಯಕ್ಕಾಗಿ / ಸ್ವಂತ  
ಉದ್ದೋಷಕ್ಕಾಗಿ / ಸರಕು ಖರೀದಿಸಿದವರೇ  
ಉಪಯೋಗಿಸಿದಲ್ಲಿ ಮೂತ್ತಾಗ್ರಾಹಕ ಸಂರಕ್ಷಣಾ  
ಕಾರ್ಯಾಲಯನ್ನು ಗ್ರಾಹಕರಾಗುತ್ತಾರೆ.  
ಅಂತಹ ಗ್ರಾಹಕರು ದೂರ ದಾಖಲಾ ವಿಲಾಸಲು  
ಅಥವಾ ಪಡೆದಿರುತ್ತಾರೆ.

ವಾರ್ಷಿಕ ಉದ್ದೇಶಕ್ಕಾಗಿ  
ಅಥವಾ ಮರುಮಾರಾಟಕ್ಕಾಗಿ ಸರಕನ್ನು  
ಖರೀದಿಸಿದ್ದರೆ ಆ ವ್ಯಕ್ತಿ ಗ್ರಾಹಕನಾಗುವುದಿಲ್ಲ.  
ಅಂತಹವರು ಗ್ರಾಹಕ ವೇದಿಕೆಗಳಲ್ಲಿ ದೂರ  
ಸಲ್ಲಿಸಲು ಸಾಧ್ಯವಿರುವುದಿಲ್ಲ. ಒಂದು  
ವೇಳೆ ಖರೀದಿಸಿದ ಸರಕನ್ನು ಮಾರಾಟ

ಮಾಡಿ ಅದರಿಂದ ಉತ್ಪತ್ತಿಯಾಗುವ  
ವರಮಾನದಲ್ಲಿ ಜೀವನ ಸಾಗಿಸುತ್ತಿದ್ದರೆ ಆ  
ವ್ಯಕ್ತಿಯನ್ನು ಬಳಸಿದಾರ / ಗ್ರಾಹಕ ಎಂದು  
ಪರಿಗೊಳಿಸಲಾಗುತ್ತದೆ.

ಗ್ರಾಹಕರು ದೂರ ಸಲ್ಲಿಸುವ  
ಮೌದಲು ಖರೀದಿಸಿರುವ ವಸ್ತು ಅಥವಾ  
ಪಡೆದಿರುವ ಸೇವೆಯಲ್ಲಿ ದೊಷವಿರುವುದೇ  
ಎಂಬುದನ್ನು ಖಚಿತಪಡಿಸಿಕೊಂಡು  
ದೂರ ದಾಖಲಾ ಸಬ್ಜೆಕ್ಟಾಗುತ್ತದೆ. ದೂರ  
ದಾಖಲಾ ಮುಂಚೆ ಸರಕನ್ನು  
ಖರೀದಿಸಿರುವ ಮಾರಾಟಗಾರರಿಗೆ ಆಗಿರುವ  
ಸಮಸ್ಯೆಯನ್ನು ಖಿಡ್ದಾಗಿ ಅಥವಾ ಪತ್ರ  
ಮುಖಾಂತರ ತಿಳಿಸಿ, ಮಾರಾಟಗಾರರಿಂದ  
ಯಾವುದೇ ಪರಿಹಾರ ಅಥವಾ ಕ್ರಮ  
ಕ್ಷೇತ್ರಾಳಿದ್ದಲ್ಲಿ ಗ್ರಾಹಕ ವೇದಿಕೆಗೆ ದೂರ  
ದಾಖಲಾ ಸಬ್ಜೆಕ್ಟಾಗಿರುತ್ತದೆ.

ಗ್ರಾಹಕ ಸಂರಕ್ಷಣಾ  
ಕಾರ್ಯಾಲಯನ್ನು ಬಳಸಿಕೊಳ್ಳಲು ಹೆಚ್ಚಿನ  
ಪರಿಣಿ ಬೇಕಿರುವುದಿಲ್ಲ, ಖಷಯ  
ತಜ್ಞರಾಗಬೇಕಿಲ್ಲ ಅಥವಾ ವಕೀಲರನ್ನು  
ಆಶ್ರಯಿಸಬೇಕಿರುವುದಿಲ್ಲ. ಗ್ರಾಹಕ  
ಸಂರಕ್ಷಣಾ ಕಾರ್ಯಾಲಯ 1986 ಬಹಳ  
ಸರಳವಾಗಿರುವುದರಿಂದ ನ್ಯಾಯವಾದಿಗಳ  
ಸೇವೆ ಕಡ್ಡಾಯವಾಗಿರುವುದೇ ಇರುವುದರಿಂದ  
ದೂರದಾರರೇ ಕಡಿಮೆ ಖಚಿತನಲ್ಲಿ  
ದೂರನ್ನು ಸಲ್ಲಿಸಬಹುದಾಗಿರುತ್ತದೆ.  
ಗ್ರಾಹಕರು ಸಲ್ಲಿಸುವ ದಾಖಲೆಗಳ ಆಧಾರದ  
ಮೇಲೆ ವ್ಯಾಜ್ಯದ ಬಗ್ಗೆ ವಿಚಾರಣೆ  
ನಡೆಯುತ್ತದೆ. ಗ್ರಾಹಕರು ಸಲ್ಲಿಸುವ ದೂರ

\* ಸಂಪನ್ಮೂಲ ಮತ್ತು ಸಂಪನ್ಮೂಲ ಆಜ್ಞಾತಾಧಿಕಾರಿಗಳು, ಕನ್ನಡಿಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು.



ಅಂಗೀಕೃತವಾದಲ್ಲಿ, ಗ್ರಾಹಕರು ಅನುಭವಿಸಿದ ನಷ್ಟಕ್ಕೆ ಪರಿಹಾರ ದೋರೆಯುವುದರ ಜೊತೆಗೆ ವ್ಯಾಜಕ್ಕೆ ಮಾಡಿರುವ ವಿಚಾನ್ನು ಸಹ ಪಡೆಯುತ್ತಾರೆ.

ದೂರನ್ನು ಸಲ್ಲಿಸುವಾಗ ಗ್ರಾಹಕರು ಕೇಳುವ ಪರಿಹಾರದ ಮೊತ್ತದ ಮೇಲೆ ಶುಲ್ಕ ಮತ್ತು ವೇದಿಕೆ ಅವಲಂಬಿತವಾಗಿರುತ್ತದೆ. ಪರಿಹಾರದ ಮೊತ್ತ ರೂ.20.00 ಲಕ್ಷದ್ವಿತೀಯ ಸಂಬಂಧಪಟ್ಟ ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಯಲ್ಲಿ, ರೂ.20.00 ಲಕ್ಷಕ್ಕಿಂತ ಮೇಲ್ಪಟ್ಟಿರುವುದು ರೂ.1.00 ಕೋಟಿಯೊಳಗಿದ್ದರೆ ರಾಜ್ಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗದಲ್ಲಿ ಹಾಗೂ ರೂ.1.00 ಕೋಟಿಗಿಂತ ಮೇಲ್ಪಟ್ಟಿದ್ದರೆ ರಾಷ್ಟ್ರೀಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಬೇಕಾಗುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986ರನ್ನು ಗ್ರಾಹಕರು ದೂರನ್ನು ಸಲ್ಲಿಸಲು ಯಾವುದೇ ರೀತಿಯ ನಿಗದಿತ ನಮೂನೆ ನಿಗದಿಪಡಿಸಿರುವುದಿಲ್ಲ. ಆದರೆ, ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆಗಳಲ್ಲಿ ನಮೂನೆಗಳನ್ನು ನಿಗದಿಪಡಿಸಿಕೊಂಡಿದ್ದು, ಅದರನ್ನು ದೂರ ದಾಖಲಿಸುವಾಗ ದೂರ ದಾಖಲಿಸುವವರ ಹೆಸರು, ವಿಳಾಸ ಮತ್ತು ದೂರವಾಣಿ ಏವರಗಳನ್ನು ಹಾಗೂ ಯಾರ ವಿರುದ್ಧ ದೂರ ಸಲ್ಲಿಸಲಾಗುತ್ತದೆಯೋ ಅವರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ನಂತರ ದೂರಿನಲ್ಲಿ ಸರಕಿನ ಅಧಿಕಾ ಸೇವೆಯ ಬಗ್ಗೆ ಆಗಿರುವ ದೋಷ / ನೂನತೆಯನ್ನು ವ್ಯಾಜ ಸಂಭವಿಸಿರುವ ಸ್ಥಳ, ದಿನಾಂಕ ಹಾಗೂ ವ್ಯಾಜ ಪರಿಹರಿಸಿಕೊಳ್ಳಲು ಗ್ರಾಹಕರ ಮಾಡಿರುವ ಪ್ರಯತ್ನ, ಪತ್ರಗಳ ಪ್ರತಿ ಮತ್ತು ವ್ಯಾಜಕ್ಕೆ ಸಂಬಂಧಿಸಿದಂತೆ ಮಾರಾಟಗಾರರು

ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆ ಹಾಗೂ ರಾಜ್ಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗದಲ್ಲಿ ಗ್ರಾಹಕರ ದೂರಗಳನ್ನು ದಾಖಲು ಮಾಡಲು ಈ ಕೆಳಕಂಡ ಶುಲ್ಕವನ್ನು ನಿಗದಿಪಡಿಸಲಾಗಿದೆ.

### ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆ

- |  |                   |
|--|-------------------|
| 1. ಕೋರಿರುವ ಪರಿಹಾರ ಮೊತ್ತ ರೂ. 1 ಲಕ್ಷದವರೆಗೆ ಬಡತನ ಯಾವುದೇ ಶುಲ್ಕವಿಲ್ಲ      | ಯಾವುದೇ ಶುಲ್ಕವಿಲ್ಲ |
| 2. ಕೋರಿರುವ ಪರಿಹಾರದ ಮೊತ್ತ ರೂ. 1 ಲಕ್ಷದವರೆಗೆ ರೂ. 100/-                  | ರೂ. 100/-         |
| 3. ಕೋರಿರುವ ಪರಿಹಾರದ ಮೊತ್ತ ರೂ. 1 ಲಕ್ಷದಿಂದ ರೂ. 5 ಲಕ್ಷದವರೆಗೆ ರೂ. 200/-   | ರೂ. 200/-         |
| 4. ಕೋರಿರುವ ಪರಿಹಾರದ ಮೊತ್ತ ರೂ. 5 ಲಕ್ಷದಿಂದ ರೂ. 10 ಲಕ್ಷದವರೆಗೆ ರೂ. 400/-  | ರೂ. 400/-         |
| 5. ಕೋರಿರುವ ಪರಿಹಾರದ ಮೊತ್ತ ರೂ. 10 ಲಕ್ಷದಿಂದ ರೂ. 20 ಲಕ್ಷದವರೆಗೆ ರೂ. 500/- | ರೂ. 500/-         |

### ರಾಜ್ಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗ

- |  |             |
|--|-------------|
| 1. ಕೋರಿರುವ ಪರಿಹಾರದ ಮೊತ್ತ ರೂ. 20 ಲಕ್ಷದಿಂದ ರೂ. 50 ಲಕ್ಷದವರೆಗೆ ರೂ. 2,000/- | ರೂ. 2,000/- |
| 2. ಕೋರಿರುವ ಪರಿಹಾರದ ಮೊತ್ತ ರೂ. 50 ಲಕ್ಷದಿಂದ ಒಂದು ಕೋಟಿವರೆಗೆ ರೂ. 4,000/-    | ರೂ. 4,000/- |

ನೀಡಿರುವ ಉತ್ತರ, ಆಗಿರುವ ವ್ಯಾಜ / ನಷ್ಟಕ್ಕೆ ಬೇಕಾದ ಪರಿಹಾರ ಇವುಗಳನ್ನು ಸ್ಪಷ್ಟವಾಗಿ ದೂರಿನಲ್ಲಿ ನಮೂದಿಸಬೇಕಾಗುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986ರನ್ನು ಗ್ರಾಹಕರು ದೂರನ್ನು ಸಲ್ಲಿಸಲು ಯಾವುದೇ ರೀತಿಯ ನಿಗದಿತ ನಮೂನೆ ನಿಗದಿಪಡಿಸಿರುವುದಿಲ್ಲ. ಆದರೆ, ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆಗಳಲ್ಲಿ ನಮೂನೆಗಳನ್ನು ನಿಗದಿಪಡಿಸಿಕೊಂಡಿದ್ದು, ಅದರನ್ನು ದೂರ ದಾಖಲಿಸುವಾಗ ದೂರ ದಾಖಲಿಸುವವರ ಹೆಸರು, ವಿಳಾಸ ಮತ್ತು ದೂರವಾಣಿ ಏವರಗಳನ್ನು ಹಾಗೂ ಯಾರ ವಿರುದ್ಧ ದೂರ ಸಲ್ಲಿಸಲಾಗುತ್ತದೆಯೋ ಅವರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ನಂತರ ದೂರಿನಲ್ಲಿ ಸರಕಿನ ಅಧಿಕಾ ಸೇವೆಯ ಬಗ್ಗೆ ಆಗಿರುವ ದೋಷ / ನೂನತೆಯನ್ನು ವ್ಯಾಜ ಸಂಭವಿಸಿರುವ ಸ್ಥಳ, ದಿನಾಂಕ ಹಾಗೂ ವ್ಯಾಜ ಪರಿಹರಿಸಿಕೊಳ್ಳಲು ಗ್ರಾಹಕರ ಮಾಡಿರುವ ಪ್ರಯತ್ನ, ಪತ್ರಗಳ ಪ್ರತಿ ಮತ್ತು ವ್ಯಾಜಕ್ಕೆ ಸಂಬಂಧಿಸಿದಂತೆ ಮಾರಾಟಗಾರರು



ರಾಜ್ಯ ಗ್ರಾಹಕರ ಆಯೋಗ ಮತ್ತು ಜಿಲ್ಲಾ ಗ್ರಾಹಕ ವೇದಿಕೆಗಳು ವ್ಯಾಜಗಳನ್ನು ತ್ವರಿತವಾಗಿ, ಸರಳವಾಗಿ ಹಾಗೂ ಯಾವುದೇ ರೀತಿಯ ದುಬಾರಿ ವೆಚ್ಚವಿಲ್ಲದಂತೆ ಇತ್ಯಧಿಪಡಿಸುವ ನಾಯಿಕ ಸ್ವರೂಪದ ಕೆಲಸವನ್ನು ನಿರ್ವಹಿಸುವ ಅರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾಯ್ದೆನಿರ್ವಹಿಸುತ್ತಿರುತ್ತದೆ.

ರಾಜ್ಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗ ಅಕ್ಷೋಬರ್-2017ರ ಅಂತ್ಯಕ್ಕೆ 47,731 ಪ್ರಕರಣಗಳನ್ನು ಇತ್ಯಧಿಪಡಿಸಿರುತ್ತದೆ. ಹಾಗೆಯೇ 31 ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಗಳು ಅಕ್ಷೋಬರ್-2017ರ ಅಂತ್ಯಕ್ಕೆ 1,87,247 ಪ್ರಕರಣಗಳನ್ನು ಇತ್ಯಧಿಪಡಿಸಿರುತ್ತವೆ.

ಇತರೆ ಮಾಹಿತಿಗಾಗಿ ಕನಾರಟಕ ರಾಜ್ಯ ಗ್ರಾಹಕರ ವ್ಯಾಜಗಳ ಪರಿಹಾರ ಆಯೋಗದ ವೆಬ್‌ಸೈಟ್ ತಾಂ <http://kscdrc.kar.nic.in> ವೆಳ್ಳಿಸಬಹುದಾಗಿರುತ್ತದೆ. □

# ದ್ವಾರಕೆ ಅಲಿವ್... ಮಹ್ಕಳೆ ತಲಿದು



\* ಪರಮೇಶ್ವರಯ್ಯ ಸೌಪಿಂದ್ರ



**ದ್ವಾರಕರು ತಾವು**  
**ಶರಕು ಮತ್ತು ಶೈವೆಂದ್ರಾಂತ್ಯಾ**  
**ಬಿಂಬಿತ್ಯಾವ ಶಂದಭಂದಳಿ**  
**ಅನರ**  
**ಶ್ಲಘಾವ, ಬೆಳೆ, ತಯಾರಿಕೆಯು**  
**ಮತ್ತು**  
**ವಾರ್ಷಿಕೀಯ ಬಿಂಬಾಂ,**  
**ಶರಕುಗಾಂತ್ಯಾ ಉಪರ್ಯಾಂತಿತ್ಯಾವ**  
**ಬಂದ್ರೆ ಲಿಂಡೆಂಶಾನ**  
**ಮತ್ತು**  
**ಶರಕುಗಾಂತ್ಯಾ**  
**ಉಪರ್ಯಾಂತಿತ್ಯಾವಾಗ**  
**ತೆಗೆದುಕೊಳ್ಳಬೇಕಾದ**  
**ಮುಂಜಾದ್ರುತೆಯು ಬಂದ್ರೆ**  
**ಎಚ್ಚರಣಿರಬೇಕು.**  
**ಶರಕುಗಾಂ**  
**ಆಯ್ದುಯಾಳಿ**  
**ದಾದುನಾಬಿರಬೇಕು.**

‘ಅನು.. ಅನು... ಬೇಗ ಬಾರೇ, ಶಾಲೆಗೆ ತಡವಾಗಿದೆ. ನಿನ್ನದು ಯಾವಾಗ್ನಿ ಲೇಟು’, ಎಂದು ಅಮೂಲ್ಯ ಹೇಳುತ್ತಿರುವಾಗಲೇ, ‘ಹ್ಯಾಂ.. ಹ್ಯಾಂ.. ಶೂ ಹಾಕಿಕೊಳ್ಳಿದ್ದೇನೆ... ಹಾಂ.. ಬಂದೆ ನಡಿ’ ಎಂದು ಇಬ್ಬರೂ ಜೋತೆಗೆ ಹೊರಟರು. ಅಮೂಲ್ಯ ನಗುತ್ತೆ ‘ಅದೇನೋ ನಿನ್ನ ಶೂ ಮೋಸಳಿ ಬಾಯಿತರಹ ಆಗಿದೆ. ಗಂ ಬಿಟ್ಟು ಹೋಗಿದೆಯಲ್ಲೇ, ಹೋದ ತಿಂಗಳ ತಾನೇ ತಂದಿದ್ದಿವಿ, ಆಗಲೇ ಕೆಳಗಿಂದು ಕಿತ್ತು ಹೋಯಾತ್ತ..’ ಎಂದಳು. ಅನು ‘ಈ ಶೂ ಕಾಲ್ಡಲ್ಲಿ ಸಾಕಾಯ್ತು, ಅಳ್ಳೇ ಅಮೂಲ್ಯ, ಹೊನ್ನೆ ತಾನೆ ತಂದಿದ್ದು. ಹೀಗಾಗಿದೆ ನೋಡು! ಎಂದು ಬೇಸರದಿಂದ ಹೇಳಿದಳು’. ಅಮೂಲ್ಯ, ‘ಅಲ್ಲ ಕಣೇ.. ಆವತ್ತು ಅಂಗಡಿಯವನು ಮೂರು ತಿಂಗಳೊಳಗೆ ಏನಾದು ಆದ್ದೆ, ವಾಪಾಸು ಕೊಡಿ. ಹೋಸದನ್ನ ಕೊಡ್ಡಿನಿ ಅಂದಿದಾನೆ ಅಂಥಾ ನೀನೇ ಹೇಳಿದ್ದೆ ನೆನಪಿದೆಯಾ?’ ‘ನಡಿ ಹಾಗಾದ್ದೆ... ಅಂಗಡಿ ಅಂಕಲ್‌ಗ ತೋರಿಸಿ, ಹೋಸದನ್ನ ಪಡಕೊಂಡು ಬರೋಣ್ಣಾ’ ಎಂದು ಅನು ಅಂಗಡಿಯತ್ತ ಹೆಚ್ಚೆ ಹಾಕಲಾರಂಭಿಸಿದಳು.

ಅಮೂಲ್ಯ ಸರಿ ನಡೆ ‘ಆದರೆ.... ಅದರ ಬೀಲ್ ಇಟ್ಟುಕೊಂಡಿದಿಯಾ?’ ಅನು ‘ಇಲ್ಲಾ.... ರಶೀದಿ ಇಲ್ಲದಿದ್ದರೆ ಏನಾಯ್ತು?’ ‘ಅಯ್ಯೋ ಪೆದ್ದಿ. ಅಂಗಡಿಯವನು ನನ್ನ ಹತ್ತೆ ಈ ಶೂ ತಗೊಂಡೇ ಇಲ್ಲಾ ಅಂತಾನೆ! ಗೊತ್ತಾ’ ಎಂದಳು ಅಮೂಲ್ಯ. ಅನು ಬೇಜಾರಿನಿಂದ ‘ಹೌದು ನಾನು ಅವತ್ತು ಬೀಲ್ ತಗೊಂಡಿದೆ, ಇವತ್ತು ಎಷ್ಟು ಅನುಕೂಲ ಆಗಿತ್ತಲಾಗ್ಬಾ?’ ‘ಹೌದು ನಾವು ಕೊಂಡ ಸಾಮಾನುಗಳು ಸುಮಾರಾಗಿದೆ ವಾಪಾಸು ನೀಡಲು ರಶೀದಿ ಬೇಕೆ ಬೇಕು’ ಎಂದಳು

ಅಮೂಲ್ಯ. ‘ಆದ್ದೂ ಒಂದು ಸಾರಿ ಪ್ರಯತ್ನ ಮಾಡೋಣ ಬಾ... ಅಂಗಡಿಯವರ ಬಳಿ ವಿಚಾರಿಸೋಣ’ ಎಂದು ಅನು ಹೇಳಿದಳು. ಸರಿ ಎಂದು ಇಬ್ಬರೂ ಅಂಗಡಿ ಬಳಿ ಬಂದರು. ಅಂಗಡಿ ಬಳಿ ಬರುತ್ತಿದ್ದಂತೆ ಅನಿರೀಕ್ಷಿತ ಎಂಬಂತೆ ಅವರ ನೆಚ್ಚಿನ ಶಿಕ್ಷಕರಾದ ಸಂತೋಷಕುಮಾರ್ ಅವರೂ ಅಲ್ಲಿಗೆ ಬಂದಿದ್ದರು. ‘ಏನು ಅನು ಮತ್ತು ಅಮೂಲ್ಯ ಬೆಳಿಗೆನೆ ಅಂಗಡಿಗೆ ಬಂದಿದ್ದೀರಿ?’ ಎಂದು ಕೇಳಿದರು. ಅಮೂಲ್ಯ ಇರುವ ಎಲ್ಲಾ ವಿಷಯವನ್ನು ಹೇಳಿದಳು.

‘ನಿಮ್ಮು ಬಳಿ ರಶೀದಿ ಇಲ್ಲಾ ಎಂದ ಮೇಲೆ ನಿಮಗೆ ನ್ಯಾಯ ಸಿಗುವುದು ಕಷ್ಟ. ಒಂದು ಪಕ್ಷ ಬಿಲ್ ಇದ್ದು ಅಂಗಡಿಯವರು ನಿಮಗೆ ತೊಂದರೆ ಮಾಡಿದರೆ ಆಗ ನೀವು, ಗ್ರಾಹಕ ನ್ಯಾಯಾಲಯಕ್ಕೆ ಹೋಗಿ, ನಿಮಗಾದ ಅನ್ಯಾಯಕ್ಕೆ ನ್ಯಾಯ ಪಡೆಬಹುದು’ ಎಂದರು. ಅಮೂಲ್ಯ ‘ಸಾರ್, ಗ್ರಾಹಕ ಅಂದರೆ? ಅಲ್ಲಾ ಗ್ರಾಹಕ ನ್ಯಾಯಾಲಯ ಬಗ್ಗೆ ನಿಮಗೆ ತಿಳಿಸಿ ಸಾ’ ಎಂದು ಕೇಳಿದಳು. ‘ನೋಡಿ ಇವತ್ತು ಶಾಲೆಯಲ್ಲಿ ಗ್ರಾಹಕರ ಹಕ್ಕು ಮತ್ತು ಕರ್ತವ್ಯ ಹಾಗೂ ಈ ಕುರಿತ ಕಾನೂನುಗಳ ಬಗ್ಗೆ ಉಪನ್ಯಾಸವಿದೆ. ಬನ್ನಿ ಬೇಗ ಶಾಲೆಗೆ ಹೋಗೋಣ. ಅದನ್ನು ಕೇಳಿದ ಮೇಲೆ ಮತ್ತೆ ನಾವು ಶಾಲೆಯಲ್ಲಿ ಏನೇನು ಮಾಡಬಹುದು ಎಂಬುದರ ಕುರಿತು ಚರ್ಚೆಸೋಣ’ ಎಂದರು. ‘ಆಯ್ತು ಸಾರ್’ ಎಂದು ಎಲ್ಲರೂ ಶಾಲೆ ಕಡೆಗೆ ನಡೆದರು. ಶಾಲೆಯನ್ನು ತಲುಪುತ್ತೇ ಶಾಲೆಯಲ್ಲಿ “ಗ್ರಾಹಕರ ಸಂರಕ್ಷಕೆ” ವಿಷಯ ಕುರಿತು ಉಪನ್ಯಾಸ ಪ್ರಾರಂಭವಾಗಿತ್ತು. ಅನು ಮತ್ತು ಅಮೂಲ್ಯ ಪುಸ್ತಕದಲ್ಲಿ ಉಪನ್ಯಾಸಕರು ಹೇಳುತ್ತಿದ್ದ ಪ್ರಮುಖ ಅಂತರ್ಗಳನ್ನು ಬರೆದುಕೊಳ್ಳಲಾರಂಭಿಸಿದರು.

\* ಶಿಕ್ಷಕರು, ಸ.ಮಾ.ಹಿ.ಪಾ.ಶಾಲೆ, ಮಾಲವಿ, ಹಗರಿಂದೊಮ್ಮೆಹಳ್ಳಿ, ಬಳ್ಳಾರಿ ಜಿಲ್ಲೆ-583212.

## ಗ್ರಾಹಕ ಎಂದರೆ....

ಇಂದಿನ ಮಾರುಕಟ್ಟೆ ವ್ಯಾಪಾರವು ಗ್ರಾಹಕನನ್ನು ಮಾರುಕಟ್ಟೆಯ ‘ರಾಜ್ಯನೆಂದು ಪರಿಗಳಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚಿರುವ ಹೈಪೋಟಿ. ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವ್ಯಾಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಿಂದ ಕೆಲವರು ಗ್ರಾಹಕರನ್ನು ವಂಚಿಸುತ್ತಿದ್ದು. ಅವನ ರಕ್ಷಣೆ ಅತ್ಯಗತ್ಯವಾಗಿದೆ. ಗ್ರಾಹಕ ಎಂದರೆ, ಹಳವನ್ನು ಪಾವತಿಸಿ ಅಥವಾ ಕೊಡುತ್ತೇನೆ ಎಂದು ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ವಯ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆದರೆ ವ್ಯವಹಾರ ಉದ್ದೇಶಗಳಿಗೆ ಸರಕು ಮತ್ತು ಸೇವೆಗಳನ್ನು ಖರೀದಿಸುವವರನ್ನು ಗ್ರಾಹಕ ಎನ್ನುವುದಿಲ್ಲ. ಗ್ರಾಹಕನಿಗೆ ಅನ್ವಯ ಆಗುವುದನ್ನು ತಡೆಗಟ್ಟಿ ಗ್ರಾಹಕರ ಹಿತರಕ್ಷಣೆ ಕಾಪಾಡಬೇಕಿದೆ.

ಗ್ರಾಹಕನ ಭೌತಿಕ, ಆರ್ಥಿಕ ಮತ್ತು ಇತರೆ ಹಿತಾಸಕ್ತಿಗಳನ್ನು ವ್ಯವಹಾರ ಸಂಸ್ಥೆಗಳ ಶೋಷಣೆಯಿಂದ ಕಾನೂನಿನ ಅಥವಾ ಇತರೆ ವಿಧಾನಗಳಿಂದ ರಕ್ಷಣೆಯಾಗಿ ನಿರ್ಣಯಿಸಲಾಗಿ ಗ್ರಾಹಕನನ್ನು ತೂಕ ಮತ್ತು ಅಳತೆಯಲ್ಲಿ ಕೊರತೆ, ತಪ್ಪ ಮಾಹಿತಿಯ ಜಾಹಿರಾತು, ಕಡಿಮೆ ಗುಣಮಟ್ಟದ ಸರಕುಗಳು, ಕಲಬೆರಕೆ, ಕಾಳಣಂತ ವ್ಯಾಪಾರ, ಕೃತಕ ಅಭಾವ ಸ್ವಿಫ್ಟ್‌ಮುವ, ಮಾರಾಟ ನಂತರದ ಸೇವೆಗಳನ್ನು ನಿರಾಕರಿಸುವ ಅಥವಾ ಮಾರಾಟ ಪಟ್ಟಿ ನೀಡಿದೇ ಶೋಷಿಸಲಾಗುತ್ತಿದೆ. ಅಂದರೆ ಒಟ್ಟಾರೆಯಾಗಿ ಗ್ರಾಹಕ ಹಿತರಕ್ಷಣೆ ಎಂದರೆ ಗ್ರಾಹಕನ ಹಕ್ಕುಗಳನ್ನು ರಕ್ಷಣೆಯಾಗಿ ನಿರ್ಣಯಿಸಲಾಗಿದೆ.

## ಗ್ರಾಹಕ ಸಂರಕ್ಷಣೆಯ ಹಾದಿ.....

ಗ್ರಾಹಕನು ಮಾರುಕಟ್ಟೆಯ ಪ್ರಮುಖ ಅಂಗವಾಗಿದ್ದರೂ, ವ್ಯಾಪಾರ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಸಕಾರದಿಂದ ಹಿಡಿದು ಮಾರುಕಟ್ಟೆಯಲ್ಲಿನ



ಸಾಮಿರಾರು ಬಗೆಯ ಉಪನ್ಯಾಸಗಳನ್ನು ಮಾರುವ ಖಾಸಗಿ ಸಂಸ್ಥೆಗಳವರೆಗೂ ಯಾರಿಗೂ ಗ್ರಾಹಕರ ಬಗ್ಗೆ ಒಂದು ನಿಜವಾದ ಬಧಕೆ ಇಲ್ಲ. ಇದನ್ನು ಗಮನಿಸಿದ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್. ಎಫ್. ಕೆನಡಿ ಮಾರ್ಚ್ 15, 1962ರಂದು ಗ್ರಾಹಕರ ಹಿತಾಸಕ್ತಿ ಕಾಯುವ ಬಗ್ಗೆ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಒಂದು ಅದ್ಭುತವಾದ ಭಾಷಣ ಮಾಡುತ್ತಾರೆ. ಅಲ್ಲಿಂದ ಈ ಕುರಿತು ಹೆಚ್ಚು ಜಾಗ್ರತ್ತಿ ಮೂಡಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಗ್ರಾಹಕನನ್ನು ಎಚ್ಚಿಸುವ ಸಲುವಾಗಿ ಮತ್ತೆ ಎಲ್ಲಿಲ್ಲ ಆತನಿಗೆ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿಸುವ ಸಲುವಾಗಿ ಕೆಲವು ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲಲು ಹೊಸ ಕಾನೂನುಗಳ ಉದಯಕ್ಕೆ ಇದು ನಾಂದಿಯಾಯಿತು.

ಗ್ರಾಹಕರಿಗೆ ಸರಿಯಾದ ಜ್ಞಾನ ನೀಡಬೇಕಿದೆ. ಬಹುತೇಕವಾಗಿ ನಾವು ಅನೇಕ ಸಂದರ್ಭಗಳಲ್ಲಿ ಅವಶ್ಯಕ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಣೆಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ದ್ವಾರಾ ಎತ್ತಲಾಗುತ್ತಿಲ್ಲ. ಆದುದರಿಂದ ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಇಂದು ನಾವು ನೀಡುತ್ತಿರುವ ಉಪನ್ಯಾಸ ಇಂತಹ ಕಾರ್ಯಕ್ರಮಗಳ ಮುಖಾಂತರ ರಕ್ಷಣೆಯಾಗಿ ನಿರ್ದಿಷ್ಟವಾಗಿದೆ. ನಮ್ಮ ಎಲ್ಲಾ ಗ್ರಾಹಕರು ಅಸಂಖ್ಯಾತರಾಗಿರುವುದರಿಂದ ವ್ಯವಹಾರ ಸಂಸ್ಥೆಗಳು ಅವರನ್ನು ಶೋಷಿಸುತ್ತಿವೆ. ಆದುದರಿಂದ ಗ್ರಾಹಕರು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗಬೇಕಿದೆ. ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಣಂತ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹಿರಾತು, ಮುಂತಾದವುಗಳಿಂದ

ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಇಂದು ಹೆಚ್ಚು ಮೌಲ್ಯ ಬಂದಿದೆ. ಇದೆಲ್ಲ ಗ್ರಾಹಕರ ಕಡೆಯಿಂದ ತಕ್ಷಣ ಆಗಬೇಕಾದ ಕೆಲಸಗಳು.

## ಗ್ರಾಹಕ ಸಂರಕ್ಷಣಾ ಕಾಯ್ದೆ...

ಅಮ್ಮೆ ಹೊತ್ತು ಸುಮ್ಮನೆ ಬರೆದುಕೊಳ್ಳುತ್ತಿದ್ದ ಅನುಗ್ರಹ ತದೆದು ಕೊಳ್ಳಲು ಆಗಲಿಲ್ಲ ಎದ್ದು ‘ಸಾರ್ ನಮ್ಮ ದೇಶದಲ್ಲಿಯೂ ಗ್ರಾಹಕರನ್ನು ರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಗಿದೆಯಾ?’ ಎಂದಳು. ಉಪನ್ಯಾಸಕರು ‘ಹೌದು ಮಟ್ಟಿ, ನಮ್ಮ ಭಾರತ ದೇಶವೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಣೆ 1986 ಡಿಸೆಂಬರ್ 24ರಂದು ಗ್ರಾಹಕ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಅದಕ್ಕಾಗಿ ಪ್ರತಿ ವರ್ಷ ಭಾರತದಾದ್ಯಂತ ಡಿಸೆಂಬರ್ 24ರಂದು ‘ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ’ ಅಚರಿಸಲಾಗುತ್ತದೆ. ಈ ಕಾಯಿದೆ ಅಡಿಯಲ್ಲಿ ದೋಷಪೂರಿತ ವಸ್ತುಗಳು, ಅತ್ಯಷ್ಠಿದಾಯಕ ಸೇವೆಗಳು, ಅನುಚಿತ ವ್ಯಾಪಾರ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶದ ಅಂಶಗಳಿವೆ. ಗ್ರಾಹಕರಿಗೆ ಕೆಲವು ಮಹತ್ವದ ಹಕ್ಕುಗಳನ್ನು ನೀಡಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿಂದಲ್ಲಿ ಇತ್ಯಾರ್ಥ ಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಷ್ಯ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯಾರ್ಥಪಡಿಸುವ ಹೊಂದಿದೆ.

ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ನು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸಾಫಿಸಲಾಗಿದೆ. ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸಾಫಿಸಲಾಗಿದೆ. ಈ ಮಂಡಳಿಗಳ ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ’ ಎಂದರು.

## ಗ್ರಾಹಕ ಹಿತರಕ್ಷಣಾ ಹಕ್ಕುಗಳು.....

ತಕ್ಷಣ ಅಮೂಲ್ಯ ಎದ್ದು ನಿಂತು ‘ಅಲ್ಲ ಸಾರ್, ಗ್ರಾಹಕರ ಹಿತರಕ್ಷಣೆಗೆ ಮೂರಕವಾದ

ಹಕ್ಕುಗಳಿವೆ ಎಂದಿರಿ. ಹಾಗಾದರೆ ಅವು ಯಾವುವು ಸಾ? ಎಂದು ಹೇಳಿದಳು.

‘ಒಳ್ಳೆ ಪ್ರಶ್ನೆ ಕೇಳ್ಳೆ ಮನು’ ಎನ್ನುತ್ತಾ ಉಪನ್ಯಾಸಕರು ‘ಗ್ರಾಹಕರ ಹಿತರಕ್ಷಣಾ ಕಾಯ್ದಿಯ, 1986 ಅನ್ನಯ ನಮ್ಮ ದೇಶವು ಆರು ಹಕ್ಕುಗಳು ಹಾಗೂ ವಿಶ್ವ ಸಂಸ್ಥೆಯೂ ಎರಡು ಹಕ್ಕುಗಳನ್ನು ನೀಡಿದೆ’ ಎನ್ನುತ್ತಾ ಅವುಗಳನ್ನು ವಿವರಿಸಲಾರಂಭಿಸಿದರು. ಈ ಕಾನೂನು ಸುರಕ್ಷತೆಯ ಹಕ್ಕು ನೀಡಿದೆ. ಅಂದರೆ ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯಾನತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಬೈಷಧಿ, ವಿದ್ಯುತ್ ಉಪಕರಣಗಳು, ಗ್ರಾಸ ಸಿಲಿಂಡರ್‌ಗಳು, ಪಕ್ಕಾಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ. ಇದರ ಜೊತೆಗೆ ಮಾಹಿತಿ ಪಡೆಯುವ ಹಕ್ಕು ಇದೆ. ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅಂದರೆ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪಾದನೆ ಹಾಗೂ ಅದರ ಅಂತಿಮ ದಿನಾಂಕ ಮುಂತಾದವುಗಳ ಬಗ್ಗೆ ನೈಜ ಹಾಗೂ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಈ ಕಾನೂನು ನೀಡುತ್ತದೆ.

ಗ್ರಾಹಕರ ಇಷ್ಟ ಅವರ ಆಯ್ದಿಯ ಹಕ್ಕು. ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಂಡರೂ ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗಳಾವಾದ ಸರಕುಗಳನ್ನು ಆಯ್ದು ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ. ಕುಂಡು ಕೊರತೆ ಅಲಿಸುವ ಹಕ್ಕನ್ನು ಈ ಕಾಯ್ದಿನಮುಗೆ ನೀಡಿದೆ. ಅಂದರೆ ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಧವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತ್ಯಫ್ತಿಯನ್ನು ಹೊಂದಿದ್ದಲ್ಲಿ ಸಂಬಂಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ.

ಅದೇ ರೀತಿ ಅನೇಕ ವ್ಯವಹಾರ ಸಂಸ್ಥೆಗಳು ತಮ್ಮದೇ ಆದ ಸೇವಾ ಹಾಗೂ ಕುಂಡುಕೊರತೆಗಳನ್ನು ನಿವಾರಿಸುವ ಕೇಂದ್ರಗಳನ್ನು ಸಾಫಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸಬೇಕು ಎಂದು ಇದು ಹೇಳುತ್ತದೆ. ಇದಕ್ಕೆ ಮೂರಕವಾಗಿ ಕುಂಡುಕೊರತೆಗಳನ್ನು ನಿವಾರಿಸಿಕೊಳ್ಳುವ



ಹಕ್ಕು ನೀಡಲಾಗಿದೆ. ಆರೋಗ್ಯಪೂರ್ಣ ವಾತಾವರಣವು ಮಾನವನ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಹಕ್ಕಿನ ಅನ್ನಯ ಗುಣಮಟ್ಟದ, ಶಾಂತಿಯತ ಹಾಗೂ ಮಾಲಿನ್ಯರಹಿತ ಪರಿಸರವನ್ನು ಪಡೆಯುವ ಹಕ್ಕನ್ನು ಎಲ್ಲರೂ ಹೊಂದಿದ್ದಾರೆ.

### ಗ್ರಾಹಕರ ಕರ್ತವ್ಯಗಳು.....

ಆಗ ಶಿಕ್ಷಕ ಸಂತೋಷ ಅವರು ಎದ್ದು ನಿಂತು ‘ಸಾರ್ ತವು ಅತ್ಯಂತ ಉತ್ತಮ ಅಂತರಗಳನ್ನು ನಮ್ಮ ಮಕ್ಕಳಿಗೆ ತಿಳಿಸುತ್ತಿದ್ದಿರಿ. ತಮಗೆ ಮೊದಲಿಗೆ ನನ್ನ ಅಭಿನಂದನೆಗಳು. ನನ್ನದೂ ಒಂದು ಪ್ರಶ್ನೆ ಇದೆ. ನಮ್ಮ ಗ್ರಾಹಕರಿಗೆ ಹಕ್ಕುಗಳಿವೆ ಅದರ ಜೊತೆ ಜೊತೆಗೆ ಕರ್ತವ್ಯಗಳೂ ಇರುವೆಯಾ?’ ಎಂದು ಹೇಳಿದರು.


ಉಪನ್ಯಾಸಕರು ‘ತಮ್ಮ ಅಭಿಮಾನಕ್ಕೆ ಧನ್ಯವಾದಗಳು ಸಾರ್. ತಾವು ಹೇಳಿದಂತೆ ನಮ್ಮ ಗ್ರಾಹಕ ಹಿತರಕ್ಷಣಾ ಕಾಯ್ದಿಯು ಹಕ್ಕುಗಳನ್ನು ನೀಡುವುದರ ಜೊತೆಗೆ ಕೆಲವು ಮಹತ್ವದ ಕರ್ತವ್ಯಗಳನ್ನು ಹೇಳಿದೆ. ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಿಗಳಿದ್ದಂತೆ ಅಲ್ಲಾ’ ಎನ್ನುತ್ತಾ ಅವುಗಳ ಕುರಿತು ಮಾಹಿತಿ ನೀಡಲಾರಂಭಿಸಿದರು. ಹಕ್ಕುಗಳ ಬಗ್ಗೆ ಜಾಗ್ಯತೀ ಹೊಂದುವುದು. ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ತಮಗೆ ದೊರೆಯುವ ಹಕ್ಕುಗಳಾದ ಸುರಕ್ಷತೆ, ಮಾಹಿತಿ ಪಡೆಯುವ ಹಾಗೂ ಇತರೆ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗ್ಯತಿಯನ್ನು ಹೊಂದಿರಬೇಕು. ಗುಣಮಟ್ಟದ ಅರ್ಥವು ಇರಬೇಕು. ಗ್ರಾಹಕರು ತಾವು ಸರಕುಗಳನ್ನು ಖರೀದಿಸಿದ ಸಂದರ್ಭದಲ್ಲಿ ಗುಣಮಟ್ಟ ನಿರ್ದಿಷಿತ ಬಿ.ಪಿ.ಎಸ್, ಅಗ್-ಮಾರ್ಕೆ, ಹಾಲ್-ಮಾರ್ಕೆ, ಇತ್ಯಾದಿಗಳ ಬಗ್ಗೆ ಅರಿವನ್ನು ಹೊಂದಿರಬೇಕು. ದೂರ ನೀಡಲು ಹಿಂಜರಿಯಬಾರದು. ತಪ್ಪು ಜಾಹಿರಾತುಗಳಿಂದ ದಿಕ್ಕು ತಪ್ಪಬಾರದು. ಸಾಮಾನ್ಯವಾಗಿ ಉತ್ಪಾದಕ ಅಧವಾ ಮಾರಾಟಗಾರ ಜಾಹಿರಾತಿನಲ್ಲಿ ತಪ್ಪು ಮಾಹಿತಿಗಳನ್ನು ನೀಡುವುದರ ಮೂಲಕ ಸರಕುಗಳ ಗುಣಮಟ್ಟವನ್ನು ವಾಸ್ತವಕ್ಕಿಂತ ಹೆಚ್ಚಾಗಿದೆಯೆಂದು ಬಿಂಬಿಸುತ್ತಾನೆ. ಆದರೆ, ಗ್ರಾಹಕರು ನೈಜ ಗುಣವನ್ನು ಪರಿಶೀಲಿಸಿ, ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಪ್ಪು ಮಾಹಿತಿಯ ಜಾಹಿರಾತಿನಿಂದ

ರಕ್ಷಣೆಯನ್ನು ಪಡೆಯುವುದು ಅವರ ಜವಾಬ್ದಾರಿ. ಕಡ್ಡಾಯವಾಗಿ ನಗದು ರಶೀದಿಯನ್ನು ಪಡೆಯಬೇಕು. ಗ್ರಾಹಕರು ತಾವು ಖರ್ಚಿನಲ್ಲಿ ಸರಕು ಮತ್ತು ಸೇವೆಗಳ ಪುರಾವೆಗಾಗಿ ನಗದು ರಶೀದಿಯನ್ನು ಕೇಳಿ ಪಡೆಯಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಬಳಕೆದಾರ ಸದಾ ಎಚ್ಚರದಿಂದಿರಬೇಕು. ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರ್ಚಿಸುವ ಸಂಭಾಷಣೆಯಲ್ಲಿ ಅದರ ಸ್ವಭಾವ, ಬೀಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಮತ್ತು ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಎಚ್ಚರದಿಂದಿರಬೇಕು. ಸರಕುಗಳ ಆಯ್ದೆಯಲ್ಲಿ ಗಮನವಿರಬೇಕು. ಗ್ರಾಹಕರು ಕಾನೂನುಬಧ್ಯ ಸರಕು ಮತ್ತು ಸೇವೆಗಳನ್ನು ಖರ್ಚಿಸಬೇಕು. ಕಳ್ಳಸಾಗಾರಕೆ, ಕಾಳಿಸಂತೆಯ ಸರಕುಗಳನ್ನು ಖರ್ಚಿಸಬಾರದು. ಗ್ರಾಹಕರು ಸಂಘಟನೆ ಮಾಡಿಕೊಳ್ಳಬೇಕು. ಗ್ರಾಹಕರು ಉತ್ಪಾದಕ ಅಥವಾ ಮಾರಾಟಗಾರರ ಅನ್ಯಾಯಿಕ ವ್ಯಾಪಾರ ಪದ್ಧತಿಗಳಿಂದ ರಕ್ಷಣೆ ಪಡೆಯಲು ತಮ್ಮಾದ ಆದ ಗ್ರಾಹಕ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಬೇಕಾದ ಜವಾಬ್ದಾರಿ ಮರೆಯಬಾರದು. ಪರಿಸರ ರಕ್ಷಣೆ ನಮ್ಮ ಹೊಣೆ. ಅವಸರದಲ್ಲಿ ಯಾವುದನ್ನೂ ಖರ್ಚಿಸಬಾರದು. ಇವುಗಳನ್ನು ನಾವು ಸರಿಯಾಗಿ ಪಾಲಿಸಿದರೆ ನಮ್ಮನ್ನು ಯಾರೂ ಮೋಸೆಸೊಳಿಸಲಾರರು.

### ಗ್ರಾಹಕನ ದೂರು ಮತ್ತು ಪರಿಹಾರ....

‘ಸಾರ್ ಇವತ್ತೆನಿಜವಾಗಿಯೂ ನಮಗೆ ವಿಶೇಷ ದಿನ. ನಮಗೆ ಅಶ್ವಿಂತ ಅಗತ್ಯವಾದ ಮಾಹಿತಿಯನ್ನು ತಾವು ತಿಳಿಸುತ್ತಿದ್ದಿರಿ. ಆದರೆ ನಮಗೆ ತೊಂದರೆಯಾದಗ ಯಾರು ದೂರನ್ನು ಸಲ್ಲಿಸಬೇಕು? ಮತ್ತು ಎಲ್ಲಿ ದೂರನ್ನು ಸಲ್ಲಿಸಬೇಕು? ಎಂಬದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸುತ್ತೀರಾ’ ಎಂದಳು ಅಮೂಲ್ಯ.

ದೂರನ್ನು ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದಾಖಲಿಸಬಹುದು. ತಮಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸಲು ಗ್ರಾಹಕ ನೇರವಾಗಿ ದೂರನ್ನು ದಾಖಲಿಸಬಹುದು. ಇಲ್ಲವೇ, ಒಂದೇ ರೀತಿಯ ಹಿತಾಸಕ್ತಿಯನ್ನು ಹೊಂದಿರುವ



ಒಬ್ಬ ಅಥವಾ ಅನೇಕ ಗ್ರಾಹಕರು ಅಥವಾ ಯಾವುದೇ ನೊಂದಾಯಿತ ಗ್ರಾಹಕ ಸಂಘಟನೆಯಿಂದಲೂ ದೂರನ್ನು ಸಲ್ಲಿಸಲು ಅವಕಾಶವಿದೆ. ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರಗಳು ದೂರನ್ನು ದಾಖಲಿಸಬಹುದು. ಕೆಲವು ಸಾರಿ ಗ್ರಾಹಕರು ನಿಧನರಾಗಿದ್ದರೆ ಅವರ ವಾರಸುದಾರರು ದೂರನ್ನು ದಾಖಲಿಸಲು ಅರ್ಜಿರಾಗಿರುತ್ತಾರೆ.

ಗ್ರಾಹಕರು ನೀಡುವ ದೂರಿನಲ್ಲಿ ತಮ್ಮ ಹೆಸರು, ವಿಳಾಸ, ಮತ್ತು ದೂರಿನ ವಿವರ, ಎದುರು ಕಡ್ಡಿದಾರನ ಹೆಸರು, ವಿಳಾಸ, ಮತ್ತು ವಿವರ, ಯಾವ ಸಂಭಾಷಣೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂಬುದರ ಬಗ್ಗೆ ಮಾಹಿತಿ, ದೂರಿಗೆ ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು, ತಾವು ಯಾವ ರೀತಿ ಪರಿಹಾರವನ್ನು ಅಪೇಕ್ಷಿಸುತ್ತಿದ್ದೇವೆ ಎಂಬುದರ ಕುರಿತ ಪ್ರಮುಖ ಅಂಶಗಳನ್ನು ಅದರಲ್ಲಿ ದಾಖಲಿಸಲು ತಮ್ಮಾದ ಅವಕಾಶವನ್ನು ಹೊರಿಸಿದಿರುತ್ತಾನೆ.

ಗ್ರಾಹಕರು ತಮ್ಮ ದೂರುಗಳನ್ನು ಗ್ರಾಹಕರ ಹಿತಾರಕ್ಷಣಾ ಕಾಯಿದೆ— 1986ರ ಪ್ರಕಾರ ಮೂರು ಹಂತದಲ್ಲಿ ಸಲ್ಲಿಸಬಹುದಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸಾಫಿಸಿ ಗ್ರಾಹಕರನ್ನು ಸಂರಕ್ಷಿಸಲಾಗುತ್ತಿದೆ. ಅವು ದೂರುಗಳನ್ನು ಸ್ವೀಕರಿಸಿ ಪರಿಹಾರ ನೀಡುತ್ತವೆ.

ಒಂದು ಪಡಕ ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶವು ಗ್ರಾಹಕನಿಗೆ ಶೈಕ್ಷಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ 30 ದಿನಗಳೊಳಗಾಗಿ ರಾಜ್ಯ ಸಮಿತಿಗೆ ಅದೇ ರೀತಿ ರಾಜ್ಯ ಸಮಿತಿಗೆ ಮೇಲ್ಮೈ ಸಲ್ಲಿಸಿ ನ್ಯಾಯ ಪಡೆಯಲು ಅವಕಾಶವಿದೆ. ಈ ಕಾನೂನಿನ ನ್ಯಾಯಾಲಯದ ಅಡಿಯಲ್ಲಿ ಈಗಾಗಲೇ ಅನ್ಯಾಯಕ್ಕೆ ಒಳಗಾದ ಗ್ರಾಹಕರು ಸಾಮಿರ ದಿಂದ ಹಿಡಿದ ಕೋಟಿ ರುಪಾಯಿಗಳ ವರಗೆ

ಹಣವನ್ನು ಪಡೆದಿರುವ ಉದಾಹರಣೆಗಳಿವೆ. ಗ್ರಾಹಕರಿಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಲಾಗುತ್ತದೆ. ಪರಿಹಾರವು ಪ್ರತ್ಯೇಕ ಹಾನಿ ಅಥವಾ ಪರೋಕ್ಷ ಹಾನಿ ಒಳಗೊಂಡಿರುತ್ತದೆ. ಅಲ್ಲದೆ ಅದನ್ನು ದೃಷ್ಟಿಕೆ, ಮಾನಸಿಕ ಅಥವಾ ಭಾವನಾತ್ಮಕ ಆಫಾತ, ಅವಮಾನ ಅಥವಾ ಯಾವುದೇ ಹಾನಿಗೂ ವಿಸ್ತರಿಸಬಹುದು. ಆಯೋಗ ಅಥವಾ ವೇದಿಕೆಯ ಸರಕುಗಳ ಬೀಳಿಯನ್ನು ಅಥವಾ ಸೇವೆಯ ಪ್ರತಿಫಲವನ್ನಷ್ಟೆ ಅಲ್ಲದೆ ಗ್ರಾಹಕನು ಅನುಭವಿಸಿದ ವೇದನಗೂ ಪರಿಹಾರ ನೀಡುವ ಸಾಮಧ್ಯ ಹೊಂದಿದೆ. ಈ ಅಧಿನಿಯಮದಿಯಲ್ಲಿ ಮಾಡಲಾದ ಆದೇಶ ಪಾಲಿಸದಿದ್ದರೆ ಸಂಭಾಷನುಸಾರ ಜಿಲ್ಲಾ ವೇದಿಕೆ, ರಾಜ್ಯ ಆಯೋಗ ಅಥವಾ ರಾಷ್ಟ್ರೀಯ ಆಯೋಗವು ಆದೇಶವನ್ನು ಪಾಲಿಸದ ವ್ಯಕ್ತಿಯ ಆಸ್ತಿಯನ್ನು ಜಪ್ತಿ ಮಾಡಲು ಆದೇಶಿಸಬಹುದು. ಗ್ರಾಹಕ ವೇದಿಕೆ, ರಾಜ್ಯ, ದೇಶದ ಆಯೋಗದ ಆದೇಶ ಪಾಲಿಸದಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಡುವ ಅವಕಾಶವೂ ಇದೆ.

### ಪಣ ವದ್ದೇಳು ಗ್ರಾಹಕ....

‘ಇಷ್ಟೆಲ್ಲಾ ಈ ಕಾನೂನಿನಲ್ಲಿ ಇದೆ ಅಂತ ನೀವು ಹೇಳುತ್ತಿದ್ದಿರಿ. ಆದರೆ ನಮಗೆ ಇದುವರೆಗೂ ಯಾರೂ ಈ ಮಾಹಿತಿಯನ್ನು ಹೇಳಿಯೇ ಇಲ್ಲಿ ಸಾರ್’ ಎಂದು ಅನು ತನ್ನ ತಲೆಯಲ್ಲಿರುವ ಅನುಮಾನವನ್ನು ಹೊರಹಾಕಿದಳು. ಉಪನ್ಯಾಸಕರು ‘ನೀನು ಹೇಳುತ್ತಿರುವುದು ಸತ್ಯ ಆ ಪ್ರಜ್ಞೆಯನ್ನು ಬೆಳೆಸಲು ತಕ್ಕ ಕೆಲಸಗಳು ವ್ಯಾಪಕವಾಗಿ ನಡೆಯುತ್ತಿಲ್ಲ ಮತ್ತು ನಿರೀಕ್ಷಿತ ಮಟ್ಟಕೆ ಮುಟ್ಟಿಲ್ಲ ಎನ್ನುವುದು ಸತ್ಯ. ಗ್ರಾಮಾಂತರ ಪ್ರದೇಶಕ್ಕೆ ಅದು ಇನ್ನೂ ಕಾಲಿಟ್ಟಿಲ್ಲ. ಆದರೆ ಈ ನಿಟ್ಟಿನಲ್ಲಿ ಏನೂ ನಡದೇ ಇಲ್ಲಾ ಎಂದರೆ ತಪ್ಪಾಗುತ್ತದೆ. ಕೆಲವು ಉತ್ತಮ ಪ್ರಯತ್ನಗಳು ನಡೆಯುತ್ತಿವೆ. ಗ್ರಾಹಕ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ನಮ್ಮ ದೇಶದಲ್ಲಿ ಜಾಲಿ ದೂರತದ್ದು ಕೇವಲ ಮೂವತ್ತು ವರ್ಷಗಳ ಹಿಂದಷ್ಟೇ. ಗ್ರಾಹಕ ಸಂರಕ್ಷಣಾ ಅಧಿನಿಯಮದ ಫಲವಾಗಿ ಗ್ರಾಹಕರ ಹಕ್ಕುಗಳ ಬಗ್ಗೆ ಹೆಚ್ಚಿನ ಚೆಚ್ಚೆ ಅರಂಭವಾಗಿದೆ. ಅನೇಕ ಗ್ರಾಹಕ ಸಂಘಟನೆಗಳು ಅರಂಭವಾಗಿವೆ. ಇದೇ ಸಮಯದಲ್ಲಿ ಗ್ರಾಹಕ ಶಿಕ್ಷಣ ಮತ್ತು ಜಾಗೃತಿಗೆ ಪ್ರಾಮುಖ್ಯತೆ ನೀಡಿದ ಸರ್ಕಾರ

ఎవిద యోజనగభ మూలక గ్రాహకరల్లి  
జాగృతీ లుంటు మాడలు ప్రయత్నిసుత్తిద.  
ఈ ఎల్లదర ప్రయత్నగభు స్థలమణిగే ఘల  
నీడివే.

ಶಾಲಾ ಕಾಲೇಜುಗಳಲ್ಲಿ ಗ್ರಾಹಕ ಶಿಕ್ಷಣ....

ତେଣୁ ଅମୂଳ୍ୟ ‘ସାର’ ନମ୍ବୁ  
 ଶାଲା ମୁଣ୍ଡଦିଲ୍ଲି ଏଲ୍ଲା ବିଦ୍ୟାଧ୍ଵିନ୍ଦୀଗଭୁ କେ  
 କୁରିତୁ ହେଜ୍ଜିନ ମାହିତି ତିଳୀଙ୍କୁମେଳୁଛିଲୁ  
 ଏନାଦରୂ ଅପକାଶଗଳିହେଯା?’  
 ଏଂଦରୁ. ‘ବିଂଡିତପାଗିଯୁ,  
 ସମାଜଦିଲ୍ଲି କଂଠୁ ବୁରୁଷିରୁବ ଗ୍ରହକର  
 ଶୋଷଣେ, କୋଣ୍ଠବାକ ସଂଶୋଧି, ଅନୁଜିତ  
 ବ୍ୟାପାର ପଦ୍ଧତିଗଭୁ ଜାତୀୟିମନ୍ଦୁ  
 ସରିପଦିସଲୁ ବିଦ୍ୟାଧ୍ଵିନ୍ଦୀଗଭୁଲ୍ଲି ଗ୍ରହକର  
 ହକ୍କୁ ମୁତ୍ତୁ ଜଵାବ୍ଦୀରିଗଭୁ ବଗ୍ରେ ଅରିପୁ  
 ଉଠିପାଦିମାଦବେଳେକଂବ ଉଦ୍ଦେଶ୍ୟିଦିନଦ  
 କେଇନ୍ଦ୍ର ମୁତ୍ତୁ ରାଜ୍ୟ ସକାରଗଭୁ  
 ଶାଲେଗଭୁଲ୍ଲି ଗ୍ରହକ ଶିକ୍ଷଣ ନୀଦିଲୁ  
 କେଲପୁ ପଞ୍ଚାଗଭୁ ହିଂଦେ ଯୋଜନେଯନ୍ଦୁ  
 ସିଦ୍ଧପଦିଶିଦେ. ପ୍ରାଥମିକ ମୁତ୍ତୁ  
 ପ୍ରୋଫ୍ରେଶଶାଲେଯ ମୁଣ୍ଡଦିଲ୍ଲି ଗ୍ରହକ କ୍ଲେବ୍  
 ଅଧିକା ବିଦ୍ୟାଧ୍ଵିନ୍ଦୀ ଗ୍ରହକ କୋଟି ସ୍କ୍ଵାଇସି  
 ଅଦର ମୂଲକ ଗ୍ରହକ ଶିକ୍ଷଣ ନୀଦୁପ୍ରଦୟ  
 କେ ଯୋଜନେଯ ଉଦ୍ଦେଶେ. କେଇନ୍ଦ୍ରଦ  
 ଗ୍ରହକ ଘୃପହାରଗଭୁ ଜିଲ୍ଲାବେ ମୁତ୍ତୁ  
 ରାଜ୍ୟର ଆହାର, ନାଗରିକ ଶର୍ବରାଜୁ  
 ମୁତ୍ତୁ ଗ୍ରହକ ଘୃପହାରଗଭୁ ଜିଲ୍ଲାବେ  
 ଜିଦର ମୁଠାଳକ୍ଷେତ୍ରନ୍ତୁ ପହିସିକୋଠିଦେ.  
 ଗ୍ରହକ ସଂପର୍କନେଗ ଶିକ୍ଷଣ ନୀଦୁପ୍ର  
 ଜଵାବ୍ଦୀରିଯନ୍ଦୁ ପହିସିଦେ. ଶ୍ରୀୟ  
 ସକାରେଶର ସଂସ୍ଥଗଭୁ, ଗ୍ରହକ ସଂସ୍ଥଗଭୁ,  
 ଗ୍ରହକ ମାହିତି କେଇନ୍ଦ୍ର ଜାତୀୟ ନାଗରିକ  
 ସଂସ୍ଥଗଭୁଗ ଗ୍ରହକ କ୍ଲେବ୍ରଗଭୁନ୍ତୁ ନଦେଶୁଵ  
 ଜଵାବ୍ଦୀରିଯନ୍ଦୁ ପହିସିଦେ. ରାଜ୍ୟର ପ୍ରତି  
 ଜିଲ୍ଲେରୁ ସ୍କ୍ଵାପନେଗୋଠିରୁବ ଜିଲ୍ଲା  
 ମାହିତି କେଇନ୍ଦ୍ରକୁ କେ ଗ୍ରହକ କ୍ଲେବ୍ରଗଭୁନ୍ତୁ  
 ପହିସିକୋଠିଦେ’।

ಗ್ರಾಹಕ ಶಿಕ್ಷಣ ಇನ್ನಪ್ಪು  
 ಪರಿಣಾಮಕಾರಿಯಾಗಲು ಶಾಲೆಯ  
 ಮುಖ್ಯೋಪಾಧ್ಯಾಯರು ಮತ್ತು ಬಿಜುಟ್ಟಿ  
 ಹೆಚ್ಚು ಅಸ್ತಿವಹಿಸಬೇಕು. ಆಹಾರ ಮತ್ತು  
 ಗ್ರಾಹಕ ವ್ಯವಹಾರಗಳ ಇಲಾಖೆಯ  
 ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದರ ಬಗ್ಗೆ  
 ಆದೇಶ ನೀಡಬೇಕು. ಆದೇಶದ ಪ್ರತಿಯನ್ನು  
 ತನ್ನ ವೆಬ್ ಸೈಟ್‌ನಲ್ಲಿ ಲಭ್ಯಾಗಾಗುವಂತೆ

క్రమ వహిసబేకు. ఇదక్కాగి నిగదియాద అనుదానవన్ను సకాలదల్లి మత్తు సరియాద బజెకేగే మాగాదశన నిఎడువుదు అగత్యవాగిదే. ఈ నిట్టినల్లి, కనాటపక పదవిపూవు శీక్షణ ఇలాటి పరిసర శీక్షణద విషయదల్లి క్యేగోండిరువ క్రమవన్ను మేళ్ళబేకు. ఇలాటియు సుతోలేలేయన్న హోరడిసి, ప్రతియొందు కాలేజినల్లు పరిసర క్లబ్లు స్థాపిసబేఁకేందు హేళిదే. అదక్కే బేఁకాద అనుదానవన్నో బిడుగడే మాడిదే. ముఖ్యివాగి నాల్కారు పుటగళ కేపిడి ప్రకటిసిదే. పరిసర శీక్షణద బగ్గె మత్తు పరిసర క్లబోగళు క్యేగోళ్ళబుమదాద జటువటికేగళ బగ్గె మాపితి ఒదగిసిదే. ఇదన్ను గ్రాహక శీక్షణద విషయదల్లు అనుసరిసబముదాగిదే. శీక్షక సంతోషా అవరు ‘హాగాదరే నమ్మ శాలేగళల్లి గ్రాహక శీక్షణ సఫలవాగిబేఁకాదరే, పర్యాసామగ్రి అవశ్యక, అల్ల్పు అపు ఎల్లిచే? అప్పగళ బగ్గె నమగె మాపితి నిఎడిదల్లి హెళ్ళు అనుకూలవాగుత్తదే సారా’ ఎందు కేళిదరు. ఉపన్యాసకరు ‘నిమ్మ మాతు అస్కర సవ సత్య. గ్రాహక శీక్షణద అధ్య, అదరల్లిరబేఁకాద అంతగళు, పాతగళు, గ్రాహక క్లబోగళు నడెసబముదాద జటువటికేగళు ఇత్తాది బగ్గె ఒందు కేపిడి అధ్యవా మాగాదశతి ఇల్లదిరువుదరింద నమ్మ శాలేగళల్లి గ్రాహక శీక్షణద గుణమట్టద మేలే తేష్ట పరిణామ ఉంటుమాడిదే. హాగాగి ప్రస్తుత గ్రాహక క్లబోగళల్లి కేవల గ్రాహక కానూనుగళన్ను మాత్ర తిళిసికొడలాగుత్తిదే. గ్రాహక శీక్షణవెందరే, గ్రాహక సంరక్షణా కాయ్దు ఎంబ తప్పు అభిపూర్యించే ఇదక్కే కారణ. ఇదచ్చో మీరి గ్రాహక శీక్షణ ముందువరియబేఁకాద అగత్యవిదే. విద్యాధ్యాగళిగే గ్రాహక కానూనుగళింత హెళ్ళగ్గి, మారుకట్టియ సంరజనే, అనుజిత వ్యాపార పద్ధతిగళు, హోళ్ళబాక సంస్కృతి, అతియాద బిరీదియింద ఆగువ దుష్పరిణామగళు, పోణశకరు నిఎడువ హణవన్ను లిచుం మాడువ విధాన, సరకుగళ బగ్గె మాపితి సంగ్రహణే ఇత్తాది బగ్గె శీక్షణ నిఎడువుదు హెళ్ళు అగత్యవాగిదే. ఈ నిట్టినల్లి సంబంధిసిదవరు హెళ్ళు

గమన హరిసిద్లీ హచ్చు పరిణామవన్ను కాణబడుచుదాగిదే? నమ్మల్ని ఇందిగూ కేలవు గొందలగించే. గ్రాహక శిక్షణ నీడువుదు హిగే? ఎష్టు ప్రమాణిదల్లి? ఎంబుదక్కే స్పష్ట కల్పనగళిల్ల. ఈగాగలే కేలవు తరగితగళిగే గ్రాహక సంరక్షణ కురితు ప్రదర్శల్లి సేరిసలాగిదే. ఆదరే అదు అల్ల ప్రమాణించుగా దరింద అదన్న విసరిసువ అగత్యమిదే. పర్యప్తస్తక మత్తు ఇతరే సామగ్రి ఇద్దరే మాత్ర సాలదు. గ్రాహక శిక్షణవన్ను నీడువ సమాధి శిక్షకర తయారు మాడబేచు. గ్రాహక సంరక్షణేయ బగే విద్యాధికగళిగ మాటితి నీడువ, పాత హేళిచోడువ సంపన్మాలు వ్యక్తిగళ కోరతే ఎద్దు కాణుత్తిదే. గ్రాహక క్లబ్‌గళన్న స్థాపిసువ మున్న శిక్షకరన్న గురుతిసి అవరిగ గ్రాహక శిక్షణద వివిధ అయామగళ బగే తరబేతి నీడువుదు అత్యగత్య. గ్రాహక శిక్షణవన్న సకారి జోతిగే ఎల్లా ఖాసగి శాలే మత్తు కాలేజుగళిగే విస్తరిసువుదు సూక్త. అందరే గ్రాహక శిక్షణవన్న ప్రాధమిక మత్తు ప్రాధశాలేయింద ఆరంభిసి, పదవిపూచ కాలేజినల్లి విస్తరిసుత్తా పదవి కాలేజినల్లి ఒందు విషయవన్నాగి మాడబేశిదే. ఆదరే ఇదు ఒందే సారిగే ఆగువుదిల్ల, నిధానవాగి బదలావణేయాగుత్తదే. ఎందు హేళి లుపన్యాసవన్న ముగిసిదరు. శిక్షక సంశోష అవరు ‘మాన్యరే ఈ దిన నమగే మత్తు నమ్మ శాలా మక్కళిగే తావు గ్రాహక శిక్షణ కురితు సాకష్ట మాటితి హంచిచోండిద్దిరి. నిమ్మ లుపన్యాసద ఘలవాగి ఇందే నమ్మ శాలేయల్లి నావు “మక్కళ గ్రాహక క్లబ్” రజిస్టరేషనే. అల్లి శిక్షకులు అగత్య మాగాదతన మాటిసుత్తేవే. మక్కళిగే వివిధ ప్రాజెక్టు నీడి, మాటితి సంగ్రహిసలు సూచిసుత్తేవే. నమ్మ శాలా మక్కళ పాలకర సభీయల్లి ఈ విషయ కురితు జిహేసుత్తేవే. నమ్మ శాలా మక్కళింద ఈ కురితు ఒందు బింది నాటకవన్న మాడుత్తేవే. ఈ కురితు నమ్మ కణ్ణ తెరేసిద నిమగే నమ్మ శాలేయ మక్కళ పరవాగి అనంత వందనేగళు’ఎందు హేళి కాయ్యక్రమ ముకాయిగోళిసిదరు. □

## ಸ್ವಚ್ಛ – ಶೋಚಾಲಯ



ಕೋಲಾರ ಜಿಲ್ಲೆಯ ಮದಿವಾಳ ಗ್ರಾಮ

ಶ್ರೀಮತ ಅಕ್ಷಯ್ಯಬರ್‌ 2,  
2017ರ  
ಮಾಹಾತ್ಮ್ಯಾರಂಭ  
ಜರ್ಮಾನಿಯಾಂದು  
6 ಜಿಲ್ಲೆಗಳು,  
(ಶಿವಮೊದ್ಡ, ರಾಮನಗರ,  
ಮುಂದ್ರೂ, ಕೋಲಾರ  
ಮತ್ತು  
ಹಾಲ್ನ ಚಿಕ್ಕಮಗಳಾರು)  
51 ತಾಲ್ಲೂಕುಗಳು,  
1836 ಗ್ರಾಮ ಪಂಚಾಯತ್ರಗಳು,  
ಹಾಗೂ  
10,385  
ದ್ರಾವಣಗಳನ್ನು  
“ಬಯಲು ಬಹಿದಂತೆ ದ್ಯುಕ್ತ”  
ಎಂದು ಸ್ಥೋಪಿತಾಗಿದೆ.


**ಗ್ರಾಮೀಣ ಪ್ರದೇಶದಲ್ಲಿ**  
ಪ್ರತಿಯೊಂದು ಕುಟುಂಬವೂ ಶೋಚಾಲಯ ನಿರ್ಮಿಸಿ ಬಳಸುವಂತೆ ಮಾಡಿ “ಬಯಲು ಬಹಿದೆಸೆ ಮುಕ್ತ” ಮಾಡುವುದು ಸ್ವಚ್ಛ ಭಾರತ ಮಿಷನ್ ಯೋಜನೆ ಉದ್ದೇಶವಾಗಿರುತ್ತದೆ.

**ರಾಜ್ಯ ಗ್ರಾಮೀಣ ಪ್ರದೇಶದ ಸ್ವೇಚ್ಛಾ ಕಿರು ಸೋಟ**  
ಕನಾಟಕ ರಾಜ್ಯದ ಗ್ರಾಮೀಣ ಭಾಗದಲ್ಲಿ 2012-13ನೇ ಸಾಲಿನಲ್ಲಿ ನಡೆಸಿದ ಬೇಸ್‌ಲೈನ್ ಸಮೀಕ್ಷೆಯಂತೆ


85,14 ಲಕ್ಷ ಕುಟುಂಬಗಳಿಧ್ಯಾ, 30,15 ಲಕ್ಷ ಕುಟುಂಬಗಳು ಶೋಚಾಲಯ ಹೊಂದಿದ್ದು, 54,99 ಲಕ್ಷ ಕುಟುಂಬಗಳು ಶೋಚಾಲಯ ರಹಿತವಾಗಿರುತ್ತವೆ. 2013-14 ರಿಂದ 2016-2017ರವರೆಗೆ ಒಟ್ಟು 28,35 ಲಕ್ಷ ವ್ಯೇಯುಕ್ತಿಕ ಗೃಹ ಶೋಚಾಲಯಗಳನ್ನು ನಿರ್ಮಿಸಲಾಗಿದ್ದು.

ಇನ್ನೂ 26,64 ಲಕ್ಷ ವ್ಯೇಯುಕ್ತಿಕ ಗೃಹ ಶೋಚಾಲಯಗಳನ್ನು 2ನೇ, ಅಕ್ಷಯ್ಯಬರ್-2018ರೊಳಗೆ ನಿರ್ಮಿಸಿ “ಬಯಲು ಬಹಿದೆಸೆ ಮುಕ್ತ” ರಾಜ್ಯವನ್ನಾಗಿಸಲು ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿ

### ವ್ಯೇಯುಕ್ತಿಕ ಗೃಹ ಶೋಚಾಲಯಗಳ ಪ್ರಗತಿ: (ಮಾರ್ಚ್-2016-17ರವರೆಗೆ)



- \* 2012-13ನೇ ಸಾಲಿನಲ್ಲಿ ಶೋಚಾಲಯ ಹೊಂದಿರುವ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೇಸ್‌ಲೈನ್ ಸಮೀಕ್ಷೆಯನ್ನು ನಡೆಸಲಾಗಿರುತ್ತದೆ.
- \* ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 85,14,554 ಕುಟುಂಬಗಳಿವೆ.
- \* 30,15,284 (ಶೇ. 65) ಕುಟುಂಬಗಳು ಶೋಚಾಲಯ ಹೊಂದಿರುವುದಿಲ್ಲ.




- \* ಶೋಚಾಲಯ ರಹಿತ 54,99,270 ಕುಟುಂಬಗಳಿಗೆ ಶೋಚಾಲಯ ನಿರ್ಮಿಸಿ ಗ್ರಾಮೀಣ ಪ್ರದೇಶವನ್ನು 2ನೇ ಅಕ್ಷಯ್ಯಬರ್-2018ರೊಳಗೆ ಬಯಲು ಬಹಿದೆಸೆ ಮುಕ್ತ ಮಾಡುವ ಗುರಿ ಹೊಂದಿದ್ದು ‘ಶೋಚಾಲಯಕ್ಕಾಗಿ ಸಮರ’ ಎಂಬ ವಿನೂತನ ಫೋಷನೆಯೊಂದಿಗೆ ಶೋಚಾಲಯ ನಿರ್ಮಾಣ ಮತ್ತು ಬಳಕೆಗೆ ಕಾರ್ಯಕ್ರಮ ರೂಪಿಸಲಾಯಿತು.
- \* ಪರಾವಾರು ಶೋಚಾಲಯಗಳ ಪ್ರಗತಿ
- \* 2013-14ನೇ ಸಾಲಿನಲ್ಲಿ 5,05,517
- \* 2014-15ನೇ ಸಾಲಿನಲ್ಲಿ 8,76,919
- \* 2015-16ನೇ ಸಾಲಿನಲ್ಲಿ 7,08,309
- \* 2016-17ನೇ ಸಾಲಿನಲ್ಲಿ 7,44,519

ಒಟ್ಟಾರೆ 28,35,264 ಗೃಹ ಶೋಚಾಲಯಗಳನ್ನು ನಿರ್ಮಿಸುವ ಮೊಲಕ ಶೇಕಡ 35 ರಷ್ಟು ಶೋಚಾಲಯ ಹೊಂದಿರುವ ಕುಟುಂಬಗಳ ಸಂಖ್ಯೆಯನ್ನು ಸೇರಿಕೆ 70ಕ್ಕೆ ಏರಿಕೆ ಮಾಡಲಾಗಿದೆ.

\* ಹೆಚ್.ಆರ್.ಡಿ. ಸ್ವಚ್ಛ ಭಾರತ ಮಿಷನ್, ಆರ್.ಡಿ.ಪಿ.ಆರ್., ಕನಾಟಕ ಸರ್ಕಾರ.

## ಜೆಲ್ಲಾವಾರು ಪ್ರಗತಿಯ ವಿವರ



ಮತ್ತು ಪರಿಶೀಲಿಸುವ ಪಂಗಡದ ಕುಟುಂಬಗಳಿಗೆ ಶೋಚಾಲಯ ನಿರ್ಮಾಣ ಬಳಸುವಂತೆ ಮೇಲ್ತಾಹಿಸಲು ಯೋಜನೆಯಡಿ ಲಭ್ಯವಿರುವ ರೂ.12,000/-ಗಳೊಂದಿಗೆ ಎಸ್‌ಸಿ‌ಪಿ / ಟಿಎಸ್‌ಪಿ ಯಡಿ ಹೆಚ್ಚುವರಿಯಾಗಿ ರೂ.3,000/-ಗಳನ್ನು ನೀಡುವುದರ ಮೂಲಕ ಪ್ರತಿ ಶೋಚಾಲಯಕ್ಕೆ ಒಟ್ಟು ರೂ.15,000/-ಗಳನ್ನು ಪಾವತಿಸಲಾಗುತ್ತದೆ.

### ಗ್ರಾಮೀಣ ಗೌರವ ಯೋಜನೆ

ಗ್ರಾಮೀಣ ಗೌರವ ಯೋಜನೆಯಡಿ ಪರಿಶೀಲಿಸುವ ಜಾತಿ ಮತ್ತು ಪರಿಶೀಲಿಸುವ ಪಂಗಡ ಗ್ರಾಮೀಣ ಕುಟುಂಬಗಳಿಗೆ ಶೋಚಾಲಯದ ಜೊತೆಗೆ ಸ್ವಾನಂದ ಗೃಹಗಳನ್ನು ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ರೂ.20,000/-ಗಳ ಮೇಲ್ತಾಹಿಸಿದ್ದನ ನಿಗದಿಪಡಿಸಿದ್ದು, ಅನುದಾನದ ವಿವರವನ್ನು ಮುಂದೆ ನೀಡಲಾಗಿದೆ. ಇತರೆ ಜನಾಂಗದ ಫಲಾನುಭವಿಗಳಿಗೆ ಯೋಜನೆಯಡಿ ವೈಯಕ್ತಿಕ ಗೃಹ ಶೋಚಾಲಯಕ್ಕೆ ನೀಡುವ ರೂ. 12,000/-ಗಳ ಮೇಲ್ತಾಹಿಸಿದ್ದನ ಸೇರಿ, ಮಾನ್ಯ ಶಾಸಕರ ಪ್ರದೇಶಾಭಿವೃದ್ಧಿ ನಿರ್ದಿಯಿಂದ ವಂತಿಗೆ

ರೂಪದಲ್ಲಿ ಹೆಚ್ಚುವರಿಯಾಗಿ ರೂ.6,000/-ಗಳನ್ನು ಪಾವತಿಸಲಾಗುವುದು.

### ಸಮುದಾಯ ಶೋಚಾಲಯ ಜೊತೆಗೆ ಸ್ವಾನಗ್ರಹ ಸಂಕೀರ್ಣಗಳ ನಿರ್ಮಾಣ

ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿದರ್ಶನ ಪದ್ಧತಿಯನ್ನು ಮುಕ್ತಗೊಳಿಸಲು ಜನರಲ್ಲಿ ಶೋಚಾಲಯದ ಬಳಕೆಯನ್ನು ರೂಢಿ ಮಾಡಿಸುವಂತಹ ಹಾಗೂ ಶೋಚಾಲಯ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇರುವಂತಹ ಕುಟುಂಬಗಳಿಗೆ ಸಮುದಾಯ ಶೋಚಾಲಯದ ಜೊತೆಗೆ ಸ್ವಾನಗ್ರಹ ಸಂಕೀರ್ಣವನ್ನು ರೂ.30.00 ಲಕ್ಷಗಳಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿರುತ್ತದೆ.

ಈ ಸಮುದಾಯ ಶೋಚಾಲಯ ಸಂಕೀರ್ಣವು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೋಚಾಲಯ, ಸ್ವಾನಗ್ರಹ ಕೊಡತಿಗಳು, ಬಟ್ಟೆ ತೊಳೆಯುವ ಕಟ್ಟಿಗಳು, ವಾಟಿಂಗ್ ಮಣಿನ್, ವಿಕಲಚೇತನರಿಗೆ ಅನುಕೂಲವಾಗುವಂತಹ

ಶೋಚಾಲಯ ನಿರ್ವಾಹಕರ ಕೊಡತಿ, ಹಾಗೂ ನಿರಂತರ ಪ್ರತ್ಯೇಕ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ಹೊಂದಿರುತ್ತದೆ. 2016-17ನೇ ಸಾಲಿನಲ್ಲಿ ಪರಿಶೀಲಿಸಿದ ಜಾತಿ ಮತ್ತು ಪರಿಶೀಲಿಸುವ ಪಂಗಡದ ಒಟ್ಟು 52 ಗ್ರಾಮೀಣ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಾಣ ಮಾಡಲು ಆದೇಶ ಹೊರಡಿಸಲಾಗಿದ್ದು, ಅದರಂತೆ ಕ್ರಮವಹಿಸಲಾಗಿದೆ.

### ಫನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ

ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬಯಲು ಬಹಿದರ್ಶನ ಪದ್ಧತಿಯನ್ನು ನಿರ್ಮಾಣ ಮಾಡಲು ನಿಟ್ಟಿನಲ್ಲಿ ಗ್ರಾಮೀಣ ಜನರಲ್ಲಿ ಶೋಚಾಲಯಗಳ ನಿರ್ಮಾಣ ಮತ್ತು ಅವುಗಳ ಬಳಕೆ ಕುರಿತು ಅರಿವು ಮಾಡಿಸುವುದು ಸ್ವಷ್ಟಿ ಭಾರತ ಮಿಷನ್ (ಗ್ರಾಮೀಣ) ಕಾರ್ಯಕ್ರಮದ ಬಹುಮುಖ್ಯ ಉದ್ದೇಶವಾಗಿರುತ್ತದೆ.



ಶಿವಮೊಗ್ಗ ಜಿಲ್ಲೆಯ ಸೂರಬಿ ತಾ., ಅನದಿಟ್ಟ ಗ್ರಾಮ

### ಅನುದಾನದ ವಿವರ :

- |                                 |                                      |
|---------------------------------|--------------------------------------|
| ಸ್ವಷ್ಟಿ ಭಾರತ ಮಿಷನ್ (ಗ್ರ.)       | - ರೂ.12000/- (ರಾಜ್ಯದ ಪಾಲು ರೂ.4800/-) |
| ಎಸ್‌.ಸಿ.ಪಿ ಮತ್ತು ಟಿ.ಎಸ್‌.ಪಿ.ಯಡಿ | - ರೂ. 7000/-                         |
| ಫಲನುಭವಿ ವಂತಿಗೆ                  | - ರೂ. 1000/-                         |
| ಒಟ್ಟು                           | - ರೂ.20,000/-                        |

ಬಯಲು ಬಹಿದೇಸೆ ಮುಕ್ತವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ನೈರ್ಮಾಲ್ಯದ ನಿರಂತರತೆಯನ್ನು ಕಾಪಾಡುವ ನಿಟ್ಟನಲ್ಲಿ ಹಾಗೂ ಒಡಿವಫೋನ್ ಮುಂದುವರೆದ ಭಾಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಘನ ಮತ್ತು ದ್ರವತ್ಯಾಜ್ಞ ನಿರ್ವಹಣೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. 500 ಕುಟುಂಬಗಳಿಗೂ ಅಧಿಕವಾಗಿರುವ ಗ್ರಾಮ ಪಂಚಾಯಿತಿಗಳಿಗೆ ರೂ.20.00 ಲಕ್ಷಗಳ ಅನುದಾನವನ್ನು ಘನ ಮತ್ತು ದ್ರವತ್ಯಾಜ್ಞ ನಿರ್ವಹಣೆ ಮಾಡಲು 60:40 (ಕೇಂದ್ರ ಹಾಗೂ ರಾಜ್ಯ) ಅನುಪಾತದಲ್ಲಿ ಒದಗಿಸಲಾಗುತ್ತಿದೆ. ರಾಜ್ಯದಲ್ಲಿರುವ 6022 ಗ್ರಾಮ ಪಂಚಾಯಿತಿಗಳ ಪ್ರಮೆ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 405 ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವತ್ಯಾಜ್ಞ ನಿರ್ವಹಣೆಗೆ ಅನುಮೋದನೆ ನೀಡಲಾಗಿದ್ದು. ಈವರೆವಿಗೆ ಒಟ್ಟು 63 ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.

**ವಿದ್ಯಾನ್ಯಾನ ಹಣಕಾಸು ನಿರ್ವಹಣಾ ಪದ್ಧತಿ**

ಶೌಚಾಲಯ ನಿರ್ಮಾಣಕೊಂಡ ಫಲಾನುಭವಿಗಳಿಗೆ ಮೇರ್ಮೆತ್ತಾಹಿಂದನವನ್ನು ತ್ವರಿತವಾಗಿ ತಲುಪಿಸಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವಂತಹ ವಿದ್ಯಾನ್ಯಾನ ಹಣಕಾಸು



ಸಂಕೀರ್ಣದ ಹೊರ ಸೋಣ



ವಾಷಿಂಗ್ ಮಿಷನ್

ಕಾಮೋಡ್

ಇನ್ನರ್ ರೇಟರ್



ಗಡಗ ಜಿಲ್ಲೆಯಲ್ಲಿ ನಿರ್ಮಾಣಿಸುವ ಶೌಚಾಲಯ ಸಹಿತ ಸ್ಥಾನಗೃಹ

ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಲು ಭೂತೀಸೋಗಢ ತಂಡ ಭೇಟಿ ನೀಡಿತ್ತು. ಬೆಂಗಳೂರು (ಗ್ರಾಮಾಂತರ), ಮಂಡ್ಯ, ಚಿಕ್ಕಮಗಳೂರು, ತಿಪ್ಪೆನ್ಹಿನ್ನು ಹಾಗೂ ಬೆಂಗಳೂರು (ನಗರ) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಯೋಜನೆಯಲ್ಲಿ



ಘನ ತ್ಯಾಜ್ಯ ನಿರ್ವಹಣಾ ಘಟಕ

ತೊಡಗಿಸಿಕೊಂಡು ಬಯಲು ಬಹಿದೇಸೆ ಮುಕ್ತ ಮಾಡಲು ಅನುಭವ ಪ್ರಮಾಣ ಕ್ಷೇಗೊಳ್ಳಲಾಗಿತ್ತು.

#### ಸಿಲ್ವಾಟಿವ್ ತರಬೇತಿ :

ಗ್ರಾಮೀಣ ಪ್ರದೇಶದಲ್ಲಿ ರೂಫಿಯಲ್ಲಿರುವ ಬಯಲು ಶೌಚ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಗಳಲ್ಲಿ ಸಮುದಾಯ ಆಧರಿತ ಸಂಪೂರ್ಣ ಸ್ವಚ್ಚತಾ ಆಂದೋಳನ (ಸಿ.ಎಲ್.ಟಿ.ಎಸ್) ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಗ್ರಾಮೀಣ ಜನರಲ್ಲಿ ಶೌಚಾಲಯದ ಮಹತ್ವ ಮತ್ತು ಅದರ ಬಳಕೆ ಕುರಿತು ಅರಿವು ಮೂಡಿಸಲಾಗಿದೆ.

ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯ ಅನುಷ್ಠಾನ ಮತ್ತು ಪ್ರಗತಿ



ತ್ಯಾಜ್ಯ ವಿಲೇವಾರ

2013–14 ರಿಂದ 2016–17ನೇ ಸಾಲಿನ ಭೋತಿಕ ಮತ್ತು ಅಧಿಕ ಪ್ರಗತಿ :				
ಭೋತಿಕ ಪ್ರಗತಿ :				
ವರ್ಷ	ಪ್ರಯೋತ್ತಿಕ ಗೃಹ ಶೌಚಾಲಯ	ಸಮುದಾಯ ಶೌಚಾಲಯ	ಫನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ	
2013–14	505517	88	101	
2014–15	876919	95	60	
2015–16	708309	63	109	
2016–17	744519	171	60	
ಒಟ್ಟು	2835264	417	330	
ಅಧಿಕ ಪ್ರಗತಿ :				
	2013–14	2014–15	2015–16	2016–17
ಲಭ್ಯವಿರುವ ಅನುದಾನ (ಆರಂಭಿಕ ತೀಲ್ಕು ಸೇರಿ)	35900.26	64510.02	74051.12	83176.74
ವೆಚ್ಚೆ	19141.06	59203.46	57616.67	78293.84
ಟಪ್ಪೆ : 2013–14ನೇ ಸಾಲಿನಲ್ಲಿ ಎಮ್‌ಟಿಸ್‌ಆರ್‌ಇಜಿ ಯೋಜನೆಯಡಿ ರೂ. 97.79 ಕೋಟಿಗಳನ್ನು ಮತ್ತು 2014–15ರ ಅಕ್ಷೋಬ್ರಾ ವರೆಗೆ ರೂ. 139.91 ಕೋಟಿಗಳನ್ನು ಪ್ರಯೋತ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ಪಾವತಿಸಲಾಗಿರುತ್ತದೆ.				
ಹಾಗೂ ಅನುವ್ಯಾನದಲ್ಲಿ ಕಂಡು ಬರುವ ಪಂಚಾಯಿತಿ ಹಂತದ ಅನುವ್ಯಾನ ಅಧಿಕಾರಿಗಳಿಗೆ ಪ್ರತಿ ಮಾಹ ಸ್ವಾಚ್‌ಕಾಂ ಮೂಲಕ ಯೋಜನೆಯನ್ನು ಸುಸೂತ್ರವಾಗಿ ಅನುವ್ಯಾನ ಮಾಡಲು ಕ್ರಮವಹಿಸಲಾಗಿದೆ.	ಸಮುದ್ರಸ್ವಾಂತಿಕ ಪರಿಹಾರೆಯನ್ನು ಕೆಲ್ಲಿನ್ನುವುದನ್ನು ಮೂಲಕ ಯೋಜನೆಯನ್ನು ಸುಸೂತ್ರವಾಗಿ ಅನುವ್ಯಾನ ಮಾಡಲು ಕ್ರಮವಹಿಸಲಾಗಿದೆ.			
2016–17ನೇ ಸಾಲಿನಲ್ಲಿ ಬಯಲು ಬಹಿದೇವೆಸೆ ಮತ್ತು ಗ್ರಾಮ/ಗ್ರಾ ಪಂ/ಶಾಲ್ಕು/ಜಿಲ್ಲೆಗಳ ಗುರಿ ಮತ್ತು ಸಾಧನೆ				
ವರಗಳು	ಗುರಿ	ಸಾಧನೆ	ಬಾಕಿ	%
ಜಿಲ್ಲೆಗಳು	5	5	0	100%
ಶಾಲ್ಕುಗಳು	60	30	30	50%
ಗ್ರಾಮ ಪಂಚಾಯಿತಿಗಳು	1211	1427	0	118%
ಗ್ರಾಮಗಳು	5000	7690	0	154%
2012ರ ಬೇಸ್‌ಲೈನ್ ಸರ್ವೇಯಂತೆ ರಾಜ್ಯದಲ್ಲಿ ಶೌಚಾಲಯದ ಗುರಿ ಮತ್ತು ಸಾಧನೆ :				
ಒಟ್ಟು ಗ್ರಾಮೀಣ ಕುಟುಂಬಗಳು		72,14,873		
ಶೌಚಾಲಯ ಹೊಂದಿದ ಕುಟುಂಬಗಳು (32%)		23,52,297		
ಶೌಚಾಲಯ ಹೊಂದಿರದ ಕುಟುಂಬಗಳು (68%)		44,86,566		
2013–14 ರಿಂದ 2017–18 (16.10.2017ರ ಅಂತಕ್ಕೆ)				
ಶೌಚಾಲಯ ನಿರ್ಮಾಣದ ಪ್ರಗತಿ		32,65,951		
ಶೌಚಾಲಯ ಹೊಂದಿದ ಒಟ್ಟು ಕುಟುಂಬಗಳು (78%)		56,28,835		
ಪ್ರಸ್ತುತ ಶೌಚಾಲಯ ನಿರ್ಮಾಣ ಬಾಕಿ ಇರುವ ಕುಟುಂಬಗಳು		15,86,522		

ಯೋಜನೆಯಡಿ ಅನುವ್ಯಾನ ಮಾಡುತ್ತಿರುವ e-FMS ಪದ್ಧತಿಯ ಕುರಿತು ನಿರಂತರವಾಗಿ ತರಬೇತಿಯನ್ನು ನೀಡಲಾಗಿದೆ. ಬಯಲು ಬಹಿದೇವೆಸೆ ಮತ್ತು ಮಾಡಲು ಗುರಿ ನಿರ್ದಿಷ್ಟ ಸಮಯವನ್ನು ಪ್ರೇರೇಪಣ ಮಾಡಲು ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮತಾರ್ಥಿಗಳು, ಧರ್ಮಗುರುಗಳ ನೆರವು ಪಡೆಯಲಾಗಿದೆ. ನೇತಾರರು, ಸ್ವಜ್ಞತಾ ಪ್ರೇರೇಪಕರು, ಸ್ಥಳೀಯ ಮಾಧ್ಯಮಗಳು, ಆಶಾ–ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಸಮುದಾಯವನ್ನು ಒಗ್ಗಾಡಿಸಿಕೊಂಡು ಮನೆ ಮನೆಗೆ ಭೇಟಿ ಮಾಡುವ ಮೂಲಕ ಪ್ರತಿಯೊಬ್ಬರು ಶೌಚಾಲಯವನ್ನು ಬಳಸುವಂತೆ ಪ್ರೇರೇಪಣ ಮಾಡುವ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಹಮ್ಮಿಸೊಂಡು ಪ್ರಗತಿಯನ್ನು ಸಾಧಿಸಲಾಗಿದೆ. ಅಕ್ಷೋಬ್ರಾ 2, 2016ರ ಮಹಾತ್ಮಾಗಾಂಧಿ ಜಯಂತಿಯಂದು 5 ಜಿಲ್ಲೆಗಳು (ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು) 24 ಶಾಲ್ಕುಗಳು, 1000 ಗ್ರಾಮ ಪಂಚಾಯಿತಿಗಳು, ಹಾಗೂ 5000 ಗ್ರಾಮಗಳನ್ನು “ಬಯಲು ಬಹಿದೇವೆಸೆ ಮತ್ತು” ಎಂದು ಘೋಷಿಸಲಾಗಿದೆ.

ಪ್ರಸ್ತುತ ಅಕ್ಷೋಬ್ರಾ 2, 2017ರ ಮಹಾತ್ಮಾಗಾಂಧಿ ಜಯಂತಿಯಂದು 6 ಜಿಲ್ಲೆಗಳು, (ಶಿವಮೊಗ್ಗ, ರಾಮನಗರ, ಮಂಡ್ಯ, ಕೊಲಾರ ಮತ್ತು ಹಾಸನ ಜಿಕ್ಕುಗಳೂರು) 51 ಶಾಲ್ಕುಗಳು, 1836 ಗ್ರಾಮ ಪಂಚಾಯಿತಿಗಳು, ಹಾಗೂ 10,385 ಗ್ರಾಮಗಳನ್ನು “ಬಯಲು ಬಹಿದೇವೆಸೆ ಮತ್ತು” ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಈ ವರೆಗೂ 11 ಜಿಲ್ಲೆಗಳು, 75 ಶಾಲ್ಕುಗಳು 2874 ಗ್ರಾಮ ಪಂಚಾಯಿತಿಗಳು ಹಾಗೂ 15,385 ಗ್ರಾಮಗಳನ್ನು ಬಯಲು ಬಹಿದೇವೆಸೆ ಮತ್ತು ಎಂದು ಘೋಷಿಸಲಾಗಿದೆ.

ಶೌಚಾಲಯ ನಿರ್ಮಾಣ ಮಾಡಿಕೊಂಡು ಮೈತ್ರಾಹಿದಿನ ಪಡೆದ ಫಲಾನುಭವಿಗಳ ವಿವರಗಳನ್ನು ಯೋಜನೆಯ IMISನಲ್ಲಿ ನಮೂದಿಸಲಾಗುತ್ತಿದ್ದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ (70 ನೇ ಪ್ರಾಂತ್ಯ)

## ಮನ್‌ ಕೀ ಬಾತ್



ಶ್ರಾವಣ  
ಶ್ರೀ ನರೇಂದ್ರ ಮೋಹಿನ್ಯನರು  
ಬಿಧಾನಕ  
26-11-2017ರಂದು  
ಮಾಜಿದ  
‘ಮನ್ ಕೀ ಖಾತ್’ -  
28 ನೇ ಖಾಳ್ಳಣದ  
ಕಾಳ್ಳು ಅನುಧಾನದ  
ಅಯ್ಯ ಅವತರಣೆಕೆ

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಕೆಲ ದಿನಗಳ ಹಿಂದೆ ನನಗೆ ಕನಾಟಕದ ಪುಟ್ಟ ಮಕ್ಕಳೊಂದಿಗೆ (ಸ್ನೇಹಿತರೊಂದಿಗೆ) ಪರೋಕ್ಷ ಸಂವಾದದ ಅವಕಾಶ ದೊರೆಯಿತು. ಟೈಪ್‌ ಸಮಾಹದ ವಿಜಯ ಕನಾಟಕ ಪ್ರತಿಕೆ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ದೇಶದ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವಂತೆ ಪ್ರೇರೇಷಿಸಿದರು. ನಂತರ ಅವರು ಅಪ್ರಗಳಲ್ಲಿ ಅಯ್ಯ ಕೆಲ ಪತ್ರಗಳನ್ನು ಪ್ರಕಟಿಸಿದರು. ನಾನು ಆ ಪತ್ರಗಳನ್ನು ಓದಿದೆ. ನನಗೆ ತುಂಬಾ ಸಂತೋಷವಾಯಿತು. ಈ ಪುಟ್ಟ ಮಕ್ಕಳು ಕೂಡಾ ದೇಶದ ಸಮಸ್ಯೆಗಳ ಬಗ್ಗೆ ತಿಳಿದಿದ್ದಾರೆ. ದೇಶದಲ್ಲಾಗುತ್ತಿರುವ ಚಟ್ಟಿಗಳ ಬಗ್ಗೆ ಅವರಿಗೆ ಅರಿವಿದೆ. ಬಹಳಷ್ಟು ವಿಷಯಗಳ ಬಗ್ಗೆ ಈ ಮಕ್ಕಳು ಬರೆದಿದ್ದಾರು. ಉತ್ತರ ಕನ್ನಡದ ಕೇರ್ಲ ಹೆಗಡೆ, ಡಿಜಿಟಲ್ ಇಂಡಿಯಾ ಮತ್ತು ಸಾರ್ಕೌ ಸಿಟಿ ಯೋಜನೆಗಳ ಬಗ್ಗೆ ಮೆಚ್ಚುಗೇ ವ್ಯಕ್ತಪಡಿಸುತ್ತಾ ಒಂದು ಸಲಹೆಯನ್ನೂ ನೀಡಿದ್ದಾರೆ. ನಮ್ಮ ಶೀಕ್ಷಣ ವ್ಯವಸ್ಥೆಯಲ್ಲಿ ಮಾಪಾಡಿನ ಅವಶ್ಯಕತೆಯಿದೆ, ಅಲ್ಲದೆ ಇಂದಿನ ಮಕ್ಕಳು ಕ್ಲಾಸ್ ರೂಂ ರೀಡಿಂಗ್ ಇಷ್ಟಪಡುವುದಿಲ್ಲ ಅವರಿಗೆ ಪ್ರಕೃತಿಯ ಬಗ್ಗೆ ಅರಿಯುವುದು ಹೆಚ್ಚು ಇಷ್ಟ ಎಂದೂ ಬರೆದಿದ್ದಾರೆ. ನಾವು ಮಕ್ಕಳಿಗೆ ನಿಸರ್ಗದ ಬಗ್ಗೆ ಅರಿವು ಮೂಡಿಸಿದಲ್ಲಿ ಬಹುಶಃ ಅವರು ಮುಂದೆ ಪ್ರಕೃತಿಯನ್ನು ಕಾಪಾಡುವಲ್ಲಿ ನಮಗೆ ನೆರವಾಗಬಹುದು.

ಲ್ಯಾಕ್ ಲೈಸ್ಟರ್ ರೀಡಾ ನದಾಫ್, ತಾನೊಬ್ಬ ಸ್ವೇಂಕನ ಮಗಳು ಮತ್ತು ತನಗೆ ಆ ಬಗ್ಗೆ ಹೆಚ್ಚೆಯಿದೆ ಎಂದು ಬರೆದಿದ್ದಾರೆ. ಹಿಂದೂಸ್ಥಾನದ ಯಾವ ಪ್ರಜೆಗೆ ಸ್ವೇಂಕರ ಬಗ್ಗೆ ಗೌರವವಿಲ್ಲ ಹೇಳಿ. ನೀವಂತೂ ಸ್ವೇಂಕನ ಮಗಳು ಅಂದ ಮೇಲೆ ನಿಮಗೆ ಆ ಬಗ್ಗೆ ಹೆಚ್ಚೆಯೆನಿಸುವುದು ಸಹಜವೇ.

ಕಲ್ಪಿಗಳಿಂದ ಇಫಾನಾ ಬೇಗಂ, ತಮ್ಮ ಶಾಲೆ ಮನೆಯಿಂದ 5 ಕಿಲೋ ಮೀಟರ್ ದೂರ ಇದೆ. ಹಾಗಾಗಿ ಬೇಗ ಹೊರಡಬೇಕಾಗುತ್ತದೆ ಮತ್ತು ಮನಗೆ ಹಿಂದಿರುಗುವುದೂ ಬಹಳ ತಡವಾಗುತ್ತದೆ. ಅಲ್ಲದೆ ಸ್ನೇಹಿತರೊಂದಿಗೆ ಸಮಯ ಕಳೆಯಲೂ ಆಗುವುದಿಲ್ಲ ಎಂದು ಬರೆದಿದ್ದಾರೆ. ಸಮೀಪದಲ್ಲಿಯೇ ಒಂದು ಶಾಲೆ ಇರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ದೇಶವಾಸಿಗಳೇ ಒಂದು ಪತ್ರಿಕೆಯು ಇಂತಹ ಕಾರ್ಯ ಪ್ರಾರಂಭಿಸಿ ಅದನ್ನು ಪ್ರಕಟಿಸಿ, ನನಗೂ ಅದರ ಪ್ರತಿಯನ್ನು ತಲುಪಿಸಿದ್ದಾರೆ ಮತ್ತು ನನಗೆ ಆ ಪತ್ರಗಳನ್ನು ಓದುವ ಅವಕಾಶ ದೊರೆತದ್ದು ಸಂತೋಷ ತಂದಿದೆ. ನನಗೂ ಇದೊಂದು ಒಳ್ಳೆಯ ಅನುಭವವಾಗಿತ್ತು.

ನನ್ನ ಪ್ರಿಯ ದೇಶಭಾಂಧವರೇ, ಇಂದು ನವೆಂಬರ್ 26. ಇದು ನಮ್ಮ ಸಂವಿಧಾನ ದಿನ. 1949 ರಲ್ಲಿ ಇಂದೇ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತ್ತು. 1950 ರ ಜನವರಿ 26 ರಂದು ಸಂವಿಧಾನ ಜಾರಿಗೆ ಬಂತು. ಆಧ್ಯಾತ್ಮಿಕ ನಾವು ಅದನ್ನು ಗಣತಂತ್ರ ದಿನವನ್ನಾಗಿ ಅಜರಿಸುತ್ತೇವೆ. ಭಾರತದ ಸಂವಿಧಾನ ನಮ್ಮ ಪ್ರಜಾತಂತ್ರದ ಆತ್ಮವಿದ್ದಂತೆ. ಇಂದಿನ ದಿನ ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಸ್ವೀಕೃತಿ ದಿನವಾಗಿದೆ. ಅವರು ಭಾರತದ ಸಂವಿಧಾನ ರಚನೆಗೆ ಸರಿ ಸುಮಾರು 3 ವರ್ಷಗಳವರೆಗೆ ಶ್ರಮಿಸಿದ್ದಾರೆ. ಯಾರೇ ಆಗಲೀ ಆ ಚಟ್ಟಿಗೆ ಓದಿದಾಗೆ, ರಾಷ್ಟ್ರಕ್ಕೆ ಅವರು ಸಮರ್ಪಿಸಿದ ಜೀವನದ ವಿಜಾರಧಾರೆ ಏನು ಎಂಬುದನ್ನು ತಿಳಿದು ನಮಗೆ ಹೆಚ್ಚು ಎನಿಸುತ್ತದೆ. ವಿವಿಧತೆಯಿಂದ ಕೂಡಿದ ನಮ್ಮ ದೇಶದಲ್ಲಿ ಸಂವಿಧಾನ ನಿರ್ಮಾಣಕ್ಕೆ ಅವರು ಎಷ್ಟು ಶ್ರಮಪಟ್ಟಿರಬಹುದು ಎಂದು ನೀವು ಉಹಿಸಬಲ್ಲಿರಾ? ಅದೂ ಕೂಡಾ ದೇಶ

\* ಕೃಷ್ಣ; ಆಕಾಶವಾಸೀ, ಬೆಂಗಳೂರು

ಗುಲಾಮಗಿರಿಯಿಂದ ಮುಕ್ತವಾಗುವ ಸಮಯದಲ್ಲಿ ಅವರು ತಮ್ಮ ದೂರ ದಶಿಕ್ಕೆ ಮತ್ತು ಬುದ್ಧಿಶಕ್ತಿಯನ್ನು ಮೇರೆದರಿಬಹುದು? ಇದೇ ಸಂವಿಧಾನದ ಉಜ್ಜಲ ಬೆಳಕಿನಲ್ಲಿ, ಸಂವಿಧಾನ ನಿರ್ಮಾತ್ರಗಳು, ಆ ಮಹಾ ಪುರುಷರ ವಿಚಾರಧಾರೆಗಳ ಹೊಂಬೆಳಕಿನಲ್ಲಿ ನವ ಭಾರತದ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಸಂವಿಧಾನದ ವ್ಯಾಪ್ತಿ ದೊಡ್ಡದು. ಬಹುಶಃ ಅದರಲ್ಲಿ ಉಲ್ಲೇಖಿಸಲಾರದ ಯಾವುದೇ ಕ್ಷೇತ್ರವಿಲ್ಲ ಮತ್ತು ಪ್ರಕೃತಿಯ ಯಾವುದೇ ವಿಷಯವೂ ಇಲ್ಲವೆಂದಿಲ್ಲ. ಎಲ್ಲರಿಗೂ ಸಮಾನತೆ ಮತ್ತು ಎಲ್ಲರ ಬಗ್ಗೆಯೂ ಸಂಪೇದನೀಲವಾಗಿರುವುದು ನಮ್ಮ ಸಂವಿಧಾನದ ವ್ಯಾಪ್ತಿಷ್ಟ್ರೇ ಒಡವನಾಗಿರಲಿ, ಅವಕಾಶ ವಂಚಿತನಾಗಿರಲಿ, ಮೂಲ ನಿವಾಸಿಯಾಗಿರಲಿ, ಮಹಿಳೆಯಾಗಿರಲಿ ಹಿಗೆ ಸಂವಿಧಾನವು ಪ್ರತಿ ನಾಗರಿಕನ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅವರ ಹಿತನ್ನು ಕಾಪಾಡುತ್ತದೆ. ಸರ್ವಿಧಾನವನ್ನು ಅಕ್ಷರಶಃ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ನಾಗರಿಕನಾಗಿರಲಿ, ಆಡಳಿತವರ್ಗವಾಗಲಿ ಸಂವಿಧಾನದ ಭಾವವನ್ನು ಅರಿತು ಮುಂದುವರಿಯಬೇಕು. ಯಾರಿಗೂ ಯಾವುದೇ ರೀತಿಯ ಹಾನಿಯಾಗಕೂಡದು. ಇದೇ ಸಂವಿಧಾನದ ಸಂದೇಶ. ಇಂದು ಸಂವಿಧಾನ ದಿನವಾದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ ಅವರ ನೆನಮು ಬರುವುದು ಸಹಜ. ಸಂವಿಧಾನ ರಚನಾ ಸಭೆಯಲ್ಲಿ ಮಹತ್ವಮಾಣ ವಿಷಯಗಳಿಗೆ ಸಂಬಂಧಿಸಿ 17 ಬೇರೆ ಬೇರೆ ಸಮಿತಿಗಳ ರಚನೆಯಾಗಿತ್ತು. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕರಡು ರಚನಾ ಸಮಿತಿ. ಬಾಬಾ ಸಾಹೇಬ್ ಅಂಬೇಡ್ಕರ ಅವರು ಆ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಅತ್ಯಂತ ಮಹತ್ವಮಾಣ ಪಾತ್ರದ ನಿರ್ವಹಣೆ ಮಾಡುತ್ತಿದ್ದರು. ಇಂದು ನಾವು ಭಾರತದ ಯಾವ ಸಂವಿಧಾನದ ಬಗ್ಗೆ ಹೆಮ್ಮೆ ಪಡುತ್ತೇವೋ ಅದರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಅವರ ಕುಶಲ ನೇತ್ಯತ್ವದ ಅವಿಸ್ರೇಣಿಯ ಹೆಗ್ಡುರುತನ್ನು ಕಾಣಬಹುದು. ಅವರು ಸಮಾಜದ ಎಲ್ಲ ವರ್ಗದ ಕಲ್ಯಾಣವಾಗಬೇಕು ಎಂಬುದನ್ನು ಧ್ಯಾಪಡಿಸಿದರು. ಡಿಸೆಂಬರ್ 6 ರಂದು ಅವರ ಮಹಾಪರಿವಾಜಣಾದ ದಿನ ಎಂದಿನಂತೆ ನಾವು ಅವರನ್ನು ಸ್ವಾಸ್ಥ್ಯವೇ.

ದೇಶವನ್ನು ಸಮೃದ್ಧವಾಗಿಸುವಲ್ಲಿ ಮತ್ತು ಶಕ್ತಿಶಾಲೀಯಾಗಿಸುವಲ್ಲಿ ಬಾಬಾ ಸಾಹೇಬ್ ಪಾಲುದಾರಿಕೆ ಅವಿಸ್ರೇಣಿಯಾಗಿದೆ. ಡಿಸೆಂಬರ್ 9 ಹದಿನ್ಯೇದು ಸದಾರ್ ವಲ್ಲಭಾಯ್ ಪಟೇಲ್ ರ ಮಣ್ಣತ್ತಿ. ರ್ಯಾತ ಮತ್ತನಿಂದ ದೇಶದ ತೋರ ಮರುಷನಾಗಿ ಪರಿವರ್ತಿತರಾದ ಸದಾರ್ ಪಟೇಲ್ ಅವರು ದೇಶವನ್ನು ಒಂದೇ ಸೂತ್ರದಲ್ಲಿ ಪೋಣಿಸಿದುವ ಅಸಾಧಾರಣ ಕೆಲಸ ಮಾಡಿದ್ದರು. ಸದಾರ್ ಪಟೇಲ್ ರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. ಅವರು ಮೂಲಭೂತ ಹಕ್ಕುಗಳು, ಅಲ್ಲಂಬಿತರು ಮತ್ತು ಮೂಲ ನಿವಾಸಿಗಳಾಗಿ ನಿರ್ಮಿಸಲಾದ ಸಲಹಾ ಸಮಿತಿ ಅಧ್ಯಕ್ಷರಾಗಿದ್ದರು.

ನವೆಂಬರ್ 26 ನಮ್ಮ ಸಂವಿಧಾನ ದಿನವಾಗಿದೆ ಆದರೆ 9 ವರ್ಷಗಳ ಹಿಂದೆ ನವೆಂಬರ್ 26 ರಂದು ಉಗ್ರರು ಮುಂಬ್ಯೇ ಮೇಲೆ ದಾಳಿ ಮಾಡಿದ್ದರು ಎಂಬುದನ್ನು ಯಾರು ತಾನೇ ಮರೆಯಲು ಸಾಧ್ಯ? ಈ ಫಟನೆಯಲ್ಲಿ ಪ್ರಾಣ ತೆತ್ತೆ ಎಲ್ಲ ದ್ಯುರ್ಯವಂತ ನಾಗರಿಕರು, ಹೊಲೀಸರು, ಸುರಕ್ಷಿತಾ ಸಿಬ್ಬಂದಿ ಎಲ್ಲರನ್ನು ದೇಶ ಸ್ವರ್ಪತ್ತದೆ ಮತ್ತು ಅವರಿಗೆ ವಂದಿಸುತ್ತದೆ. ದೇಶ ಎಂದಿಗೂ ಅವರ ಬಲಿದಾನವನ್ನು ಮರೆಯಲಾರದು. ಭಯೋತ್ಪಾದನೆ ಎಂಬುದು ಇಂದು ವಿಶ್ವದ ಭೂ ಭಾಗದ ಎಲ್ಲೆಡೆ ಪ್ರತಿದಿನ ಫಟನೆಯ ಒಂದು ಅತಿ ಭಯಂಕರ ರೂಪವಾಗಿದೆ. ಭಾರತದಲ್ಲಿ ಕಳೆದ 40 ವರ್ಷಗಳಿಂದ ಭಯೋತ್ಪಾದನೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಸಾವಿರಾರು ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಭಾರತ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡಿದಾಗ, ಆತಂಕವಾದದ ಭಯಂಕರ ಸಂಕಟದ ಬಗ್ಗೆ ಚರ್ಚೆಸಿದಾಗ ವಿಶ್ವದ ಬಹಳಷ್ಟು ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಿದ್ಧಿರಿಲಿಲ್ಲ. ಆದರೆ ಇಂದು ಭಯೋತ್ಪಾದನೆ ಅವರ ಮನ ಬಾಗಿಲು ತಟ್ಟಿರುವಾಗ ಎಲ್ಲ ದೇಶಗಳ ಸರ್ಕಾರಗಳು, ಮಾನವತಾವಾದದಲ್ಲಿ ವಿಶ್ವಾಸ ತೋರುವ ಮತ್ತು ಪ್ರಜಾಸತ್ತಕತೆಯಲ್ಲಿ ವಿಶ್ವಾಸವಿರುವ ಎಲ್ಲ ಸರ್ಕಾರಗಳು ಭಯೋತ್ಪಾದನೆಯನ್ನು ಬಹುದೊಡ್ಡ ಸವಾಲೆಂದು ಪರಿಗೆಣಿಸಿವೆ. ಭಯೋತ್ಪಾದನೆ ವಿಶ್ವದ ಮಾನವೀಯತೆಗೆ ಸವಾಲೊಡ್ಡಿದೆ.

ಸವಾಲೊಡ್ಡಿದೆ. ಅದು ಮಾನವೀಯ ಶಕ್ತಿಯನ್ನೇ ನಾಶ ಮಾಡುವ ಪಣ ತೊಟ್ಟದೆ. ಹಾಗಾಗಿ ಭಾರತವರ್ಷೇ ಅಲ್ಲ ವಿಶ್ವದ ಸಂಪೂರ್ಣ ಮಾನವತಾವಾದಿ ಶಕ್ತಿಯನ್ನು ಒಗ್ಗೊಡಿಸಿ ಭಯೋತ್ಪಾದನೆಯನ್ನು ಪರಾಭವಗೊಳಿಸಲೇಬೇಕಿದೆ. ಭಗವಾನ್ ಬುದ್ಧ, ಭಗವಾನ್ ಮಹಾವೀರ, ಗುರುನಾನಕ್, ಮಹಾತ್ಮಾ ಗಾಂಧಿ ಇವರಲ್ಲರೂ ವಿಶ್ವಕ್ಕೆ ಅಹಿಂಸೆಯನ್ನು ಬೋಧಿಸಿದ ನೆಲ ನಮ್ಮದಲ್ಲವೇ. ಭಯೋತ್ಪಾದನೆ ಮತ್ತು ಉಗ್ರವಾದ ನಮ್ಮ ಸಾಮಾಜಿಕ ರಚನೆಯನ್ನು ದುರುಪ್ಯಾದ ಒಳಿದ್ದುಗೊಳಿಸುವ ದುಷ್ಪ ಪ್ರಯತ್ನ ಮಾಡುತ್ತಿದೆ. ಆದ್ದರಿಂದಲೇ ಮಾನವತಾವಾದಿ ಶಕ್ತಿಗಳು ಇನ್ನಷ್ಟು ಜಾಗೃತಗೊಳಿಸಬೇಕಾದು ಸಮಯದ ಬೇಡಿಕೆಯಾಗಿದೆ.

ನನ್ನ ತ್ರಿಯ ದೇಶವಾಸಿಗಳೇ ಡಿಸೆಂಬರ್ 4 ರಂದು ನಾವೆಲ್ಲಾ ನೇರಿ ಡೇ, ನೌಕಾ ಸೇನಾ ದಿನವನ್ನು ಆಚರಿಸೋಣ. ಭಾರತೀಯ ನೌಕಾ ಸೇನೆ ನಮ್ಮ ಸಮುದ್ರ ತೀರಗಳನ್ನು ರಕ್ಷಿಸಿ ಸುರಕ್ಷತೆ ಒದಗಿಸುತ್ತದೆ. ನೌಕಾಬಲದ ಎಲ್ಲರಿಗೂ ನನ್ನ ಅಭಿನಂದನೆಗಳು. ನಮ್ಮ ನಾಗರಿಕತೆಯ



ವಿಕಾಸವಾದದ್ದು ನದಿ ತೀರಗಳಲ್ಲಿ ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಅದು ಸಿಂಧು ಆಗಿರಲಿ, ಗಂಗೆ ಆಗಿರಲಿ, ಯಮುನಾ ಆಗಿರಲಿ, ಸರಸ್ವತಿ ನದಿ ಆಗಿರಲಿ. ನಮ್ಮ ನದಿಗಳು ಮತ್ತು ಸಮುದ್ರಗಳು ಆರ್ಥಿಕ, ಮತ್ತು ಸಮರ ತಂತ್ರಗಳಿಕೆ ಎರಡೂ ಉದ್ದೇಶಗಳಿಗೂ ಮಹತ್ವಮಾಣವಾಗಿವೆ. ಇವು ಸಂಪೂರ್ಣ ವಿಶ್ವಕ್ಕೆ ನಮ್ಮ ಗೇಟ್ ವೇ ಇದ್ದಂತೆ. ಮಹಾಸಾಗರಗಳೊಂದಿಗೆ ಈ ದೇಶದ, ನಮ್ಮ ಈ ನೆಲದ ಅವಿನಾಭಾವ ಸಂಬಂಧವಿದೆ. ನಾವು ಇತಿಹಾಸದ ಮಟಗಳನ್ನು ತಿರುವ ನೋಡಿದಾಗ 800-900 ವರ್ಷಗಳ ಹಿಂದೆ ಜೋಳ ವಂಶಸ್ಥರ ಸಮಯದಲ್ಲಿ ಜೋಳ ನೌಕಾಪಡೆಯನ್ನು ಅತ್ಯಂತ ಶಕ್ತಿಶಾಲಿ ನೌಕಾಪಡಗಳಲ್ಲಿ ಒಂದು

ಎಂದು ಪರಿಗಳಿನಲ್ಲಾಗುತ್ತಿತ್ತು. ಜೋಳ ಸಾಮ್ರಾಜ್ಯದ ವಿಸ್ತಾರದಲ್ಲಿ, ಅದನ್ನು ಅಂದಿನ ಎಕಾನಾಮಿಕ್ ಸೂಪರ್ ಪವರ್ ಆಗಿ ಮಾರ್ಚ್ ಡಿಸ್ಪ್ಲೇಯರ್‌ದಲ್ಲಿ ಅವರ ನೌಕಾಪಡೆ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಜೋಳ ನೌಕಾಪಡೆ ಪ್ರಚಾರ, ಹೋದ ಯಾತ್ರೆಗಳ ಸಾಕಷ್ಟು ಉದಾಹರಣೆಗಳು ಸಂಗಮ್ಯಾ-ಸಾಹಿತ್ಯದಲ್ಲಿ ಲಭ್ಯವಿದೆ. ವಿಶ್ವದಲ್ಲಿ ಹೆಚ್ಚಿನ ನೌಕಾಪಡೆಗಳು ಇತ್ತೀಚೆಗೆ ಯುದ್ಧ ನೌಕಾಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿವೆ ಆದರೆ 800-900 ವರ್ಷಗಳ ಹಿಂದೆಯೇ ಬಹು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಜೋಳ ನೌಕಾಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಲ್ಲದೇ ಮಹಿಳೆಯರು ಯುದ್ಧದಲ್ಲಿ ಪಾಲ್ಯಂಫ್ರಿಡ್ರಿದ್ದರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಜೋಳ ಅಡಳಿತಗಾರರಲ್ಲಿ ನೌಕಾ ನಿರ್ಮಾಣದ ಕುರಿತು ಅಪಾರ ಜ್ಞಾನವಿತ್ತು.

ನಾವು ನೌಕಾಬಲದ ಬಗ್ಗೆ ಮಾತಾಡುತ್ತಿರುವಾಗ ಭೃತ್ಯಪತಿ ಶಿವಾಚಿ ಮಹಾರಾಜರು ಮತ್ತು ಅವರ ನೌಕಾಬಲದ ಸಾಮ್ರಾಜ್ಯವನ್ನು ಮರೆಯಲಾಗದು. ಸಮುದ್ರದ ತಟದಲ್ಲಿರುವ ಹಾಗೂ ಮಹತ್ವಮಾಣ ಪಾತ್ರ ಹೊಂದಿದ ಕೊಂಕಣ ಭಾಗ ಶಿವಾಚಿ ಮಹಾರಾಜರ ರಾಜ್ಯದಲ್ಲಿತ್ತು. ಸಿಂಧು ದುರ್ಗ, ಮುರುಡ್ ಜಂಜಿರ್, ಸ್ವರ್ವಾ ದುರ್ಗಾದಂತಹ ಶಿವಾಚಿ ಮಹಾರಾಜರ ಆಳ್ಕಿಗೆ ಒಳಪಟ್ಟ ಎಷ್ಟೋ ಕೋಟಿಗಳು ಒಂದೋ ಸಮುದ್ರ ತೀರದಲ್ಲಿದ್ದವು ಇಲ್ಲವೇ ಸಮುದ್ರದಿಂದಾವೃತವಾಗಿದ್ದವು. ಈ ಕೋಟಿಗಳ ರಕ್ಷಣಾ ಕಾರ್ಯವನ್ನು ಮರಾಠಾ ನೌಕಾಪಡೆ ಮಾಡುತ್ತಿತ್ತು. ಮರಾಠಾ ನೌಕಾಪಡೆಯಲ್ಲಿ ದೊಡ್ಡ ಹಡಗುಗಳ ಜೊತೆ ಮಟ್ಟ ಹಡಗುಗಳ ಸಮನ್ವಯತೆ ಇತ್ತು. ಅವರ ನೌಕಾ ಸಿಂಧುಂದಿ ವೈರಿಗಳ ಮೇಲೆ ಪ್ರಮಾರ ಮಾಡಲು ಮತ್ತು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಬಹಳ ಕೌಶಲ್ಯ ಸಾಧಿಸಿತ್ತು. ನಾವು ಮರಾಠಾ ನೌಕಾಪಡೆ ಬಗ್ಗೆ ಮಾತಾಡುತ್ತಿರುವಾಗ ಕಾನೇಳ್ಜಿ ಅಂಗ್ರೆ ಅವರನ್ನು ನೆನಪಿಸಿಕೊಳ್ಳಿರಲು ಸಾಧ್ಯವೇ? ಅವರು ಮರಾಠಾ ನೌಕಾಪಡೆಯನ್ನು ಒಂದು ಹೊಸ ಉತ್ತಂಗಕ್ಕೆ ಕೊಂಡೊಯ್ದರು. ಅಲ್ಲದೇ ಹಲವಾರು ಸ್ಥಳಗಳಲ್ಲಿ ಮರಾಠಾ ನೌಕಾ ಸೈನಿಕ ಸಮುಚ್ಚಯಗಳನ್ನು ನಿರ್ಮಿಸಿದರು. ಸ್ವಾತಂತ್ರ್ಯ ನಂತರ ಗೋವಾ ವಿಮೋಚನಾ ಸಂಗ್ರಹಮಾಗಲಿ ಅಥವಾ 1971 ರ

ಭಾರತ - ಪಾಕ್ ಯುದ್ಧವಾಗಲಿ.. ಹೀಗೆ ಹಲವು ಸಂದರ್ಭಗಳಲ್ಲಿ ನಮ್ಮೆ ನೌಕಾಪಡೆ ತಮ್ಮ ಪರಾಕ್ರಮವನ್ನು ಮೇರೆದಿದೆ. ನಾವು ನೌಕಾಪಡೆ ಬಗ್ಗೆ ಮಾತನಾಡುತ್ತಿರುವಾಗ ನಮಗೆ ಕೇವಲ ಯುದ್ಧವೇ ಕಣ್ಣ ಮುಂದ ತೇಲುತ್ತದೆ. ಆದರೆ ಭಾರತೀಯ ನೌಕಾಪಡೆ ಮಾನವೀಯ ಕಾರ್ಯಗಳಲ್ಲಿ ಅಷ್ಟೇ ಉತ್ಸಾಹದಿಂದ ಮುಂದ ಬಂದಿದೆ. ಈ ವರ್ಷ ಜೂನ್ ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಲ್ಲಿ ಮೋರಾ ಎಂಬ ಸ್ಯೇಕ್ಹ್ಲೀನ್ ಸಂಕಷ್ಟ ತಂಡೊಡ್ಡಿತ್ತು. ಆಗ ನಮ್ಮೆ ನೌಕಾಪಡೆ ಹಡಗು ಇ ಎನ್ನೆ ಎಸ್ ಸುಮಿತ್ರಾ ತತ್ತ್ವಾಲ್ಯಾಧಿಕ್ ಸಹಾಯ ಹಸ್ತ ಚಾಚಿತ್ತು ಮತ್ತು ಎಷ್ಟೋ ಮೀನುಗಾರರನ್ನು ರಕ್ಷಿಸಿ ಬಾಂಗ್ಲಾದೇಶಕ್ಕೆ ತಲುಪಿಸಿತ್ತು. ಈ ವರ್ಷದ ಮೇ - ಜೂನ್ ನಲ್ಲಿ ಶ್ರೀಲಂಕಾದಲ್ಲಿ ಪ್ರಾಂತ್ಯದ ಭಿತ್ತಿ ಎದುರಾದಾಗ ನಮ್ಮೆ ನೌಕಾಪಡೆಯ 3 ಹಡಗುಗಳು ತಕ್ಷಣವೇ ಅಲ್ಲಿಗೆ ತಲುಪಿ ಅಲ್ಲಿಯ ಸರ್ಕಾರ ಮತ್ತು ಜನತೆಗೆ ಸಹಾಯ ಒದಗಿಸಿತು.

ಬಾಂಗ್ಲಾದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಾದ ರೋಹಿಂಗ್ಯಾ ಪ್ರಕರಣದಲ್ಲಿ ನಮ್ಮೆ ನೌಕಾಪಡೆ ಹಡಗು ಇ ಎನ್ನೆ ಎಸ್ ಘಡಿಯಾಲ್ ಸೂಕ್ತ ಸಹಾಯ ಕಲ್ಪಿಸಿತ್ತು. ಜೂನ್ ನಲ್ಲಿ ಪಪುವಾ ನ್ಯಾಗಿನಿ ಸರ್ಕಾರ ನಮಗೆ ಎಸ್ ಓ ಎಸ್ ಸಂದೇಶ ನೀಡಿತು ಮತ್ತು ಅವರ ಫಿಶಿಂಗ್ ಬೋಂಚ್ ಮೀನುಗಾರರನ್ನು ರಕ್ಷಿಸಲು ನಮ್ಮೆ ನೌಕಾಪಡೆ ಸಹಾಯ ಮಾಡಿತು. ನವೆಂಬರ್ 21 ರಂದು ಪಟ್ಟಿಮು ಗಲ್ಲು ನಲ್ಲಿ ಒಂದು ವ್ಯಾಪಾರಿ ಹಡಗಿನಲ್ಲಿ ಹೈರಿಸಿ ಘಟನೆಯಲ್ಲಿ ನಮ್ಮೆ ನೌಕಾಪಡೆ ಹಡಗು ಇ ಎನ್ನೆ ಎಸ್ ತ್ರೀಖಿಂಡ್ ಸಹಾಯಕ್ಕಾಗಿ ಅಲ್ಲಿಗೆ ತಲುಪಿತ್ತು. ಭಿಜಿವರೆಗೂ ಆರೋಗ್ಯ ಸೇವೆ ತಲುಪಿಸುವುದಾಗಿರಲಿ, ತಾತ್ಕಾಲಿಕ ಪರಿಹಾರ ಒದಗಿಸುವುದಾಗಿರಲಿ, ನೇರೆ ರಾಷ್ಟ್ರೀಗಳಿಗೆ ಸಂಕಟದ ಸಮಯದಲ್ಲಿ ಮಾನವೀಯ ಸಹಾಯ ಕಲ್ಪಿಸುವುದಾಗಲೀ ನಮ್ಮೆ ನೌಕಾಪಡೆ ಗೌರವಪೂರ್ವ ಕೆಲಸ ಮಾಡುತ್ತೇಲೇ ಬಂದಿದೆ. ಭಾರತೀಯರಾದ ನಾವು ನಮ್ಮೆ ಭದ್ರತಾ ಪಡೆಯ ಕುರಿತು ಗೌರವಾದರ ಭಾವವನ್ನು ಹೊಂದಿದ್ದೇವೆ. ಅದು ಸೇನೆ ಆಗಿರಲಿ ನೌಕಾಪಡೆಯಾಗಿರಲಿ ಇಲ್ಲವೇ ವಾಯಿಪಡೆಯಾಗಿರಲಿ ನಮ್ಮೆ ಸೈನಿಕರ ಸಾಹಸ, ಶೈಯ್ಯ, ಪರಾಕ್ರಮ ಬಲಿದಾನಕ್ಕೆ ಪ್ರತಿಯೊಬ್ಬ ದೇಶವಾಸಿಯೂ



ವಂದಿಸುತ್ತಾನೆ. 125 ಕೋಟಿ ದೇಶವಾಸಿಗಳು ಸುಖದಿಂದ ನಮ್ಮೆದಿಯಿಂದ ಬಾಳಿಂದು ಅವರು ತಮ್ಮ ಯೌವಣವನ್ನೇ ದೇಶಕ್ಕಾಗಿ ಸಮರ್ಪಿಸುತ್ತಾರೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿತ್ತಾರೆ. ಪ್ರತಿ ವರ್ಷ ದಿಸೆಂಬರ್ 7 ರಂದು ಸೆಶ್ಸೆ ಪಡೆಯ ದ್ವಾರ ದಿನ ಆಚರಿಸಲಾತ್ಮಕ ಇದು ದೇಶದ ಸೆಶ್ಸೆ ಪಡೆ ಕುರಿತು ಹೆಚ್ಚೆಪಡುವ ಮತ್ತು ಗೌರವವ್ಯಕ್ತಪಡಿಸುವ ದಿನವಾಗಿದೆ. ಈ ಕುರಿತು ರಕ್ಷಣಾ ಖಾತೆ ಡಿಸೆಂಬರ್ 1 ರಿಂದ 7 ರವರೆಗೆ ಅಭಿಯಾನವನ್ನು ಆರಂಭಿಸುವ ನಿಷಾಯ ಕ್ಯಾಂಪಿಂಗ್‌ನಿಂದಿರುವುದು ನನಗೆ ಸಂತಸ ತಂದಿದೆ. ದೇಶದ ನಾಗರಿಕರ ಬಳಿ ಹೋಗಿ ಸೆಶ್ಸೆ ಪಡೆ ಬಗ್ಗೆ ಮಾಹಿತಿ ನೀಡುವುದು, ಜನರನ್ನು ಜಾಗೃತಗೊಳಿಸುವುದು ಇದರ ಉದ್ದೇಶ.

ಸಂಮೋಣ ವಾರದಾದ್ಯಂತ ಮಕ್ಕಳ ಹಿರಿಯರು ಎಲ್ಲರೂ ದ್ವಾರ ಧರಿಸಿ. ದೇಶದಲ್ಲಿ ಸೇನೆ ಕುರಿತು ಒಂದು ಅಭಿಯಾನದ ಆಂದೋಳನವೇ ಜರುಗಿ. ಈ ಸಂದರ್ಭದಲ್ಲಿ ಸೆಶ್ಸೆ ಪಡೆ ದ್ವಾರಗಳನ್ನು ಹಂಚಬಹುದಾಗಿದೆ. ನಮ್ಮೆ ಸುತ್ತ ಮತ್ತು ನೇರೆ ಹೋರೆ, ಸ್ವೇಚ್ಚಿತರು ಹೀಗೆ ಸೆಶ್ಸೆ ಪಡೆಯೋಂದಿಗೆ ಕೆಲಸ ಮಾಡುವವರನ್ನು ಅವರ ಅನುಭವಗಳನ್ನು, ಅವರ ಶಾಯಿದ ಕೆಲಸಗಳನ್ನು, ಅದಕ್ಕೆ ಸಂಬಂಧಪಟ್ಟ ವಿಡಿಯೋಗಳು ಮತ್ತು ಚಿತ್ರಗಳು #armedforcesflagday ಅಡಿ ಮೋಸ್ಟ್ ಮಾಡಬಹುದು. ಶಾಲೆ ಕಾಲೇಜುಗಳಿಗೆ ಸೇನೆಯವರನ್ನು ಕರೆಸಿ ಅವರಿಂದ ಸೇನೆ ಬಗ್ಗೆ ಮಾಹಿತಿ ಪಡೆಯಬಹುದು. ನಮ್ಮೆ ಹೋಸ ಪೀಳಿಗಳಿಗೆ ಸೇನೆ ಕುರಿತು ಮಾಹಿತಿ ಪಡೆಯುವ ಒಂದು ಉತ್ತಮ ಅವಕಾಶ ಇದಾಗಬಹುದು. ಇದು ನಮ್ಮೆ ಸೇನಾದಳದ ಎಲ್ಲ ಸೈನಿಕರ ಕಲ್ಯಾಣಕ್ಕಾಗಿ ಧನ ಸಂಗ್ರಹ ಮಾಡುವುದಕ್ಕಾಗಿರುತ್ತದೆ. ಈ ಹಣವನ್ನು ಯುದ್ಧದಲ್ಲಿ ಪ್ರಾಣತ್ವಾಗ ಮಾಡಿದ ಏರ ಯೋಧರ ಕುಟುಂಬಗಳಿಗೆ ಹಾಗೂ ಗಾಯಾಜು ಸೈನಿಕರ ಕಲ್ಯಾಣಕ್ಕಾಗಿ ಅವರ

ಜೀವನ ಮನನಿಕ್ರಮಾಣಕ್ಕಾಗಿ ಸೈನಿಕ ಕಲ್ಯಾಣ ಮಂಡಳಿ ಮೂಲಕ ಬಳಸಲಾಗುವುದು. ಆರ್ಥಿಕ ಸಹಾಯ ಮಾಡಲು ವಿಭಿನ್ನ ರೀತಿಯ ಪಾಠೀಗಳ ಬಗ್ಗೆ ksb.gov.in ನಲ್ಲಿ ಮಾಹಿತಿ ಪಡೆಯಬಹುದು. ಇದಕ್ಕಾಗಿ ತಾವು ಕ್ಯಾಶ್‌ಲೆಸ್ ಪೇಮೆಂಟ್ ಕೂಡಾ ಮಾಡಬಹುದು. ಬನ್ನಿ ಈ ಸಂದರ್ಭದಲ್ಲಿ ನಮ್ಮ ಸರ್ಕಾರ ಪಡೆಯ ಮನೋಭಿಲ ಹೆಚ್ಚಿಂತೆ ನಾವೂ ಏನನ್ನಾದರೂ ಮಾಡೋಣ. ನಾವೂ ಅವರ ಕಲ್ಯಾಣಕ್ಕಾಗಿ ಕೈ ಜೋಡಿಸೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಡಿಸೆಂಬರ್ 5 ರಂದು 'World Soil Day' ಆಚರಿಸಲಾಗುತ್ತಿದೆ. ನಾನು ನಮ್ಮ ರೈತರೆ ಸೋದರ ಸೋದರಿಯರೊಂದಿಗೆ ಕೂಡ ಸ್ವಲ್ಪ ಮಾತನಾಡಲು ಇಚ್ಛಿಸುತ್ತೇನೆ. ಮಣ್ಣ ಭೂಮಿಯ ಒಂದು ಮಹತ್ವमಾಣವಾದ ಭಾಗ. ನಾವು ಏನನ್ನು ತಿನ್ನುತ್ತೇವೋ ಅದು ಈ ಮಣ್ಣನೊಂದಿಗೆ ಬೆಸೆದುಕೊಂಡಿದೆ. ಒಂದು ರೀತಿಯಲ್ಲಿ ಸಂಪೂರ್ಣ ಆಹಾರ ಸರಪಳಿ ಮಣ್ಣನೊಂದಿಗೆ ಬೆಸೆದುಕೊಂಡಿದೆ. ಸ್ವಲ್ಪ ಉಂಟಿ, ಒಂದು ವೇಳೆ ಈ ವಿಶ್ವದಲ್ಲಿ ಎಲ್ಲಿಯೂ ಫಲವತ್ತಾದ ಮಣ್ಣ ಇಲ್ಲದಿದ್ದರೆ ಏನಾಗಬಹುದು? ಇದನ್ನು ಯೋಚಿಸಿದರೂ ಸಹ ಭಯವಾಗುತ್ತದೆ. ಮಣ್ಣ ಇಲ್ಲ, ಮರಿಗಡಳಿಲ್ಲ, ಮಾನವ ಜೀವನ ಎಲ್ಲಿ ಸಾಧ್ಯ? ಜೀವ ಜಂತುಗಳ ಇರುವಿಕೆ ಎಲ್ಲಿ ಸಾಧ್ಯ? ನಮ್ಮ ಸಂಸ್ಕೃತಿಯಲ್ಲಿ ಇದರ ಬಗ್ಗೆ ತುಂಬಾ ಹಿಂದಿಯೇ ಚಿಂತನೆ ಮಾಡಲಿಗೆತ್ತು ಮತ್ತು ಇದೇ ಕಾರಣದಿಂದ ನಾವು ಮಣ್ಣನ ಮಹತ್ವದ ಬಗ್ಗೆ ಪ್ರಾಚೀನ ಕಾಲದಿಂದಲೂ ಜಾಗರೂಕರಾಗಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ಒಂದು ಕಡೆ ಭೂಮಿಯ ಬಗ್ಗೆ, ಮಣ್ಣನ ಬಗ್ಗೆ ಭಕ್ತಿ ಮತ್ತು ಗೌರವ ಭಾವನೆ ಜನರಲ್ಲಿ ಇರಲೆ ಏನ್ನುವ ಸಹಜ ಪ್ರಯತ್ನ ಇದರೆ ಮತ್ತೊಂದು ಕಡೆ ವೈಜ್ಞಾನಿಕ ವಿಧಾನಗಳು ಜೀವನದ ಭಾಗವಾಗಿ ಈ ಮಣ್ಣನ ಮೋಷಣೆ ಸತತವಾಗಿ ಆಗುತ್ತದೆ. ಈ ದೇಶದ ರೈತರು ಜೀವನದಲ್ಲಿ ಎರಡೂ ವಿಷಯಗಳಿಗೂ ಮಹತ್ವ ಇದೆ ಯಾವುದೆಂದರೆ, ನಮ್ಮ ಮಣ್ಣನ ಬಗ್ಗೆ ಭಕ್ತಿ ಮತ್ತು ಜೊತೆ ಜೊತೆಗೆ ವೈಜ್ಞಾನಿಕ ರೂಪದಲ್ಲಿ ಮಣ್ಣನ್ನು ಉಳಿಸಿ ಕಾಪಾಡಿ ಕೊಳ್ಳುವುದು. ನಮ್ಮ ದೇಶದ ರೈತರು ಪರಂಪರೆಯ ಜೊತೆಗೆ ಬೆಸೆದುಕೊಂಡಿದ್ದಾರೆ ಮತ್ತು ಅಧುನಿಕ ವಿಜ್ಞಾನದ ಬಗ್ಗೆಯೂ ಆಸಕ್ತಿ ಇಂಟಿಕೊಂಡಿದ್ದಾರೆ. ಪ್ರಯತ್ನ ಪಡುತ್ತಾರೆ,



ಸಂಕಲ್ಪ ಮಾಡುತ್ತಾರೆ ಎನ್ನುವುದು ನಮಗ್ಗೆ ಹೆಚ್ಚು ತರುವ ವಿಚಾರ. ಹಿಮಾಚಲ ಪ್ರದೇಶದ ಹುರ್ಮೀರ್ ಮರ್ ಜಿಲ್ಲೆಯ ಜೋರ್ದೂರ್ ಹಳ್ಳಿ, ಭೋರಂಜ್ ಭಾಕ್ ಮತ್ತು ಅಲ್ಲಿಯ ರೈತರ ಬಗ್ಗೆ ಕೇಳಿದ್ದೇನೆ. ಇಲ್ಲಿ ರೈತರು ಮೋದಲು ಲೆಕ್ಕಾಜಾರವಿಲ್ಲದ ರಾಸಾಯನಿಕ ಗೊಬ್ಬರಗಳ ಉಪಯೋಗ ಮಾಡುತ್ತಿದ್ದರು. ಇದೇ ಕಾರಣಕ್ಕೆ ಆ ಮಣ್ಣನ ಅರೋಗ್ಯ ಹಾಳಾಗುತ್ತಾ ಬಂತು. ಇಳುವರಿ ಕಡಿಮೆಯಾಗಿದ್ದರಿಂದ ವರಮಾನ ಸಹ ಕಡಿಮೆಯಾಯಿತು ಮತ್ತು ಮಣ್ಣನ ಉತ್ತಾದಕತೆ ಕ್ರಮೇಣ ಕಡಿಮೆಯಾಯಿತು. ಹಳ್ಳಿಯ ಕೆಲವು ಜಾಗರೂಕ ರೈತರು ಈ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡರು. ತದನಂತರ ಹಳ್ಳಿಯ ರೈತರು ಸರಿಯಾದ ಸಮಯದಲ್ಲಿ ತಮ್ಮ ಮಣ್ಣನ್ನು ಪರೀಕ್ಷೆ ಮಾಡಿಸಿದಾಗ ಎಷ್ಟು ಗೊಬ್ಬರ, ರಸಗೊಬ್ಬರ ಮತ್ತು ಸಾವಯವ ಗೊಬ್ಬರದ ಬಳಕೆ ಮಾಡಲು ಅವರಿಗೆ ಹೇಳಿದರೂ ಅವರು ಆ ಸಲಹೆಯನ್ನು ಪರಿಗಳಿಸಿದರು. ಮಣ್ಣನ ಆರೋಗ್ಯದ ಬಗ್ಗೆ ರೈತರಿಗೆ ಸಿಕ್ಕ ಮಾಹಿತಿ, ಮಾರ್ಗದರ್ಶನ ಮತ್ತು ಅದನ್ನು ಜಾರಿಗೊಳಿಸಿದ ಪರಿಣಾಮ ಏನು ಎಂಬುದನ್ನು ಕೇಳಿದರೆ ನೀವು ಆಶ್ಚರ್ಯಚಕ್ರಿತರಾಗುತ್ತೀರಿ.

2016–17 ನೇ ವರ್ಷದಲ್ಲಿ ಗೋಧಿಯ ಉತ್ಪಾದನೆ ಪ್ರತಿ ಎಕರೆಗೆ ಮೂರಿಂದ ನಾಲ್ಕು ಪಟ್ಟಿ ಹೆಚ್ಚಾಯಿತು ಮತ್ತು ವರಮಾನದಲ್ಲಿ ಕೂಡ 4000 ದಿಂದ 6000 ರೂಪಾಯಿಗಳ ಶನಕ ವೃದ್ಧಿಯಾಯಿತು. ಇದರ ಜೊತೆ ಜೊತೆಗೆ ಮಣ್ಣನ ಗುಣಮಟ್ಟದಲ್ಲಿ ಕೂಡ ಸುಧಾರಣೆಯಾಯಿತು. ರಸಗೊಬ್ಬರಗಳ ಉಪಯೋಗ ಕಡಿಮೆಯಾದ ಕಾರಣ ಹಣದ ಉಳಿತಾಯ ಕೂಡ ಆಯಿತು. ನನ್ನ ರೈತ ಸೋದರರು soil health card ಮಣ್ಣ – ಆರೋಗ್ಯ ಕಾಡ್ ನಲ್ಲಿ ಕೊಡಲಾಗಿರುವ ಸಲಹೆಗಳನ್ನು ಕಾರ್ಯಗತಗೊಳಿಸಲು ಮುಂದೆ ಬಂದಿರುವುದನ್ನು ನೋಡಿ ನನಗೆ ತುಂಬಾ ಮಿಷಿಯಾಗುತ್ತದೆ. ಘಲಿತಾಂಶಗಳು ಸಿಗುತ್ತಿದ್ದಂತೆ ಅವರ ಉತ್ಪಾದ ಸಹ ಹೆಚ್ಚಿಗುತ್ತಾ ಹೋಗುತ್ತದೆ.

ಈಗ ರೈತರಿಗೆ, ನಾವು ಫಸಲಿನ ಬಗ್ಗೆ ಚಿಂತಿಸಬೇಕೆಂದರೆ ಮೋದಲು ಭೂಮಿ ತಾಯಿಯ ಆರ್ಥಿಕ ಮಾಡಬೇಕು ಮತ್ತು ನಾವು ಭೂಮಿತಾಯಿಯ ಆರ್ಥಿಕ ಮಾಡಿದರೆ ಭೂಮಿ ತಾಯಿಯು ನಮ್ಮೆಲ್ಲರ ಆರ್ಥಿಕ ಮಾಡುತ್ತಾಳೆ ಎಂಬುದು ಅರ್ಥವಾಗಿದೆ. ತಮ್ಮ ಮಣ್ಣನ್ನು ಸರಿಯಾದ ರೀತಿಯಲ್ಲಿ ಅರ್ಥಸಿಕೊಂಡು ಅದರ ಪ್ರಕಾರ ಫಸಲನ್ನು ಬೆಳೆಯುವ ಸಲುವಾಗಿ ದೇಶದ್ದೇರೆ ನಮ್ಮ 10 ಕೋಟಿಗೂ ಅಧಿಕ ರೈತರು soil health card ಮಾಡಿಸಿಕೊಂಡಿದ್ದಾರೆ.

ನಾವು ನಮ್ಮ ಭೂಮಿತಾಯಿಯನ್ನು ಮೂಡಿಸುತ್ತೇವೆ ಅದರೆ ಯೂರಿಯಾ ತರಹದ ರಸಗೊಬ್ಬರಗಳಿಂದ ಭೂಮಿತಾಯಿಯ ಅರೋಗ್ಯಕ್ಕೆ ಎಷ್ಟು ಹಾನಿಯಾಗುತ್ತಿದೆ ಎಂದು ಎಂದಾದರೂ ಯೋಚಿಸಿದ್ದೇವೇ? ಭೂಮಿತಾಯಿಗೆ ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಉಪಯೋಗಿಸಿದರೆ ಗಂಭೀರವಾದ ಅಪಾಯವಾಗುತ್ತದೆ ಎಂದು ಎಲ್ಲಾ ತರಹದ ವೈಜ್ಞಾನಿಕ ರೀತಿಯಿಂದ ಸಾಬೀತಾಗಿದೆ. ರೈತರು ಭೂಮಿತಾಯಿಯ ಮಕ್ಕಳು, ಅವರು ಹೇಗೆ ತಾನೇ ಭೂಮಿತಾಯಿ ಅನಾರೋಗ್ಯದಿಂದ ಇರುವುದನ್ನು ನೋಡಬಲ್ಲರು? ಈ ತಾಯಿ ಮಗನ ಸಂಬಂಧವನ್ನು ಮತ್ತೊಮ್ಮೆ ಜಾಗ್ತರೆಗೊಳಿಸುವುದು ಇಂದಿನ ಸಮಯದ ಬೇಡಿಕೆಯಾಗಿದೆ. 2022, ಸ್ವಾತಂತ್ರ್ಯದ 75 ನೇ ವರ್ಷದ ಹೊತ್ತಿಗೆ ಇಂದು ಎಷ್ಟು ಯೂರಿಯಾದ ಉಪಯೋಗ ಮಾಡುತ್ತಿದ್ದಾರೋ ಅದರ ಅರ್ಥದಷ್ಟು ಉಪಯೋಗವನ್ನು ನಿಲ್ಲಿಸುತ್ತೇವೆ ಎಂದು ನಮ್ಮ ಮಣ್ಣನ ಮಕ್ಕಳು, ನಮ್ಮ ಭೂಮಿಯ ಸಂತಾನವಾದ ನಮ್ಮ ರೈತರು ಸಂಕಲ್ಪ ಮಾಡಬಹುದೇ? ಒಂದುಸಾರಿ ನಮ್ಮ ಭೂಮಿತಾಯಿಯ ಮಕ್ಕಳು, ನನ್ನ ರೈತ ಸೋದರರು ಈ ಸಂಕಲ್ಪ ಮಾಡಿದರೆ ಆಗ ನೋಡಿ, ಭೂತಾಯಿಯ ಆರೋಗ್ಯ ಸುಧಾರಣೆಯಾಗುತ್ತದೆ, ಉತ್ಪಾದಕತೆ ಹೆಚ್ಚಿತ್ತದೆ. ರೈತರ ಜೀವನದಲ್ಲಿ ಬದಲಾವಣೆ ಬರಲು ಪ್ರಾರಂಭವಾಗುತ್ತದೆ.

ಜಾಗತಿಕ ಶಾಪಮಾನ ಹೆಚ್ಚಿಕೆ ಮತ್ತು ಹವಾಮಾನ ಬದಲಾವಣೆ ಇಂದು ನಮ್ಮೆಲ್ಲರಿಗೂ ಅನುಭವಕ್ಕೆ ಬಂದಿದೆ. ದೀಪಾವಳಿಯ ಮುಂಚೆ ಜಳಿಗಾಲ ಬರುವ ಒಂದು ಕಾಲವಿತ್ತು. ಈಗ ಡಿಸೆಂಬರ್ ನಲ್ಲಿ ಜೆಳಿಯು ನಿಧಾನವಾಗಿ ಹೆಚ್ಚೆ ಇಡುತ್ತಿದೆ.

ఆదరే చెళియు ప్రారంభవాగుత్తిద్దంతే కంబళియింద హోరగే బరువుదు నమగే ఇష్టవాగువుదిల్ల ఇదు నమ్మెల్లర అనుభవ. ఆదరే ఇంతక హవామానదల్లి కూడ సతతవాగి జాగరూకరాగి ఇరువ జనరు ఎంతక పరిణామవన్ను ఉంటుమాడుత్తిద్దారే ఎన్నువ ఉదాహరణ నమ్మెల్లరిగూ ప్రేరణ కొడుత్తదే. మధ్యప్రదేశద 8 వఫ్స్‌ద తుషార్ ఎన్నువ దివ్యాంగ బాలక తన్న గ్రామవన్ను బయలు శౌచ ముక్క మాడువుడక్కగి ముందాలక్క తేగుశోండ ఎందు కేళిదరే నిమగూ సహ ఆశ్చయవాగబము. ఇంతక దోడ్డ ముట్టద కేలస మత్తు ఇష్టు బిశ్క్ బాలక! ఆదరే ఉత్సాహ మత్తు సంకల్ప అదక్షింత ఎష్టో పట్టు దొడ్డదిత్త, బృహదాకారవాగిత్తు మత్తు శక్తియుతవాగిత్తు. 8 వఫ్స్‌ద బాలక, మాతనాడలు బరువుదిల్ల, ఆదరే అవను సీటియన్ను తన్న ఆయుధవన్నాగి మాడిశోండ బెళగ్గి 5 ఫంటిగే ఎద్ద తన్న హళ్లియల్లి మనెమనేగే హోగి జనరన్ను సీటి హోడెయువుదర మూలక నిద్దెయింద ఎబ్బిసి, కేసన్నెయింద బయలినల్లి శౌచ మాడబారదెందు తిళిసి హేళతోడగిద. ప్రతిదిన 30–40 మనెగళిగే హోగి స్టేషన్‌తేయ బగ్గ పాత హేళువ ఈ బాలకన ప్రయత్నిదింద కుమ్మారి గ్రామవ ఇందు బయలు శౌచ ముక్కవాగిదే. స్టేషన్‌గే కొడబేకాద ప్రాముఖ్యతెయ విషయదల్లి ఈ బిశ్క్ బాలక తుషార్ ఒందు ప్రేరణా శక్తియంత కేలస మాడిద్దానే. ఇదు, స్టేషన్‌గే యావుదే వయస్సిన హంగిల్ల, మత్తు యావుదే సీమారేబిగళ్లలు ఎంబుదన్నుతోరిసుత్తదే. మక్కలు అథవా దోడ్డవరాగలి, మహిళే అథవా మరుషరాగలి, స్టేషన్‌తే ఎన్నువుదు ఎల్లరిగూ అవశ్యక మత్తు స్టేషన్‌తేగాగి ఎల్లరూ ఏనాదరూ స్టేషన్ మాడలే బేకాద అవశ్యకతే ఇద్దే ఇదే. నమ్మి దివ్యాంగ సోదర సోదరియరు ధ్వజ మనస్సివరు, సామధ్యవుళ్లవరు, సాహసిగళు మత్తు సంకల్పబధ్యరు. ప్రతి కొం నమగే అవరింద ఏనాదరోందు కలియువ అవకాశ సిగుత్తదే. ఇందు

ప్రతియోందు క్షేత్రదల్లు అవరు సాధనే మాడుత్తిద్దారే. క్రీడా క్షేత్రవాగలి, యావుదే స్టేషన్‌యల్లాగలి, సామాజిక సేవగళల్లాగలి, నమ్మి దివ్యాంగరూ యారిగింతలూ హిందే బిద్దిల్ల. నమ్మి దివ్యాంగ ఆటగారరు రియో ఒలంపిక్స్ నల్లి ఒళ్లీయ ప్రదర్శన నీడి 4 పదకగళన్ను గెద్దిద్దరు మత్తు Blind T-20 Cricket World Cup నల్లి కూడ చొంపియన్ ఆగిద్దరు ఎంబుదు నిమగెల్లరిగూ నేనెపిరచముదు. దేశదల్లి బేరెబేరే రిఇతియ పంద్యావళిగళు ఆగుతేలే ఇరుత్కపే. స్టేషన్‌నగళ హిందే ఉదయమరదల్లి 17 నే రాష్ట్రియ పూర్వా-స్థిమ్మింగ్ స్టేషన్‌గళు అయోజనసొండిద్దపు.

దేశద ఎల్ల ఏబిన్సు భాగగళింద బంద నమ్మి యమవ దివ్యాంగ సోదర సోదరియరు ఇదరల్లి భాగవహిసిదరు మత్తు తమ్మ కొతల్యమన్ను పరిజయిసిదరు. అవరల్లి ఒబ్బ గుజరాతిన 19 వఫ్స్ వయస్సిన జిగర్ లక్ష్మిర్. అవన శెరింగర శేకడా 80 భాగదల్లి మాంసచిండగళిల్ల ఆదరే అవన సాహన, సంకల్ప మత్తు అవన ప్రయత్నమన్ను నోదిరి! రాష్ట్రియ పూర్వాస్థిమ్మింగ్ స్టేషన్‌యల్లి ఈ 19 వఫ్స్ వయస్సిన జిగర్ లక్ష్మిర్, దేశదల్లి శేకడా 80 మాంసచిండగళే ఇల్లదవను 11 పదకగళన్ను గెద్దను. 70 నే రాష్ట్రియ పూర్వాస్థిమ్మింగ్ స్టేషన్‌యల్లి కూడ అవను బిస్సుద పదక గెద్దిద్దను. అవన ఈ కొతల్యద పరిణామవే ఇందు అవను భారతద క్రీడా ప్రాధికారద మూలక 20–20 ప్యారాలింపిక్స్‌గే ఆయ్యుయాగిద్దానే. 32 ప్యారా ఈచుగారరల్లి అవనూ సహ ఒబ్బ మత్తు అవనిగే గుజరాత్ న గాంధినగరద Centre for Excellences నల్లి తరబేతి నీడలాగువుదు. నాను యమవక జిగర్ లక్ష్మిర్ న ఉత్సాహకే నమస్కరిసుతేనే మత్తు అవనిగే నన్న అభినందనెగళన్ను తిళిసుత్తిద్దేనే. ఇందు దివ్యాంగ జనరిగోస్యర లజ్జతే మత్తు అవకాశ బగ్గ విశేషవాగి గమన హరిసలాగుత్తదే. దేశద ప్రతియోబ్బ వ్యక్తియూ సతకవాగిలి, ఒందు



**JIGAR THAKKAR**  
Selected To Be Trained At Sports Authority of India (SAI), Gandhinagar

సంఘటిత సమాజ నిమాణవాగలి, సమానతే మత్తు ట్రైతియ భావనెయింద సమాజదల్లి సామరస్య హజ్జలీ మత్తు ఎల్లరూ ఒట్టుగి ముందువరేయలి ఎంబుదు నమ్మి ఆశయ మత్తు అదక్కాగి నమ్మి ప్రయత్నా కెలవు దినగళ నంతర ఈద్-ఎ-మిలాద్-ఉన్నా-నబి య హబ్బ ఆజరిసలాగుత్తదే. ఈ దిన ప్యేగంబర్ హజరతో మోహమ్మద్ అవర జన్మదినవాగిదే. నాను ఎల్ల దేశవాసిగళిగే హద్దిక శుభాషయగళన్ను తిళిసుత్తిద్దేనే మత్తు ఈద్ న ఈ హబ్బ, సమాజదల్లి శాంతి మత్తు సద్ధావనెయన్ను హెచ్చిసలు నమ్మెల్లరిగూ హోస ప్రేరణ కొడలి, హోస శక్తి కొడలి, హోస సంకల్పగళన్ను మాడలు సామధ్య కొడలి ఎందు ఆతిసుత్తేనే.

### ధంరపాణి కరే

ప్రధానమంత్రిగళే, నమస్కార. నాను కాన్స్పర దింద సిఱజా సింగ్ మాతనాడుత్తిద్దేనే. నిమ్మెల్ల నన్న వినంతి ఏనెందరే, ఈ వఫ్స్ పొతొతిక సిఱవు నిమ్మి మన్మా క బాత్ కాయితుమదెల్ల ఏనెను మాతుగళన్ను హేళద్దిరూ, అదరల్లయ హత్తు అత్యుత్కుమ మాతుగళన్ను నమ్మోందిగే మత్తే హంజెకొళ్ల. అదరింద నమగెల్లరిగూ మత్తే ఆ మాతుగళ నేనపాగాల మత్తు అదరింద ష్టేప్ల కఱయువ అవకాశ సిగాల, ధన్యవాదగళు.

### ధంరపాణి కరే స్ఫీగిత

నిమ్మి మాతు సత్య, 2017 మగియుత్తూ బందిదే, 2018 బాగిల హోసిలల్లి నింతిదే. నీవు ఒళ్లీయ సలహే కొట్టిద్దేరి. ఆదరే నిమ్మి మాతుగళింద ననగే అదరల్లి ష్టేప్ల సేరిసువుడకే మత్తు పరివర్తనసే మాడువుడకే

ಮನಸ್ಸಾಗಿದೆ. ನಮ್ಮಲ್ಲಿ, ಗ್ರಾಮಗಳಲ್ಲಿ  
ಮುಖ್ಯಸ್ಥರು, ವಯಸ್ಸಾದ ಹಿರಿಯರು  
ಇರುತ್ತಾರೆ, ದೊಡ್ಡವರು, ವಯಸ್ಸಾದವರು  
ಯಾವಾಗಲೂ ‘ದುಃಖವನ್ನ ಮರೆತುಬಿಡು  
ಮತ್ತು ಸುಖವನ್ನ ಮರೆಯಲು ಅವಕಾಶ  
ಕೊಡಬೇಡ’ ಎಂದು ಹೇಳುತ್ತಿರುತ್ತಾರೆ,  
ಅದರಂತೆ ದುಃಖವನ್ನ ಮರೆಯೋಣ,  
ಸುಖವನ್ನ ಮರೆಯದಿರೋಣ. ಈ ಮಾತನ್ನು  
ನಾವು ಪ್ರಚಾರ ಮಾಡಬೇಕು ಎಂದು ನನಗೆ  
ಅನ್ನಿಸುತ್ತಾರೆ. ನಾವು ಸಹ ಒಳ್ಳೆಯದನ್ನು  
ಸ್ಥಿರಸುತ್ತಾ, ಒಳ್ಳೆಯದರಸಂಕಲನವನ್ನು  
ಮಾಡುತ್ತಾ 2018 ಕ್ಕೆ ಪ್ರವೇಶ ಮಾಡೋಣ.  
ನಮ್ಮಲ್ಲಿ, ಬಹುತಃ ಜಗತ್ತಿನೆಲ್ಲಿಡೆ ಎಲ್ಲರೂ  
ವರ್ಷದ ಕೊನೆಯಲ್ಲಿ ಲೆಕ್ಕಾಚಾರ ಹಾಕುತ್ತೇವೆ,  
ಚಿರಂತನೆ-ಯೋಚನೆ ಮಾಡುತ್ತೇವೆ, ವಿಚಾರ  
ಮಂಧನ ಮಾಡುತ್ತೇವೆ ಮತ್ತು ಮುಂದಿನ  
ವರ್ಷಕ್ಕೆ ಯೋಜನೆಗಳನ್ನ ಹಾಕಿಕೊಳ್ಳುತ್ತೇವೆ  
ಎಂಬುದು ನಮಗೆಲ್ಲರಿಗೂ ಗೊತ್ತು ನಮ್ಮಲ್ಲಿ  
ಮೀಡಿಯಾಗಳಲ್ಲಂತೂ ಕಳಿದು ಹೋದ  
ವರ್ಷದ ಹಲವು ರೋಚಕ ಫೋನೆಗಳನ್ನು  
ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನ  
ಆಗುತ್ತದೆ. ಅದರಲ್ಲಿ ಧನಾತ್ಮಕ ಅಂಶವೂ  
ಇರುತ್ತದೆ, ಖರ್ಚಾತ್ಮಕ ಅಂಶವೂ ಇರುತ್ತದೆ.  
ಆದರೆ, ಒಳ್ಳೆಯದನ್ನು ಮಾಡುವ ಉದ್ದೇಶದೊಂದಿಗೆ  
2018 ಕ್ಕೆ ಪ್ರವೇಶ ಮಾಡಬೇಕು ಎಂದು  
ನಿಮಗೆ ಅನ್ನಿಸುವುದಿಲ್ಲವೇ? ನಾನು  
ನಿಮಗೆಲ್ಲರಿಗೂ ಒಂದು ಸಲಹೆ ನೀಡುತ್ತೇನೆ  
ನೀವೆಲ್ಲರೂ ನೀವು ಕೇಳಿರುವ, ನೀವೇ



ನೋಡಿರುವ, ಅನುಭವಿಸಿರುವ ಅಂದರೆ  
 ಅದನ್ನು ಬೇರೆಯವರು ತಿಳಿದರೆ  
 ಅವರಿಗೂ ಸಹ ಒಳ್ಳಿಯ ಭಾವನೆ  
 ಹೆಚ್ಚುವುದೋ ಅಂತಹ 5-10 ಧನಾತ್ಮಕ  
 ಅನುಭವಗಳನ್ನು ಹಂಚಿಕೊಳ್ಳಿ ಅದು  
 ಭಾಯಾಚಿತ್ರಗಳ ಮೂಲಕವಾಗಲಿ,  
 ಜಿಕ್ಕ ಯಾವುದಾದರೋಂದು ಪ್ರಟಿಸೆಯ  
 ರೂಪದಲ್ಲಾಗಲಿ, ಕಥೆಯ ರೂಪದಲ್ಲಾಗಲಿ,  
 ಏಂದಿಯೋದ ರೂಪದಲ್ಲಾಗಲಿ ಇರಬಹುದು,  
 ಹಂಚಿಕೊಳ್ಳುವಿರಾ? ಇದಕ್ಕೆ ನಿಮ್ಮ ಕೊಡುಗೆ  
 ನೀಡುವಿರಾ? ನಾನು ನಿಮ್ಮಲ್ಲಿರುಗಾ ಆಹ್ವಾನ  
 ನೀಡುತ್ತಿದ್ದೇನೆ, 2018 ರ ಸಾಗ್ರಹವನ್ನು  
 ನಾವು ಒಂದು ಒಳ್ಳಿಯ ವಾತಾವರಣದಲ್ಲಿ,  
 ಒಳ್ಳಿಯ ಸೆನಪಿನೊಂದಿಗೆ ಧನಾತ್ಮಕ  
 ಯೋಚನೆಗಳೊಂದಿಗೆ ಮತ್ತು ಧನಾತ್ಮಕ  
 ಮಾತುಗಳನ್ನು ನೆನೆಚ್ಚಿಕೊಂಡು  
 ಮಾಡಬೇಕಾಗಿದೆ.

ବନ୍ଦୀ ନରେଣ୍ଦ୍ରମୋହିନୀ  
ଆପାନଲ୍ଲି, ନଲ୍ଲି, ଅଧିକା ସୋଜିଯଳ  
ମୀଏଡିଯାଦଲ୍ଲି #PositiveIndia  
(ହାତ୍ରୀ ଉଠାଗ୍ରୀ Positive India) ଦ

## ప్రజీ - శోభాలవయ

ఎల్లా గ్రామ పంచాయితిగళల్లి  
తోచాలయగళ నిమాచణ మత్తు బళకేయ  
బగ్గె సామాజిక పరిశోధనయెన్ను  
మాడలాగుతిదే.

\* ప్రతి తింగళు రాజ్య మట్టదల్లి  
 హిరియ అధికారిగళింద స్వాచో-కాం  
 కాయ్కెమవన్ను ఆయోజిసలాగుతీద్దు,  
 యోజనెయ ప్రగతి పరిశీలనే,  
 యోజనెయ ప్రగతియల్లి  
 అలవడిసలాగువ హొస కాయ్కెమగళ  
 బగ్గె చునాయిత ప్రతినిధిగళిగే హాగూ  
 అధికారిగళిగే మాటితి నీడలాగుతీదే.  
 శౌభాలయ నిమాఫ్ ళ మాడిశోండిరువ

జొతేగే సకారాత్మకవాద మాతుగళన్ను  
హంచికోల్పోయి మట్ట ప్రేరణ ఉండు  
మాడువ పటినేగళన్ను నేనెయోయా.  
బళ్ళీయ మాతుగళన్ను నేనటిశికోండరే  
మాత్ర బళ్ళీయదన్ను మాడువ మనస్థితి  
మూడుతుదే, బళ్ళీయ కెలసవాగుతుదే,  
బళ్ళీయదన్ను మాడువ కెలసక్కే శక్తి  
దూరసుతుదే. బళ్ళీయ భావనే, బళ్ళీయ  
సంకల్పకే కారణవాగుతుదే. బళ్ళీయ  
సంకల్పగలు బళ్ళీయ పరిణామగళించే  
ముందువరేయుతుదే.

ବନ୍ଧୁ, #PositiveIndia (ହୃଦୟ ଟ୍ୱୀଗ୍ରେ Positive India) ଦଲୀ ପ୍ରୟୋତ୍ଷ୍ଵ ମାଦ୍ୱୋଣ୍ଠାରୀ ନାହେଲୁରୂ ସେଇ ବଲିଷ୍ଟବାଦ ଧନୀତକେ ଅଳେଯନ୍ତୁ ମୁଣ୍ଡହାତି ମୁଂବରୁବ ବଜ୍ରଚନ୍ଦ୍ରନ୍ତୁ ସ୍ଥାଗିତିମୋଣ୍ଠାରୀ କି ବିଗ୍ରହିନ ଆପେକ୍ଷା ଶକ୍ତି ମୁତ୍ତୁ ଇଦର ପରିଣାମବନ୍ଦୁ ନାହେଲୁରୂ ଉଚ୍ଛାବୀ ମୋଇଦୋଣ୍ଠାରୀ ନାମ ମୁଂଦିନ ମନ୍ଦୀ କି ବାର୍ତ୍ତା ନାଲ୍ଲି କି #PositiveIndia (ହୃଦୟ ଟ୍ୱୀଗ୍ରେ Positive India) ଦଲୀ ବଂଦ ବିଷୟଗଳନ୍ତୁ ଦେଶବାସିଗଳିଙ୍କ ତଲୁଷିସଲୁ ବିଂଦିକ ପ୍ରୟୋତ୍ଷ୍ଵ ମାଦ୍ୱୋତ୍ତେନେ ନନ୍ଦ ପ୍ରୀତିଯ ଦେଶବାସିଗଳେ, ମୁଂଦିନ ତିଂଗଙ୍କ ମନଦ ମାତିନାଲ୍ଲି ନିମୋହନିରୁତ୍ତେନେ ବହଞ୍ଚମ୍ବ ମାତୁଗଳନ୍ତୁ ଆଜଲୁ ଅବକାଶ ସିଗୁତ୍ତଦେ ଅନଂତାନଂତ ଦନ୍ଵାଦଗଲୁ.

ఫలానుబడవిగలిగే ప్రోత్సాహధనవన్ను  
 బ్యాంక్ శాతేగే నేరవాగి జమె  
 మాడువంతిక “విద్యున్నాన హణికాసు  
 నివ్వహణా పద్ధతి”యన్న (e-FMS)  
 దినాంక 01.04.2016 రింద జారిగే  
 తందు అనుష్ఠాన మాడలాగుతిదే.

ಶೈಚಾಲಯ ನಿರ್ಮಾಣ  
ಮಾಡಲಾಗಿರುವ ಪ್ರಗತಿಯ ಪಾರದರ್ಶಕತೆ  
ಕಾಯ್ದುಕೊಳ್ಳುವ ಸಲುವಾಗಿ ಎಲ್ಲಾ  
ಶೈಚಾಲಯಗಳ ಧಾರ್ಯಚಿಕಿತ್ಸಣನ್ನ  
Geo-Tag ಮಾಡಿ ಯೋಜನೆಯ IMIS  
ನೆಲ್ಲಿ (82%) ಆರೋಹಿಸಲಾಗುತ್ತಿದೆ.



ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು/ ಚನಾಯಿತ ಪ್ರತಿನಿಧಿಗಳು ಜನರಲ್ಲಿ ಅರಿವು ಮಾಡಿಕಲು ಯೋಜನೆ ಅನುಷ್ಠಾನಕಾರೀ ಮಾರಧಾನ್ಯ ಕೆಗೊಂಡಿರುವದು.

## ಜಲ ಪರಿಶೋಧನೆ

ನೀರೇ ಜೀವ ಜಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ, ಅದು ಅತಿ ಕಡಿಮೆ ಹೆಚ್ಚಿನಲ್ಲಿ ಬಹಳ ಪ್ರಮಾಣದಲ್ಲಿ ದೊರಕುತ್ತಿದೆಯೆಂಬ ಕಾರಣಕ್ಕಾಗಿ ಅದಕ್ಕೆ ಸಾಕಷ್ಟು ಪ್ರಾಮುಖ್ಯ ನೀಡಲಾಗುತ್ತಿರಲಿಲ್ಲ; ಜಲ ಸಂರಕ್ಷಣೆ ಉತ್ತೇಜಿಸುವ ಕ್ರಮಗಳಿರಲಿಲ್ಲ.

2030ರ ವೇಳೆಗೆ, ನೀರಿನ ಬೇಡಿಕೆ, ಪೂರ್ಯಕೆಗಂತಲೂ ಶೇ. 40 ರಷ್ಟು ಹೆಚ್ಚಿಗೆ ಕಾರಣ, ಇದೀಗ ನೀರಿನ ಕೊರತೆಯನ್ನು ಜಾಗತಿಕ ಸಮಸ್ಯೆಯಾಗಿ ಗುರುತಿಸಲಾಗಿದೆ. ಅದೇ ವೇಳೆಗೆ ಪ್ರಪಂಚದ ಅರ್ಥದಷ್ಟು ಜನಸಂಖ್ಯೆ ನೆಲೆಸಿರುವ ಪ್ರದೇಶಗಳಲ್ಲಿ ಅತೀ ಜಲಸಂಕ್ಷೇಪಿತರುತ್ತದೆ. ಭಾರತ ಸದ್ಯದಲ್ಲಿ ಜಲ ಸಂರಕ್ಷಣೆ ದೇಶವಾಗಲಿದ್ದು; ಇದನ್ನು ತೊಡೆದು ಹಾಕಲು ನಾವೆಲ್ಲಾ ಪರಿಶ್ರಮಿಸಬೇಕಾಗಿದೆ. ನೀರಿನ ದಕ್ಷತೆ ಪರಿಣಾಮಕಾರಿ ಬಳಕೆ, ಹಿತೆತ್ತೆ ಉಪಯೋಗ ಇಂದಿನ ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ನೀರಿನ ಪರಿಶೋಧನೆ, ನಷ್ಟವನ್ನು ಕಡಿಮೆ ಮಾಡಿ, ಬಳಕೆ ಹೆಚ್ಚಿಸಿ, ಜಾಣ್ಯಾಯಿಂದ ನಿರ್ವಹಿಸುವ ಕ್ರಮವಾಗಿದೆ. ಗೃಹಭಳಕೆ, ವಿದ್ಯುತ್, ಜೈದ್ಯಮಿಕ ಹಾಗೂ ನೀರಾವರಿ ಮೊದಲಾದ ಕ್ಷೇತ್ರಗಳಲ್ಲಿ ನೀರಿನ ಬಳಕೆ ತಗ್ಗಿಸುವುದನ್ನು ಪುನರ್ಬಳಕೆ, ಪುನರಾವರ್ತನೆ ಇಂದಿನ ಮಂತ್ರಗಳಾಗಿವೆ.

ನೀರಿನ ಪರಿಶೋಧನೆ, ವಿಶರಣಾ ವ್ಯವಸ್ಥೆ ಮತ್ತು ನೀರಿನ ಬಳಕೆದಾರರ ಬಗ್ಗೆ ವಿವರ ಮಾಹಿತಿ ನೀಡುತ್ತದೆ ತನ್ನಾಲ್ಲಿ ಆ ನೀರಿನ ಲಭ್ಯತೆ ಸುಧಾರಿಸಿ, ಸಂಪನ್ಮೂಲಗಳ ನಿರ್ವಹಣೆ ಸುಲಭಗೊಳಿಸುತ್ತದೆ.

### ಜಲ ಪರಿಶೋಧನೆಯ ಹೆಚ್ಚಿಗಳು

ನೀರು ಪೂರ್ಯಕೆ ಮತ್ತು ಬಳಕೆ ಅಧ್ಯಯನ : ನೀರಿನ ಮೂಲಗಳ ಅಸ್ತಿತ್ವದ ನಾಕ್ಕೆ, ವಿಶರಣೆ ಜಾಲ, ನೀರು ಬಳಕೆದಾರರಿಗೆ ಸೇವಾ ವಿಶರಣಾ ಕೇಂದ್ರ ಮತ್ತು ಹೆಚ್ಚಿರುವರಿ / ತಾಜ್ಜ್ಯ ನೀರಿನ ಹಿಂಪಡೆಯುವಿಕೆ. ಮೊದಲಾದ ಅಂಶಗಳನ್ನು ಇದು ಒಳಗೊಂಡಿರುತ್ತದೆ. ಮುಂದಿನ ನೀರಿನ ಅಗತ್ಯಗಳನ್ನು ಅಂದಾಜು ಮಾಡಲು

## ನಿರ್ಮಿಣಿದು ಇಜಿಲಿದೆಯೆಂಬೆಂದು?

ಸದ್ಯದ ನೀರು ಬಳಕೆ ಪ್ರಮಾಣ ಮತ್ತು ಅವಶ್ಯಕತೆಗಳ ಅಂಂತರ ಅಗತ್ಯವಾಗುತ್ತದೆ. ಮಳೆ ಬೀಳುವ ಪ್ರಮಾಣ ಮಳೆ ನೀರು ಕೊಯಲ್ಲ, ಪುನರಾವರ್ತನೆ ನೀರಿನ ಪ್ರಮಾಣ ಎಲ್ಲವನ್ನೂ ಪರಿಗಳಿಸಲಾಗುತ್ತದೆ.

ನೀರಿನ ಕಚ್ಚು ಸಂಪನ್ಮೂಲ ಹಂತದಲ್ಲಿನ ಲಭ್ಯತೆ, ಅಲ್ಲಿಂದ ಸಂಸ್ಕರಣಾ ಪ್ರಬ್ರಹ್ಮಕ್ಕೆ ಸಾಗಣೆಯಾಗುವ ರೀತಿ, ಮುಂದೆ ಸಂಗ್ರಹಣಾ ವ್ಯವಸ್ಥೆಗೆ ಸಾಗಿಸುವ ಮಾದರಿ, ಅಲ್ಲಿಂದ ವಿವಿಧ ವಿಶರಣಾ ಜಾಲಗಳಿಗೆ ವರ್ಗಾವಣೆಯಾಗುವ ನಮೂನೆ, ವ್ಯಯಾತ್ಮಕ ಬಳಕೆದಾರರ ಮಾದರಿ ಎಲ್ಲವನ್ನೂ ನಿಯಮಿತವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಇಂತಹ ಅಧ್ಯಯನಗಳು ವ್ಯವಸ್ಥೆಯ ಮುಂದಿನ ವಿಸ್ತರಣಾ ಕಾರ್ಯ, ಪುನರುತ್ಥಾನ, ಆಧುನಿಕರಣಕ್ಕೆ ನೇರವಾಗುತ್ತದೆ.

### ನೀರಿನ ಗುಣಮಟ್ಟಿಗೆ

ವಿಶರಣಾ ವ್ಯವಸ್ಥೆಯಲ್ಲಿನ ನೀರಿನ ಗುಣದ ಬಗ್ಗೆ ಕೂಡಾ, ನಿರ್ದಿಷ್ಟ ಹಂತಗಳಲ್ಲಿ ಉಸ್ತುವಾರಿ ನಡೆಸಲಾಗುತ್ತದೆ. ಯಾವ ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ ಎಂಬುದನ್ನು ಆಧರಿಸಿ ಶುದ್ಧಿತೆಯ ಪ್ರಮಾಣ ಮತ್ತು ಸಂಸ್ಕರಣಾ ವ್ಯವಸ್ಥೆ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಲಾಗುತ್ತದೆ.

ನೀರಾವರಿ ಕ್ಷೇತ್ರಾರ್ಥಕಾರಿ ಬಳಕೆ, ಜಲವಿದ್ಯುತ್, ಸಾಫ್ಟ್‌ವರ್ ನೀರು ಪೂರ್ಯಕೆ ಶಾಖೋಷನ್ನು ವಿದ್ಯುತ್ ತಯಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಈಗಿರುವ ನೀರಿನ ಬಳಕೆ ಪ್ರಮಾಣ ಅರಿಯುವುದು ಕಾರ್ಯ ನಿರ್ವಹಣೆ ಮತ್ತು ದಕ್ಷ ಬಳಕೆ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಸದ್ಯದ ಪರಿಸ್ಥಿತಿ ಅವಲೋಕಿಸಿ ವ್ಯವಸ್ಥೆಯ ಉನ್ನತಿಕರಣದ ಬಗ್ಗೆ ಸೂಚಿಸಲಾಗುತ್ತದೆ. ವಲಯ, ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ನೀರಿನ ವಾಣಿಜ್ಯ ಬಳಕೆ ಮೇಲೆ ನಿಗಾಹಿಸಿ ಹಣ ಸಂಗ್ರಹಣೆ ಮೀಟರ್ ಅಳವಡಿಕೆಗೆ ನಿರ್ದೇಶಿಸಲಾಗುತ್ತದೆ. ಇದರಿಂದ ನೀರು ಉಳಿದಂತಾಗುತ್ತದೆ. ಅದರಿಂದ ನೀರಾವರಿ ಕ್ಷೇತ್ರವನ್ನು ಹೆಚ್ಚಿಸಬಹುದು. ಪ್ರಕೃತಿಯ ಅಮೂಲ್ಯ ಕೊಡುಗೆಯಾದ ನೀರಿನ ಸದ್ಯಾಳಕೆ ಪ್ರತಿ ಕ್ಷೇತ್ರದಲ್ಲಿ ಪ್ರತಿ ಹಂತದಲ್ಲಿ ಕಾಳಜಿಪ್ರಾರ್ಥಕವಾಗಿ ನಡೆಯಬೇಕಿದೆ. □

**ತಾಜ್ಜ್ಯವಿಳೈಷಣಿಕೆ:** ಗೃಹೋಪಯೋಗದ ತಾಜ್ಜ್ಯ ನೀರು, ಕ್ಷೇತ್ರಾರ್ಥಕಾರಿ ಬರುವ ತಾಜ್ಜ್ಯ ನೀರು ಹೊರಬಿಡುವ ಪರಿಸರ ಗುಣಮಟ್ಟಕ್ಕಿಂತ ದೆಯೆ ಎಂಬುದನ್ನು ಖಾತರಿ ಪಡಿಸಲು ಪರೀಕ್ಷೆ ಪರಿಶೀಲನೆ ನಡೆಸುವುದು ಅವಶ್ಯಕ. ಈ ನೀರನ್ನು ಮರು ಬಳಸಲು ಇರುವ ಮಾನೋರ್ವಾಯಗಳನ್ನು ಕಂಡುಕೊಳ್ಳಲಾಗುತ್ತದೆ.

ನೀರು ಪರಿಶೋಧನಾ ವರದಿ : ಒಂದು ವ್ಯವಸ್ಥೆಯ ನೀರು ಪರಿಶೋಧನೆಯನ್ನು ಕ್ಷೇತ್ರಾಳ್ಯವ ಮುನ್ನ ಸೂಕ್ತ ಯೋಜನೆ ತಯಾರಿ ಮತ್ತು ಗುಣಮಟ್ಟದ ನಿಗದಿತ ಪ್ರಕ್ರಿಯೆ ಅಶ್ವವಶ್ಯಕ. ಒಂದು ಸೇವೆಗಾಗಿ ನಿಗದಿಯಾದ ನೀರಿನ ಪ್ರಮಾಣ ಹಾಗೂ ಬಳಸಲಾದ ನೀರಿನ ಪ್ರಮಾಣ ಆಧರಿಸಿ, ಜಲ ಪರಿಶೋಧನಾ ವರದಿ ಸಿದ್ಧಪಡಿಸಬಹುದು.



ಪೋಲಾದ ನೀರಿನ ಪ್ರಮಾಣ ವ್ಯವಸ್ಥೆಯ ದಕ್ಷತೆ ಅವಲೋಕಿಸಿದ ನಂತರ ಪೋಲಾದ ನೀರನ್ನು ಅಲ್ಲಿಯೆ ಬಳಸಬಹುದಾದ ಮಾರ್ಗವನ್ನು ಕಂಡುಕೊಳ್ಳಬಹುದು.

ದೇಶದ ನೀರಿನ ಅಶ್ವವಶ್ಯಕ ಅಂದರೆ, ಶೇಕಡ 83 ರಷ್ಟು ನೀರಿನ ಬಳಕೆ, ನೀರಾವರಿ ಕ್ಷೇತ್ರದಲ್ಲಾಗುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ನೀರಿನ ಸದ್ಯಾಳಕೆಗೆ ಹೆಚ್ಚಿ ಬತ್ತು ನೀಡಲಾಗುತ್ತದೆ. ಪ್ರತಿ ಹನಗೂ ಹೆಚ್ಚಿ ತನೆ ಪರಿಕಲ್ಪನೆ ಮುಂಚೂಳಿಗೆ ಬಂದಿದೆ. ನೀರಾವರಿ ಕ್ಷೇತ್ರದಲ್ಲಿ ನೀರಿನ ದಕ್ಷ ಬಳಕೆ ಅಳವಡಿಸಿಕೊಂಡರೆ ಸಾಕಷ್ಟು ಪ್ರಮಾಣದ ನೀರು ಉಳಿದಂತಾಗುತ್ತದೆ. ಅದರಿಂದ ನೀರಾವರಿ ಕ್ಷೇತ್ರವನ್ನು ಹೆಚ್ಚಿಸಬಹುದು. ಪ್ರಕೃತಿಯ ಅಮೂಲ್ಯ ಕೊಡುಗೆಯಾದ ನೀರಿನ ಸದ್ಯಾಳಕೆ ಪ್ರತಿ ಕ್ಷೇತ್ರದಲ್ಲಿ ಪ್ರತಿ ಹಂತದಲ್ಲಿ ಕಾಳಜಿಪ್ರಾರ್ಥಕವಾಗಿ ನಡೆಯಬೇಕಿದೆ. □

ದೊಡ್ಡ ಮೊತ್ತದ ನೋಟು ಅಮಾನ್ಯದ ನಂತರ ನಗದು ವಹಿವಾಟಿನಲ್ಲಿ ಪ್ರಮುಖ ಸುಧಾರಣೆಯಾಗಿದ್ದು, ನಗದು ಬದಲು ವಿದ್ಯಾನ್ಯಾನ ಹಣ ಪಾವತಿಗೆ ಹೆಚ್ಚಿನ ಒತ್ತು ದೊರೆಯುತ್ತಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಮುಂಬ್ಯನಲ್ಲಿ ಬ್ಯಾಂಕ್ ಅಧ್ಯಯನ ನಡೆಸಿದ ವರದಿಯನ್ನು ಬಿಡುಗಡೆ ಮಾಡಿದ್ದು, ಪ್ರಮುಖ ವಾಣಿಜ್ಯ ವಹಿವಾಟಿಗಳು ಕಾರ್ಡ್ ಪಾವತಿ ಅಥವಾ ಚೆಕ್ ಮೂಲಕ ವಿಶರಣೆ ಬದಲು ವಿದ್ಯಾನ್ಯಾನ ವಹಿವಾಟಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ಉಲ್ಲೇಖಿಸಿದೆ. ವಿದ್ಯಾನ್ಯಾನ ಹಣ ಪಾವತಿಗೆ ಜನರು ಹೊಂದಿಕೊಳ್ಳುತ್ತಿದ್ದು, ಹಂತ ಹಂತವಾಗಿ ವಾಣಿಜ್ಯ ಚೆಕ್ ವಹಿವಾಟಿ ಕಡಿಮೆ ಮಾಡಲು ಆರ್.ಬಿ.ಎ. ಅಗತ್ಯ ಪರಿಶೀಲನೆ ಮಾಡುತ್ತಿದೆ. ದೊಡ್ಡ ಮೊತ್ತದ ನೋಟು ಅಮಾನ್ಯದ ನಂತರ ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿ ಹೆಚ್ಚಳವಾಗಿದೆ ಎಂದು ಆರ್ಬಿಷ ತಿಳಿಸಿದೆ.

\* \* \*

\* \* \*

## ವಾರತಾಂಶ ವಿಶೇಷಜ್ಞ

ಪೌಷ್ಟಿಕಾಂಶಗಳ ಕೇರರತೆ ಮತ್ತು ಸಮಸ್ಯೆ ನಿವಾರಣೆ ಕುರಿತ ಉನ್ನತ ಮಟ್ಟದ ಸಮಿತಿ ಸಭೆ ದೇವಲಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು. 2022ರ ಏಳಿಗೆ ದೇಶಾದ್ಯಂತ ಅಪೌಷ್ಟಿಕತೆ ಸಂಪೂರ್ಣ ನಿವಾರಣೆಯಾಗಿ ಎಲ್ಲರಿಗೂ ಪೌಷ್ಟಿಕಾಂಶದ ಆಹಾರಗಳು ದೊರೆಯುವಂತೆ ಮಾಡಲು ಎಲ್ಲಾ ಸಚಿವಾಲಯಗಳು ಕಾರ್ಯ ಸೂಚಿಸಿದ್ದ ಪದ್ಧತಿನಿಂತೆ ಕು. ಅಲ್ಲದೇ ಅಪೌಷ್ಟಿಕತೆ ನಿವಾರಣೆಗೆ ಎಲ್ಲಾ ಹಂತದಲ್ಲಿ ಮೇಲ್ಮೀಕಾರಣ ನಡೆಯಬೇಕು ಎಂದು ಪ್ರಧಾನ ಮಂತ್ರಿಗಳು ಸೂಚನೆ ನೀಡಿದರು. ಇದರ ಜೊತೆಗೆ ಸ್ವಚ್ಚ ಭಾರತ ಅಭಿಯಾನ, ಇಂದ್ರ ಧನುಷ್ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಬೆಂಬಲ ನೀಡಬೇಕು ಎಂದರು.

“ಬಯಲು ಶೌಚ ಮುಕ್ತಗೊಳಿಸುವುದೇ ಸ್ವಚ್ಚ ಭಾರತ ಮಿಷನ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ; ವಿಜಯಪುರ ಜಿಲ್ಲೆ ಮೊರತು ಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ; ವಿಜಯ ಪುರದಲ್ಲಿ ಮಾತ್ರ ಶೇಕಡ 35 ರಷ್ಟು ಸಾಧನೆಯಾಗಿದೆ; ಇದನ್ನು ಬುರುಹಗೊಳಿಸಲು ಸಂಬಂಧಿಸಿದ ಆಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರ ರಾಜ್ ಖಾತೆ ಸಚಿವ ಶ್ರೀ ಹೆಚ್.ಕೆ. ಪಾಟೀಲ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.”

“ವಿಶ್ವ ಬ್ಯಾಂಕ್ ನೇರವಿನ ಗ್ರಾಮ ಸ್ವರಾಜ್ 2 ನೇ ಹಂತದ ಯೋಜನೆಯ ಪ್ರಸ್ತಾವನೆಯನ್ನು, ವಿಶ್ವ ಬ್ಯಾಂಕ್ ಸಲ್ಲಿಸಲಾಗಿದೆ; ಕನಾಟಕ ರಾಜ್ಯದ ಕಾರ್ಯ ನಿರ್ವಹಣೆಯನ್ನು ಪ್ರತಂಸೆ ಮಾಡಿರುವ ಬ್ಯಾಂಕ್ 2 ಸಾಮಿರ ಕೋಟಿ ರೂಪಾಯಿ ಆರ್ಥಿಕ ಸರ್ವಾ ನೀಡಲು ಮುಂದೆ ಬಂದಿದೆ” ಎಂದು ಸಚಿವರು ತಿಳಿಸಿದರು. □

## Subscription Coupon

[For New membership /Renewal/Change of Address]

I want to subscribe to :

Yojana / Kurukshestra / Ajkal / : 1 yr. Rs.230/-; 2 yrs, Rs.430/- ; 3 yrs, Rs.610/-

Bal Bharati : 1 yr. Rs.160/-; 2 yrs, Rs.300/- ; 3 yrs, Rs.420/-

(Circle the magazine of your choice and the period of subscription)

DD/PO/MO No. \_\_\_\_\_ date \_\_\_\_\_

Name (in block letters) : \_\_\_\_\_

Subscriber's profile : Student / Academician / Institution / Others

Address : \_\_\_\_\_

PIN : \_\_\_\_\_

The amount may kindly be sent in the form of D.D. It should be drawn in favour of ADG (I/C), Publications Division, Min. of I & B, GOI and payable at New Delhi. The D.D. along with duly filled coupon may kindly be sent to The Business Manager (Journals), Publications Division, Ministry of Information & Broadcasting, Room No. 48-53, Soochna Bhawan, CGO Complex, Lodhi Road, New Delhi \* 110 003.

Please allow us 4 to 6 weeks for the dispatch of the first issue.

P.S. : For Renewal / change in address, please quote your subscription number

To Subscribe Online

Log on to

<http://publicationsdivision.nic.in/>,  
in collaboration with [bharatkosh.gov.in](http://bharatkosh.gov.in)